



ಕರ್ನಾಟಕ ಸರ್ಕಾರ

ವೈದ್ಯಕೀಯ ನಾಹಿತ್ಯ ಮಾಲೆ

# ಹೃಷಿ ಲಿಖನಲು ಪ್ರಥಮ ಜಿತ್ತೆ

ಡಾ॥ ಬಿ. ಜಿ. ಚಂದ್ರಶೇಖರ್



ಕನ್ನಡ ಮಸ್ತಕ ಪ್ರಾಧಿಕಾರ

ವೈದ್ಯಕೀಯ ನಾಹಿತ್ಯ ಮಾಲೆ

ಪ್ರಥಾನ ಸಂಪಾದಕರು

ಡಾ. ಸಿದ್ಧಲಿಂಗಯ್ಯ

ಗೌರವ ಸಂಪಾದಕರು

ಡಾ. ಸಿ.ಆರ್. ಚಂದ್ರಶೇಖರ್

## ಪ್ರಾಣ ಉಳಿಸಲು ಪ್ರಥಮ ಜಿರ್ಕತ್ತೆ

ಡಾ. ಬಿ.ಜಿ. ಚಂದ್ರಶೇಖರ್



ಕರ್ನಾಟಕ ಸರ್ಕಾರ

ಕನ್ನಡ ಮಸ್ತಕ ಪ್ರಾಧಿಕಾರ

ಕನ್ನಡ ಭವನ, ಜಿ.ಸಿ. ರಸ್ತೆ  
ಬೆಂಗಳೂರು-೫೬೦ ೦೦೬

**Prana Ulisalu Prathama Chikitse** — By Dr. B.G. Chandrashekhar (Vydyakiya Sahitya Maale), and Published by **B.H. Mallikarjuna**, Administrative Officer, Kannada Pustaka Pradhikara, Kannada Bhavana, J.C.Road, Bangalore-560 002.

◎ ಈ ಅವೃತ್ತಿಯ ಗ್ರಂಥಸ್ವಾಮ್ಯ : ಕನ್ನಡ ಮಸ್ತಕ ಪ್ರಾಧಿಕಾರ, ಬೆಂಗಳೂರು

ಪ್ರಥಮ ಮುದ್ರಣ	: ೨೦೧೨
ಮುಟಗಳು	: xviii + ೧೮೮ = ೨೦೬
ಪ್ರತಿಗಳು	: ೧,೦೦೦
ಚಲೆ	: ₹ ೧೦೦=೦೦

First Print	: 2012
Pages	: xviii + 188 = 206
Copies	: 1,000
Price	: ₹ 100=00

ಕರಡು ತಿಂಡಿದವರು : ಲೀಖಿಕರು ಮತ್ತು ಸಂಪಾದಕರು

ಪ್ರಕಾಶಕರು  
ಬಿ.ಹೆಚ್. ಮಲ್ಲಿಕಾಚಾರ್ನ  
ಅದಳತಾಧಿಕಾರಿಗಳು  
ಕನ್ನಡ ಮಸ್ತಕ ಪ್ರಾಧಿಕಾರ  
ಕನ್ನಡ ಭವನ, ಜೆ.ಆರ್. ರಸ್ತೆ  
ಬೆಂಗಳೂರು-೫೬೦ ೦೦೨

ಮುದ್ರಕರು :

ಸತ್ಯಶ್ರೀ ಶ್ರೀಂಟರ್ ಪ್ಲೈ. ಲೀ.  
ನಂ. ೧೯/೧, ೨ನೇ ಮುಖ್ಯರಸ್ತೆ, ೩ನೇ ಅಡ್ಡರಸ್ತೆ  
ಕಸ್ತೂರಿಬಾ ನಗರ, ಮೈಸೂರು ರಸ್ತೆ, ಬೆಂಗಳೂರು-೫೬೦ ೦೨೬  
ದೂರವಾಣಿ : ೦೮೦-೨೫೬೬೬೮೧೧; ಫೋ : ೯೬೬೨೫೬೬೬೬೧೧೧೦

## ವೈದ್ಯಕೀಯ ಸಾಹಿತ್ಯ ಮಾಲೆ

ಪ್ರಥಾನ ಸಂಪಾದಕರು  
ಡಾ. ಸಿದ್ಧಲೀಂಗಯ್ಯ

ಸಂಪಾದಕರು  
ಡಾ॥ ಸಿ.ಆರ್. ಚಂದ್ರಶೇಖರ್

ಸದಸ್ಯರು  
ಡಾ॥ ನಾ. ಸೋಮೇಶ್ವರ  
ಡಾ॥ ವಸಂತ ಅ. ಕುಲಕರ್ನಿಂ  
ಡಾ॥ ಪದ್ಮನಾ ಪ್ರಸಾದ್  
ಡಾ॥ ವಸುಂಥರಾ ಭೂಪತಿ  
ಡಾ॥ ವಿಜಯಲಕ್ಷ್ಮೀ ಬಾಳೇಕುಂದಿ  
ಡಾ॥ ಕೆ.ಪಿ. ಮತ್ತೂರಾಯ

ಶ್ರೀ ಬಿ.ಹೆಚ್. ಮಲ್ಲಿಕಾಚ್ಚನ  
ಅಡಳಿತಾಧಿಕಾರಿಗಳು

## ಅಧ್ಯಕ್ಷರ ಮಾತು

ಕನ್ನಡ ಮಸ್ತಕ ಪ್ರಾಧಿಕಾರವು ಅಪರೂಪದ ಹಾಗೂ ಶಾಸ್ತ್ರ ಸಂಬಂಧ ಕೃತಿಗಳನ್ನು ಪ್ರಕಟಿಸುವುದರ ಜೊತೆಗೆ ವಿವಿಧ ಮಾಲಿಕೆಯಡಿ ಬೇರೆ ಪ್ರಕಾಶಕರು ಅಷ್ಟಾಗಿ ಪ್ರಕಟಿಸದ ಮಸ್ತಕಗಳು ಜನಸಾಮಾನ್ಯರಿಗೆ ಲಭ್ಯವಾಗಬೇಕೆಂಬ ಉದ್ದೇಶದಿಂದ ಪ್ರಕಟಿಸುತ್ತಾ ಬಂದಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಸಾಹಿತ್ಯಕವಾಗಿ ಪ್ರೋಥಾವಸ್ತೇಯನ್ನು ತಲುಪಿರುವುದರಲ್ಲಿ ಸಂಶಯವಿಲ್ಲ. ಸಮಾಜ ಈ ಒಂದು ಶರತಮಾನದಿಂದ ಬಹಳ ಶೀಘ್ರಗೆ ಯಲ್ಲಿ ಮುಂದುವರೆಯುತ್ತಿದ್ದು ಆ ವೇಗಕ್ಕೆ ತಕ್ಕಾಗಿ ಕನ್ನಡ ಭಾಷೆಯೂ ಹೊಸ ಪ್ರಯೋಗಗಳನ್ನು ಮಾಡುತ್ತಾ ಹೊಸತನ್ನು ತನ್ನಲ್ಲಿ ಅರಗಿಸಿಕೊಳ್ಳುವುದು ಅನಿವಾರ್ಯ. ವೈದ್ಯಕೀಯ, ಇಂಜಿನಿಯರಿಂಗ್, ವಿಜ್ಞಾನ ಲೋಕಗಳ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಮಸ್ತಕಗಳು ಹೊರಬರುತ್ತಿದ್ದರೂ ಈಗಿನ ಕಾಲ ವೇಗಕ್ಕೆ ತಕ್ಕಷ್ಟು ಕನ್ನಡದಲ್ಲಿ ಈ ವಿಭಾಗಗಳಲ್ಲಿ ಮಸ್ತಕಗಳು ಹೊರಬರುತ್ತಿಲ್ಲ. ಬಂದಂತವ ಮಸ್ತಕಗಳೂ ಕೂಡ ಜನಸಾಮಾನ್ಯರಿಗೆ ಎಟುಕುವ ದರದಲ್ಲಿ ಲಭ್ಯವಾಗುತ್ತಿಲ್ಲ. ಈ ಚೊರತೆಯನ್ನು ತುಂಬಬೇಕೆಂಬ ಸದಾಶಯದಿಂದ ಕೆಲ ಮಾಲೆಗಳಲ್ಲಿ ಮಸ್ತಕಗಳನ್ನು ಹೊರತರುವ ಪ್ರಯತ್ನವನ್ನು ಮಾಡಿದ್ದೇವೆ.

ಈ ದಿಶೆಯಲ್ಲಿ ಪ್ರಾಧಿಕಾರವು ಹಮ್ಮೆಕೊಂಡಿರುವ ವುಹತ್ತದ ಯೋಜನೆಗಳಲ್ಲಿ ವೈದ್ಯಕೀಯ ಸಾಹಿತ್ಯ ಮಾಲೆಯೂ ಒಂದು. ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯಕ್ಕೆ ಹೆಚ್ಚು ಗ್ರಂಥಗಳು ಲಭ್ಯವಿಲ್ಲದೆ ಇರುವುದನ್ನು ಗಮನಿಸಿದ ಪ್ರಾಧಿಕಾರ ಈ ಮಾಲೆಯನ್ನು ಆರಂಭಿಸಬೇಕೆಂದು ಒಂದು ಸಂಪಾದಕ ಮಂಡಳಿಯನ್ನು ನೇಮಿಸಿತು. ಈ ಸಂಪಾದಕ ಮಂಡಳಿಯಲ್ಲಿ ಸಂಪಾದಕರಾಗಿರಲು ನಾಡಿನ ಹಿರಿಯ ವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಅವರು ಒಟ್ಟಿರುತ್ತಾರೆ. ಮಂಡಳಿಯ ಸದಸ್ಯರಾಗಿ ಹಿರಿಯ ವೈದ್ಯರುಗಳಾದ ಡಾ. ನಾ. ಸೋಮೇಶ್ವರ, ಡಾ. ವಂಸತ ಕುಲಕರ್ನೀ, ಡಾ. ಪದ್ಮಿನಿ ಪ್ರಸಾದ್, ಡಾ. ವಸುಂಧರಾ ಭೂಪತಿ,

ಡಾ॥ ವಿಜಯಲ್ಕ್ಷ್ಮೀ ಬಾಳೇಕುಂದಿ, ಡಾ॥ ಕೆ.ಪಿ. ಮತ್ತೊರಾಯ ಅವರುಗಳು ಈ ಕಾರ್ಯವನ್ನು ಸುಲಲಿತವಾಗಿ ನೆರವೇರಿಸಿಕೊಟ್ಟಿದ್ದಾರೆ. ಇವರೆಲ್ಲರಿಗೂ ನನ್ನ ಕೃತಜ್ಞತೆಗಳು.

ಈ ಮಾಲೆಯಲ್ಲಿ “ಪ್ರಾಣ ಉಳಿಸಲು ಪ್ರಥಮ ಜಿಕ್ಷೆ” ಕೃತಿಯನ್ನು ರಚಿಸಿಕೊಡಲು ಒಟ್ಟಿ ಹಸ್ತಪ್ರತಿಯನ್ನು ನೀಡಿ ಸಹಕರಿಸಿದ ಡಾ॥ ಬಿ.ಜಿ. ಚಂದ್ರಶೇಖರ್ ಅವರಿಗೆ ಆಭಾರಿಯಾಗಿದ್ದೇವೆ.

ಈ ಮಾಲೆಯ ಪುಸ್ತಕಗಳನ್ನು ಹೊರತರುವಲ್ಲಿ ಪ್ರಾರಂಭದಿಂದ ವಿಶೇಷ ಆಸಕ್ತಿ ವಹಿಸಿದ ಪ್ರಾಧಿಕಾರದ ಆಡಳಿತಾಧಿಕಾರಿಗಳಾದ ಶ್ರೀ ಬಿ. ಹೆಚ್. ಮಲ್ಲಿಕಾಜುಫನ ನನ್ನ ಆಪ್ತ ಕಾರ್ಯದಶೀಲ ಶ್ರೀ ಕೆ. ಮುಕುಂದನ್, ಪ್ರಾಧಿಕಾರದ ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಆಭಾರಿಯಾಗಿದ್ದೇನೆ. ಈ ವಾಲೆಯನ್ನು ಕೃತಿಗಳನ್ನು ಕನ್ನಡ ವಾಚಕರು ತಂಬಬಾಹ್ಯದಂತಾದಿಂದ ಸ್ವಾಗತಿಸುತ್ತಾರೆಂದು ಅಶಿಸುತ್ತೇನೆ.

(ಡಾ. ಸಿದ್ಧಲಿಂಗಯ್ಯ)  
ಅಧ್ಯಕ್ಷರು

## ಸಂಪಾದಕರ ಮಾತು

---

ಎಲ್ಲ ಭಾಗ್ಯಗಳಿಗೂ ಮಿಗಿಲಾದ ಭಾಗ್ಯವೆಂದರೆ ಅರೋಗ್ಯ ಭಾಗ್ಯ. ಈ ಅರೋಗ್ಯ ಯಾವಾಗೆಂದರೆ ಆವಾಗ ಕೆಡಬಹುದು. ಅದುವರೆಗೆ ಚೆನ್ನಾಗಿ ಕೆಲಸ ಮಾಡುತ್ತಿದ್ದ ಶರೀರದ ಒಂದು ಅಂಗದ ಚಟುವಟಿಕೆ ಧಟ್ಟನೆ ಬದಲಾಗಬಹುದು. ಅನಾರೋಗ್ಯ ಬರಲು ಕಾರಣ ಹಲವಾರು. ಅನುವಂಶೀಯತೆ, ಅಪಘಾತ, ಪೆಟ್ಟು, ವಿಷ ವಸ್ತುಗಳು, ರೋಗಾಣಗಳು, ಅಂಗಾಂಗದಲ್ಲಿ ರಕ್ತಸ್ತಾವ ಅಥವಾ ರಕ್ತ ಸಂಚಾರ ಕಟ್ಟಿಕೊಳ್ಳುವುದು, ಅಂಗಾಂಗ ಸವೆತ, ಪರಿಸರದ ಏರುಪೇರುಗಳು ಇತ್ಯಾದಿ. ಧಟ್ಟನೆ ಆ ವೇಳೆಯಲ್ಲಿ ಯಾವುದೋ ಸ್ಥಳದಲ್ಲಿ ಅನಾರೋಗ್ಯ ಉಂಟಾದರೆ, ದೇಹಕ್ಕೆ ಪೆಟ್ಟಾದರೆ ನಮಗೆ ದಿಕ್ಕು ತೋಚುವುದಿಲ್ಲ. ಸಮೀಪದಲ್ಲಿ ವೈದ್ಯರಾಗಲೀ, ಆಸ್ತ್ರತ್ರಯಾಗಲೀ ಇಲ್ಲದಿದ್ದರೆ ಏನು ಮಾಡಬೇಕೆಂದು ಗೊತ್ತಾಗುವುದಿಲ್ಲ. ಆದ ಪೆಟ್ಟು ಉಂಟಾದ ಅನಾರೋಗ್ಯ ಪ್ರಾಣಾಂತಕವಾದರೆ, ನಮ್ಮ ಭಯ ಹೆಚ್ಚಾಗುತ್ತದೆ. ಪ್ರಾಣಭಯ ಮತ್ತು ಅಸಹಾಯಕತೆಯಿಂದ ರೋಗಿ, ರೋಗಿಯ ಬಂಧುಮತ್ತು ಸಹೋದ್ರೋಗಿಗಳು ದಿಷ್ಟಾಡಿರುತ್ತಾರೆ. ಏನಾದರೂ ಮಾಡಿ ಪ್ರಾಣ ಉಳಿಸಬೇಕು. ದೇಹಕ್ಕೆ ಶಾಶ್ವತವಾದ ಹಾನಿಯುಂಟಾಗುವುದನ್ನು ಅಂಗ ವೈಕಲ್ಯ ಬರುವುದನ್ನು ತಪ್ಪಿಸಬೇಕು. ವೈಕಿ ಬೇಗ ಸಂಪೂರ್ಣವಾಗಿ ಜೀತರಿಸಿಕೊಳ್ಳುವಂತೆ ಮಾಡಬೇಕೆಂಬ ಬಲವಾದ ಆಸೆ ಎಲ್ಲರಲ್ಲಿರುತ್ತದೆ. ವೈದ್ಯಕೀಯ ಜ್ಞಾನ-ಕೌಶಲಗಳಿಲ್ಲದ ಜನ ಸಾಮಾನ್ಯರು ಈ ತುರ್ತುಸ್ಥಿತಿ-ಸಂದರ್ಭದಲ್ಲಿ ಏನು ಮಾಡಬೇಕು, ಏನು ಮಾಡಬಾರದು?

ಪ್ರಥಮ ಚಿಕಿತ್ಸೆ-ಫಸ್ಟ್ ಏಯ್ಡ್-ಮೊದಲ ಸಹಾಯವು ಧಟ್ಟನೆ ಉಂಟಾಗುವ ಅನಾರೋಗ್ಯ, ಅಂಗಾಂಗ ವಿಫಲತೆ-ಪೆಟ್ಟು ಗಾಯದಂತಹ ತುರ್ತುಸ್ಥಿತಿಯಲ್ಲಿ ನಮ್ಮ ಆರೋಗ್ಯವನ್ನು ಮರಳಿ ತರುವ, ಪ್ರಾಣವನ್ನು ಉಳಿಸುವ ಸಂಜೀವಿನಿ ಎಂದರೆ ತಪ್ಪಾಗಲಾರದು. ಯಾರು ಬೇಕಾದರೂ ಪ್ರಥಮ ಚಿಕಿತ್ಸೆಯನ್ನು ನೀಡಬಹುದು. ಅಥವಾ ಪ್ರಥಮ ಚಿಕಿತ್ಸೆಯನ್ನು ಕೊಡುವುದನ್ನು ಕಲಿತೆರಬೇಕು. ಇದರಿಂದ

ಅಂಗಾಂಗಹಾನಿ, ಪ್ರಾಣಹಾನಿಯನ್ನು ತಪ್ಪಿಸಬಹುದು. ತರಪೇತಿ ಪಡೆದ ವ್ಯಾಧರಿಂದ ನೆರವು ಪಡೆಯುವರೆವಿಗೆ, ಪ್ರಥಮ ಚಿಕಿತ್ಸಕನೇ ಸಮರ್ಥವಾಗಿ ನಿಭಾಯಿಸಬೇಕು. ಅವನು ಪ್ರಾಣ ರಕ್ಷಕನಾಗುತ್ತಾನೆ.

- ಗಾಯವಾಗಿ ರಕ್ತ ಸುರಿಯುತ್ತಿದೆ
- ಪಟ್ಟಾಗಿ ಮೂಳೆ ಮುರಿದಿದೆ
- ಉಸಿರಾಟದ ಮಾರ್ಗದಲ್ಲಿ ಅಡಚಣೆಯಾಗಿ ಉಸಿರಾಟಲು ಕಷ್ಟವಾಗಿದೆ.
- ಹೃದಯ - ನಾಡಿ ಮಿಡಿತ ಶ್ವೇಣವಾಗುತ್ತಿದೆ.
- ನೋವಿನಿಂದ ವ್ಯಕ್ತಿ ಒದ್ದಾಡುತ್ತಿದ್ದಾನೆ.
- ಭಯದಿಂದ ವ್ಯಕ್ತಿ ಗರಬಡಿದಂತೆ ಹೂತಿದ್ದಾನೆ.
- ವ್ಯಕ್ತಿಯ ಪ್ರಜ್ಞೆ ಹಾಳಾಗಿದೆ. ಜನ / ಸ್ಥಳ / ಸಮಯ / ಘಟನೆಯನ್ನು ಗುರುತಿಸಲಾರ. ಗೊಂದಲಕ್ಷೀಡಾಗಿ ಒಡಪಡಿಸುತ್ತಿದ್ದಾನೆ. ಒಡಬಡಿಸುತ್ತಿದ್ದಾನೆ.
- ಪ್ರಜ್ಞೆ ಇಲ್ಲ. ಯಾವ ಪ್ರಚೋದನೆಗೂ ಪ್ರತಿಕ್ರಿಯಿಸುತ್ತಿಲ್ಲ.
- ವಿಪರೀತ ವಾಂತಿಕೆಯಾಗಿ ಸುಸ್ಥಾಗಿದ್ದಾನೆ.
- ಮೈ ಕೆಂಡದಂತೆ ಸುಧುತ್ತಿದೆ ಅಥವಾ ಹಿಮದಂತೆ ತಣ್ಣಾಗಿದೆ.
- ವ್ಯಕ್ತಿ ಏಷ ಕುಡಿದಿದ್ದಾನೆ. ಹತ್ತಾರು ಮಾತ್ರೆಗಳನ್ನು ನುಂಗಿದ್ದಾನೆ.
- ಬೆಂಕಿಯಿಂದ ಸುಟ್ಟ ಗಾಯಗಳಾಗಿವೆ. ಹೊಗೆ ಕುಡಿದಿದ್ದಾನೆ.
- ವ್ಯಕ್ತಿ ನೇಣು ಹಾಕಿಕೊಂಡಿದ್ದಾನೆ.
- ವ್ಯಕ್ತಿ ಕತ್ತಿ / ಚಾಕು / ಕಬ್ಬಿಣದ ಸರಳನ್ನು ಹಿಡಿದು ಇತರರನ್ನು ಹೊಡೆಯಲು ಅಭಿಭಿಸುತ್ತಿದ್ದಾನೆ.
- ಮಚ್ಚು ಹಿಡಿದು, ವಿಚಿತ್ರವಾಗಿ, ಅಪಾಯಕರ ರೀತಿಯಲ್ಲಿ ವರ್ತಿಸುತ್ತಿದ್ದಾನೆ.
- ಅಲಜ್ಞಯಾಗಿ, ಮೈಯಲ್ಲಿಲ್ಲ ದದ್ದುಗಳೆಂದ್ರಿಯ.
- ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಧಮಕಿ ಹಾಕುತ್ತಿದ್ದಾಳೆ.

ಈ ಸಂದರ್ಭಗಳಲ್ಲಿ ಯಾವ ರೀತಿಯಲ್ಲಿ ಪ್ರಥಮ ಸಹಾಯ ಮಾಡಿದರೆ ವ್ಯಕ್ತಿಗೆ ಹಿತ, ಇತರರಿಗೂ ಹಿತ. ಹಾಗೆ ಏನು ಮಾಡಬಾರದು ಎಂಬುದನ್ನು ತಿಳಿಸಲು ಡಾ॥ ಬಿ.ಜಿ. ಚಂದ್ರಶೇಖರ್ ಈ ಕೃತಿಯನ್ನು ರಚಿಸಿದ್ದಾರೆ. ಡಾ॥ ಬಿ.ಜಿ. ಚಂದ್ರಶೇಖರ್ ಸಮುದಾಯ ಆರೋಗ್ಯವನ್ನು ಬೋಧಿಸುವ ಪ್ರಾಧ್ಯಾಪಕರು. ಹಲವು ವ್ಯಾಧಕೀಯ ಕಾಲೇಜುಗಳಲ್ಲಿ ಹಲವಾರು ವರ್ಷಗಳ ಕಾಲ ಪಾಠ ಮಾಡಿದ್ದಾರೆ.

ಸಮುದಾಯದಲ್ಲಿ ಏಕ ಮತ್ತು ಯಾರು ಅನಾರೋಗ್ಯ ಹೀಡಿತರಾಗುತ್ತಾರೆ. ನಿವಾರಣೆ ಏನು ಎಂಬುದರ ಬಗ್ಗೆ ಸಂಶೋಧನೆ ವಾಡಿದ್ದಾರೆ. ೨೦ಕ್ಕೂ ಹೆಚ್ಚಿನ ಮಸ್ತಕಗಳನ್ನು, ನೂರಾರು ಲೇಖನಗಳನ್ನು ಬರೆದಿದ್ದಾರೆ. ನೂರಾರು ಭಾಷಣ-ಉಪನ್ಯಾಸ ಸಂವಾದಗಳನ್ನು ಕೊಟ್ಟಿದ್ದಾರೆ. ಸದಾ ಜನಾರೋಗ್ಯ ಶಿಕ್ಷಣವನ್ನು ನಾಡಿನ ಜನತೆಗೆ ನೀಡುತ್ತಾ ಬಂದಿದ್ದಾರೆ. ಕನ್ನಡ ವ್ಯೇದ್ಯ ಸಾಹಿತ್ಯ ಪರಿಷತ್ತಿನ ರಾಜ್ಯಾಧಾರ್ಕರಾಗಿದ್ದಾರೆ. ಅನೇಕ ಪ್ರಶಸ್ತಿ ಮರಸ್ತಾರಗಳಿಗೆ ಭಾಜನರಾಗಿದ್ದಾರೆ. ಅವರ ಈ ಉಪಯುಕ್ತ ಕೃತಿಯನ್ನು ಕನ್ನಡ ಮಸ್ತಕ ಪ್ರಾಧಿಕಾರವು. ವ್ಯೇದ್ಯಕೀಯ ಸಾಹಿತ್ಯ ಮಾಲೆಯಲ್ಲಿ ಪ್ರಕಟಿಸುತ್ತಿರುವುದು ಸಂತೋಷದ ವಿಷಯ. ಡಾ॥ ಬಿ.ಜಿ.ಯವರಿಗೆ ನನ್ನ ಅಭಿಂದನೆಗಳು. ಈ ಮಸ್ತಕವನ್ನು ಎಲ್ಲರೂ ಓದಿ ಪ್ರಥಮ ಚಿಕಿತ್ಸೆ ನೀಡುವುದನ್ನು ಕಲಿತರೆ ಅನೇಕರ ಪ್ರಾಣಗಳು ಉಳಿಯುತ್ತವೆ.

ಡಾ॥ ಸಿ.ಆರ್. ಚಂದ್ರಶೇಖರ್

## ಲೇಖಕರ ಮಾತ್ರ

“ಆಪತ್ತಿಗೆ ಆದವನೆ ನೆಂಟ”, “ಉಪಿಟ್ಟಿವರನ್ನು ಮುಟ್ಟಿನ ತನಕ ನೆನೆಯಬೇಕು”, “ರಕ್ತದಾನ ಮಹಾದಾನ” ಎಂಬ ಸುದಿ ಮುತ್ತುಗಳನ್ನು ಕೇಳಿದ್ದೇವೆ. ನೀರಿನಲ್ಲಿ ಮುಳುಗುವವನಿಗೆ ಒಂದು ಹಾಲ್ಲು ಕಡ್ಡಿಯೂ ಸಹಾಯಕ್ಕೆ ಬರುವುದಲ್ಲವೇ? ಪ್ರಾಣಾಪಾಯದಲ್ಲಿರುವಾಗ ಪ್ರಥಮ ಚಿಕಿತ್ಸೆಯು ಪ್ರಾಣವನ್ನು ಉಳಿಸುವುದಲ್ಲವೇ? ಅಷ್ಟೇ ಅಲ್ಲ ಅದು ದುಷ್ಪರಿಣಾಮಗಳನ್ನು ತಪ್ಪಿಸುವುದಲ್ಲದೆ ಅನೇಕ ಭಯಾನಕ ರೋಗಗಳಲ್ಲಿ ಮುಂದೆ ಕೊಡಬೇಕಾಗುವ ದುಬರಿ ಚಿಕಿತ್ಸೆಯು, ಮುಕ್ಕಟೆ ಪ್ರಾರಂಭಿಕ ಚಿಕಿತ್ಸೆಯಾಗುತ್ತದೆ.

ಸಮಯಕ್ಕೆ ತಕ್ಕ ಚಿಕಿತ್ಸೆ ಅತಿ ಮುಖ್ಯ. ತುಸು ತಡವಾದರೂ ಪ್ರಾಣಹಾನಿ ಯಾಗಬಹುದು. ಈ ಸಮಯವನ್ನು ಸುವರ್ಣಾಕಾಲ (ಗೋಲ್ಡನ್ ಟೈಮ್) ಎನ್ನುತ್ತೇವೆ. ಅವಕಾಶ ಸಿಕ್ಕಾಗ ತುಸು ತಡವಾದರೂ ಅದು ಕೈಜಾರಿ ಹೋಗಬಹುದು. ವೈಭವೋಪೇತ ನಸಿಂಗ್ ಹೋಂಗಳಲ್ಲಿ ಲಕ್ಷಗಟ್ಟಲೆ ಹಣಕೊಟ್ಟಿ ಪಡೆವ ಚಿಕಿತ್ಸಿಗಿಂತಲೂ ರಸ್ತೆ ಬದಿಯಲ್ಲಿ ಮೃದಾನಗಳಲ್ಲಿ ಮನೆಗಳಲ್ಲಿ ದೊರೆಯುವ ಒಳ್ಳಿಯ ಪ್ರಥಮ ಚಿಕಿತ್ಸಕರ ಪ್ರಥಮ ಸೇವೆಯು ಅತ್ಯಮೂಲ್ಯವಾದುದು. ಯಾರು ಬೇಕಾದರೂ ಪ್ರಥಮ ಚಿಕಿತ್ಸೆಯ ಪರಿಚಾನ ಪಡೆಯಬಹುದು. ಅದರಲ್ಲಿ ಪ್ರಾಣಿತೆಯನ್ನು ಪಡೆಯಬಹುದು. ಇದಕ್ಕೆ ಹಣದ ಆವಶ್ಯಕತೆ ಇಲ್ಲ. ಕೇವಲ ಮನಸ್ಸು ಮಾಡಬೇಕು. ಸೇವಾ ಮನೋಭಾವವಿರಬೇಕು.

ಜನ ಸಾಮಾನ್ಯರು ಈ ಕಿರುಹೊತ್ತಿಗೆಯನ್ನು ಓದಿ ಮನನ ಮಾಡಿಕೊಂಡು ಅದನ್ನು ಚೆನ್ನಾಗಿ ಅರಿತು ಅಭಾಸ ವಾಡಿದರೆ ಉತ್ತರವ ಪ್ರಥಮ ಚಿಕಿತ್ಸಕರಾಗಬಹುದು. ತಮ್ಮನ್ನು ತಾವು ಜನ ಸೇವೆಯಲ್ಲಿ ತೊಡಗಿಸಿಕೊಳ್ಳಬಹುದು.

ಕನ್ನಡ ಮಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿದ್ಧಲಿಂಗಯ್ಯನವರು ಆದಷ್ಟು ಬೇಗ ಒಂದು ಮಸ್ತಕವನ್ನು ಬರೆದು ಕೊಡಲು ತಿಳಿಸಿದರು. ಇದನ್ನು ವೈದ್ಯಕೀಯ

ಸಾಹಿತ್ಯ ಮಾಲೆಯಲ್ಲಿ ಮುಂದಿನ ಕಂಡಿನಲ್ಲಿ ಪ್ರಕಟಿಸುವುದಾಗಿ ತಿಳಿದರು. ಅದಕಾರಣ “ಪ್ರಾಣ ಉಳಿಸಲು ಪ್ರಥಮ ಜಿಕ್ಕೆ” ಎಂಬುದರ ಬಗ್ಗೆ ಬರೆದಿದ್ದೇನೆ. ಇದರಲ್ಲಿ ಪ್ರಥಮ ಜಿಕ್ಕೆಗೆ ಸಂಬಂಧಪಟ್ಟ ಎಲ್ಲಾ ಉಪಯುಕ್ತ ಮಾಹಿತಿಗಳು, ಉಸಿರು ಕಟ್ಟಿಮಿಕೆ, ಪ್ರಜ್ಞಾಶೂಲನ್ನತೆ, ಅಪಘಾತಗಳು, ಆಘಾತಗಳು, ವ್ಯಾದಯುದ ತೊಂದರೆಗಳು, ಸುಟ್ಟಗಾಯ, ವಿಷಪ್ರಾರ್ಥನ ಮುಂತಾದವುಗಳ ಕಾರಣ. HIV, AIDS ರೋಗಿಗಳಿಗೆ ಪ್ರಥಮ ಜಿಕ್ಕೆ ನೀಡುವಾಗ ಪ್ರಥಮ ಜಿಕ್ಕೆಕರು ತಗೆದುಕೊಳ್ಳಬೇಕಾದ ಮುನ್ನಜ್ಞರಿಕೆ ಕ್ರಮಗಳು, ದೇಹದ ವಿವಿಧ ಅಂಗಗಳಲ್ಲಿ ಅನ್ಯ ವಸ್ತುಗಳು ಸಿಕ್ಕಿ ಹಾಕಿಕೊಂಡಾಗ ಅನುಸರಿಸಬೇಕಾದ ಕ್ರಮಗಳು ಕೃತಕ ಉಸಿರಾಟ, ವ್ಯಕ್ತಿಯನ್ನು ಪರಿಣಿಸುವ ಕ್ರಮ, ಪ್ರಥಮ ಜಿಕ್ಕೆಕರು ಏನು ಮಾಡಬೇಕು? ಏನು ಮಾಡಬಾರದು? ಎಂಬುದರ ಬಗ್ಗೆ ವಿಷದವಾಗಿ ಬರೆದಿದ್ದೇನೆ.

ಇದು ಈ ಮಾಲೆಯಲ್ಲಿ ನನ್ನದು ಎರಡನೆಯ ಮುಸ್ತಕ. ಪ್ರಥಮ ಕಂಡಿನಲ್ಲಿ “ನಾವು ಆರೋಗ್ಯ ಮೂರಣರಾಗಿರಲು ನಮ್ಮ ಪರಿಸರ ಹೇಗಿರಬೇಕು ?” ಎಂಬ ಮುಸ್ತಕವನ್ನು ಪ್ರಕಟಿಸಿದ್ದಾರೆ. ಅದರ ಸಂಪಾದಕತ್ವವನ್ನು ಹಿರಿಯ ವ್ಯಾದ್ಯ ಲೇಖಿಕರು ನಾಡಿನ ಹೆಸರಾಂತ ಡಾ॥ ಸಿ.ಆರ್. ಚಂದ್ರಶೇಖರವರು ವಹಿಸಿಕೊಂಡಿದ್ದು, ಅವರು ಹಸ್ತಪ್ರತಿಯನ್ನು ತಿಳಿ, ಕೆಲವೆಡೆ ಮಾರ್ಪಡಿಸಿ ಆ ಮುಸ್ತಕವನ್ನು ಅಂದವಾಗಿ ಹೊರತಂದಿದ್ದಾರೆ. ಸಂಪಾದಕರಿಗೆ, ಸಂಪಾದಕ ಮಂಡಳಿಯ ಸದಸ್ಯರಿಗೆ, ಪ್ರಕಾಶಕರಿಗೆ ನನ್ನ ಹೃತ್ವವರ್ಚ ವಂದನೆಗಳು.

ಈ ಮಾಲೆಯಡಿ ಮತ್ತುಷ್ಟು ಉಪಯುಕ್ತ ಮುಸ್ತಕಗಳು ಹೊರಬಂದು ಜನ ಸಾಮಾನ್ಯರಿಗೆ ಇದರ ಉಪಯೋಗ ಸಿಗಲೆಂದು ಹಾರ್ಡೆಸ್‌ಸುತ್ತೇನೆ.

ಡಾ॥ ಬಿ.ಜಿ. ಚಂದ್ರಶೇಖರ್

## ಲೇಖಕರ ಪರಿಚಯ

---

ಮೂರ್ಣ ಹಸರು	: ಡಾ॥ ಬಿ.ಜ. ಚಂದ್ರಶೇಹಿರ್
ಹುಟ್ಟಿದ ದಿನಾಂಕ	: ೧೯-೧೧-೧೯೭೫
ಪುಸ್ತಕ ವಿಳಾಸ	: ನಂ. ೪೯, “ಮಂಜುನಾಥ ನಿಲಯ” ಎಂ.ಎಸ್.ಹೆಚ್. ಬಡಾವಣೆ, ಲಿನೇ ಹಂತ, ಆನಂದ ನಗರ, ಬೆಂಗಳೂರು-೫೬೦ ೦೨೪ ಫೋನ್ ಸೈರ : ೦೮೦-೨೫೩೨ ೪೧೨೦ ಚರ : ಉಲ್ಲಾಸಿ ರಳಿಂಗ್ಲೆ
ವಿದ್ಯಾಭ್ಯಾಸ	: ಎಂ.ಬಿ.ಬಿ.ಎಸ್.; ಎಂ.ಡಿ.; ಡಿ.ಬಿ.ಹೆಚ್
ವಿಶೇಷ ಪರಿಣಿತಿ ವಿಷಯ :	ಸಮುದಾಯ ವೃದ್ಧಿಶಾಸ್ತ್ರ ಮತ್ತು ವೃತ್ತಿ ವೃದ್ಧಿ ಶಾಸ್ತ್ರ
ಉದ್ಯೋಗ	: ಪ್ರಾಧ್ಯಾಪಕರು ಸಮುದಾಯ ವೃದ್ಧಿಶಾಸ್ತ್ರ ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜು, ತಮಕೂರು
ವೃದ್ಧಿ ಸಾಹಿತ್ಯ ಸೃಜಿ	: ಲೇಖನಗಳ ಸಂಖ್ಯೆ : ೧೦೦೦ಕ್ಕೂ ಹೆಚ್ಚು ಮುಸ್ತಕಗಳ ಸಂಖ್ಯೆ : ೧೫ ಅನುವಾದಿತ : ೧ ಸಂಪಾದಿತ : ೧
ಪಠ್ಯ ಮುಸ್ತಕಗಳು	: ಇಂಗ್ಲೀಷ್ : ೧೦ ಕನ್ನಡ : ೩
ಪ್ರಶಸ್ತಿ / ಮರಣಾರ್ಥ, ವಿಚೀತ ಕೃತಿಗಳು, ಹಣ ಪ್ರಶಸ್ತಿಯ ವಿವರ ಪದೆದಿರುವ ಪ್ರತಿಷ್ಠಿತ ಕೃತಿಗಳು.	
ಪ್ರಶಸ್ತಿ / ಮರಣಾರ್ಥ ಮತ್ತು ವರ್ಣ	
೧. “ಕನ್ನಡ ವೃದ್ಧಿ ಸಾಹಿತ್ಯ ಶ್ರೀ” : ೨೦೦೪ ಭಾರತೀಯ ಕನಾಂಟಕ ಸಂಘ, ಬೆಂಗಳೂರು.	
೨. “ವೃದ್ಧಿ ಸಾಹಿತ್ಯ ರತ್ನ” : ೨೦೦೫, ಕನಾಂಟಕ ಲೈಂಗಿಕ ಅಕಾಡೆಮಿ, ಬೆಂಗಳೂರು ಕನ್ನಡ ವೃದ್ಧಿ ಸಾಹಿತ್ಯ ಪರಿಷತ್ತು, ಬೆಂಗಳೂರು ಕನಾಂಟಕ ಆರ್ಥಿಕಿಸ್	

ಫೌಂಡೇಷನ್ ಇವರುಗಳ ಸಂಯುಕ್ತ ಆಶ್ರಯದಿಂದ.

೨. “ಅಭಿನಂದನ ಪತ್ರ ೨೦೧೦” : ಕನ್ನಡ ವ್ಯಾಧಿ ಸಾಹಿತ್ಯ ಪರಿಷತ್ತು

ಇತರ ಪ್ರತಿಭೆ ಮತ್ತು ಚಟುವಟಿಕೆಗಳು :

೧. ಕಾರ್ಯಾರ್ಥಿಕರ : ಹತ್ತೀ ಹಲವು ಕನಾರ್ಟಿಕದ ವಿವಿಧ ಭಾಗಗಳಲ್ಲಿ ವ್ಯಾಪಕೀಯ ಲೇಖನ, ನಾಟಕ, ಕಥೆ, ಕವನಗಳನ್ನು ಕನ್ನಡದಲ್ಲಿ ಬರೆಯುವುದು ಹೇಗೆ? ಒಂದು ದಿನದ ಕಾರ್ಯಕ್ರಮ.
೨. ರೇಡಿಯೋ ಮತ್ತು ಟಿ.ವಿ. ಕಾರ್ಯಕ್ರಮಗಳು
೩. ಪ್ರಚಾರೋಪನ್ಯಾಸ ಭಾಷಣಗಳು
೪. ಉಪನ್ಯಾಸಗಳು : ಶಾಲಾ, ಕಾಲೇಜು ಮತ್ತು ಸಾರ್ವಜನಿಕರಿಗೆ ಸಾಮಿರಾರು ಉಪನ್ಯಾಸಗಳು.
೫. ಅತಿಥಿ ಉಪನ್ಯಾಸಗಳು : ಏಷಿಫ್ ಶಾಲಾ ಕಾಲೇಜಿನ ಏದ್ಯಾಧ್ಯಾತ್ಮಗಳಿಗೆ

★ ★ ★ ★

## ಪರಿವಡಿ

---

### ಅಧ್ಯಾಯ-೧

೧

ವಿಶೇಷ ಉಪಯುಕ್ತ ಮಾಹಿತಿಗಳು : ನಿರೂಪಣೆ, ಚಾರಿತ್ರಿಕ ಹಿನ್ನಲೆ, ದ್ಯೇಯೋದ್ದೇಶಗಳು, ಪ್ರಥಮ ಚಿಕಿತ್ಸಕರ ಕರ್ತವ್ಯಗಳು, ವ್ಯಾಪ್ತಿ, ದುರ್ಘಟನೆಯ ಪರಿವೀಕ್ಷಣೆ, ತತ್ತ್ವಜ್ಞಾನ ಚಿಕಿತ್ಸೆ, ಮರಣಾಂತರಿಕ ಶಿಕ್ಷಣ ಪರಿಸ್ಥಿತಿಗಳು, ನಿರ್ಧಾರ, ನಿಯಮಗಳು, ಪ್ರಥಮ ಚಿಕಿತ್ಸಕರು ಮಾಡಬೇಕಾದ ಕೆಲಸಗಳು, ವ್ಯಕ್ತಿಯನ್ನು ಅಸ್ತಿತ್ವಗೆ ಕಳಿಸುವಾಗ ಬಳಸಬೇಕಾದ ಸಂಕೇತಗಳು, ಮನಶ್ಚೈತನ, ಭಂಗಿಯ ಅಳವಡಿಕೆ, ಎಚ್ಚರಿಕೆಯ ಕ್ರಮ.

### ಅಧ್ಯಾಯ-೨

೨೨

ಉಸಿರುಕಟ್ಟುವಿಕೆ : ಕಾರಣಗಳು ಮತ್ತು ಪರಿಹಾರ. ವಿಶೇಷ ಸಂದರ್ಭಗಳಲ್ಲಿ ಉಸಿರು ಕಟ್ಟುವಿಕೆ, ನೀರಿನಲ್ಲಿ ಮುಳುಗಿದಾಗ, ನೇರು ಹಾಕಿಕೊಂಡಾಗ ಪ್ರಥಮ ಚಿಕಿತ್ಸೆ, ಉಸಿರು ಕಟ್ಟುವಿಕೆಯ ವಿವಿಧ ಮುಖಿಗಳು, ವಾಯುನಾಳದಲ್ಲಿ ತಡೆ, ಹೊಗೆಯಿಂದ ಉಸಿರು ಕಟ್ಟುವಿಕೆ, ವಿಷಾನಿಲದಿಂದ ಉಸಿರು ಕಟ್ಟುವಿಕೆ, ಗಂಟಲಿನ ಉತ್ತರ, ವಿವಿಧ ರೀತಿಯ ಕೃತಕ ಉಸಿರಾಟಗಳು.

### ಅಧ್ಯಾಯ-೩

೨೩

ಹೃದಯ ಮತ್ತು ರಕ್ತನಾಳಗಳ ತೊಂದರೆ : ಎದೆನೋವು, ಹೃದಯದ ನಿಷ್ಠೆಯತೆ, ಹೃದಯಾಫಾತ, ರಕ್ತಸ್ರಾವ ವಿವಿಧ, ವಿಶೇಷ ಸ್ಥಳಗಳಲ್ಲಿ ರಕ್ತಸ್ರಾವ, ದೇಹದ ಒಳ ಅಂಗಗಳಲ್ಲಿ ರಕ್ತಸ್ರಾವ ಮತ್ತು ಪ್ರಥಮ ಚಿಕಿತ್ಸೆ, ರಕ್ತಸ್ರಾವದ ವಿಧಗಳು, ಕಾರಣ, ನಿಯಂತ್ರಣ, ಪ್ರಥಮ ಚಿಕಿತ್ಸೆಯ ಉದ್ದೇಶ, ದೇಹದ ಒಳ ಮತ್ತು ಹೊರಭಾಗಗಳಲ್ಲಿ ರಕ್ತಸ್ರಾವ, ವಿಶೇಷ ಸ್ಥಳಗಳಲ್ಲಿ ರಕ್ತಸ್ರಾವ, ಒತ್ತಡವನ್ನು ಹೇರುವುದು, ರಕ್ತ ಸ್ರಾವದ ನಿಯಂತ್ರಣ.

## ಅಧ್ಯಾಯ-೪

೩೩

**ಪ್ರಜ್ಞಾಮಾನ್ಯತೆ :** ವಿಧಗಳು, ಕಾರಣ, ಪರಿಕ್ಷೇ, ನಿಯಂತ್ರಣ, ವಿವಿಧ ಸಂದರ್ಭಗಳಲ್ಲಿ ಪ್ರಜ್ಞಾ ತಾನ್ಯತೆ, ಮೆದುಳಿನ ಪೆಟ್ಟು, ಅಮುಕವಿಕೆ ಶಿಶಾಗಳ ಪೆಡಸುತನ, ವುಧುಮೇಹ, ಲಕ್ಷ್ಯ, ಬವಳಿ, ಮೂಳೆರೋಗ, ಬವಳಿ ಬೀಳುವುದು.

## ಅಧ್ಯಾಯ-೫

೫

**ಅಪಘಾತ, ಆಫಾತ, ಮೂಳೆಯ ಮುರಿತ :** ಮೂಳೆ ಮತ್ತು ಕೀಲುಗಳ ಸಮಸ್ಯೆಗಳು. ರೀತಿ, ವಿಧ, ಪ್ರಥಮ ಆರ್ಯಕೆ, ನಿಧಾರ, ದೇಹದ ವಿವಿಧ ಭಾಗಗಳ ಮೂಳೆಯ ಮುರಿತ ಮತ್ತು ಪ್ರಥಮ ಚಿಕಿತ್ಸೆ, ಮೊಣಕಾಲ್ಕ್ರೋಗ, ಕೆಲವು ಸ್ಥಳಗಳಲ್ಲಿ ಸಂಭವಿಸುವ ಅಪಘಾತಗಳು : ಶಾಲೆಗಳಲ್ಲಿ ಕಾಶಾರ್ನಾಗಳಲ್ಲಿ, ಕ್ರೀಡೆಗಳಲ್ಲಿ ತುತ್ತುಪರಿಸ್ಥಿತಿ. ಗ್ರಾಮೀಣ ಪ್ರದೇಶಗಳಲ್ಲಿ ಸಂಭವಿಸಬಹುದಾದ ಪೆಟ್ಟುಗಳು, ರಸ್ತೆಗಳಲ್ಲಿ ಸಂಭವಿಸುವ ವಾಹನ ಅಪಘಾತಗಳು, ತಲೆಗೆ ಪೆಟ್ಟು ಮತ್ತು ಪ್ರಥಮ ಚಿಕಿತ್ಸೆ, ವಿದ್ಯುತ್ ಅಪಘಾತ, ಧಕ್ಕೆ, ಬಿಸಿಲುಧಕ್ಕೆ, ಸೆಳಿತ, ಹಿಮಕಚ್ಚು, ಪೆಟ್ಟು ಮತ್ತು ಗಾಯಗಳು, ಗಾಯದ ವಿಧಗಳು. ಲಕ್ಷ್ಣಗಳು, ಪ್ರಥಮ ಚಿಕಿತ್ಸೆ ವಿವಿಧ ಸಂದರ್ಭಗಳಲ್ಲಿ.

## ಅಧ್ಯಾಯ-೬

೬೦

**ಸುಟ್ಟಿಗಾಯಗಳು ಮತ್ತು ಬೊಬ್ಬಿಗಳು :** ಅರ್ಥ ವಿವರಣೆ ಮತ್ತು ಕಾರಣಗಳು, ಹಂತಗಳು, ದುಷ್ಪರಿಣಾಮಗಳು, ರಾಸಾಯನಿಕ ವಸ್ತುಗಳಿಂದ ಸುಟ್ಟಿಗಾಯ, ಆವ್ಸಾದಿಂದ ಸುಟ್ಟಿಗಾಯ, ಕಣ್ಣಿಗಳೊಳಗೆ ಸುಟ್ಟಿಗಾಯ, ಅಡಿಗೆಯ ಮನೆಯಲ್ಲಾಗುವ ಸುಟ್ಟಿಗಾಯಗಳು, ಬೆಂಕಿಯ ಅಪಘಾತಕ್ಕೆ ಸಿಲುಕಿದವರ ರಕ್ಷಣೆ.

## ಅಧ್ಯಾಯ-೭

೬೨

**ವಿಷಪ್ರಾರ್ಥನ :** ಮಾರ್ಗಗಳು, ಲಕ್ಷ್ಣಗಳು, ಸಾಮಾನ್ಯ ವಿಷಗಳು. ಪ್ರಾರ್ಥಿಗಳ ವಿಷಗಳು, ಹಾವು, ಚೇಳು, ನಾಯಿ ಕಚ್ಚಿದಾಗ, ಕೀಟಗಳ ಉಪಟಳ, ವಿಷತೆ, ರಕ್ತ, ಜಿಷಧ ಮತ್ತು ಆಹಾರದ ವಿಷತೆ.

## ಅಧ್ಯಾಯ-೮

೧೦೯

**ತಲೆಸುತ್ತು ಬಂದು ಈಸಿದು ಬೀಳುವುದು ಆಫಾತ :** ತಲೆಸುತ್ತು

ಬಂದು ಕುಸಿದು ಬೀಳುವುದು (SHOCK) / ಆಫಾತ - ವಿಧಗಳು, ಕಾರಣಗಳು, ಪ್ರಥಮ ಚಿಕಿತ್ಸೆ, ರಕ್ತ ವರ್ಗಾವಣೆ.

### ಅಧ್ಯಾಯ-೯

೧೧೭

ಮಾನಸಿಕ ತೊಂದರೆಗಳಿಗೆ ಪ್ರಥಮ ಚಿಕಿತ್ಸೆ : ಕಾರಣ, ಅಪಫಾತ, ಪ್ರಕೃತಿ ವಿಕೋಪ, ದೈಹಿಕ ಪರಿಸ್ಥಿತಿ ಪಟ್ಟಿಗೆ ಒಳಗಾದವರಿಗೆ, ಪ್ರಥಮ ಚಿಕಿತ್ಸೆಕರ ಕರ್ತವ್ಯ, ಚಿತ್ತಪ್ರಮೆಯ ರೋಗಿಗಳಿಗೆ ಪ್ರಥಮ ಚಿಕಿತ್ಸೆ ನಂಬೋಣಾದ ಹಿಂಸಾಚಾರ / ಆಕ್ರಮಣ ಶೀಲತೆ ಮತ್ತು ಪ್ರಥಮ ಚಿಕಿತ್ಸೆ

### ಅಧ್ಯಾಯ-೧೦

೧೧೮

HIV / AIDS ಸೋಂಕಿತರ ಪ್ರಥಮ ಚಿಕಿತ್ಸೆ : ಸಾರ್ವತ್ರಿಕ ಪ್ರತಿ ಬಂಧಕ ಕ್ರಮಗಳು, ವ್ಯಕ್ತಿಯ ದೇಹದ್ರವ ಜಲ್ಲಿದರೆ, ಸಿಡಿದರೆ, ತುಳುಕಿ ದರೆ, ಮುಖಿದ ಮೇಲೆ ಗಾಯಗಳಿದ್ದರೆ, ಕೃತಕ ಉಸಿರಾಟದ ರೀತಿ.

### ಅಧ್ಯಾಯ-೧೧

೧೧೯

ನೋವು ಮತ್ತು ಪ್ರಥಮ ಚಿಕಿತ್ಸೆ : ತಲನೋವು, ಅರತಲೆ ನೋವು, ಕುತ್ತಿಗೆ ಮತ್ತು ತೋಳು ನೋವು, ಕೆವಿ ನೋವು, ಬೆನ್ನು ನೋವು, ಹೊಟ್ಟೆ ನೋವು, ಗಾಳಿ ಗೂಡಿನ ನೋವು, ಹಲ್ಲು ನೋವು.

ಜೀಜಾಂಗಗಳಿಗೆ ಸಂಬಂಧಿಸಿದ ತೊಂದರೆಗಳು : ಎದೆ ಉರಿ, ವಾಕರಿಕೆ, ವಾಂತಿ, ವಾಂತಿ ಮತ್ತು ಬೇದಿ, ರಕ್ತ ಬೇದಿ.

ಸ್ವಾಸ್ಥಾನಿಕ ತೊಂದರೆಗಳು : ಮಕ್ಕಳ ಗಂಟಲು ನೋವು

ಪ್ರಯಾಣ ಮಾಡುವಾಗ ಸಂಭವಿಸುವ ತೊಂದರೆಗಳು : ಬಿಕ್ಕಳಿಕೆ

### ಅಧ್ಯಾಯ-೧೨

೧೨೧

ದೇಹದ ಉಪ್ಪತೆ : ಜ್ಞರ, ಕಡಿಮೆ ಉಪ್ಪತೆ, ಬಿಸಿಲಿನ ತಾಪ, ಬಿಸಿಲಿನ ಬವಳಿ, ಧಕ್ಕೆ.

### ಅಧ್ಯಾಯ-೧೩

೧೨೦

ಅನ್ಯ ವಸ್ತುಗಳು ವಿವಿಧ ಅಂಗಗಳಲ್ಲಿ ಸಿಕ್ಕಿವಾಕಿಕೊಂಡಾಗ ಪ್ರಥಮ ಚಿಕಿತ್ಸೆ : ಚೆಮ್ರೆ, ಕೆಳ್ಳಿ, ಕೆವಿ, ಮೂಗು, ಜರರಗಳಲ್ಲಿ.

ಅಧ್ಯಾಯ-೧೪

೧೪೩

ಪೆಟ್ಟು ಮತ್ತು ಗಾಯಗಳ ಚಿಕಿತ್ಸೆ : ಡ್ರೆಸೀಂಗ್, ಬ್ಯಾಂಡೇಜ್, ಸ್ಲಿಂಗ್  
ಮತ್ತು ಸ್ಲಿಪ್‌ಂಟ್ಸ್

ಅಧ್ಯಾಯ-೧೫

೧೪೦

ಜೈವಧಗಳು ಮತ್ತು ಅಡ್ಡ ಪರಿಣಾಮಗಳು : ಜೈವಧಗಳ ಅಡ್ಡ /  
ವಿಷಮ ಪರಿಣಾಮ ಉಂಟಾದಾಗ ಪ್ರಥಮ ಚಿಕಿತ್ಸೆ, ಸಾಮಾನ್ಯವಾಗಿ  
ಸಂಭವಿಸಬಹುದಾದ ಜೈವಧಗಳ ಅಡ್ಡ ಪರಿಣಾಮಗಳು, ಇಂಜಕ್ಕನ್ನ  
ವ್ಯಾಂಗ,

ಅಧ್ಯಾಯ-೧೬

೧೪೨

ತೊಂದರೆಗೀಡಾದ ವ್ಯಕ್ತಿಗಳ ಸಾಗಾಟ ಕ್ರಮ : ವಿವಿಧ  
ಸಂದರ್ಭಗಳಲ್ಲಿ, ವಿವಿಧ ರೀತಿಗಳಲ್ಲಿ ಅನುಸರಿಸುವ ಕ್ರಮಗಳು.

ಅಧ್ಯಾಯ-೧೭

೧೪೩

ವಿಶೇಷ ಮಾಹಿತಿಗಳು :  
ಹಾಸಿಗೆ ಸರಿಪಡಿಸುವುದು  
ವಾಂತಿ ಮಾಡಿಸುವುದು  
ರಕ್ತದ ಒತ್ತಡದ ಪರೀಕ್ಷೆ  
ದೇಹದ ಉಷ್ಣತೆ ಅಳೆಯುವ ಕ್ರಮಗಳು  
ಜೈವಧ ಕೊಡುವುದು  
ಸಾಮಾನ್ಯ ಕ್ರೀಮಿನಾಶಕಗಳು ಮತ್ತು ಅವುಗಳನ್ನು ಬಳಸುವ ಕ್ರಮ  
ಪ್ರಥಮ ಚಿಕಿತ್ಸೆಗೆ ಬೇಕಾಗುವ ವಸ್ತುಗಳ ವಿವರಗಳು :

ಅಧ್ಯಾಯ-೧೮

೧೪೪

ಅಧ್ಯಾಯ ೧

## ಪ್ರಥಮ ಚಿಕಿತ್ಸೆ

### ವಿಶೇಷ ಉಪಯುಕ್ತ ಮಾಹಿತಿಗಳು

ನಮ್ಮ ನಿಮ್ಮ ಜೀವಮಾನದಲ್ಲಿ ಎಂದಾದರೊಮ್ಮೆ ಅನಾರೋಗ್ಯಕರ ಪರಿಸ್ಥಿತಿ, ಅಪಘಾತ, ಅಪಘಾತಗಳು ಸಂಭವಿಸಬಹುದು. ಕೆಲವೊಮ್ಮೆ ಪ್ರಕೃತಿ ವಿಕೋಪ ಹಾಗೂ ಮಾನವ ನಿರ್ಮಿತ ತೊಂದರೆಗಳೂ ಅನಾರೋಗ್ಯಕ್ಕೆ ಕಾರಣವಾಗಬಹುದು, ಪ್ರಾಣಾಪಾಯ ಸಂಭವಿಸಲೂ ಬಹುದು. ಅಪಘಾತ ಸಂಭವಿಸಿದಾಗ ತರ್ಕಣ ನೇರವು ಸಿಗದಿದ್ದರೆ ಅನೇಕ ವೇಳೆ ಮರಣವೂ ಸಂಭವಿಸಬಹುದು. ಅಂತಹ ಸಂದರ್ಭಗಳಲ್ಲಿ ಪ್ರತಿಫಳಿಗೆಯೂ ಅತ್ಯಮೂಲ್ಯ ಇದನ್ನು ಆಂಗ್ಲಭಾಷೆಯಲ್ಲಿ “GOLDEN HOUR” ಎನ್ನುತ್ತೇವೆ.

ರಕ್ತಸ್ವಾವವಾದಾಗ, ಉಸಿರು ಕಟ್ಟಿದಾಗ ಹೃದಯಾಫಾತವಾದಾಗ, ವಾಹನಗಳ ಕೆಳಗೆ ಸಿಕ್ಕಿಕೊಂಡಾಗ, ಭಾರವಾದ ವಸ್ತು ಮೇಲೆ ಬಿದ್ದಾಗ, ಅಪಘಾತವಾದಾಗ, ಪ್ರಚಾರಾರ್ಥನ್ಯತೆಯಂಟಾದಾಗ ಪ್ರಥಮ ಚಿಕಿತ್ಸೆಯು ಪ್ರಾಣ ಉಳಿಸುತ್ತದೆ. ಆದ್ಕಾರಣ ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆಯನ್ನು ಅರಿತಿರುವುದು ಒಳ್ಳೆಯದು. ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆಕರಾಗಿ ಇತರರ ಪ್ರಾಣವನ್ನು ಉಳಿಸಬಹುದು.

“STITCH IN TIME SAVES NINE” ಎಂಬಂತೆ ನೀರಿನಲ್ಲಿ ಮುಳುಗುವವನಿಗೆ ಮುಲ್ಲು ಕಡ್ಡಿಯೂ ಸಹಾಯ ಮಾಡಬಹುದು. ಆದ ಕಾರಣ ಮಲು ಮಾವನರಾದ ನಾವು ಇನ್ನೊಬ್ಬರ ಪ್ರಾಣ ಉಳಿಸಿದರೆ ಮಾನವರಾಗಿ ಹಟ್ಟಿದುದಕ್ಕೂ ಸಾರ್ಥಕವಾಗುತ್ತದೆ.

ಸಮಾಜದಲ್ಲಿ ದಿನನಿತ್ಯ ಸಾಮಾನ್ಯವಾಗಿ ಸಂಭವಿಸುವ ಘಟನೆಗಳನ್ನು ಅಯ್ಯುಕೊಂಡು ಜನಸಾಮಾನ್ಯರಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಪ್ರಾಣ ಉಳಿಸಲು ಪ್ರಥಮ ಚಿಕಿತ್ಸೆ

ಸುಲಭವಾಗಿ ಅರ್ಥವಾಗುವಂತಹ ಮತ್ತು ಸುಲಭವಾಗಿ ಅಳವಡಿಸಲು ಸಾಧ್ಯವಾಗುವಂತಹ ಪ್ರಥಮ ಚಿಕಿತ್ಸೆ ಕ್ರಮಗಳನ್ನು ಈ ಕಿರುಹೊತ್ತಿಗೆಯಲ್ಲಿ ವಿವರಿಸಲಾಗಿದೆ.

ಪ್ರಥಮ ಚಿಕಿತ್ಸೆ ಎಂಬ ಪದಕ್ಕೆ ಮೊದಲ ಚಿಕಿತ್ಸೆ, ಪ್ರಥಮ ಉಪಚಾರ, ಗಾಯಗೋಂಡವರಿಗೆ ವ್ಯಾಧಕೇಯ ಸೌಲಭ್ಯ ಸಿಗುವವರೆವಿಗೂ ನಡೆಸುವ ಚಿಕಿತ್ಸೆ ಎಂಬ ಪರ್ಯಾಯ ಹೇಸರುಗಳಿವೆ.

**೧. ನಿರೂಪಣೆ :** ಒಬ್ಬ ವ್ಯಕ್ತಿಯ ಇದ್ದಕ್ಕಿದ್ದ ಹಾಗೆ ಆಕಸ್ಮಿಕವಾಗಿ ಅನಾರೋಗ್ಯಕ್ಕೆ ಒಳಗಾದಾಗ ಪ್ರಥಮ ಚಿಕಿತ್ಸೆಯಲ್ಲಿ ತರಬೇತಿ ಉದ್ದೇಶಿಸಿದ್ದರೂ ವ್ಯಕ್ತಿ ಆಪತ್ತಿಗೆ ಒಳಗಾದವರಿಗೆ ಪಾಣ ಉಳಿಸಲು, ಜೀತರಿಸಿಕೊಳ್ಳಲು, ಉಲ್ಲಂಘಿಸಿದಂತೆ ಪ್ರತಿಬಂಧಿಸಲು ತಾತ್ಕಾಲಿಕವಾಗಿ ತಕ್ಷಣ ಕೊಡುವ ಚಿಕಿತ್ಸೆ. ಈ ಚಿಕಿತ್ಸೆಯು ತೊಂದರೆಗೊಳಗಾದ ವ್ಯಕ್ತಿ ವ್ಯಾಧರ ಬಳಿಗೆ ಅಥವ ತಜ್ಞರ ಬಳಿಗೆ ಹೋಗುವವರೆವಿಗೂ ಮುಂದುವರಿಯುತ್ತದೆ. ಇದನ್ನು ಪ್ರಥಮ ಚಿಕಿತ್ಸೆ ಎನ್ನುತ್ತೇವೆ.

**೨. ಚಾರಿತ್ರಿಕ ಹಿನ್ನಲೆ :** ಯುದ್ಧದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಒದಗಿಸಿರುವ ಬಗ್ಗೆ ಉಲ್ಲೇಖಿಸಿದ್ದಿರುವುದು ಮಹಾಭಾರತ ರಾಮಾಯಣದ ಯುದ್ಧಗಳಲ್ಲಿ ಪ್ರಕೃತಿದತ್ತ ಮಾನವ ನಿರ್ಮಿತ ಪ್ರಕೃತಿ ವಿಕೋಪಗಳಲ್ಲಿ ಪ್ರಥಮ ಚಿಕಿತ್ಸೆಯನ್ನು ಅಳವಡಿಸುವ ಬಗ್ಗೆ ಉಲ್ಲೇಖಿಸಿದ್ದಿರುವುದು.

ಒಲ್ಲೆರಲ್ಲಿ ಸ್ಥಾತ್ರಾ ಅಷ್ಟಿಕದ ಬ್ರೀಯರ್ ಯುದ್ಧದಲ್ಲಿ, ಭಾರತದ ಸ್ಥಾತಂತ್ರ ಹೋರಾಟದಲ್ಲಿ ಗಾಂಧಿಜಿಯವರು ಸ್ವಯಂ ಸೇವಕರ ಮುಂದಾಳತ್ತ ವಹಿಸಿ ಪ್ರಥಮ ಚಿಕಿತ್ಸೆಯಲ್ಲಿ ಪಾಲ್ಯಾಂಡಿದ್ದರು. ಇದರಿಂದ ಅನೇಕರು ಪ್ರಭಾವಿತರಾಗಿ ತಾವೂ ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಎಸ್ಕ್ರೋ ಎಂಬ ಜರ್ಮನ್ ಅರ್ಮಿಯ ಸರ್ಕಾರ್ ಜನರಲ್ ಇದರ ಕಾರಣಕ್ಕಾಗಿ ಒಲ್ಲೆರಲ್ಲಿ ಪ್ರಥಮ ಚಿಕಿತ್ಸೆ ಎಂಬ ಪದವನ್ನು ಇಂಗ್ಲೀಂಡಿನಲ್ಲಿ ಮೊದಲ ಬಾರಿಗೆ ಬಳಸಲಾಗಿದೆ. ಇಂಗ್ಲೀಂಡಿನ ಸಂಟ್ ಜಾನ್ ಅಂಬ್ಯುಲನ್ ಅಸೋಸಿಯೇಷನ್ ಮೂಲಕ ವಿಶ್ವದಾದ್ಯಂತ ಪ್ರಥಮ ಚಿಕಿತ್ಸೆಯ ಸೌಲಭ್ಯ ದೂರೆಯಲಾರಂಭಿಸಿತು. ಒಂಳಿರಲ್ಲಿ ಸಂಟ್ ಜಾನ್ ಅಸೋಸಿಯೇಷನ್ ಅರ್ಥಗ್ರೇಚ್‌ಬ್ರಿಟನ್ ಸಂಸ್ಥೆಯು ಪ್ರಥಮ ಚಿಕಿತ್ಸೆಯ ಬಗ್ಗೆ ಒಂದು ಮುಸ್ತಕ ಬರೆದು ಅದನ್ನು ವಿತರಿಸಿದುದರಿಂದ ಪ್ರಥಮ ಚಿಕಿತ್ಸೆಯ ಬಗ್ಗೆ ವಿವರಗಳು ಎಲ್ಲಾರೂ ದೂರೆಯುವಂತಾಯಿತು.

ಒಲ್ಲಿಗಿರಲ್ಲಿ ಡಾ॥ ಮೇಯರ್ ರವರಿಂದ ಟ್ರೈಂಯಾಂಗ್ಲೋಲಾರ್ ಬ್ಯಾಂಡೇಜ್‌ನ ಉಗಮವಾಯಿತು. ನಂತರ ಅದರಲ್ಲಿ ಅನೇಕ ಬದಲಾವಣೆಗಳಾಗಿ, ಅಭಿವೃದ್ಧಿ ಹೊಂದಿ ಅದು ರೋಲರ್ ಬ್ಯಾಂಡೇಜ್‌ಗಿಂತಲೂ ಉತ್ತಮವೆಂದು ಸುಪ್ರಸಿದ್ಧವಾಯಿತು.

### ಪ್ರಥಮ ಚಿಕಿತ್ಸೆಯ ಧ್ಯೇಯೋದ್ದೇಶಗಳು

ಅಪಾಯಕ್ಕೆ ಸಿಲುಕಿರುವವರನ್ನು ಪ್ರಾಣಾವಾಯದಿಂದ ಹಾರು ಮಾಡುವುದು, ರಕ್ತಸ್ವಾಪ, ಉಸಿರು ಕಟ್ಟುವಿಕೆ, ಹೃದರ್ಯಾಫಾತ, ಸೋಂಕು ಮುಂತಾದ ದುಷ್ಪರಿಣಾವುಗಳಿಂದ ರಕ್ಷಿಸುವುದು, ರೋಗ ಬೇಗ ಉಲ್ಪಣಿಸದಂತೆ, ಹಾನಿಯನ್ನುಂಟು ಮಾಡದಂತೆ ಹಾಗೂ ವಾಸಿಯಾಗಲು ಸಹಾಯ ಹಷ್ಟಿನೀಡುವುದು. ರೋಗಿಯನ್ನು ವೈದ್ಯರಲ್ಲಿಗೆ, ಆಸ್ತ್ರತ್ರೇಗೆ ಸಾಗಿಸಲು ಸಾರಿಗೆ ವ್ಯವಸ್ಥೆ ಮಾಡುವುದು.

೧. ಪ್ರಥಮ ಚಿಕಿತ್ಸೆಕರ ಕರ್ತವ್ಯಗಳು : ಪ್ರಥಮ ಚಿಕಿತ್ಸೆಕರು ಪ್ರಥಮ ಚಿಕಿತ್ಸೆಯ ಮೂಲ ತತ್ವಗಳನ್ನು ತಿಳಿದು, ಚಾಚೂ ತಪ್ಪದೆ ಅವುಗಳನ್ನು ಪರಿಪಾಲಿಸಬೇಕು. ಅವರು ಮಾಡಬೇಕಾದ ಕೆಲಸವನ್ನು ಮಾತ್ರ ಮಾಡಬೇಕು. ಅದಕ್ಕಿಂತ ಹೆಚ್ಚು ಮಾಡಬಾರದು. ಉ.ಹ. ಅವರು ವೈದ್ಯರಂತೆ ಚಿಕಿತ್ಸೆ ಕೊಡಬಾರದು. ಏಕೆಂದರೆ ಅವರಿಗೆ ವೈದ್ಯಕೀಯ ಜ್ಞಾನ ಸಂಮಾಂವಾಗಿರುವುದಿಲ್ಲ. ಆದರೆ ವೈದ್ಯರಿಗೆ ಸಹಾಯ ಮಾಡಬಹುದು.

ನೊಂದವರನ್ನು ಕಂಡಾಗಿನಿಂದ ಆಸ್ತ್ರತ್ರೇಗೆ ಸೇರಿಸುವವರೆವಿಗೂ ಅವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಅವರ ಜವಾಬ್ದಾರಿಯನು ತೊಂದರೆಗೀಡಾದ ವೈದ್ಯಕೀಯನ್ನು ಕಂಡಾಗ ಪ್ರಾರಂಭವಾಗಿ ಆಪತ್ತಿನ ಸ್ಥಳದಿಂದ ಪ್ರತ್ಯೇಕಿಸಿ, ವ್ಯವಸ್ಥಿತ ಸ್ಥಳಕ್ಕೆ ಸಾಗಿಸಿ. ಪ್ರಥಮ ಚಿಕಿತ್ಸೆ ನೀಡಿದ ನಂತರ ವೈದ್ಯಕೀಯ ಮನೆಯವರಿಗೆ ಅಥವಾ ಆಸ್ತ್ರತ್ರೇ ವೈದ್ಯಾಧಿಕಾರಿಗಳಿಗೆ ಹಸ್ತಾಂತರ ಮಾಡುವವರೆವಿಗೂ ಮುಂದುವರಿಯುತ್ತದೆ. ಆಸ್ತ್ರತ್ರೇಯಿಂದ ಮನೆಗೆ ಹೋದ ಮೇಲೆ ಏಳಿ ಗಂಟೆಗಳ ನಂತರ ಮತ್ತೊಮ್ಮೆ ಭೇಟಿಯಾಗಿ ಕುಂದುಕೊರತೆಗಳನ್ನು ಪರಿಶೀಲಿಸಬೇಕಾಗುತ್ತದೆ.

ಪ್ರಥಮ ಚಿಕಿತ್ಸೆಯು ವೈದ್ಯಕೀಯ ವಿಜ್ಞಾನದ ತಳಹದಿಯ ಮೇಲೆ ನಿಂತಿದೆ. ಇದು ವೈದ್ಯಕೀಯ ಚಿಕಿತ್ಸೆಗೆ ಸಹಾಯ ಮಾಡುತ್ತದೆ.

ಯಾರಾದರೂ ಅಪಘಾತ ಅಥವಾ ತುತ್ತು ಪರಿಸ್ಥಿತಿಗೆ ಒಳಗಾಗಿದ್ದರೆ ಅಂತಹ ಪರಿಸ್ಥಿಯನ್ನು ಎದುರಿಸಲುಬೇಕಾಗುವ ಎಲ್ಲಾ ಸಲಕರಣೆಗಳೂ ಪ್ರಾಣ ಉಳಿಸಲು ಪ್ರಥಮ ಚಿಕಿತ್ಸೆ

ಲಭ್ಯವಿರಬೇಕು. ಲಭ್ಯವಿಲ್ಲದಿದ್ದರೆ ತಕ್ಣಣ ತರಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಸ್ಥಳದಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಳ್ಳುವಂತಿರಬೇಕು. ಅವುಗಳನ್ನು ಬಳಸುವ ಕೌಶಲ್ಯ ತಿಳಿದಿರಬೇಕು. ಉ.ಯ. ಸ್ಟೇಚರ್ ಸಿಗಿದಿದ್ದರೆ ಬಾಳಂಕೆ, ಹಲಗೆ. ಬಾಗಿಲುಗಳನ್ನು ಬಳಸಿ ರೋಗಿಯನ್ನು ಸಾಗಿಸುವುದು.

ರೋಗಿಯ ಪ್ರಾಣ ಹಾನಿಯಾಗದಂತೆ, ದೇಹದ ಭಾಗಗಳಿಗೆ ತೊಂದರೆಯಾಗ ದಂತೆ, ಅಂಗವಿಕಲತೆಯಾಗದಂತೆ ನೋಡಿಕೊಳ್ಳುವುದು ಅವರ ಕರ್ತವ್ಯ. ವೈದ್ಯರು ಸಿಗುವವರೆವಿಗೂ ಅಥವ ವೈದ್ಯಕೀಯ ಸೇವೆ ದೊರೆಯುವವರೆವಿಗೂ ನೋಂದ ವ್ಯಕ್ತಿಯನ್ನು ಕಾಪಾಡುವುದು ಅವರ ಉದ್ದೇಶ ಮತ್ತು ಕರ್ತವ್ಯ.

ಯಾರಿಗೆ ಯಾವಾಗ ಪೆಟ್ಟು ಬೀಳುತ್ತದೆ, ಭಯಾನಕ ರೋಗ ಬರುತ್ತದೆ, ಉಸಿರು ಕಟ್ಟುತ್ತದೆ, ಹೃದಯಾಫಾತವಾಗುತ್ತದೆ, ರಕ್ತಸ್ತಾವವಾಗುತ್ತದೆ ಎಂಬುದನ್ನು ಯಾರೂ ಹೇಳಲಾಗುವುದಿಲ್ಲ. ಆದ ಕಾರಣ ಪ್ರಥಮ ಚಿಕಿತ್ಸಕರು ಸದಾ ಸಿದ್ಧವಿರಬೇಕು. ತಡಮಾಡದೆ ತಮ್ಮ ಕರ್ತವ್ಯ ನಿರ್ವಹಿಸಬೇಕು. ಪರಿಸ್ಥಿತಿಗೆ ತಕ್ಷಂತಹ ಪ್ರಥಮ ಚಿಕಿತ್ಸೆ ನೀಡಬೇಕು. ನಂತರ ಆವಶ್ಯಕತೆ ಇದ್ದರೆ ಮುಂದಿನ ಚಿಕಿತ್ಸೆಗೆ ಸಂಬಂಧಪಟ್ಟ ಕಡೆಗೆ ಕಳಿಸಬೇಕು.

ವ್ಯಕ್ತಿಯ ಪರಿಸ್ಥಿತಿಯು ಗಂಭೀರವಾಗಿದ್ದರೆ ಪ್ರಥಮ ಚಿಕಿತ್ಸೆಯಿಂದ ಪ್ರಯೋಜನವಾಗದಂತಿದ್ದರೆ ಮಾಡಬೇಕಾದುದನ್ನು ತುಂಬಿ ಮಾಡಿ ತಕ್ಣಣ ತಜ್ಞರ ಬಳಿಗೆ ಕಳಿಸಬೇಕು.

ಇಂತಹ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸಕರು ಶಾಂತರಾಗಿ, ಸಮಾಧಾನದಿಂದಿರಬೇಕು. ದುದುಕಿ ತಮ್ಮ ನಿರ್ಧಾರ ತೆಗೆದುಕೊಳ್ಳದೆ, ತನ್ನ ಮೇಲೆ ತಾನು ನಂಬಿಕೆ ಇಟ್ಟುಕೊಂಡು ಉತ್ತೇಷಿ ಅಥವ ಗಾಬರಿಗೆ ಒಳಗಾಗದಂತೆ ಕಾಯ್ದ ನಿರ್ವಹಿಸಬೇಕು.

ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಈ ಕೆಳಕಂಡಕ್ರಮ ಅನುಸರಿಸಬೇಕು. ತೊಂದರೆಗೇಡಾದ ವ್ಯಕ್ತಿಯನ್ನು ಕಂಡ ತಕ್ಣಣ ಅವನನ್ನು ಅಥವ ಅವನ ಸಹಚರಿಂದ ಪರಿಸ್ಥಿತಿಯ ಬಗ್ಗೆ ಮಾಡಿತೆ ಸಂಗ್ರಹಿಸುವುದು. ವ್ಯಕ್ತಿಗೆ ಭಳಿ, ಸುಸ್ತು, ಬಾಯಾರಿಕೆ, ನೋವು, ವಾಕರಿಕೆ, ವಾಂತಿ ಇದೆಯೇ ಎಂದು ವಿಚಾರಿಸಬೇಕು.

ನಂತರ ಕೂಲಂಕುಶವಾಗಿ ಪರಿಕ್ಷಿಸಬೇಕು. ಬಾವು, ವಿಕಲತೆ, ರಕ್ತಸ್ತಾವದ ಪ್ರಮಾಣ, ಗಾಯಗಳು ಮುಂತಾದವುಗಳನ್ನು ಪರಿಕ್ಷಿಸಿ ನಂತರ ಕಾರಣವನ್ನು ಗುರುತಿಸಿ ಅದನ್ನು ಪರಿಹರಿಸಲು ತಕ್ಷ ಕ್ರಮ ತೆಗೆದುಕೊಳ್ಳಬೇಕು.

ಆವಶ್ಯಕತೆ ಇದ್ದರೆ ತಡಮಾಡದೆ ಅರೋಗ್ಯ ಕಾರ್ಯಕರ್ತರು / ವೈದ್ಯರು / ತಜ್ಜೀರಿಗೆ ಕರೆ ಕಳಿಸಿ ಆವರು ಬರುವವರೆವಿಗೂ ತಕ್ಷ ಪ್ರಥಮ ಚಿಕಿತ್ಸೆಯನ್ನು ಮುಂದುವರಿಸುತ್ತಿರಬೇಕು. ಉ.ಹ. ಕೃತಕ ಉಸಿರಾಟ, ರಕ್ತಸ್ವಾಪವನ್ನು ನಲ್ಲಿಸುವುದು, ಮುಂತಾದವುಗಳಿಗೆ ಎರೇಷ್ಟ ಗಮನಕೊಡಬೇಕು.

**1. ಪ್ರಥಮ ಚಿಕಿತ್ಸೆ ಮತ್ತು ವೈದ್ಯರು :** ಅನೇಕ ವೈದ್ಯರಿಗೆ ಪ್ರಥಮ ಚಿಕಿತ್ಸೆ ನೀಡುವುದರ ಅನುಭವ ಇರುವುದಿಲ್ಲ. ಏಕೆಂದರೆ ವ್ಯಕ್ತಿಗಳು ಪ್ರಥಮ ಚಿಕಿತ್ಸೆಯ ಸಂತರಲ್ಲಿ ವೈದ್ಯರ ಬಳಿಗೆ ಬರುವುದಿಲ್ಲ. ಪ್ರಥಮ ಚಿಕಿತ್ಸೆಯ ಸಂತರ ಬರುತ್ತಾರೆ. ಆದ ಕಾರಣ ಅವರಿಗೆ ಅದರ ಬಗ್ಗೆ ತಿಳಿಯುವ / ಪ್ರಥಮ ಚಿಕಿತ್ಸೆ ಕೊಡುವ ಸಂದರ್ಭ ಬರುವುದಿಲ್ಲ. ಆದರೂ ಅವರಿಗೂ ಇದರ ಬಗ್ಗೆ ತಿಳಿದಿದ್ದರೆ ಆಪತ್ತಾಲದಲ್ಲಿ ಅದು ಸದಾಯಕ್ಕೆ ಬರುತ್ತದೆ. ಚಿಕಿತ್ಸೆಯ ಪ್ರಥಮ ಭಾಗ ಮುಗಿಸಿದಂತಾಗುತ್ತದೆ.

**2. ಯುದ್ಧ, ಭಯೋತ್ಸಾಹನ, ದುರಂತಗಳಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುವಲ್ಲಿ ಬರಬಹುದಾದ ಅಡ್ಡಿ ಆತಂಕಗಳು : ಹಿಂಸಾಚಾರ, ದುರಂತ ಸಮಯದಲ್ಲಿ ಅನೇಕರು ಅನೇಕ ರೀತಿಯ ತುರ್ತು ಪ್ರಕರಣಗಳಿಗೆ ಒಳಗಾಗುತ್ತಾರೆ. ಅಷ್ಟು ಜನರಿಗೆ ಒಂದೇ ಸಾರಿ, ಅದೇ ಸ್ಥಳದಲ್ಲಿ ತತ್ತ್ವಜ್ಞಾ ಪ್ರಥಮ ಚಿಕಿತ್ಸೆ ನೀಡಲಾಗುವಲ್ಲಿ ಕಷ್ಟವಾಗುತ್ತದೆ. ಏಕೆಂದರೆ ಪ್ರಥಮ ಚಿಕಿತ್ಸೆಯಲ್ಲಿ ತರಬೇತಿ ಮೊಂದಿರುವವರು ಸಾಕಷ್ಟು ಮಂದಿ ಲಭ್ಯವಿಲ್ಲ. ಅನೇಕರು ಒಟ್ಟಿಗೆ ತೊಂದರೆಗೆ ಒಳಗಾಗುತ್ತಾರೆ. ಸಾಕಷ್ಟು ಸಂಖ್ಯೆಯಲ್ಲಿ ವೈದ್ಯರು ಲಭ್ಯವಿರುವುದಿಲ್ಲ. ಆಸ್ತ್ರತ್ವ ತಲುಪಲು ಬಹಳ ತಡವಾಗುತ್ತದೆ. ಏಕೆಂದರೆ ರಸ್ತೆಗಳು ಸರಿ ಇರುವುದಿಲ್ಲ. ವಾಹನಗಳ ಕೊರತೆ ಹಾಗೂ ಬಹಳ ದೂರ ಪ್ರಯಾಣ ಮಾಡಬೇಕಾಗುತ್ತದೆ.**

**ನ್ಯೂಕ್ಲಿಯಾರ್** ಯುದ್ಧದಲ್ಲಿ ಗುಡಿಸಲುಗಳಲ್ಲಿ, ಟೆಂಟ್‌ಗಳಲ್ಲಿ ಮನೆಗಳಲ್ಲಿ ಒಂದರೆಡು ದಿನ ಮೊದಲೇ ಆಸ್ತ್ರತ್ವಗೆ ಸೇರುವ ಮೊದಲೇ ತುರ್ತುಪರಿಸ್ಥಿತಿ ಉಂಟಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸಕರು ಗುಂಪಿನ ಒಬ್ಬ ಸದಸ್ಯರಂತೆ ವರ್ತಿಸಿ ವೈದ್ಯಕೀಯ ಸೇವೆಗೆ ಏರಾಡು ಮಾಡಿದರೆ ಮತ್ತು ಅಲ್ಲಿನ ಕಾರ್ಯಸ್ಥಾನದ ಬಗ್ಗೆ ತಿಳಿದಿದ್ದರೆ ಒಳ್ಳೆಯದು. ಉ.ಹ. ಪ್ರಥಮ ಚಿಕಿತ್ಸಾ ಫಟ್ಟ ಎಲ್ಲಿದೆ, ಇತರ ಚಿಕಿತ್ಸಾ ಸ್ಥಳಗಳು ಎಲ್ಲಿವೆ, ಹತ್ತಿರದಲ್ಲಿರುವುದು ಯಾವುದು, ಯಾರನ್ನು ಯಾವ ಫಟಕಕ್ಕೆ ಸಾಗಿಸಿದರೆ ಒಳ್ಳೆಯದು ಎಂಬ ಮಾಹಿತಿ ಇದ್ದರೆ ಅನುಕೂಲ.

ಪ್ರಥಮ ಚಿಕಿತ್ಸೆಯು ವೈದ್ಯಕೀಯ ಚಿಕಿತ್ಸೆಯ ಒಂದು ಭಾಗ. ಅದು ಗಾಯಗಳಿಗೆ, ಮೂಳೆ ಮುರಿತಕ್ಕೆ, ಸುಟ್ಟಿ ಗಾಯಗಳಿಗೆ ಚಿಕಿತ್ಸೆ ಕೊಡುವಂತೆಯೇ ಇರುತ್ತದೆ.

ಪ್ರಫಾಮ ಚಿಕಿತ್ಸೆಯ ತರಬೇತಿಯನ್ನು ಎಲ್ಲರೂ ಪಡೆದಿದ್ದರೆ ಪರಸ್ಪರರಿಗೆ ಸಹಾಯವಾಗುತ್ತದೆ.

೪. ಪ್ರಫಾಮ ಚಿಕಿತ್ಸೆಯ ವ್ಯಾಪ್ತಿ : ಇದರ ವ್ಯಾಪ್ತಿ ವಿಶಾಲವಾದುದು. ಇದು ದುಫ್ರಾಟನೆಯ ಪರಿವೀಕ್ಷಣೆಯಿಂದ ಹಿಡಿದು ತತ್ತ್ವಜ್ಞಾನ ನೀಡಬೇಕಾದ ಶುಷ್ಳೂಶೈಯವರೆವಿಗೂ ವಿಸ್ತರಿಸಿದೆ. ಅವುಗಳಿಂದರೆ ದುಫ್ರಾಟನೆಯ ಪರಿವೀಕ್ಷಣೆ. ಪ್ರಫಾಮ ಚಿಕಿತ್ಸಕರ ಪ್ರಪ್ರಫಾಮ ಕರ್ತವ್ಯಗಳು, ಪರಿಹಾರ, ತತ್ತ್ವಜ್ಞಾನ ಚಿಕಿತ್ಸೆ ಮುಂತಾದವುಗಳು.

೫. ದುಫ್ರಾಟನೆಯ ಪರಿವೀಕ್ಷಣೆ : ಇದರಲ್ಲಿ ಮಾಹಿತಿ ಸಂಗ್ರಹ ಅಥ ಮುಖ್ಯವಾದುದು. ಇದಕ್ಕೆ ದುಫ್ರಾಟನೆಯ ಮತ್ತು ಪೆಟ್ಟಿನ ವಿವರಗಳು, ಅಪಘಾತ ಹೇಗೆ ಸಂಭವಿಸಿತು, ಆಗ ಅಲ್ಲಿ ಯಾರ್ಥಾರ್ಥಿದ್ದರು, ಫಂಟನೆ ನಡೆದ ಸ್ಥಳದ ವಿವರ, ಅಪಘಾತಕ್ಕೆ ಈಡಾಗಿರುವ ವಾಹನಕ್ಕಾಗಿರುವ ಜವಿಮ್, ವಾಹನ ನಡೆಸುತ್ತಿದ್ದ ವ್ಯಕ್ತಿಯ ಪರಿಸ್ಥಿತಿ, ಯಾರಿಗಾದರೂ ಪ್ರಜ್ಞೆ ತಪ್ಪಿತ್ತೇ?, ಎಷ್ಟು ಜನರು ಸಾಮ್ಯ ನೋವುಗಳಿಗೆ ಬಲಿಯಾದರು ಎಂಬ ಬಗ್ಗೆ ವಾಹನ ಅಪಘಾತಗಳಲ್ಲಿ ಮಾಹಿತಿ ಸಂಗ್ರಹಿಸಬೇಕು. ಉ.ಹ. ಕಟ್ಟಡ ಕುಸಿದು ಬಿಡ್ಡಿದ್ದರೆ ಅದರ ಕೆಳಗೆ ಯಾರಾದರೂ ಸಿಕ್ಕಿಬಿಡ್ಡಿದ್ದರೆ ಅವರನ್ನು ಹೊರಗೆ ತೆಗೆಯಲು ಬೇಕಾಗುವ ಸಲಕರಣೆಗಳು ಲಭ್ಯವಿದೆಯೋ ಇಲ್ಲವೋ? ಇಲ್ಲದಿದ್ದರೆ ತತ್ತ್ವಜ್ಞಾನ ತರಿಸಲು ವ್ಯವಸ್ಥೆ, ವ್ಯಕ್ತಿಯನ್ನು ಹೊರ ತೆಗೆಯುವ ಕ್ರಮ, ಸಹಾಯಕ್ಕೆ ಬೇರೆ ಯಾರಾದರೂ ಬೇಕೆ? ಎಂಬ ಮಾಹಿತಿ ಸಂಗ್ರಹಿಸುವುದು.

೬. ಪ್ರಫಾಮ ಚಿಕಿತ್ಸಕರ ಪ್ರಪ್ರಫಾಮ ಕರ್ತವ್ಯ : ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಗಳ ಸಂಗ್ರಹದ ನಂತರ ಗಾಯಾಳುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡುವುದು, ವ್ಯಕ್ತಿಗಳ ಆರೋಗ್ಯದ ಪರಿಸ್ಥಿತಿಯ ಬಗ್ಗೆ ವಿಷಯ ಸಂಗ್ರಹ ಮತ್ತು ದೃಹಿಕ ಪರಿಕ್ಷೆ, ಮೂಲಭೂತ ದೃಹಿಕ ಶ್ರೀಯೆಯ ಪರಿಕ್ಷೆ ಮಾಡಿ ಸಂದರ್ಭಕ್ಕೆ ತಕ್ಷಂತ ತತ್ತ್ವಜ್ಞಾನ ಚಿಕಿತ್ಸೆ ನೀಡುವುದು.

೭. ಸುರಕ್ಷಿತ ಸ್ಥಳಕ್ಕೆ ರವಾನೆ : ದುಫ್ರಾಟನೆಗೆ ಒಳಗಾಗಿರುವ ವ್ಯಕ್ತಿಗಳ ಪರಿಸ್ಥಿತಿಗೆ ಅನುಗುಣವಾಗಿ ಇತರ ಸ್ಥಳ, ಮನೆ ಅಥವ ಅಸ್ತ್ರಾಲ್ಯೂಜಿನ್ ರವಾನಿಸುವುದು. ಪ್ರಫಾಮ ಚಿಕಿತ್ಸೆಗೆ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಇದು ಆತ್ಮವರ್ಶಕ.

೮. ಆರೋಗ್ಯದ ಮಾಹಿತಿ ಸಂಗ್ರಹ : ವ್ಯಕ್ತಿಗಳಿಂದ ನೋವು, ಭಳಿ, ಜ್ಞಾರ, ತಲೆನೋವು, ತಲೆಸುತ್ತು, ವಾಕರಿಕೆ, ವಾಂತಿ, ಜ್ಬಾಪಕ ಶಕ್ತಿಯ ಮಟ್ಟೆ, ನೋವು

ಇರುವ ಜಾಗ, ಮುಂತಾದ ಮಾಹಿತಿಗಳನ್ನು ಪಡೆದರೆ ಅದು ಪರೋಕ್ಷವಾಗಿ ಆರೋಗ್ಯದ ಪರಿಸ್ಥಿತಿಗಳನ್ನು ಸೂಚಿಸುತ್ತದೆ.

**೬. ದೈಹಿಕ ಪರೋಕ್ಷಗಳು :** ರಕ್ತಸ್ತಾವ, ಉತ್ಪಾದ, ಗಾಯಗಳು, ಅಂಗಾಯ, ಅಂಗ ಚಲನೆ, ಅಂಗ ವಿಕಲತೆ, ಉಸಿರಾಟ, ಜಮ್‌ ಬಿಳಿಚಿಕೊಂಡಿರುವುದು ಮುಂತಾದುವುಗಳನ್ನು ಪರೋಕ್ಷಸುವುದು.

**೧೦. ಮೂಲಭೂತ ದೈಹಿಕ ಶ್ರಿಂಯಿಗಳ ಪರೋಕ್ಷ :** ಇವುಗಳಲ್ಲಿ ಮುಖ್ಯವಾದವುಗಳು

- » **ಉಸಿರಾಟ :** ಉಸಿರಾಡುತ್ತಿದ್ದಾನೆಯೇ? ತೊಂದರೆ ಇಲ್ಲದೆ ಉಸಿರಾಡುತ್ತಿದ್ದಾನೆಯೇ?
- » **ಹೃದಯದ ಬಡಿತ :** ಹೃದಯ ಬಡಿಯುತ್ತಿದೆಯೇ ಅದರ ಸಂಖ್ಯೆ, ಲಯ, ತಾಳಗತಿ ಸರಿ ಇದೆಯೇ?
- » **ರಕ್ತಸ್ತಾವವಾಗುತ್ತದೆಯೇ?** ರಕ್ತಸ್ತಾವ ಅತಿಂದಾಗಿ ಶಾಖಾಗೆ ಹೋಗಿದ್ದಾನೆಯೇ?
- » **ವಿಷ ಸೇವನೆಯ ಲಕ್ಷಣಗಳವೆಯೇ?** ಸುಟ್ಟು ಗಾಯವಿದೆಯೇ?
- » **ತಲೆಗೆ ಪೆಟ್ಟು ಬಿದ್ದಿಂದೆ?** ಮೂಳೆಯ ಮುರಿತ, ಬಳ ರಕ್ತಸ್ತಾವವಾಗಿದೆಯೇ?
- » **ದೇಹದ ಇತರ ಭಾಗದಲ್ಲಿ ಬೇರೆ ಏನಾದರೂ ಸಮಸ್ಯೆಗಳವೆಯೇ?**

**೧೧. ಪರಿಹಾರ :** ಯಾವುದಾದರೂ ವಸ್ತುವಿನ ಕೆಳಗೆ, ಉರಿಯುತ್ತಿರುವ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರೆ, ವಿದ್ಯುತ್ ಸಂಪರ್ಕಕ್ಕೆ ಗುರಿಯಾಗಿದ್ದರೆ, ಬಿದ್ದಿರುವ ಜಾಗದಲ್ಲಿ ವಿಷಾನಿಲವಿದ್ದರೆ, ನೀರಿನಲ್ಲಿ ಮುಳುಗಿದ್ದರೆ, ನೇರು ಹಾಕಿಕೊಂಡಿದ್ದರೆ, ಮೊಟ್ಟೆ ಮೊದಲು ವೃಕ್ಷಿಯನ್ನು ಈ ತೊಂದರೆಯಿಂದ ಪಾರು ಮಾಡಬೇಕು. ಮೊದಲು ಅಲ್ಲಿಂದ ಸುರಕ್ಷಿತ ಜಾಗಕ್ಕೆ ರವಾನಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ಉಲ್ಪಣಾವಾಗುತ್ತದೆ.

**೧೨. ತರ್ಕಣ ಶುಷ್ಠೂತಿ :** ತರ್ಕಣ ಪ್ರಥಮ ಚಿಕಿತ್ಸೆ ಆರಂಭಿಸಬೇಕು. ಪರಿಸ್ಥಿತಿಗೆ ತಕ್ಕ ಪರಿಹಾರ ನೀಡಬೇಕು. ಪರಿಸ್ಥಿತಿ ಹದಗೆಡದಂತೆ ಮೋಡಿಕೊಳ್ಳಬೇಕು. ವೃದ್ಧರ ನೆರವಿಗೆ ಹೇಳಿ ಕಳಿಸುವುದು. ಪ್ರಥಮ ಚಿಕಿತ್ಸೆಯ ನಂತರ ಅಥವ ತುರ್ತ ಪರಿಸ್ಥಿತಿಯಾದರೆ ತರ್ಕಣ ವೃದ್ಧರ ಹತ್ತಿರಕ್ಕ ಸ್ಥಿತಿಗೆ ಕರೆದುಕೊಂಡು ಮೋಗುವುದು.

ಪ್ರಾಣ ಉಳಿಸಲು ಪ್ರಥಮ ಚಿಕಿತ್ಸೆ

೧೩. ಮರಣಾಂತರ ತುತ್ತು ಪರಿಸ್ಥಿತಿಗಳು : ತಲೆಗೆ ಹೆಚ್ಚು ಬಿದ್ದು ಮೆದುಳಿಗೆ ತೊಂದರೆಯಾಗಿ ಉಸಿರುಕಟ್ಟಿವುದು, ಹೃದಯ ಬಡಿಯಿಡಿರುವುದು, ಅತಿಯಾದ ಒಳ ಮತ್ತು ಹೊರ ರಕ್ತಸ್ವಾವ, ಶಾಖ್ಯ, ತೀವ್ರವಾದ ಸುಟ್ಟಗಾಯ, ವಿಷತೆ, ಮೂಳೆಗಳ ಮುರಿತದ ದುಪ್ಪರಿಣಾಮ ಮುಂತಾದವುಗಳು ಈ ಗುಂಟಿಗೆ ಸೇರುತ್ತವೆ.

**ತಕ್ಕ ಚಿಕಿತ್ಸೆ :** ವ್ಯಕ್ತಿಯ ಜೊತೆ ಅಥವ ಹತ್ತಿರದ ಸಂಬಂಧಿಗಳ ಜೊತೆ ಚರ್ಚೆಗೆ ಪರಿಸ್ಥಿತಿಗೆ ತಕ್ಕ ತೀವ್ರಮಾನ ತೆಗೆದುಕೊಳ್ಳಬೇಕು. ಸುರಕ್ಷಿತ ಸ್ಥಳಕ್ಕೆ ಮೊದಲು ರವಾನಿಸಬೇಕು. ಆದವ್ಯು ಹತ್ತಿರದ ಸ್ಥಳಕ್ಕೆ, ಉ.ಹ. ಕ್ಲಿನಿಕ್, ನಸಿರ್‌ಎಂಗ್ ಹೋಮ್, ಆಸ್ಟ್ರೇಲಿಯಾಗಿದಂತೆ, ಹೆಚ್ಚು ಧಕ್ಕೆಯಾಗಿದಂತೆ ಸಾಗಿಸುವುದು. ವ್ಯಕ್ತಿಗಳ ಜೊತೆ ಪ್ರಥಮ ಚಿಕಿತ್ಸೆ ಅಥವ ಬೇರೆ ಯಾರಾದರೂ ಹೋದರೆ ಉತ್ತಮ.

**ಪ್ರಥಮ ಚಿಕಿತ್ಸೆಯ ಮುತ್ತಿನಂತಹ ಗುಣಗಳು ಮತ್ತು ಲಕ್ಷಣಗಳು ಹಾಗೂ ನಿಯಮಗಳು**

“ಅತಿ ಅವಸರ ಅಪಾರ್ಯಕರ”, “ಅತಿ ನಿಧಾನ ಸಾವಿಗೆ ದಾರಿ” ಎಂಬುದನ್ನು ಮರೆಯಬಾರದು.

- » ಪ್ರಥಮ ಚಿಕಿತ್ಸೆಕ್ಕು ವಿಷಯ ತಿಳಿದ ತಕ್ಕಣ ಸ್ಥಳಕ್ಕೆ ಧಾವಿಸಬೇಕು.
- » ಪ್ರತಿ ಸೆಕೆಂಡೂ ಅತ್ಯಮೂಲ್ಯ, ತನು ತಡವಾದರೂ ಪ್ರಾಣಪಾಯ.
- » ಮೊದಲು ಮಾಡುವುದನ್ನು ಮೊದಲು ಮಾಡಬೇಕು.
- » ಉಡುಪನ್ನು ಅನವಶ್ಯಕ ಕಳಚಬಾರದು. ಪರೀಕ್ಷೆಗೆ ತಕ್ಕಷ್ಟ ಸರಿಸಿದರೆ ಸಾಕು.
- » ಘಟನೆಯ ಪರಿಸರವನ್ನು ಪರೀಕ್ಷೆಗೆ ತಕ್ಕ ಕ್ರಮ ತೆಗೆದುಕೊಳ್ಳಬೇಕು.
- » ಅತಿಯಾದ ಸೇವೆ ಅನಾವಶ್ಯಕ. ಪ್ರಥಮ ಚಿಕಿತ್ಸೆಕ್ಕು ವೈದ್ಯರಲ್ಲ. ಕನಿಷ್ಠ ಅಗತ್ಯ ಸೇವೆಯನ್ನು ಮಾತ್ರ ಒದಗಿಸಬಲ್ಲರು.
- » ಹೆಚ್ಚು ತಜ್ಜ್ಞ ಸೇವೆ ಕೊಡಲಾರರು, ಕೇವಲ ಸಹಾಯ ನೀಡಿ ಪ್ರಾಣ ಉಳಿಸಲು, ದುಪ್ಪರಿಣಾಮಗಳಾಗಿದಂತೆ ತಡೆಯಬಲ್ಲರು, ವೈದ್ಯರಿಗೆ ಸಹಾಯ ಮಾಡಬಲ್ಲರು.
- » ಪ್ರಥಮ ಚಿಕಿತ್ಸೆಕ್ಕು ಹೆದರದೆ, ಶಾಂತ ಚಿತ್ತರಾಗಿ ಪ್ರಥಮ ಚಿಕಿತ್ಸೆ ನೀಡಬೇಕು.
- » ವ್ಯಕ್ತಿಗೆ ಮಾನಸಿಕ ದೃಷ್ಟಿ ನೀಡಬೇಕು. ಭಯ ಪಡದಂತೆ ಇರಲು ಒತ್ತಾಸೆ ನೀಡಬೇಕು.

- ▶▶ ದುರ್ಘಟನೆ ನಡೆದ ಸ್ಥಳದಲ್ಲಿ ತೊಂದರೆಗೊಳಗಾದ ವೃತ್ತಿಯ ಸುತ್ತ ಜನ ಸೇರಿದರೆ ಅವರನ್ನು ಮಾರ ಕಳಿಸಿ, ವೃತ್ತಿಗೆ ಬೆನಾಗಿ ಗಾಳಿ ಸಿಗುವಂತೆ ಬೆಳಕು ಮೊರೆಯವಂತೆ ಮಾಡಬೇಕು. ಘಟನೆ ನಡೆದ ಸ್ಥಳದ ಪರಿಸ್ಥಿತಿಗೆ ತಕ್ಷಂತೆ ಸೇವೆ ನೀಡಬೇಕು. ಬಿಸಿಲು ಹೆಚ್ಚಾಗಿದ್ದರೆ ಭೂತಿ ಬಳಸಬೇಕು. ಗಾಳಿ ಸರಿಯಾಗಿ ಬೀಸದಿದ್ದರೆ ಪ್ರತಿಕೆ ಅಥವಾ ಬಣ್ಣಿಯಿಂದ ಗಾಳಿ ಬೀಸಬಹುದು.
- ▶▶ **ವೃತ್ತಿಯ ಪರೀಕ್ಷೆ :** ಮೊದಲು ಉಸಿರಾಟವನ್ನು ಪರೀಕ್ಷಿಸಬೇಕು. ವೃತ್ತಿಯು ಸರಾಗವಾಗಿ ಉಸಿರಾಡುತ್ತಿದ್ದರೆ ಕ್ಷೇಮ. ಇಲ್ಲದಿದ್ದರೆ ಕೃತಕ ಉಸಿರಾಟ ಮಾಡಿಸಬೇಕು. ನಂತರ ರಕ್ತಸ್ತಾವದ ಪರೀಕ್ಷೆ ಅತಿ ಮುಖ್ಯ. ಎಕೆಂದರೆ ಹೆಚ್ಚು ರಕ್ತಸ್ತಾವ ಧಕ್ಕೆಗೆ (SHOCK) ದಾರಿ ಮಾಡಿಕೊಡುತ್ತದೆ. ರಕ್ತಸ್ತಾವವಿದ್ದರೆ ಮೊದಲು ಅದಕ್ಕೆ ತಕ್ಕ ಕ್ರಮ ತೆಗೆದುಕೊಳ್ಳಬೇಕು. ರಕ್ತಸ್ತಾವವಿದ್ದರೆ ಅದನ್ನು ನಿಲ್ಲಿಸಲು ಒತ್ತಡ ಹೇರಬೇಕಾದ ಸ್ಥಳವನ್ನು ಗುರುತಿಸಿ, ಅದನ್ನು ಅದುಮಿ ಹಿಡಿದು, ನಂತರ ಅದರ ಮೇಲೆ ಪ್ರಾಡ್ ಇಟ್ಟು, ಬ್ಯಾಂಡೇಜ್ ಕಟ್ಟಿ ಶಿ-  
೧೦ ನಿಮಿಷ ಒತ್ತಿ ಹಿಡಿಯಬೇಕು. ಶಾಖ್ಯ ಆಗಿದ್ದರೆ ವೃತ್ತಿಯನ್ನು ಅನಾವಶ್ಯಕವಾಗಿ ಅಲುಗಾಡಿಸಬಾರದು. ಹೊಸಗಾಳಿ ಬೆಳಕು ಬರಲು ವೃತ್ತಿಯನ್ನು ಮಾಡಿ ಕಾರಣ ಮುಡುಕಿ ಅದಕ್ಕೆ ತಕ್ಕ ಪರಿಹಾರ ಒದಗಿಸಬೇಕು. ಸಹಾಯಕ್ಕೆ ಬೇಕಾದರೆ ಒಬ್ಬಿಬ್ಬರನ್ನು ಕರೆದುಕೊಳ್ಳಬಹುದು. ವೃತ್ತಿಗೆ ಧ್ವನಿ ತುಂಬಿ ಸಾಂತ್ವನೆ ನೀಡಬೇಕು. ಹೊರಗೆ ಕಾಣಿವ ಗಾಯಗಳಿಗೆ ಮತ್ತು ಪ್ರಾಣಾಪಾಯದ ತೊಂದರೆಗಳಿಗೆ ಪ್ರಫರ್ಮ ಚಿಕಿತ್ಸೆ ನೀಡಬೇಕು.

ಪ್ರಫರ್ಮ ಚಿಕಿತ್ಸೆಗೆ ಬೇಕಾಗುವ ಸಲಕರಣೆಗಳು ಸ್ಥಳದಲ್ಲಿ ಲಭ್ಯವಿದ್ದರೆ ಅವುಗಳನ್ನು ಉಪಯೋಗಿಸುವುದು. ಲಭ್ಯವಿಲ್ಲದಿದ್ದರೆ ಸ್ಥಳದಲ್ಲಿ ಮೊರೆಯುವ ವಸ್ತುಗಳನ್ನು ಬಳಸಬೇಕು. ಮತ್ತು ಅದರಲ್ಲಿ ಸುಧಾರಣೆ ತರಬೇಕು.

ವೃತ್ತಿಯ ಪರಿಸ್ಥಿತಿ ಹದಗೆದುತ್ತಿದ್ದರೆ, ಪ್ರಫರ್ಮ ಚಿಕಿತ್ಸೆಯಿಂದ ರೋಗಿಗೆ ಸಹಾಯವಾಗುವಂತಿದ್ದರೆ, ತೊಂದರೆಯಾಗದಂತಿದ್ದರೆ, ಪ್ರಫರ್ಮ ಚಿಕಿತ್ಸೆ ಕೊಟ್ಟು ನಂತರ ವೈದ್ಯರ ಬಳಿಗೆ ಆದಮ್ಮಬೇಗ ಸ್ವತಃ ಕರೆದುಕೊಂಡು ಹೋಗುವುದು ಒಳ್ಳಿಯದು.

ಇ ತುರ್ತು ಪರಿಸ್ಥಿತಿಯಲ್ಲಿ ವ್ಯಕ್ತಿಯನ್ನು ಪ್ರಫಮ ಚಿಕಿತ್ಸೆಗೆ ಒಳಪಡಿಸಿದಾಗ ಪ್ರಫಮ ಚಿಕಿತ್ಸೆಗೆ ಮೊದಲು ಪ್ರಫಮ ಚಿಕಿತ್ಸೆಕರು ಮಾಡಬೇಕಾದ ಕೆಲಸಗಳು

ತೊಂದರೆಗೀಡಾದ ವ್ಯಕ್ತಿಯನ್ನು ಕಂಡುಕೊಂಡು ಎಂತಹವರಿಗಾದರೂ ಗಾಬರಿ, ಗಲಿಬಿಲಿ ಉಂಟಾಗುವುದು ಸಹಜ. ಇದಕ್ಕೆ ಪ್ರಫಮ ಚಿಕಿತ್ಸಕರು ಹೊರತಲ್ಲ. ಆಗ ಅವರಿಗೂ ಏನು ಮಾಡಬೇಕು? ಯಾವುದನ್ನು ಮೊದಲು ಮಾಡಬೇಕು? ಎನ್ನುವ ಜೀವಾಳಿ ಉಂಟಾಗುವುದು ಹೆಚ್ಚು. ಅದರೆ ಅವರು ತಾಳ್ಳಿಯನ್ನು ಕಳುಂದುಕೊಳ್ಳಬೇಕೆಂದು, ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಅನೇಕ ವೇಳೆ ಸಾರ್ವಜನಿಕರು ತೊಂದರೆಗೊಳಾದ ವ್ಯಕ್ತಿಯ ಸುತ್ತ ಮುತ್ತಿಕೊಂಡು ಗಲಾಟಿ ಮಾಡುತ್ತಾ ಪ್ರಫಮ ಚಿಕಿತ್ಸಕರೆ ಕೆಲಸಗಳಿಗೆ ತೊಡಕಾಗಬಹುದು. ಉದಾ|| ಯಾರಾದರೂ ಭಾವಿಗೆ ಬಿದ್ದಿದ್ದರೆ, ಅವರನ್ನು ಭಾವಿಯಿಂದ ತೆಗೆದ ನಂತರ ಅ ವ್ಯಕ್ತಿಯ ಸುತ್ತ ಜನ ಕಿಕ್ಕಿರಿದು ತುಂಬಿಕೊಂಡು ಅ ವ್ಯಕ್ತಿಗೆ ಹಾಗೂ ಪ್ರಫಮ ಚಿಕಿತ್ಸಕರಿಗೆ ತೊಂದರೆಯನ್ನುಂಟು ಮಾಡಬಹುದು. ಆಗ ಅದನ್ನು ನಿಯಂತ್ರಿಸಲು ಮೋಲೀಸರನ್ನು ಕರೆಸಬೇಕಾಗುತ್ತದೆ. ಸ್ವಯಂ ಸೇವಕರ ಸಹಾಯ ಬೇಕಾಗುತ್ತದೆ.

ವಾಹನ ಅಪಘಾತದಲ್ಲಿ ವಾಹನದ ಕೆಳಗೆ ಯಾರಾದರೂ ಬಿದ್ದಿದ್ದರೆ ಮೊದಲು ಅವರನ್ನು ರಕ್ಷಿಸಲು ಅಲ್ಲಿಂದ ಹೊರಗೆ ತೆಗೆದ ನಂತರ ಪ್ರಫಮ ಚಿಕಿತ್ಸೆ ನೀಡಬೇಕಾಗುತ್ತದೆ.

ಅಡಿಗೆಯ ಅನಿಲದ ಸೋರಿಕೆಯಾದಾಗ ಅಡಿಗೆ ಮನೆಯಲ್ಲಿ ವ್ಯಕ್ತಿ ಬಿದ್ದಿದ್ದರೆ ಅವನನ್ನು ರಕ್ಷಿಸಲು ಪ್ರಫಮ ಚಿಕಿತ್ಸಕ ಹೋಗಿ ಅಲ್ಲಿ ಅವನು ತೊಂದರೆಗೆ ಸಿಲುಕಿದ್ದರೆ ಆಗ ಅ ವ್ಯಕ್ತಿಯನ್ನು ಮತ್ತು ಪ್ರಫಮ ಚಿಕಿತ್ಸಕರನ್ನು ತೊಂದರೆ ರಹಿತ ಸ್ಥಳಕ್ಕೆ ಸ್ಥಳಾಂತರಿಸಿ ನಂತರ ಪ್ರಫಮ ಚಿಕಿತ್ಸಕರಿಗೇ ಪ್ರಫಮ ಚಿಕಿತ್ಸೆ ಬೇಕಾಗಬಹುದು. ಕೇವಲ ವ್ಯಕ್ತಿಯೊಬ್ಬನೇ ಒಳಗೆ ಸಿಕ್ಕಿಹಾಕಿಕೊಂಡಿದ್ದರೆ ಅವನನ್ನು ಸುರಕ್ಷಿತ ಸ್ಥಳಕ್ಕೆ ತಂದು ನಂತರ ಪ್ರಫಮ ಚಿಕಿತ್ಸಕರು ಚಿಕಿತ್ಸೆ ನೀಡಬೇಕಾಗುತ್ತದೆ.

ವಿದ್ಯುತ್ ಅಪಘಾತದಲ್ಲಿ ಮೊದಲು ವಿದ್ಯುತ್ ಸಂಪರ್ಕ ತಪ್ಪಿಸಬೇಕಾಗುತ್ತದೆ. ಅದು ಅಪಾಯಕರ ಕೆಲಸವಾದುದರಿಂದ ಎಲ್ಲಾ ಮನೆನ್ನೆಚ್ಚಿಕೆ ಕ್ರಮ ತೆಗೆದುಕೊಂಡು ವಿದ್ಯುತ್ ಸಂಪರ್ಕವನ್ನು ತಪ್ಪಿಸಬೇಕಾಗುತ್ತದೆ.

## ೧. ತುರ್ತು ಅವಶ್ಯಕತೆಗಳ ನಿರ್ಧಾರ : (FLOW CHART ನೋಡಿ)

ಮೊಟ್ಟ ಮೊದಲು ವ್ಯಕ್ತಿಯು ಉಸಿರಾಡುತ್ತಿದ್ದಾನೆಯೇ ಇಲ್ಲವೋ. ವಾಯು ಮಾರ್ಗದಲ್ಲಿ ಏನಾದರೂ ಅಡಚಣೆ ಇದೆಯೋ ಇಲ್ಲವೋ ಎಂದು ಪರಿಶೀಲಿಸಿ ಅವಶ್ಯಕತೆ ಇದ್ದರೆ ಕೃತಕ ಉಸಿರಾಟ ಮತ್ತು ಹೃದಯವನ್ನು ಹೊರಗಡೆಯಿಂದ ಅಮುಕುವ ಕ್ರಮವನ್ನು ಅನುಸರಿಸಬೇಕಾಗುತ್ತದೆ.

ಸುಟ್ಟುಗಾಯಗಳಿದ್ದರೆ, ಚಿಕಿತ್ಸೆ ಸಾಧ್ಯವಿದ್ದರೆ ತಕ್ಕ ಪ್ರಥಮ ಚಿಕಿತ್ಸೆ ಕೊಡುವುದು. ಅತಿಯಾಗಿ ಸುಟ್ಟಿದ್ದರೆ, ತುರ್ತು ಅವಶ್ಯಕತೆ ಇದ್ದರೆ, ಅಸ್ತ್ರೀಗೆ ಕಳಿಸುವ ಸಂಭವವಿದ್ದರೆ ಬೇಗ ತೀರ್ಮಾನ ತೆಗೆದುಕೊಂಡು ವಾಹನ ತರಿಸಿ ಅಸ್ತ್ರೀಗೆ ಕರೆದುಕೊಂಡು ಹೋಗುವುದು. ವಾಹನವು ರೋಗಿ ಇರುವ ಜಾಗಕ್ಕೆ ಅತಿ ಬೇಗ ಬರಬೇಕಾದರೆ ರೋಗಿ ಇರುವ ಜಾಗದ ವಿವರ, ತಲುಪಬೇಕಾದ ಮಾರ್ಗ, ಗುರುತುಗಳು, ಮುಂತಾದವುಗಳನ್ನು ಸ್ವಷ್ಟವಾಗಿ ತಿಳಿಸಿದರೆ ವಾಹನದ ಜಾಲಕ ಬೇಗ ಬರಲು ಅನುಕೂಲವಾಗುತ್ತದೆ. ಇಲ್ಲಿದಿದ್ದರೆ ಬೆಂಗಳೂರಿನಂತಹ ಸ್ಥಳಗಳಲ್ಲಿ ವಿಳಾಸ ಹುಡುಕುವುದು ಕಷ್ಟವಾಗಿ ಬರಲು ತಡವಾಗುತ್ತದೆ. ಅಷ್ಟರಲ್ಲಿ ಮರಣ ಸಂಭವಿಸಿದರೂ ಆಶ್ಚರ್ಯವಿಲ್ಲ.

## ೨. ವ್ಯಕ್ತಿಯ ಪರಿಸ್ಥಿತಿಯ ಮಾಹಿತಿ :

ಇದು ರೋಗ ನಿರ್ಧಾರಕ್ಕೆ ಸಹಾಯವಾಗಬಹುದು. ತೊಂದರೆಗಳ ಬಗ್ಗೆ ತಿಳಿಯಲು ಅದು ಹೇಗಾಯಿತು? ಈಗ ಏನಾಗುತ್ತಿದೆ? ಆಗ ಸ್ಥಳದಲ್ಲಿ ಯಾರ್ಜುರಿದ್ದರು ಎಂಬುದನ್ನು ವ್ಯಕ್ತಿಯನ್ನು ಕೇಳಿ ತಿಳಿದುಕೊಳ್ಳುವುದು. ಅದರಿಂದ ಪ್ರಥಮ ಚಿಕಿತ್ಸಕರಿಗೂ ಮತ್ತು ರೋಗಿಗೂ ಸಹಾಯವಾಗುತ್ತದೆ.

ನಂತರ ವ್ಯಕ್ತಿಯನ್ನು ಪರೀಕ್ಷಿಸುವುದು. ವ್ಯಕ್ತಿಗೆ ಪ್ರಜ್ಞ ಇದೆಯೋ ಇಲ್ಲವೋ ಎಂದು ತಿಳಿಯುವುದು.


## ೩. ವ್ಯಕ್ತಿಗೆ ಪ್ರಜ್ಞ ಇದ್ದರೆ :



ವ್ಯಕ್ತಿಯು ನೋವಿನಿಂದ ಬಳಲುತ್ತಿದ್ದರೆ, ನೋವಿರುವ ಸ್ಥಳಗಳನ್ನು ಸ್ವಷ್ಟವಾಗಿ ತೋರಿಸಲು ತಿಳಿಸುವುದು. ಅದರಿಂದ ಹೊಡತ ಬಿದ್ದಿರುವ ಜಾಗ, ಮೂಳೆ ಮುರಿದಿರುವ ಜಾಗವನ್ನು ಕೂಲಂಕುಷವಾಗಿ ಪರೀಕ್ಷಿಸಲು ಅನುಕೂಲವಾಗುತ್ತದೆ. ನಂತರ ಇತರ ಜಾಗಗಳಲ್ಲಿ ಧಕ್ಕೆಯಾಗಿದ್ದರೆ ಗುರುತಿಸಬಹುದು.


**ದೃಹಿಕ ಪರೀಕ್ಷೆ :** ವ್ಯಕ್ತಿಯನ್ನು ಅಡಿಯಿಂದ ಮುಡಿಯವರೆವಿಗೂ ಪರಿಶೀಲಿಸಿ, ನಂತರ ಇತರೆ ಬೆನ್ನು ಮೂಳೆ, ತಲೆ ಬುರುಡೆಯ ಮೂಳೆ ಮುರಿದಿದ್ದರೆ ಪರಿಶೀಲಿಸುವುದು.

**ಅಂಗಗಳ ಪರೀಕ್ಷೆ :** ವ್ಯಕ್ತಿಯ ಚರ್ಮದ ಬೆಣ್ಣ, ಉಗುರು, ಕಣ್ಣಗಳು, ಉಸಿರಾಟದ ತಾಳ-ಗತಿ, ನಾಡಿಯ ಮಿಡಿಟ, ನಿಮಿಷಕ್ಕೆ ಎಪ್ಪುಬಾರಿ ಮಿಡಿಯುತ್ತದೆ ಎಂದು ಎಣೆಸಿ, ಅದು ತುಂಬು ನಾಡಿಯೇ ಎಂದು ಪರೀಕ್ಷೆಸಿ, ದೇವದ ಉಪ್ಪತೆಯನ್ನು ಅಳೆಯುವುದು, ಈ ಮುಖ್ಯವಾದ ಪರೀಕ್ಷೆಗಳನ್ನು ಮಾತ್ರ ಮಾಡಿ ಉಳಿದ ಅನಾವಶ್ಯಕ ಪರೀಕ್ಷೆಗಳಿಗೆ ಸಮಯ ವ್ಯಯ ಮಾಡಬಾರದು.

ವ್ಯಕ್ತಿಯ ಪ್ರಜ್ಞಾತ್ಮಾನ್ಯವಾಗಿದ್ದರೆ ಸಂಪೂರ್ಣ ಪರೀಕ್ಷೆ ಅಶ್ವವಶ್ಯಕ.







**ಚಿಕಿತ್ಸೆ :** ಪ್ರಥಮ ಚಿಕಿತ್ಸೆ ಗಾಯಾಳುವಿಗೆ ಗಾಬರಿಯಾಗದಂತೆ ವರ್ತಿಸುವುದು, ಸಾಂತ್ವನ ಮತ್ತು ಧೈಯ ತುಂಬುವುದು ಅತಿ ಮುಖ್ಯ. ಇಲ್ಲದಿದ್ದರೆ ವೃಕ್ಷಿಗೆ ಮತ್ತು ಮನೆಯವರಿಗೆ ಭಯವಾಗಬಹುದು. ವೃಕ್ಷಿಯ ಬೇಡಿಕೆಗೆ ಮನ್ವಾಂಶ ಕೊಟ್ಟಿ ಅವನ ವಾತಿಗೆ ಹೆಚ್ಚು ಗಮನ ಕೊಡದಂತೆ, ಅವನ ಮುಂದೆ ಇತರರೊಡನೆ ಯಾವ ವಿಚಾರವನ್ನೂ ಮಾತನಾಡದಿರುವುದು ಒಳ್ಳೆಯದು. ಏಕೆಂದರೆ ಅದಕ್ಕೆ ಅವನು ಅಪಾಧ ಮಾಡಿಕೊಳ್ಳಬಹುದು.

**ಉದ್ದೇಶ ತೆಗೆಯುವುದು :** ವೃಕ್ಷಿಯ ಪರೀಕ್ಷೆಯನ್ನು ಮಾಡಲಾಗುವಷ್ಟು, ತೊಂದರೆಗೆ ಒಳಗಾಗಿರುವ ಜಾಗವು ಕಾಣುವಷ್ಟಿದ್ದರೆ ಸಾಕು. ವೃಕ್ಷಿಗೆ ತೊಂದರೆಯಾಗದಂತೆ, ತೆಗೆಯಲು ಸುಲಭವಾಗಿ ಬರುವಂತಹ ಉದುಪನ್ನು ತೆಗೆದು ಇಟ್ಟಿರಬೇಕು. ಅದು ನ್ಯಾಯ ವೈದ್ಯಶಾಸ್ತ್ರದ ಮುಖ್ಯ ಸಾಕ್ಷಿಯಾಗಬಹುದು. ಉದುಪನ್ನು ತೆಗೆಯುವಾಗ ತೊಂದರೆಗೆ ಈಡಾದ ಭಾಗದ ಉದುಪನ್ನು ಮೊದಲು ತೆಗೆದು ನಂತರ ಇತರ ಭಾಗದ್ದನ್ನು ತೆಗೆಯುವುದು, ತೆಗೆಯಲು ತೊಂದರೆಯಾದರೆ ಕತ್ತರಿಸಿ ತೆಗೆಯುವುದು.

ಫೋಳಿನ್ನು ಮತ್ತು ಕಾಲುಚೀಲವನ್ನು ತೆಗೆಯಲು ಕಷ್ಟವಾದರೆ ಕತ್ತರಿಸುವುದು.

ಪ್ರಥಮ ಚಿಕಿತ್ಸಕರು ಕಾರ್ಯ ಮೂರ್ಯೇಸಿದ ನಂತರ ವೃಕ್ಷಿಯನ್ನು, ವೈದ್ಯರ ಬಳಿಗೆ ಕರೆದುಕೊಂಡು ಹೋಗುವುದು. ನಂತರ ವೃಕ್ಷಿಯನ್ನು ವೈದ್ಯರು / ನರ್ಸರ್

ಜವಾಬ್ದಾರಿ ತೆಗೆದುಕೊಳ್ಳುವವರಿಗೆ ಮುಂದಿನ ಕ್ರಮಕ್ಕಾಗಿ ಒಟ್ಟಿಸುವುದು. ಸ್ವತಃ ಹೋಗದೆ ಬೇರೆಯವರನ್ನು ಕಳುಹಿಸಿದರೆ ವ್ಯಕ್ತಿಗೆ ತೊಂದರೆ ಹೇಗಾಯಿತು, ಪನು ಪ್ರಫರ್ಮ ಚಿಕಿತ್ಸೆ ಕೊಟ್ಟಿದೆ ಎಂಬುದನ್ನು ಸಂಪೂರ್ಣವಾಗಿ, ಸುಲಭವಾಗಿ ಅಥವಾಗುವಂತೆ ಬರೆದು ಕಳುಹಿಸಿದರೆ ವೈದ್ಯರು ಅದನ್ನು ಓದಿ, ಸಮಯ ಹಾಳಾಗದಂತೆ ತನ್ನ ಮುಂದಿನ ಕ್ರಮವನ್ನು ಜರುಗಿಸಲು ಅನುಕೂಲವಾಗುತ್ತದೆ. ಯಾಗೂ ರೋಗಿಯ ಹೆಸರು, ವಿಳಾಸ, ಅವನ ಬಂದು-ಮಿಶ್ರ ಹೆಸರು ವಿಳಾಸವನ್ನು ಪ್ರಫರ್ಮ ಚಿಕಿತ್ಸಕರು ಬರೆದಿಟ್ಟುಕೊಂಡಿದ್ದರೆ ಮುಂದೆ ಆವಶ್ಯಕತೆ ಬಿದ್ದಾಗ ಅವರನ್ನು ಸಂಪರ್ಕಿಸಲು ಅನುಕೂಲವಾಗುತ್ತದೆ. ಪ್ರಫರ್ಮ ಚಿಕಿತ್ಸಕರು ವ್ಯಕ್ತಿಯ ವೈಯಕ್ತಿಕ ವಸ್ತುಗಳ ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳಬೇಕು. ಏಕೆಂದರೆ ಅದು ಅತಿ ಬೆಲೆ ಬಾಳುವಂತಹದು ಅಥವ ಅತಿ ರಹಸ್ಯಕ್ಕೆ ಸಂಬಂಧಿಸಿದುದು ಅಥವ ಬೆಲೆ ಕಟ್ಟಲಾಗದ ವಸ್ತುಗಳಾಗಿರಬಹುದು.

ವ್ಯಕ್ತಿಯ ಮನೆಯವರಿಗೆ ಮತ್ತು ಹೋಲಿಸರಿಗೆ ವಿಷಯ ತಿಳಿಸುವುದು. ಇದರಿಂದ ಮನೆಯವರಿಗೆ ವ್ಯಕ್ತಿಯ ಆಗುಹೋಗುಗಳು ತಿಳಿಯಲ್ಪವೆ. ಅದು ಹೋಲಿಸರಿಗೆ ಸಂಬಂಧಿಸಿದ ಪ್ರಕರಣವಾಗಿದ್ದರೆ ಕಾನೂನು ಕ್ರಮ ಜರುಗಿಸಬೇಕಾದರೆ ತನಿಖೆ ನಡೆಸಲು ಹೋಲಿಸರಿಗೆ ಅನುಕೂಲವಾಗುತ್ತದೆ.


**ಪ್ರಫರ್ಮ ಚಿಕಿತ್ಸೆ ಅಥವ ಆಸ್ಥಾತ್ಮೆಯಲ್ಲಿ ಚಿಕಿತ್ಸೆ ಕೊಟ್ಟು ನಂತರ ಮನೆಗೆ ಕಳುಹಿಸಿದಾಗ ಅವನ ಮನೆಯಲ್ಲಿ ಮಾಡಿಸಬೇಕಾದ ತಯಾರಿ**

ಪ್ರತ್ಯೇಕ ಕೊರಡಿಯನ್ನು ವ್ಯಕ್ತಿಗೆ ಬಿಟ್ಟುಕೊಟ್ಟರೆ ಉತ್ತಮ. ಆ ಕೊರಡಿಯು ಸ್ವಚ್ಛವಾಗಿದ್ದು, ಅದರಲ್ಲಿ ಉಪಯೋಗಕ್ಕೆ ಬರದಂತಹ ವಸ್ತುಗಳಿದ್ದರೆ ಅವನ್ನು ಅಲ್ಲಿಂದ ತೆಗೆದು ಬೇರೆ ಕಡೆಗೆ ಸಾಗಿಸಿ, ಕಿಟಕಿ ಬಾಗಿಲುಗಳನ್ನು ತರೆದು ಗಾಳಿಯು ಜೆನಾಗಿ ಬೀಸುವಂತೆ, ಬೆಳಕು ಬಳಗೆ ಪ್ರವೇಶಿಸುವಂತೆ ವ್ಯವಸ್ಥೆ ಮಾಡುವುದು.


ಮಂಜೆವಿದ್ದರೆ ಅದನ್ನು ಬಳಸಬಹುದು. ಇಲ್ಲದಿದ್ದರೆ ನೆಲದ ಮೇಲೆ ಹಾಸಿಗೆ ಹಾಸಿ ಅದರ ಮೇಲೆ ಬೆಡ್‌ಶೀಇಕ್ ಹರಿದುವುದು.

ಬೆನ್ನಮೂಳೆ ಮುರಿದಿದ್ದರೆ, ಕೆಳಗ್ಗುಳಿ (PELVIS) ಮುರಿದಿದ್ದರೆ ಹಾನಿಗೀಡಾದ ಜಾಗ ಹಾಸಿಗೆಯ ಮೇಲೆ ಬರುವ ಕಡೆ ರಬ್ಬರ್‌ಶೀಇಕ್ / ಮೆಕೆಂಟಾಶ್ ಹಾಸುವುದು. ಹಾಸಿಗೆಯ ಮೇಲೆ ಬಂದು ಹೆಚ್ಚುವರಿ ಬೆಡ್‌ಶೀಇಕ್ ಅಥವ ಕಾಗದವನ್ನು ಹಾಸಿದರೆ ಕೊಳೆಯಾಗುವುದನ್ನು ತಪ್ಪಿಸಬಹುದು.


೧. ಪ್ರಥಮ ಚಿಕಿತ್ಸಕನ ಪ್ರಪ್ರಥಮ ಕರ್ತವ್ಯ ಪ್ರಥಮ ಚಿಕಿತ್ಸ  
ತೊಂದರೆಗೊಳಗಾದ ವ್ಯಕ್ತಿಯ ಪರೀಕ್ಷೆ ಜೀವಂತಸಾಗಿದ್ದಾನೆಯೇ ಎಂದು ತಿಳಿಯಲು



## ೧. ಅವು ವಸ್ತುವನಿಂದ ಅಡಬಳಕೆ ನಿರ್ವಾರಣೆ



## ೨. ಧಕ್ಕೆಯುಂತಾಗಿದ್ದರೆ ಪ್ರಥಮ ಚಿಕಿತ್ಸೆ



ಕೊಳೆಯಾದರೆ, ಕಲುತೀತವಾದರೆ ತೆಗೆದು ಲಾಂಡ್ರಿಗೆ ಕಳಿಸಿ ಒಗೆಸಿ ಇಸ್ತಿ ಮಾಡಿಸುವುದು.

ಅವಶ್ಯಕತೆ ಇದ್ದರೆ ಬಿಸಿನೀರಿನ ಬಾಟಲ್ / ಚೀಲ ಬಳಸಬಹುದು. ಧಕ್ಕೆ (SHOCK) ಯಾದರೆ ಚಿಕಿತ್ಸೆಗೆ ಎಲ್ಲಾ ವಸ್ತುವನ್ನು ತೇವಿರಿಸಿಟ್ಟಿರುವುದು. ವ್ಯಕ್ತಿಗೆ ಬಾಳಂಕೆಟ್ ಹೊದಿಸಿ ಶಾಖಿವಾಗಿಟ್ಟಿರುವುದು. ಬಿಸಿ ಕಾಫಿ. ಟೀ ಪಾನೀಯ ಕೊಡಬಹುದು, ವ್ಯಕ್ತಿಯು ಓಡಾಡುವ ಜಾಗಗಳಲ್ಲಿ ಅಡಚಣೆ ಇರಬಾರದು.

ಮನೆಯಲ್ಲೇ ವ್ಯಕ್ತಿಗೆ ಚಿಕಿತ್ಸೆ ಬಹಳ ದಿನ ಕೊಡಬೇಕಾದರೆ ಈ ಕೆಳಕಂಡ ವ್ಯವಸ್ಥೆ ಮಾಡಬೇಕು.

ವೈದ್ಯರಿಗೆ : ಒಂದು ಪ್ರತ್ಯೇಕ ಮೇಜು, ವಾಶ್‌ಬೇಸಿನ್, ಸೋಪು, ಟವಲ್, ಬಿಸಿನೀರು, ಯತ್ನಿ, ಪಿನ್ನು, ಡ್ರೆಸ್ಸಿಂಗ್‌ನ ಪರಿಕರಗಳು ಬೇಕಾಗುತ್ತವೆ. ಮತ್ತು ತ್ಯಾಜ್ಯ ವಸ್ತುವನ್ನು ಹಾಕಲು ಒಂದು ಡಬ್ಬವನ್ನು ರೋಗಿಯ ಹಾಸಿಗೆಯ ಹತ್ತಿರ ಇಡಬೇಕು.

ಇಸ್ತಿ ಮಾಡಿದ ಒಂದು ಜೊತೆ ಶುಭ್ರವಾದ ಉಡುಪು, ಒಂದು ಹೆಚ್ಚುವರಿ ಬೆಡಾಶೀಟ್, ದಿಂಬು ಇಟ್ಟಿಕೊಂಡಿದ್ದರೆ ಅವಶ್ಯಕತೆ ಇದ್ದರೆ ಬಳಸಬಹುದು.

**ಅಪಘಾತ ಸಂಭವಿಸಿದಾಗ / ವಿಡುಗು ಸಂಭವಿಸಿದಾಗ ತುತ್ತಚಿಕಿತ್ಸೆಗೆ ವ್ಯಕ್ತಿಗಳನ್ನು ಆಸ್ತ್ರತ್ರೇಗೆ ಕಳಿಸುವಾಗ ಬಳಸಬೇಕಾದ ಸಂಕೇತಗಳು**

ಒಂದೇ ಸಾರಿ ಅನೆಕರಿಗೆ ಹೆಟ್ಟು ಬಿದ್ದು, ತೊಂದರೆಗೆ ಸಿಲುಕಿದಾಗ ಹೆಚ್ಚು ಜನರನ್ನು ಆಸ್ತ್ರತ್ರೇಗೆ ಒಟ್ಟಿಗೆ ಕಳಿಸಿದರೆ ವೈದ್ಯರಿಗೆ ಗಲಿಬಿಲಿಯಾಗುತ್ತದೆ. ಯಾರ್ಥಾರ್ಯ ಯಾವ್ಯಾವ ಹಂತದಲ್ಲಿದ್ದಾರೆ, ಯಾರಿಗೆ ಮೊದಲ ಆದ್ಯತೆಯ ಮೇಲೆ ಚಿಕಿತ್ಸೆ ಕೊಡಬೇಕು, ಯಾರನ್ನು ಯಾವ ತಜ್ಜ್ವ ವೈದ್ಯರ ಬಳಿಗೆ ಕಳಿಸಬೇಕು ಎಂದು ನಿರ್ಧರಿಸಲು, ಎಲ್ಲವನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲು ಹೆಚ್ಚು ಸಮಯ ಹಿಡಿಯುತ್ತದೆ. ಅಷ್ಟರಲ್ಲಿ ತುತ್ತಾರ್ ಪರಿಸ್ಥಿತಿಯ ರೋಗಿಗಳಿಗೆ ರೋಗ ಉಲ್ಲಣವಾಗಬಹುದು, ಕೆಲವರಿಗೆ ಸಾವು ಸಂಭವಿಸಬಹುದು. ಪ್ರಥಮ ಚಿಕಿತ್ಸೆಕರು ಆದ್ಯತೆಯ ಮೇರೆಗೆ ತರ್ಕಾರ್ ಚಿಕಿತ್ಸೆ ಬೇಕಾದವರಿಗೆ ಮತ್ತು ಇತರರಿಗೆ ಅವರ ತೊಂದರೆಗಳ ತೀವ್ರತೆಯ ಆಧಾರದ ಮೇಲೆ ಸಂಕೇತಗಳನ್ನು ಬರೆದು ಪಟ್ಟಿಯನ್ನು ವ್ಯಕ್ತಿಯ ದೇಹಕ್ಕೆ ಕಟ್ಟಿದರೆ ಚಿಕಿತ್ಸೆಕರ ಸಮಯ ಉಳಿಯುತ್ತದೆ. ಚಿಕಿತ್ಸೆ ಪ್ರಾರಂಭಿಸಲು ಸಹಾಯವಾಗುತ್ತದೆ.

## ಸಂಕೇತಗಳು : C H M P R T X ಮತ್ತು XX

**C** = ಅನಿಲಗಳಿಂದ ಕಲುಶಿರಾಗಿರುವವರಿಗೆ

**H** = ಅತ್ಯಂತ ಹೆಚ್ಚು ರಕ್ತಸ್ವಾಪವಾಗಿರುವವರಿಗೆ (HAEMORRAGE)

**M** = ಮಾರ್ಪಿನ್ ಕೊಟ್ಟಿರುವವರಿಗೆ

**P** = ರಂಜಕದಿಂದ ಸುಷ್ಪುಗಾಯವಿರುವವರಿಗೆ (PHOSPHORUS)

**R** = ರೇಡಿಯೋ ಆಕ್ಟಿವಿಟಿಗೆ ಒಳಗಾಗಿರುವವರಿಗೆ

**T** = ಟೊನಿಕ್ ಹಾಕಿರುವವರಿಗೆ

**X** = ತುತ್ತು ಪರಿಸ್ಥಿತಿಯವರಿಗೆ

**XX** = ನರಗಳ ತೊಂದರೆದಾಯಕ ಅನಿಲದ ವಿಷತೆಗೆ ಒಳಗಾಗಿರುವವರಿಗೆ  
ಅಥವ ಅನುಮಾನವಿರುವಾಗ.

**ಸೂಚನೆಗಳು :** X ಮತ್ತು XX ಸಂಕೇತವಿರುವವನ್ನು ಆಧ್ಯಾತ್ಮಿಕ ಮೇರೆಗೆ  
ತತ್ತ್ವಾಳ್ವಾ ಚಿಕಿತ್ಸೆಗೆ ಒಳಪಡಿಸಬೇಕು. ಆಸ್ತ್ರತ್ವ ತಲುಪಿದ ತಕ್ಷಣ ಪರಿಢ್ಳೆ ಮಾಡಿ ಚಿಕಿತ್ಸೆ  
ನೀಡಬೇಕು. ಆವಶ್ಯಕವಿರುವ ಪ್ರಯೋಗಶಾಲೆಯ ಪರೀಕ್ಷೆಗಳನ್ನು ಮಾಡಿಸಬೇಕು.  
ಎದೆ ಮತ್ತು ಮೊಟ್ಟೆಯ ಮೇಲೆ ಗಾಯವಿದ್ದರೆ, ಒಳ ರಕ್ತಸ್ವಾಪವಿದ್ದರೆ, ಪ್ರಜಾತ್ವಕೂನ್ಯತೆ  
ಇದ್ದರೆ ಈ ಸಂಕೇತವನ್ನು ನಮೂದಿಸಬಹುದು. ಮಾರ್ಪಿನ್ ಕೊಟ್ಟಿದ್ದರೆ ಅದನ್ನು  
ಕೊಟ್ಟ ಸಮಯ, ಪ್ರಮಾಣ ನಮೂದಿಸಬೇಕು. ಟೊನಿಕ್ ಹಾಕಿದ್ದರೆ ಅದನ್ನು  
ಹಾಕಿದ ಸಮಯ, ಕಾರಣ, ಸಡಿಲಗೊಳಿಸುತ್ತಿರುವ ಅಂತರಗಳನ್ನು ಸೂಚಿಸಬೇಕು.

## ಮನಃಶೈತನ, ಚೀತರಿಸಿಕೊಳ್ಳುವುದು (RESUSCITATION)

ಪ್ರಥಮ ಚಿಕಿತ್ಸೆ ಕೊಟ್ಟ ನಂತರ ಸಣ್ಣಮಟ್ಟ ಸಮಸ್ಯೆಗಳು ಉದ್ಘಾವವಾಗಿ  
ಕೊನೆಗೆ ಪರಿಹಾರವಾಗಬಹುದು. ಆದರೆ ಕೆಲವು ವಸ್ತುಗಳಿಗೆ ಅದು ಕೇವಲ ಪ್ರಾಣ  
ಉಳಿಸುವ ತಾತ್ವಾಲಿಕ ಚಿಕಿತ್ಸೆಯಾಗಿದ್ದು ಮುಂದಿನ ಕ್ರಮಕ್ಕೆ ಆಸ್ತ್ರತ್ವಿಗೆ  
ಹೋಗಬೇಕಾಗಬಹುದು.

ಕೆಲವರನ್ನು ಪ್ರಥಮ ಚಿಕಿತ್ಸೆಯ ನಂತರ ಆಸ್ತ್ರತ್ವಿಗೆ ಕಳಿಸದೆ ಮನೆಗೆ ಕಳಿಸಲು  
ಅವರು ಪೂರ್ತಿಯಾಗಿ ಚೀತರಿಸಿಕೊಂಡಿದ್ದಾರೋ ಇಲ್ಲವೋ ಎಂಬುದನ್ನು  
ನಿರ್ಧರಿಸಬೇಕು. ಅದಕ್ಕೆ ಈ ಕೆಳಕಂಡ ಚೀತರಿಕೆಯ ಲಕ್ಷಣಗಳನ್ನು ಪರೀಕ್ಷಿಸಬೇಕು.  
ಮಾರ್ಪಿನ್ ಚೀತರಿಸಿಕೊಂಡವರ ದೇಹದಲ್ಲಿ ಎಲ್ಲಾ ಶ್ರೀಯೆಗಳು ಮರುಕಳಿಸಿ, ರೋಗ

ಮಾರ್ಗ ಹಂತವನ್ನು ಮತ್ತೆ ತಲುಪುತ್ತವೆ. ಅವುಗಳೊಂದರೇ:-

೧. ಜರ್ಮನ್ : ನೀಲಿ ಬಣ್ಣಕ್ಕೆ ತಿರುಗಿದ್ದ ಜರ್ಮನ್‌ವು ಬಿಳಿಯ ಅಥವ ಕಂಡು ಬಣ್ಣವನ್ನು ಮತ್ತೆ ಪಡೆಯುತ್ತದೆ.
೨. ಉಸಿರಾಟ : ಉಸಿರಾಟ ಮತ್ತೆ ಪ್ರಾರಂಭವಾಗುತ್ತದೆ. ಆದುದರಿಂದ ಕೃತಕ ಉಸಿರಾಟದ ಆವಶ್ಯಕತೆ ಇಲ್ಲ. ಏಕೆಂದರೆ ತಂತಾನೇ ಆಷ್ಟುಜನಕದ ಪೂರ್ವೇಕೆಯಾಗುತ್ತದೆ. ಅದೇ ನಮ್ಮ ಕೃತಕ ಉಸಿರಾಟದ ಮೂಲ ಉದ್ದೇಶವಾಗಿತ್ತು. ಈಗ ಅದು ಈಡೇರಿದೆ.
೩. ನಾಡಿಯ ಮಿಡಿತ ಮತ್ತು ಹೃದಯದ ಬಡಿತ : ಎರಡೂ ಮತ್ತೆ ಪ್ರಾರಂಭವಾಗುತ್ತವೆ. ನಾಡಿ ಮತ್ತು ಹೃದಯದ ಬಡಿತದ ಸಂಖ್ಯೆ. ತಾಳ-ಗತಿ ಲಯಗಳನ್ನು ಪರಿಶೀಲಿಸಬೇಕು.
೪. ಪಾಪೆ (PUPIL) ಸಂಕುಚಿತವಾಗುತ್ತದೆ. ಬೇಳಕಿಗೆ ಪ್ರತಿಕ್ರಿಯಿಸುತ್ತಿದೆ.

ಚೀತರಿಸಿಕೊಳ್ಳಲು ಸಹಾಯ ಮಾಡುವವರಿಗೆ ಎಚ್ಚರಿಕೆಗಳು : ಎದೆಯನ್ನು ಒತ್ತುವ ಕೆಲಸವನ್ನು ಪ್ರಥಮ ಚಿಕಿತ್ಸೆಯಲ್ಲಿ ತರಬೇತಿ ಹೊಂದಿರುವವರು ಮಾತ್ರ ಮಾಡಬೇಕು. ಹೃದಯದ ಮಿಡಿತ ಸಂಪರ್ಣವಾಗಿ ನಿಂತಿದ್ದರೆ ಮಾತ್ರ ಈ ವಿಧಾನ ಅನುಸರಿಸಬೇಕು. ಏಕೆಂದರೆ ತನು ಮಿಡಿಯುತ್ತಿರುವ ಹೃದಯವೂ ಇದರಿಂದ ಸಂಪರ್ಣವಾಗಿ ನಿಲ್ಲುವ ಸಾಧ್ಯತೆಯೂ ಇರುತ್ತದೆ.

ಇಬ್ಬರು ಕೂಡಿ ಮಾಡುವ ಕೆಲಸ : ಇದು ಸುಲಭ ಹಾಗೂ ಉತ್ತಮ ಮಾರ್ಗ. ಆದರೆ ತೊಂದರೆದಾಯಕವೂ ಆದುದರಿಂದ ಎಚ್ಚರಿದಿಂದ ಕೆಲಸ ನಿರ್ವಹಿಸಬೇಕು. ಏಕೆಂದರೆ ಒಂದೇ ಕೆಲಸವನ್ನು ಇಬ್ಬರು ಕೂಡಿ ಮಾಡಿದರೆ ಉ.ಹ. ಹೊರಗಿನಿಂದ ಎದೆಯನ್ನು ಒತ್ತುಪುದು ಆಗ ಎದೆಯ ಒತ್ತುವಿಕೆಯೂ ಹೆಚ್ಚಾಗುತ್ತದೆ. ಮುಪ್ಪಸ ಉಬ್ಬವಿಕೆಯ ಪ್ರಮಾಣ ಹೆಚ್ಚಾಗುತ್ತದೆ. ಆದುದರಿಂದ ಝಿ-ಈ ಸಾರಿ ಎದೆ ಒತ್ತಿದ ಮೇಲೆ ಒಂದು ಸಾರಿ ಮಾತ್ರ ಗಾಳಿ ಉದಬೇಕು. ಇಬ್ಬರು ಗಾಳಿ ಉದಿದರೆ ಮತ್ತೊಬ್ಬರು ವಾಯಿಮಾರ್ಗವನ್ನು ಪರಿಶೀಲಿಸುತ್ತಿರಬೇಕು. ಅಡಚಣೆ ಇಲ್ಲದಂತೆ ಮಾಡುವುದು ಅವರ ಕೆಲಸ. ಸರಿಯಾಗಿ ಉಸಿರಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳುತ್ತಿರಬೇಕು. ಎರಡು ಬಾರಿ ಕೃತಕ ಉಸಿರಾಟದಿಂದ ಪ್ರಾರಂಭಿಸಿ ನಾಡಿ ಪರಿಶೀಲಿಸುತ್ತಿರಬೇಕು. ಬಾಯಿಂದ ಬಾಯಿಗೆ ಕೃತಕ ಉಸಿರಾಟ ಒಬ್ಬರು ಮಾಡುತ್ತಿದ್ದರೆ ಮತ್ತೊಬ್ಬರು ಅಂದರೆ ಎರಡನೆಯ ವ್ಯಕ್ತಿ ಝಿ-ಈ ಬಾರಿ ಎದೆ

ಒತ್ತುವುದು ನಂತರ ಒಮ್ಮೆ ಗಾಳಿ ಉಂಡುವುದು. ವೃಕ್ಷಿಯು ಸ್ಥಿತಿ ಸರಿಯಾಗಿ ಉಸಿರಾಡುವ ತನಕ ಮುಂದುವರಿಸಿ ಅ ನಿಮಿಷಕ್ಕೆಲ್ಲಾದ್ದೇ ಕೆತ್ತಿನ ನಾಡಿ ಪರಿಕ್ಷಿಸುತ್ತಿರಬೇಕು. ಈ ಶ್ರೀಯೆಯು ಬಹಳ ಹೊತ್ತು ಮುಂದುವರಿಸುವಂತಿದ್ದರೆ ಇಬ್ಬರೂ ತಮ್ಮ ಕೆಲಸವನ್ನು ಅದಲು ಬದಲು ಮಾಡಿಕೊಳ್ಳಬೇಕು. ಅಂದರೆ ಒಬ್ಬರು ಎದೆಯನ್ನು ಒತ್ತುವಾಗ ಮತ್ತೊಬ್ಬರು ಗಾಳಿಯನ್ನು ಉಂಡಬಾರದು.

## ಭಂಗಿ ಮತ್ತು ಅದರ ಆಗು ಹೋಗುಗಳು

ಪ್ರಜ್ಞಾಹೀನತೆ, ಅರೆಪ್ರಜ್ಞಾಹೀನತೆ ಮತ್ತು ಅತಿಯಾಗಿ ಮಧುಪಾನ ಮಾಡಿರುವ ವರವನ್ನು ಬೆಳ್ಳಿನ ಮೇಲೆ ಮಲಗಿಸಿದರೆ ಅತಿಯಾದ ತೊಂದರೆಗಳಿಗೆ ಒಳಗಾಗುತ್ತಾರೆ. ಏಕೆಂದರೆ ಅವರಲ್ಲಿ ಸ್ವಾಯಂಗಳು ನೀಳವಾಗಿರುತ್ತವೆ. ಸಮಸ್ಥಿತಿಯ ಪ್ರತಿಫಲಗಳು (REFLEXES) ಶ್ರೀಯಾರೂನ್ಯವಾಗಿರುತ್ತವೆ. ಇದರಿಂದ ಪ್ರಜ್ಞಾಹೀನತೆಯ ದುಷ್ಪರಿಣಾಮಗಳಾದ ನಾಲಿಗೆ ಹಿಂದೆ ಸರಿಯುವುದು, ಗಂಟಲನ್ನು ಮುಚ್ಚಿರುವುದು, ಉಸಿರಾಡಲು ಅಡ್ಡಿಯಾಗುವುದು ಇಂತಹವರಲ್ಲಿ ಸರ್ವೇಸಾಮಾನ್ಯ.

ಇವರ ವಾಯು ಮಾರ್ಗದಲ್ಲಿ ರಕ್ತ / ವಾಂತಿಯ ಪದಾರ್ಥಗಳು ತುಂಬಿ, ಉಸಿರಾಡಲು ಅಡ್ಡಿ ಪಡಿಸುತ್ತವೆ.

ಈ ವಸ್ತುಗಳು ಉಸಿರಿನ ಮೂಲಕ ವಾಯು ನಾಳವನ್ನು ಸೇರಿರಬಹುದು. ಆಗ ಮತ್ತು ಅದಚಣೆಗೆ ಕಾರಣವಾಗಿ ತೊಂದರೆ ಹೆಚ್ಚುತ್ತದೆ.

ಎಚ್ಚರಿಕೆ ವಹಿಸದಿದ್ದರೆ ವಿನಾಕಾರಣ ಮರಣವೂ ಸಂಭವಿಸಬಹುದು.

ಚೇತರಿಕೆಯ ಭಂಗಿಯನ್ನು ಅಳವಡಿಸಿದರೆ ಈ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು.

೧. ಚೇತರಿಕೆಯ ಭಂಗಿಯನ್ನು ಅನುಸರಿಸುವಾಗ ಎಚ್ಚರಿಕೆಯ ಕ್ರಮ : ಈ ಕೆಳಕಂಡ ಸಂದರ್ಭಗಳಲ್ಲಿ ಚೇತರಿಕೆಯ ಭಂಗಿಯನ್ನು ಅಳವಡಿಸಬಹುದು. ವೃಕ್ಷಿಯು ಪ್ರಜ್ಞಾಹೀನನಾಗಿಲ್ಲದಿದ್ದರೆ ಪ್ರಜ್ಞಾಹೀನನಾಗುವ ಸಂದರ್ಭ ವಿದ್ದರೆ ಬೆನ್ನಮೂಲಿಗೆ ಹೊಡತ ಬಿದ್ದಿದ್ದರೆ, ಈ ಭಂಗಿಯನ್ನು ಅಳವಡಿಸಬಾರದು. ವಾಯು ಮಾರ್ಗದಲ್ಲಿ ಅದಚಣೆ ಇದ್ದರೆ ತಕ್ಷಣ ತೆಗೆಯಬೇಕು.
೨. ಭಂಗಿಯ ವಿಧಾನಗಳು : ಪ್ರಥಮ ಚಿಕಿತ್ಸಕನು ವೃಕ್ಷಿಯ ಒಂದುಪಕ್ಕ ಮೊಣಕಾಲೂರಿ ಕೂಡಬೇಕು. ಪ್ರಥಮ ಚಿಕಿತ್ಸಕನು ತನ್ನ ಒಂದು ಕ್ಯೆಯನ್ನು ವೃಕ್ಷಿಯ ಹತ್ತಿರ ಪಕ್ಕದಲ್ಲಿ ಉರುವುದು. ಮತ್ತೊಂದು ಕ್ಯೆಯನ್ನು ವೃಕ್ಷಿಯ

ಗದ್ದವನ್ನು ಹಿಡಿಯಲು ಬಳಸುವುದು. ವ್ಯಕ್ತಿಯ ಒಂದು ಮೊಣಕಾಲನ್ನು ನಿರ್ಧಾನವಾಗಿ ಹಿಡಿದು ಮೇಲಕ್ಕೆತ್ತಿ ಹಿಡಿದುಕೊಂಡು ತನ್ನ ಕಡೆಗೆ ತಿರುಗಿಸಿ -ಕೊಳ್ಳುವುದು. ಮೊಣಕಾಲು ನೇರ ಕೋನಾಕಾರ (STRAIT ANGLE) ದಲ್ಲಿರಬೇಕು. ತಲೆಯನ್ನು ನಿರ್ಧಾನವಾಗಿ ಹಿಂದಕ್ಕೆ ತಿರುಗಿಸಬೇಕು. ಆಗ ವಾಯು ಮಾರ್ಗದಲ್ಲಿ ಅಡಚಣೆ ಇದ್ದರೆ ಪರಿಹಾರವಾಗುತ್ತದೆ. ಉಸಿರಾಟಿದ ತಾಳ ಮತ್ತು ಪ್ರಗತಿಯನ್ನು ಪರೀಕ್ಷಿಸಬೇಕು.



ಅಧ್ಯಾಯ-೨

## ಉಸಿರು ಕಟ್ಟುವಿಕೆ : ಪ್ರಥಮ ಚಿಕಿತ್ಸೆ

ಮಾನವರು ಜೀವದಿಂದಿರಲು ಉಸಿರಾಟ, ಹೃದಯದ ಮಿಡಿತಗಳು ಅತ್ಯವಶ್ಯಕ. ಉಸಿರಾಟದಿಂದ ಶ್ವಾಸಕೋಶಗಳ ಮೂಲಕ ಆವಶ್ಯಕತೆಗೆ ತಕ್ಷಷ್ಪು ಆಘ್ಯಾ ಜನಕವು ದೇಹಕ್ಕೆ ಮೊರೆಯತ್ತದೆ. ದೇಹದಲ್ಲಿರುವ ಇಂಗಾಲದ ಡೈಆಕ್ಸೈಡ್ ಮೊರಗೆ ಹೋಗುತ್ತದೆ. ರಕ್ತ ಶುದ್ಧಿಯಾಗುತ್ತದೆ. ಶುದ್ಧ ರಕ್ತ ಇಡೀ ದೇಹಕ್ಕೆ ಸರಬರಾಜಾಗುತ್ತದೆ.

ಉಸಿರಾಟದ ಹಂತಗಳು :

ಇದರಲ್ಲಿ ೨ ಹಂತಗಳಿವೆ. ೧. ಉಚ್ಚಾಸ (Inspiration) ೨. ನಿಚ್ಚಾಸ (Expiration)

ಉಚ್ಚಾಸ ಎಂದರೆ ಗಾಳಿಯನ್ನು ಶ್ವಾಸಕೋಶದೊಳಗೆ ಎಳ್ಳಿಸುವುದು ಎಂದರ್ಥ. ಆಗ ಗಾಳಿಯಲ್ಲಿರುವ ಆಘ್ಯಾಜನಕವು ದೇಹದೊಳಗೆ ಸೇರುತ್ತದೆ.

ನಿಚ್ಚಾಸ ಎಂದರೆ ಗಾಳಿಯನ್ನು ಶ್ವಾಸಕೋಶದಿಂದ ಹೊರಗೆ ಬಿಡುವುದು ಎಂದರ್ಥ. ಗಾಳಿಯು ಹೊರಗೆ ಬರುವಾಗ ದೇಹದಲ್ಲಿರುವ ಇಂಗಾಲದ ಡೈಆಕ್ಸೈಡ್ ಅದರ ಜೊತೆ ಹೊರಬರುತ್ತದೆ.

ಉಸಿರಾಟ ನಿಂತರೆ ದೇಹಕ್ಕೆ ಆಘ್ಯಾಜನಕದ ಕೊರತೆಯುಂಟಾಗುತ್ತದೆ. ಮೆದುಳಿಗೆ ಆಘ್ಯಾಜನಕದ ಕೊರತೆಯುಂಟಾದರೆ ಅಪಾತವಾಗುತ್ತದೆ. ದೇಹದಲ್ಲಿನ ಅನಿಲಗಳನ್ನು ಸಮತೋಲನದಲ್ಲಿಡಲು ಉಸಿರಾಟ ಅತ್ಯವಶ್ಯಕ. ಇಲ್ಲದಿದ್ದರೆ ಮರಣಗಳು ಸಂಭವಿಸಬಹುದು.

ಉಸಿರು ಕಟ್ಟುವಿಕೆ : ಕಾರಣಗಳು : ಅನೇಕ

೧) ವಾಯುನಾಳದಲ್ಲಿ ತೊಂದರೆ ಮತ್ತು ಅಡಚಣೆಗಳು ಮೂಲ ಕಾರಣ, ಉ.ಹ.

ನೀರಿನಲ್ಲಿ ಮುಳುಗಿದಾಗ ಶ್ವಾಸಕೋಶ ಮತ್ತು ಶ್ವಾಸನಾಳಗಳಲ್ಲಿ ನೀರು ತುಂಬಿಕೊಂಡು ಗಾಳಿಯ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಅನ್ನ ವಸ್ತುಗಳು ಸಿಕ್ಕಿಹಾಕಿಕೊಳ್ಳುವುದರಿಂದ. ಉ.ಹ. ಆಹಾರ, ನೀರು ಮುಂತಾದವುಗಳು. ಕೃತಕ ದಂತಪಂಕ್ತಿ ಮೇನಿನ ಮೂಳೆ, ನಾಲಿಗೆ ಹಿಂದೆ ಬೀಳುವುದರಿಂದ ಅಡಚಣೆಯಾಗುತ್ತದೆ.

- ೧) **ಅತಿಯಾದ ಒತ್ತಡ :** ಕುತ್ತಿಗೆಯ ಸುತ್ತ ಹಗ್ಗು, ಬಟ್ಟೆಯಿಂದ ಜೀರುವುದು, ನೇಲು ಹಾಕಿಕೊಳ್ಳುವುದು, ಕೊಲೆಗೆ ಪ್ರಯತ್ನಿಸುವುದು. ಸಣ್ಣ ಮಕ್ಕಳ ಎದೆ ಮತ್ತು ಮೂರಿನ ಮೇಲೆ ಒತ್ತಡ ಹೇರುವುದು, ಎದೆಯ ಮೇಲೆ ಅತಿಯಾದ ಒತ್ತಡ ಬೀಳುವುದು. ಉ.ಹ ಕಟ್ಟಡ ಕುಸಿದು ಎದೆಯ ಮೇಲೆ ಬೀಳುವುದು. ಗಂತೀಗಳ ಕೆಲಸದಲ್ಲಿ ಕುಸಿಯುವಿಕೆಯಿಂದ ಮಣ್ಣು ಎದೆಯ ಮೇಲೆ, ಹೊಟ್ಟಿಯ ಮೇಲೆ ಬೀಳುವುದು ಮತ್ತು ಅಪಘಾತಗಳಲ್ಲಿ ಒತ್ತಡವು ಉಂಟಾಗುತ್ತದೆ.
- ೨) **ಗಾಳಿಯ ಗೂಡು ಹಿಸುಕುವಿಕೆಗೆ ಸಿಗುವುದು**
- ೩) **ಆಮ್ಲಜನಕದ ಕೊರತೆ :** ಎತ್ತರದ ಪ್ರದೇಶಗಳಲ್ಲಿ, ವಾತಾವರಣದಲ್ಲಿ ಒತ್ತಡ ಕಡಿಮೆ ಇರುವುದರಿಂದ ಅಲ್ಲಿ ಆಮ್ಲಜನಕದ ಕೊರತೆಯುಂಟಾಗುತ್ತದೆ.
- ೪) **ವಿಷ ವಸ್ತುಗಳು ಮತ್ತು ಅನಿಲಗಳಿಂದ :** ವಿಷಾನಿಲಗಳು, ಹೊಗೆ ಸ್ಟ್ರೀನಿನಾ ವಿಷತೆ ಮತ್ತು ಕೆರೆತದ ವಸ್ತುಗಳಾದ ಅಡಿಗೆ ಅನಿಲ, ಕಲ್ಲಿದ್ದಲಿನ ಒಲೆ, ಬಟ್ಟು ಅನಿಲ, ಬಳಕೆಯಲ್ಲಿಲ್ಲದ ಹಳೆಯ ಬಾವಿಯಲ್ಲಿರುವ ಅನಿಲ ಹಾಗೂ ಸೊದೆ ಒಲೆಗಳಿಂದ ವಿಷಯಕ್ತು ಅನಿಲ ಹೊರಸೂಸಬಹುದು.
- ೫) **ವಿದ್ಯುತ್ತಾಳಿ**
- ೬) **ಉಸಿರಾಟದ ಕೇಂದ್ರದ ತೊಂದರೆ :** ವುಳಭೇರೋಗ, ಟೆಟನಸ್ (ಸೆಟೆಬೇನೆ), ನಾಯಿ ಕೆಮ್ಮೆ, ಲಕ್ಷ್ಮಿ ನರಗಳ ತೊಂದರೆ, ಎದೆ ಮತ್ತು ವಪೆ (Diaphragm)ಯ ತೊಂದರೆಗಳಿಗೆ ಕಾರಣ.
- ೭) **ನಿದ್ರೆಯ ವಾತ್ರೆಗಳು :** ಹೆಚ್ಚಿನ ಪ್ರವಾಣದಲ್ಲಿ ವಾಟಿನ್, ಬಬಿಂಟುರೇಟ್ಸ್‌ಗಳು,
- ೮) **ಗೋಡೆಗೆ ವಿರುದ್ಧವಾಗಿ ತಲೆ ಜಜ್ಞವುದು**
- ೯) **ಗುಂಪಿನಲ್ಲಿ ತುಳಿದಾಟಗಳು ಮುಖ್ಯ ಕಾರಣಗಳು**

### **ಉಸಿರಾಟದ ಕ್ರಮವು ತಪ್ಪಲು ಕಾರಣ :**

ವಾಯು ಮಾರ್ಗದಲ್ಲಿ ಅಡಚಣೆ, ಒತ್ತಡ, ಅಪಘಾತ, ಎದೆಯ ಮೇಲೆ

ಒತ್ತಡ. ಸೆಟೆಬೇನೆ ರೋಗದಲ್ಲಿ ಉಸಿರಾಟದ ಮಾಂಸವಿಂಡಗಳ ಸೆಳೆತ. ಮೋಲಿಯೋ ಮೈಲ್ಟ್ರೆಟ್ಸ್ ರೋಗದಲ್ಲಿ ಉಸಿರಾಟದ ಮಾಂಸವಿಂಡಗಳ ಲಕ್ಷ್ಯ. ಏದ್ದುತ್ತೊ ಶಾಶ್ವತ ಮುಂತಾದವುಗಳು.

ಈ ಕ್ರಮವು ಬಹಳ ಕಾಲ ತಪ್ಪಿದರೆ ಪ್ರಜ್ಞೆ ತಪ್ಪುತ್ತದೆ. ಹೃದಯ ಸ್ಥಂಭನವೂ ಆಗಬಹುದು. ನಂತರ ಮರಣದಲ್ಲಿ ಕೊನೆಯಾಗಬಹುದು.

### ಅಮ್ಲಜನಕದ ಕೊರತೆಯ ಲಕ್ಷಣಗಳು :

ಎರಡು ಹಂತಗಳಲ್ಲಿ ಕಾಣಬಹುದು.

**ಹಂತ ೧ :** ತಲೆ ಸುತ್ತುವುದು, ಸುಸ್ತು, ಮುಖ, ತುಟಿ, ಉಗುರು, ಕೃತಾಲುಗಳ ಬೆರಳುಗಳು ನೀಲಿಯಾಗುವುದು. ಉಸಿರಿನ ತೊಂದರೆ : ಉಸಿರಾಟದ ಸಂಖ್ಯೆಯಲ್ಲಿ ಹೆಚ್ಚಳ, ಉಸಿರು ದೀಪ್ರಾವಾಗಿ, ನಂತರ ಕಡಿಮೆಯಾಗುವುದು. ಉಸಿರಾಟದ ತಾಳ-ಗತಿಯಲ್ಲಿ ವ್ಯತ್ಯಯ, ನಾಡಿಯ ಸಂಖ್ಯೆಯಲ್ಲಿ ಹೆಚ್ಚಳ, ಅತಿಯಾದ ವೇಗ. ಸ್ವಷ್ಟಕ್ಕೆ ಸಿಗುವುದು ಅಸ್ವಷ್ಟ.

**ಹಂತ ೨ :** ಪ್ರಜ್ಞೆ ತಪ್ಪುವಿಕೆ : ಅರೆಪ್ರಜ್ಞೆ ಅಥವ ಸಂಮಾರ್ಫ ಪ್ರಜ್ಞಾನಾರ್ಥಾದಿ: ನಿಧಾನ, ತಾಳ ತಪ್ಪುತ್ತದೆ. ಉಸಿರಾಟ : ಗತಿ ತಪ್ಪುತ್ತದೆ / ಇಲ್ಲವಾಗಬಹುದು. ಕಡೆಯಲ್ಲಿ ತುಟಿ, ಮೂಗು, ಕಿವಿಗಳು ನೀಲಿಯಾಗುತ್ತವೆ. ಮೂಳೆ ಮೋಗುವುದು. ಮೂಗು ಮತ್ತು ಬಾಯಲ್ಲಿ ನೋರೆ ಬರುತ್ತದೆ. ಉಸಿರು ನಿಂತ ನಂತರವು ಹೃದಯ ಶಿ-ಗಂ ನಿಮಿಷಗಳು ಮಿಡಿಯುತ್ತಿರುತ್ತದೆ. ಆಗ ಕೃತಕ ಉಸಿರಾಟದಿಂದ ಮನಃ ಉಸಿರಾಡುವಂತೆ ಮಾಡಬಹುದು.

### ಪ್ರಥಮ ಚಿಕಿತ್ಸೆ :

ಕಾರಣಕ್ಕೆ ಅನುಗುಣವಾಗಿ ವಾಡಬೇಕು. ಕಾರಣ ಗೊತ್ತಾದರೆ ಅಡಚಣೆಯನ್ನು ಪ್ರತಿಬಂಧಿಸುವುದು ಸುಲಭವಾಗುತ್ತದೆ. ಉಸಿರಾಟದ ಮಾರ್ಗದಲ್ಲಿ ವಿನಾದರೂ ಅಡಚಣೆ ಇದೆಯೇ? ಇಲ್ಲವೋ ಎಂದು ವಿಚಿತಪಡಿಸಿಕೊಳ್ಳಬೇಕು.

ವ್ಯಕ್ತಿಯನ್ನು ಅಂಗಾತ ಮಲಗಿಸಿ, ಕುತ್ತಿಗೆಯನ್ನು ಒಂದು ಕೈನಿಂದ ಹಿಡಿದು ತಲೆಯನ್ನು ಹಿಂದಕ್ಕೆ ತಳ್ಳಿ ದವಡೆಯನ್ನು ಮುಂದಕ್ಕೆ ತಳ್ಳಿದರೆ, ತಲೆ ಹಿಂದಕ್ಕೆ ಸರಿದು ನಾಲಿಗೆ ಮೇಲೆದ್ದು ಅಡಚಣೆ ತಪ್ಪುತ್ತದೆ. ವ್ಯಕ್ತಿಯು ಪ್ರಾರಂಭದಲ್ಲಿ ಗಾಳಿಗೆ ಪರದಾಡಿ ನಂತರ ಸರಾಗವಾಗಿ ಉಸಿರಾಡಲು ಪ್ರಾರಂಭಿಸುತ್ತಾನೆ.

ಶಾಸಕೋಶಗಳನ್ನು ಉಬ್ಬವಂತೆ ವಾಡಲು ಬಾಯಿಂದ-ಬಾಯಿಗೆ ಉಸಿರಾಟ ಮಾಡಿಸುವುದು, ಕತ್ತಿನ ಕೆರೋಟೆ ನಾಡಿಯನ್ನು ಪರೀಕ್ಷೆಸುತ್ತಿರುವುದು. ಉಸಿರಾಟವು ಸ್ವಸ್ಥಿತಿಗೆ ಬರುವವರೆವಿಗೂ ಕೃತಕ ಉಸಿರಾಟ ಮುಂದುವರಿಸುವುದು. ಆವಶ್ಯಕತೆ ಇರುವವರೆವಿಗೂ ಕೃತಕ ಉಸಿರಾಟ ಮಾಡಿಸುವುದು.

### ವಿಶೇಷ ಸಂದರ್ಭಗಳಲ್ಲಿ :

**ನೀರಿನಲ್ಲಿ ಮುಳುಗಿದ್ದರೆ :** ಹಸಿಯ ಬಟ್ಟೆ ತೆಗೆದು, ಒಣ ರಗ್ನಿಂದ ಸುತ್ತಿ ನಂತರ ಕೃತಕ ಉಸಿರಾಟ ಮಾಡುವುದು.

**ಕುತ್ತಿಗೆಗೆ ಜೀರಿದಾಗ :** ಜೀರಿರುವ ವಸ್ತು ಉ.ಹ. ಹಗ್ಗಿ, ದಾರ, ಬಟ್ಟೆ ಮುಂತಾದುವುಗಳನ್ನು ಕತ್ತರಿಸಿ, ತೆಗೆದು ನಂತರ ಕೃತಕ ಉಸಿರಾಟ ನಡೆಸುವುದು.

**ನೇಣು ಹಾಕಿಕೊಂಡಿರುವಾಗ :** ಮೃತ ದೇಹದ ಎರಡು ಕಾಲುಗಳನ್ನು ಹಿಡಿದು ದೇಹವನ್ನು ಮೇಲಕ್ಕೆತ್ತಿ ಹಗ್ಗಿವನ್ನು ಕತ್ತರಿಸುವುದು.

**ಮೋಲೀಸರು ಬರುವ ತನಕ ಕಾಯುವಂತಿಲ್ಲ.** ಏಕೆಂದರೆ ಅವರು ಬರುವವರೆಗೂ ಕಾದರೆ ನಿಧಾನವಾಗುತ್ತದೆ. ಉಳಿಯುವಂತಿರುವವರ ಪ್ರಾಣಪದ್ಧತಿ ಹಾರಿ ಹೋಗಬಹುದು.

**ಚೋಕಿಂಗ್‌ನಲ್ಲಿ :** ತಡೆಯನ್ನು ತೆಗೆದು, ತಲೆ ತಗ್ಗಿಸಿ, ತೋಳು ಮುಂದೆ ಬರುವಂತೆ ಮಾಡಿ ನಂತರ ಪ್ರಥಮ ಚಿಕಿತ್ಸೆ ಮಾಡುವುದು.

**ಮಕ್ಕಳ ಚಿಕಿತ್ಸೆ :** ಕಾಲುಗಳನ್ನು ಮೇಲಕ್ಕೆತ್ತಿ, ತಲೆ ಕೆಳಗೆ ತೂಗಾಡುವಂತೆ ಮಾಡಿ, ಬೆನ್ನಿನ ಮೇಲೆ ಮೃದುವಾಗಿ ಹೊಡೆದರೆ ಸರಿಯಾಗುತ್ತದೆ. ಸರಿಯಾಗದಿದ್ದರೆ ವಾಂತಿ ವಾಡಿಸುವುದು. ಗಂಟಲ ಹಿಂಬಾಗಕ್ಕೆ ಬೆರಳನ್ನಿಟ್ಟು ಕೆರೆದರೆ ವಾಂತಿಯಾಗುತ್ತದೆ. ಅನ್ಯ ವಸ್ತುವಿದ್ದರೆ ಹೊರಗೆ ಬರುತ್ತದೆ.

**ಉಸಿರು ಕ್ಷಣಿದ್ದರೆ :** ಕರವಸ್ತೆ / ಟವಲ್ / ಬಟ್ಟೆಯನ್ನು ನೆನೆಸಿ ಬಾಯಿ ಮತ್ತು ಮೂಗಿನ ಮೇಲೆ ಹಾಕುವುದು. ನಂತರ ಆಸ್ತುತ್ತೆಗೆ ಕಳುಹಿಸುವುದು.

### ಚಿಕಿತ್ಸೆಯ ನಿಯಮಗಳು :

- » ಕಾರಣ ಕಂಡು ಹಿಡಿದು ಅದನ್ನು ಪರಿಹರಿಸುವುದು.
- » ತರ್ಕಣ ಕೃತಕ ಉಸಿರಾಟ ಪ್ರಾರಂಭಿಸಿ ಮುಂದುವರಿಸುತ್ತಿರುವುದು.
- » ಬ್ಲಾಂಕೆಟ್ ಹೋದಿಸಿ ಬೆಚ್ಚಿಡುವುದು, ಬೆಡ್‌ಶ್ರೀಟ್ ಆದರೂ ಹೊದ್ದಿಸಬಹುದು.

- ▶ ಆವಶ್ಯಕತೆ ಇದ್ದರೆ ಹೊರಗಿನಿಂದ ವೃದ್ಧಯವನ್ನು ಒತ್ತುವ ಕ್ರಮವನ್ನು ಅನುಸರಿಸಬೇಕು.
  - ▶ ವೃದ್ಧರು ಹೇಳುವ ತನಕ ಕೃತಕ ಉಸಿರಾಟ ನಿಲ್ಲಿಸಬಾರದು. ಅನುಮಾನವಿದ್ದರೆ ಮುಂದುವರಿಸುವುದರಿಂದ ಯಾವ ತೊಂದರೆಯೂ ಆಗುವುದಿಲ್ಲ.
  - ▶ ವೃಕ್ಷಗೆ ಆಸರೆ ನೀಡಬೇಕು. ಆವಶ್ಯಕತೆ ಇದ್ದರೆ ಇತರರ ಸಹಾಯ ಪಡೆಯಬಹುದು.

ಅತ್ಯಂತ ತೀವ್ರಗತಿಯಲ್ಲಿ ಉಸಿರು ಕಟ್ಟಿರುವಾಗ :

ಇದು ಪ್ರಸ್ತುತಿಯಲ್ಲಿ ವರ್ಣಿಸಿರುವ ದರ ಸಂಕೇತ. ಮುಕ್ತಿಯ ನಾಲಿಗೆ ಹಿಂದೆ ಸರಿದಿರುತ್ತದೆ. ಗಂಟಲಲ್ಲಿ ವಾಂತಿ, ಕಘವಿದ್ವರೆ ಅಶ್ವಂತ ತೀವ್ರಗತಿಯದೆಂಬ ಮಾಹಿತಿಯನ್ನು ಒದಗಿಸುತ್ತದೆ.

**ಪ್ರಥಮ ಚಿಕಿತ್ಸೆ :** ಕೆಲವು ಅನಿಲಗಳು ಗಾಳಿಗಿಂತಲೂ ಭಾರವಾಗಿದ್ದರೆ ಭೂಮಿಯ ತಳದಲ್ಲಿ, ಹಗುರವಾಗಿದ್ದರೆ ಭಾವಣೆಯ ಹತ್ತಿರ ಶೇಖರವಾಗುತ್ತವೆ. ಆದಕಾರಣ ಪ್ರಥಮ ಚಿಕಿತ್ಸೆಕ್ಕರು ತೊಂದರೆಗೇಡಾದ ಸ್ಥಳವನ್ನು ತಲುಪಲು ನೇಲದ ಮೇಲೆ ತೆವಳಿಕೊಂಡು ಅಥವ ಸಂಪೂರ್ಣ ನಿಂತಿರುವ ಭಂಗಿಯಲ್ಲಿ ವ್ಯಕ್ತಿಯನ್ನು ಸಮೀಪಿಸಿ, ಅವನನ್ನು ಆದಮ್ಮಬೇಗ ಸುರಕ್ಷಿತ ಸ್ಥಳಕ್ಕೆ ಬದಲಿಸಬೇಕು. ಆವಶ್ಯಕತೆ ಇದ್ದರೆ ಕೃತಕ ಉಸಿರಾಟ/ಹೃದಯವನ್ನು ಒತ್ತುವುದು ಮುಂತಾದವುಗಳನ್ನು ಮಾಡಬಹುದು.

## ನೀರಿನಲ್ಲಿ ಮುಳುಗಿದಾಗ (DROWNING) :

ವ್ಯಕ್ತಿಯನ್ನು ನೀರಿನಿಂದ ತೆಗೆಯುವಾಗಲೇ ಬಾಯಿಂದ ಬಾಯಿಗೆ ಕೃತಕ ಉಸಿರಾಟ ನಡೆಸುವುದು. ಉಸಿರಾಟದ ಮದ್ದೆ ಒಣ ಪ್ರದೇಶಕ್ಕೆ ಸಾಗಿಸುವುದು. ನಂತರ ಉಸಿರಾಟ ಮತ್ತು ನಾಡಿಯನ್ನು ಗಮನಿಸುವುದು. ಕೃತಕ ಉಸಿರಾಟ ಮುಂದುವರಿಸಬೇಕಾದರೆ ವ್ಯಕ್ತಿಯ ತಲೆಯನ್ನು ಒಂದು ಕಡೆಗೆ ತಿರುಗಿಸಿ ಬಾಯಲ್ಲಿ ಏನಾದರೂ ಅನ್ಯವಸ್ತುವಿದ್ದರೆ ತೆಗೆದು, ವ್ಯಕ್ತಿ ಉಸಿರಾಡುತ್ತಿದ್ದರೆ ಚೇತರಿಕೆಯ ಭಂಗಿಯಲ್ಲಿದುವುದು. ಉಸಿರಾಡುತ್ತಿದ್ದು, ದೇಹ ತಣ್ಣಿಗಿದ್ದರೆ ಹೃಮೋಧಮೀರ್ಯಾಗೆ ಕೊಡುವ ಚಿಕಿತ್ಸೆ ಕೊಡುವುದು. ವ್ಯಕ್ತಿಯನ್ನು ಆದಷ್ಟುಬೇಗ ಆಸ್ತುಗೆ ಕಳಿಸುವುದು.



### ಮಗುವಿಗೆ ಕೃತಕ ಉಸಿರಾಟ

#### ನೇನು ಹಾಕಿಕೊಂಡಾಗ (HANGING) :

ನೇನು ಹಾಕಿ ಕೊಳ್ಳುವುದರಿಂದ ಪ್ರಜ್ಞಾಹೀನತೆ ಅಥವಾ ಮರಣ ಸಂಭವಿಸುತ್ತದೆ. ಕುತ್ತಿಗೆಯ ರಕ್ತನಾಳಗಳು ಒತ್ತುವಿಕೆಗೆ ಒಳಗಾಗಿ ಉಸಿರಾಟಕ್ಕೆ ತೊಂದರೆಯಾಗಬಹುದು. ಮೆದುಳು ಬಳ್ಳಿ ಮತ್ತು ನರಗಳಿಗೆ ತೊಂದರೆಯಾಗಬಹುದು.

**ಪ್ರಫಮ ಚಿಕಿತ್ಸೆ:** ಕುತ್ತಿಗೆಯಸುತ್ತಲಿರುವ ಹಗ್ಗಿ, ಬಟ್ಟೆ ತೆಗೆಯಲು ವ್ಯಕ್ತಿಯನ್ನು ಸ್ವಲ್ಪ ಮೆಲಕ್ಕೆ ಎತ್ತಿದರೆ, ಹಿಡಿದುಕೊಂಡಿದ್ದರೆ ದೇಹದ ಭಾರ ಕಡಿಮೆಯಾಗುತ್ತದೆ. ಹಗ್ಗಿ ಅಥವ ನೇನು ಹಾಕಿಕೊಳ್ಳಲು ಬಳಸಿರುವ ವಸ್ತುವನ್ನು ಕತ್ತಲಿಸುವುದು. ಉಸಿರಾಟ ಮತ್ತು ನಾಡಿಯನ್ನು ಪರಿಕ್ಷಿಸುವುದು. ಕೃತಕ ಉಸಿರಾಟದ ಆವಶ್ಯಕತೆ ಇದ್ದರೆ ಮಾಡಿ ಜೀತರಿಕೆಯ ಭಂಗಿಯಲ್ಲಿರಬೇಕು. ಆವಶ್ಯಕತೆ ಇದ್ದರೆ ಆಸ್ತ್ರಾಗೆ ಸೇರಿಸುವುದು. ಮೋಲಿಸರಿಗೆ ವಿಷಯ ತಕ್ಷಣ ವರದಿ ಮಾಡುವುದು. ಎಲ್ಲಾ ವಸ್ತುಗಳನ್ನು ಸಾಕ್ಷಿಗಾಗಿ ತೇವಿರಿಸಿಟ್ಟಿದ್ದು ಸಾಧ್ಯವಾದರೆ ದಾಖಿಲಾತಿ ಮಾಡುವುದು ಬಳ್ಳಿಯದು.

#### ಉಸಿರು ಕಟ್ಟುವಿಕೆಯ ವಿವಿಧ ಮುಖಿಗಳು :

ಅನೇಕ. ಅವುಗಳಲ್ಲಿ ಮುಖ್ಯವಾದವುಗಳು :

- ೧) ನೀರಿನಲ್ಲಿ ಮುಳುಗುವುದು
- ೨) ನೇನು, ಕುತ್ತಿಗೆಗೆ ಜೀರುವಿಕೆ

- ೩) ವಾಯನಾಳದಲ್ಲಿ ಅಡಚಣೆ
- ೪) ಹೊಗೆ ಮತ್ತು ವಿಷಾನಿಲಗಳಿಂದ
- ೫) ಗಂಟಲಲ್ಲಿ ಉಂಟಾಗಿರುವ ಮುಖ್ಯ ಸಮಸ್ಯೆಗಳು

## ೮) ನೀರಿನಲ್ಲಿ ಮುಖ್ಯ ಸಮಸ್ಯೆಗಳು :

ಮೂನು, ಬಾಯಿ ಸಂಪರ್ಕವಾಗಿ ನೀರು / ದ್ರವದಿಂದ ಆವರಿಸಲ್ಪಟ್ಟಿರುವುದು, ಅದು ಮೂಗಿನ ಮೂಲಕ ವಾಯನಾಳವನ್ನು ಸೇರಿ, ಅಲ್ಲಿಂದ ಮುಷ್ಟಿಸುವುದು (Lungs) ದೊಳಗೆ ಸುಗ್ರಿತಿ ಅದನ್ನು ಸಂಪರ್ಕವಾಗಿ ಆಕ್ರಮಿಸಿ ಗಾಳಿಯು ಅದರೊಳಗೆ ಸುಗ್ರಿತಿ ತಡೆಯುತ್ತದೆ.

**ಲಕ್ಷಣಗಳು :** ಸುಸ್ತು, ಉಸಿರು ದೀರ್ಘವಾಗಿಲ್ಲದಿರುವುದು, ಅತಿಯಾದ ನಾಡಿಂದು ಏಂಡಿತ, ಕೆನ್ನೆ, ತುಟಿ ನೀಲಿಂಗಾಗಿರುವುದು, ನಾಡಿಂದು ನಿಧಾನವಾಗಿರುವುದು ಮತ್ತು ಗತಿ ತಪ್ಪಿಸುವುದು, ಪ್ರಜ್ಞಾತ್ಮಾನ್ಯತೆ ಮುಂತಾದವುಗಳು.

**ಪ್ರಥಮ ಚಿಕಿತ್ಸೆಯ ಮೂಲ ತತ್ವಗಳು :** ವಾಯು ಮಾರ್ಗದಲ್ಲಿರುವ ದ್ರವವನ್ನು ತೆಗೆಯುವುದು ಮತ್ತು ಕೃತಕ ಉಸಿರಾಟ ಮಾಡಿಸುವುದು. ಇವೆರಡೂ ತ್ವರಿತಗತಿಯಲ್ಲಿ ಸಾಗಬೇಕು.

**ಚಿಕಿತ್ಸಾಕ್ರಮ :** ಬಾಯಿ, ಗಂಟಲಲ್ಲಿ ಮಣ್ಣ ಅಥವ ಇತರೆ ಅನ್ಯವಸ್ತುವಿಧೀರೆ ತೆಗೆದು, ಉಡುಪು ಸಡಿಲಿಸಿ, ನೆಲದ ಮೇಲೆ ಅಂಗಾತ ಮಲಗಿಸಿ ತೋಕ್ಕಣ ವ್ಯಕ್ತಿಯ ಮುಖಿವನ್ನು ಕೆಳಕೆ ತಿರುಗಿಸಿ. ತಲೆಯನ್ನು ಒಂದು ಕಡೆಗೆ ವಾಲುವಂತೆ ಮಾಡಿ, ಕೈಯನ್ನು ತಲೆಯ ಎತ್ತರಕ್ಕಿಂತ ತುಸು ಮೆಲಿರುವಂತೆ ಮಾಡಬೇಕು. ನಂತರ ಹೊಟ್ಟೆಯ ಮಧ್ಯ ಒತ್ತುವುದರಿಂದ ಜರರ ಮತ್ತು ಮುಷ್ಟಿಸಲ್ಲಿರುವ ನೀರು ಹೊರಬರುತ್ತದೆ. ನಂತರ ಕೃತಕ ಉಸಿರಾಟ ಮಾಡಿಸಬಹುದು. ಒದ್ದೆ ಬಟ್ಟೆಯನ್ನು ಬಿಂಬಿ, ಬಾಂಕೆಟ್ ಹೊದ್ದಿಸಿ ಬಿಸಿಯಾಗಿಡುವುದು.

**ಮಕ್ಕಳಿಗೆ :** ಆಟವಾಡುವ ಸಮಯದಲ್ಲಿ ಅನ್ಯ ವಸ್ತುವನ್ನು ನುಂಗಬಹುದು. ಆಕಸ್ಮಿಕವಾಗಿ ಆಹಾರವನ್ನು ನುಂಗಿದಾಗ ವಾಯನಾಳದೊಳಗೆ ಹೋಗಿ ಅಡಚಣೆ ಮಾಡಬಹುದು. ಪ್ರಥಮ ಚಿಕಿತ್ಸೆಕ್ಕೆ ತಮ್ಮ ಕೈಯನ್ನು ಮನುವಿನ ಹೊಟ್ಟೆಯ ಸುತ್ತ ಬಳಸಿ ಮಧ್ಯಭಾಗವನ್ನು ಒತ್ತುವುದರಿಂದ ಮುಷ್ಟಿಸಲ್ಲಿರುವ ನೀರು ಹೊರಬರುತ್ತದೆ. ನಂತರ ಕೃತಕ ಉಸಿರಾಟ ಮಾಡಿಸಬಹುದು.

ಎಚ್ಚರಿಕೆ ಕ್ರಮ : ಪ್ರಜ್ಞೆ ತಪ್ಪಿದರೆ : ಪ್ರಜ್ಞೆ ಮರುಕಳಿಸಿದ ನಂತರವೇ ಬಿಸಿ ಪಾನೀಯ, ಕಾಫಿ, ಟೋಚೆಬೇಕು. ಮಗುವನ್ನು ಕುಳಿತುಕೊಳ್ಳಲು ಬಿಡಬಾರದು. ಸ್ಥಿರ ಮೇಲೆ ಮಲಗಿಸಿ ಅಷ್ಟತ್ತರೆ ಸಾಗಿಸುವುದು.

### ಉ) ನೇಣು ಹಾಕುವುದು / ಹಗ್ಗಜೀರುವುದು / ಕತ್ತು ಹಿಸುಕುವುದು ಮುಂತಾದ ಸಮಯಗಳಲ್ಲಿ :

ಕೈಗೆಳಿಂದ ಕತ್ತು ಹಿಸುಕುವುದರಿಂದ, ಹಗ್ಗದಿಂದ ಅಥವ ಸ್ಕ್ಯಾಫ್‌ ಅಥವ ಬಟ್ಟೆಯಿಂದ ಕುತ್ತಿಗೆಯನ್ನು ಜೀರುವುದರಿಂದ ಅಥವ ನೇಣು ಕುಶೆಕೆ ಹಾಕಿ / ಹಾಕಿಕೊಂಡು ಜೀರಿದ ನಾತರ, ಕುತ್ತಿಗೆಯ ಹಿಂದಿನ ಮೂಳೆ ಮುರಿದು ಮೆದಳು ಮಜ್ಜೆಯು ಹಿಸುಕಲ್ಪಡುತ್ತದೆ.

ಪ್ರಥಮ ಚಿಕಿತ್ಸೆ : ಕಟ್ಟಿರುವ ಹಗ್ಗ, ದಾರ, ಬಟ್ಟೆಯನ್ನು ಬಿಭ್ಜುವುದು. ದೇಹ ನೇತಾಡುತ್ತಿದ್ದರೆ ದೇಹವನ್ನು ಮೇಲೆತ್ತಿ ಹಗ್ಗ ಸಡಿಲ ಮಾಡಿ ನಂತರ ಬಿಭ್ಜುವುದು ಅಥವ ಕತ್ತರಿಸುವುದು. ಕೃತಕ ಉಸಿರಾಟ ಪ್ರಾರಂಬಿಸುವುದು.

ಎಚ್ಚರಿಕೆ : ಈ ಕೆಲಸಕ್ಕೆ ಮೋಲೆಸಿನವರು ಬರುವವರೆವಿಗೂ ಕಾಯುವ ಆವಶ್ಯಕತೆ ಇಲ್ಲ. ಏಕೆಂದರೆ ನಿಧಾನವಾದರೆ ಮರಣ ಸಂಭವಿಸಬಹುದು. ಇದು ಮೆಡಿಕೋಲೀಗಲ್ ಪ್ರಕರಣವಾಗಿರಬಹುದು. ಆದರೂ ಪ್ರಾಣ ಉಳಿಸುವುದು, ಚಿಕಿತ್ಸೆಯನ್ನು ಕೊಡುವ ಮೂಲ ಉದ್ದೇಶ.

### ಇ.) ವಾಯನಾಳದಲ್ಲಿ ತಡೆ (CHOCKING) :

ಇದು ಮಕ್ಕಳಲ್ಲಿ ಹೆಚ್ಚೆ, ಏಕೆಂದರೆ ಆಟವಾಡುವಾಗ ಗೋಲಿ, ಗುಂಡಿ, ಮಣಿ ಮುಂತಾದ ಸಣ್ಣ ವಸ್ತುಗಳು ವಾಯು ಮಾರ್ಗವನ್ನು ಸೇರಿ ತಡೆಯನ್ನಿಂಟು ಮಾಡಬಹುದು.

ದೊಡ್ಡವರಲ್ಲಿ : ಒಮ್ಮೊಮ್ಮೆ ಆಹಾರ ಪದಾರ್ಥಗಳು ವಾಯನಾಳದೊಳಗೆ ನುಗ್ಗಿ ತಡೆಯನ್ನು ಉಂಟು ಮಾಡಬಹುದು. ಈ ವಸ್ತುವನ್ನು ತೆಗೆಯುವುದೇ ನಮ್ಮು ಉದ್ದೇಶ.

ಪ್ರಥಮ ಚಿಕಿತ್ಸೆ : ತೊಡಕನ್ನು ನಿವಾರಿಸುವುದು. ವ್ಯಕ್ತಿಯ ತಲೆ ತುಸು ಕೆಳಗಿರಬೇಕು. ತೋಳನ್ನು ಮುಂದೆ ಮಾಡಬೇಕು.

ಮಕ್ಕಳಿಗೆ : ಎರಡು ಕಾಲನ್ನು ಹಿಡಿದು, ಮೇಲೆತ್ತಿ, ತಲೆ ಕೆಳಗೆ, ಕಾಲು ಮೇಲೆ, ಬೆನ್ನಿನ ಮೇಲೆ ತುಸು ತಟ್ಟಿವುದು.

**ಮೊಡ್ಡಪರಿಗೆ :** ಚಿಕಿತ್ಸೆಯ ರೋಗಿ ಇರುವ ಭಂಗಿಯನ್ನು ಅವಲಂಬಿಸುತ್ತದೆ. ಇದಕ್ಕೆ ಇಲ್ಲಿಯ ಒಟ್ಟಿಗೆ ಪಡೆದಿರುವ ವಿಧಾನಗಳು ಲಭ್ಯವಿದೆ.

೧) ಬೆನ್ನಿಗೆ ಗುದ್ದುವುದು : ೨) ಹೊಟ್ಟೆಯ ಮೇಲೆ ಕುಟ್ಟುವುದು : ರೇಮ್‌ಲಿಂಗ್ ವಿಧಾನ, ೩) ಬೆರಳುಗಳ ಮೂಲಕ ಬೆನ್ನಿಗೆ ಗುದ್ದುವುದು

೪) ಬೆನ್ನಿಗೆ ಗುದ್ದುವುದು : ವ್ಯಕ್ತಿಯ ತೋಳು ಮೂಳೆಗಳ ಮುದ್ದೆಗುದ್ದುವುದು. ಇದರಿಂದ ಅನ್ಯ ವಸ್ತುವಿದ್ದರೆ ಹೊರಬರುತ್ತದೆ.

**ಶಿಶುವಿಗೆ :** ಕಾಲು ಮೇಲೆತ್ತಿ ಮಗುವಿನ ಬೆನ್ನಿನ ಮೇಲೆ ಸಾವಧಾನದಿಂದ ಹೊಡೆಯುವುದು.

೧) **ಹೀಮ್ ಲಿಚನ ವಿಧಾನ :** ನಿಂತಿರುವ / ಕುಳಿತಿರುವವರನ್ನು ಬೆನ್ನಿನ ಮೇಲೆ ಮಲಗಿಸಿ, ಜರರದ ಹತ್ತಿರ, ಪಕ್ಕೆಲಬುಗಳ ಕೆಳಗೆ ಒತ್ತುವುದು. ಇದರಿಂದ ವಪೆ ಮೇಲೇರುತ್ತದೆ. ಮಪ್ಪಸ ಚಿಕ್ಕದಾಗುತ್ತದೆ. ಮಪ್ಪಸದಡಿ ಉಳಿದಿರುವ ಗಾಳಿ ಹೊರಬರುತ್ತದೆ. ಆಹಾರವಿದ್ದರೆ ವಾಯುನಾಳದಿಂದ ಹೊರಬರುತ್ತದೆ.

೨) **ಬೆರಳುಗಳಿಂದ ಮಾಡುವುದು :** ವ್ಯಕ್ತಿಯ ನಾಲಿಗೆಯ ತುದಿಯನ್ನು ಒಂದು ಕೈನಿಂದ (ಕರವಸ್ತದಿಂದ ಹಿಡಿದು) ಮತ್ತೊಂದು ಕೈನಿಂದ ಪಕ್ಕದಿಂದ ತೆಗೆಯುವುದು.

**ಭಂಗಿಗನುಗೂಣವಾಗಿ :** ನಿಂತಿದ್ದರೆ : ಪ್ರಥಮ ಚಿಕಿತ್ಸಕ ವ್ಯಕ್ತಿಯ ಹಿಂದೆ ನಿಂತು ತನ್ನ ಕೈಯನ್ನು ವ್ಯಕ್ತಿಯ ಸೊಂಟದ ಸುತ್ತ ಸುತ್ತಿ ಹಿಡಿದುಕೊಂಡು ಮತ್ತೊಂದು ಕೈನ ಮುಷ್ಟಿಯನ್ನು ಗಟ್ಟಿ ಮಾಡಿಕೊಂಡು ಹೆಚ್ಚಿರಳಿನಿಂದ ವ್ಯಕ್ತಿಯ ಪಕ್ಕೆಲುಬಿನ ಕೆಳಗೆ, ಹೊಕ್ಕುಳದ ಮೇಲೆ ಹೊಟ್ಟೆಗೆ ತಿವಿಯುವುದು, ಮುಷ್ಟಿಯನ್ನು ವ್ಯಕ್ತಿಯ ಹೊಟ್ಟೆಯ ಮೇಲಿಟ್ಟು ಒತ್ತುವುದು. ಅನ್ಯವಸ್ತು ಹೊರ ಬರುವವರೆವಿಗೂ ಒತ್ತುತ್ತಿರಬೇಕು.

**ಮಲಗಿಧರೆ :** ಮುಖ ಮೇಲೆ ಮಾಡಿ ಮಲಗಿಸಿ ಪ್ರಥಮ ಚಿಕಿತ್ಸಕ ವ್ಯಕ್ತಿಯ ಕಾಲಿನ ಕಡೆ ಕುಕ್ಕರುಗಾಲಲ್ಲಿ ಕುಳಿತು, ಹೊಟ್ಟೆಯ ಮೇಲೆ ಪಕ್ಕೆಲಬುಗಳ ಕೆಳಗೆ ತನ್ನ ಒಂದು ಕೈ ಮೇಲೆ ಮತ್ತೊಂದು ಕೈಯನ್ನಿಟ್ಟು ಹೊಟ್ಟೆಯ ಮೇಲೆ ತಟ್ಟುವುದು. ಅನ್ಯವಸ್ತು ಹೊರಬರುವರೆವಿಗೂ ಮನರಾಷ್ಟ್ರಿಸಬೇಕು. ವಾಂತಿ ಮಾಡುವಂತಿದ್ದರೆ ಒಂದು ಪಕ್ಕಕ್ಕೆ ತಿರುಗಿಸಿ ಮಲಗಿಸಿ ವಾಂತಿ ಮಾಡಿದ ನಂತರ, ಅನ್ಯ ವಸ್ತು ಹೊರಬಂದ ನಂತರ ಆವಶ್ಯಕತೆ ಇದ್ದರೆ ಕೃತಕ ಉಸಿರಾಟ ಮಾಡಿಸುವುದು.

**ಕುಳಿತಿದ್ದರೆ :** ಪ್ರಥಮ ಚಿಕಿತ್ಸಕ ವ್ಯಕ್ತಿಯ ಹಿಂದೆ ನಿಂತು, ನಿಂತಿರುವ ಭಂಗಿಯಲ್ಲಿ ಮಾಡಿದಂತೆ ಈ ಭಂಗಿಯಲ್ಲಿಯೂ ಮಾಡುವುದು.

**ಮಕ್ಕಳಲ್ಲಿ :** ತಲೆಕೆಳಗೆ ಮಾಡಿ ನೇತಾಡುವಾಗ ಬಿನ್ನನ ಮೇಲೆ ೪-೫ ಸಾರಿ ಗುದ್ದುವುದು, ಅನ್ಯವಸ್ತು ಹೊರಬರದಿದ್ದರೆ ಮಗುವನ್ನು ಅದೇ ಭಂಗಿಯಲ್ಲಿರಿಸಿ ತೋಳುಗಳ ಮಧ್ಯ ಸಾಧಾರಣ ಪಟ್ಟನ್ನು ಕೊಡುವುದು. ಫಲಪ್ರದವಾಗದಿದ್ದರೆ ಎರಡು ಬೆರಳುಗಳನ್ನು ಗಂಟಲಿನ ಹಿಂಬಾಗದಲ್ಲಿಟ್ಟು ಕೆರೆಯುವುದು. ಆಗ ಮಗು ವಾಂತಿ ಮಾಡುತ್ತದೆ. ಅದರ ಮೂಲಕ ಅನ್ಯವಸ್ತು ಹೊರಬರುತ್ತದೆ.

#### ೪) ಹೋಗೆ ಮತ್ತು ವಿಷಾನಿಲಗಳಿಂದ ಉಸಿರು ಕಟ್ಟುವುದು :

ಪ್ರಥಮ ಚಿಕಿತ್ಸಕನೂ ತೊಂದರೆಗೆ ಸಿಲುಕುವ ಸಂಭವ ಉಂಟು. ಅದುದರಿಂದ ಅವನು ತನ್ನನ್ನು ತಾನು ರಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಅವನು ಮುನ್ನೆಚ್ಚರಿಕೆ ಕ್ರಮಗಳಾದ ತುಟಿ, ಮೂಗು, ಮತ್ತು ಬಾಯಿಗೆ ಬಟ್ಟಿ ಕಟ್ಟಿಕೊಳ್ಳಬೇಕು. ಒದ್ದು ಬಟ್ಟೆಂರಾದರೆ ಉತ್ತಮ ವ್ಯಕ್ತಿಯನ್ನು ಬೇರೆ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಬೇಕು.

ವಿಷಾನಿಲದ ಮೂಲಗಳಿಂದರೆ ವಾಹನಗಳ ಹೋಗೆ, ಅನಿಲ, ಪೂತಿ ಉರಿಯದ ಇದ್ದಿಲು ಒಲೆ, ಕಲ್ಲಿದ್ದಲ ಗಣಿಗಳು, ಇಂಗಾಲದ ಡ್ಯೂಆಕ್ಸೈಡ್ ಮತ್ತು ಇತರ ಅನಿಲಗಳು. ಗಾಳಿಗಿಂತಲೂ ಭಾರವಾಗಿರುತ್ತದೆ.

**ಇಂಗಾಲದ ಡ್ಯೂಆಕ್ಸೈಡ್ :** ಕಲ್ಲಿದ್ದಲ ಗಣಿ, ಹಾಳು ಬಿದ್ದ ಬಳಕೆಯಲ್ಲಿಲ್ಲದ ಆಳವಾದ ಬಾವಿಯ ಗಾಳಿ, ಚರಂಡಿಗಳಿಂದ ಬರುವ ಅನಿಲಗಳು ವಿಷಾನಿಲಗಳು.

**೧) ಗಂಟಲ್ಲಿ ಉತ :** ಕಾರಣಗಳು : ಅತ್ಯಂತ ಬಿಸಿಯಾಗಿರುವ ವಸ್ತುವನ್ನು ಕುಡಿಯಲು ಪ್ರಯತ್ನಿಸುವುದು ಅಥವ ಸುಟ್ಟಿ ಹಾಕುವಂತಹ ವಿಷವನ್ನು ಸೇವಿಸುವುದು ಅಥವ ಸೊಂಕಿನಿಂದ ಗಂಟಲ ಉತ ಬರಬಹುದು.

**ಚಿಕಿತ್ಸೆ :** ವ್ಯಕ್ತಿಯನ್ನು ಕೂಡಿಸಿ, ಉಸಿರಾಟವನ್ನು ಪರಿಕ್ಷಿಸಿ. ಸರಿಯಾಗಿದ್ದರೆ / ಸರಿಪಡಿಸಿದ್ದರೆ ಐಸ್‌ ನೀರು ಅಥವ ತಣ್ಣನೆಯ ನೀರನ್ನು ಕುಡಿಯಲು ಕೊಡುವುದು. ಬೆಣ್ಣೆ, ಆಲಿವ್ ಆಯಿಲ್, ಲಿಕ್ಸಿಡ್ ಪ್ಯಾರಿಫಿನ್ ಕೊಡಬಹುದು. ಕುತ್ತಿಗೆಯು ಮುಂದೆ ಭಾಚಿದ್ದು ಉಸಿರು ನಿಂತಿದ್ದರೆ / ಉಸಿರು ಕಟ್ಟಿದ್ದರೆ ಕೃತಕ ಉಸಿರಾಟ ಮಾಡಿಸುವುದು.

ಬಿ) ವಿಷದ ಅನಿಲಗಳ ಮಧ್ಯೆ ವ್ಯಕ್ತಿ ಸಿಕ್ಕಿ ಹಾಕಿಕೊಂಡಾಗ ರಕ್ಷಿಸುವ ಕ್ರಮ: ರೆಸ್ಟ್ರಿಜರೇಟರ್‌ಗಳಿಂದ ಬರುವ ಅನಿಲ ಮತ್ತು ಅಡಿಗೆಗೆ ಬಳಸುವ ಮತ್ತು ದೀಪಗಳಿಗೆ ಬಳಸುವ ಒತ್ತಡದ ಅನಿಲಗಳು. ವಿಷದ ಅನಿಲಗಳು.

**ರಕ್ಷಣಾ ಕ್ರಮ :** ಕೆಲವು ಅನಿಲಗಳು ಗಾಳಿಗಿಂತ ಹಸುರವಾಗಿದ್ದು ಅದು ಸೇರುವ ಜಾಗದಲ್ಲಿ ಭಾವಶೀಯ ಹತ್ತಿರ ತೇವಿರವಾದರೆ; ಕೆಲವು ಗಾಳಿಗಿಂತಲೂ ಭಾರವಾಗಿದ್ದು ನೆಲದ ಮೇಲ್ಮೈಗದಲ್ಲಿ ತೇವಿರವಾಗುತ್ತದೆ. ಈ ಸಂದರ್ಭದಲ್ಲಿ ಯಾರಾದರು ಅಂತಹ ಕಡೆ ಸಿಕ್ಕಿಹಾಕಿಕೊಂಡಿದ್ದರೆ ಅವರಿಗೂ ಕಷ್ಟ ಅವರಿಗೆ ಚಿಕಿತ್ಸೆ ಕೊಡುವ ಪ್ರಥಮ ಚಿಕಿತ್ಸಕರಿಗೂ ಅಪಾಯ. ಅಂತಹ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸಕರು ತಮ್ಮನ್ನು ತಾವು ರಕ್ಷಿಸಿಕೊಂಡು ಅದಕ್ಕೆ ಸಿಲುಕೆರುವವರನ್ನೂ ರಕ್ಷಿಸಬೇಕು.

ಅನಿಲವು ಮೇಲ್ಮೈಗದಲ್ಲಿ ತೇವಿರವಾಗಿದ್ದರೆ ಪ್ರಥಮ ಚಿಕಿತ್ಸಕರು ನೆಲದ ಮೇಲೆ ತೆವಳಿಕೊಂಡು ಹೋಗಿ ವ್ಯಕ್ತಿಯನ್ನು ತಲುಪಬೇಕು. ಭೂಮಣಿದಲ್ಲಿ ತೇವಿರವಾಗಿದ್ದರೆ ಪ್ರಥಮ ಚಿಕಿತ್ಸಕರು ಮೂಗು ಮತ್ತು ಬಂಧಿಗೆ ಬಟ್ಟೆ ಕಟ್ಟಿಕೊಂಡು, ನಿಂತುಕೊಂಡು, ಬೇಗ ಓಡಿ ವ್ಯಕ್ತಿಯನ್ನು ತಲುಪಿ, ಅಲ್ಲಿಂದ ವ್ಯಕ್ತಿಯನ್ನು ಬೇರೆ ಜಾಗಕ್ಕೆ ವರ್ಗಾಯಿಸಬೇಕು. ಗಾಳಿ-ಬೆಳಕು ಯಥೇಭ್ಯವಾಗಿರುವ ರೂಮಿನಲ್ಲಿ ಕಿಟಕಿ ಬಾಗಿಲುಗಳನ್ನು ಘೋರಿ ತೆಗೆದು ಸಾದ್ಯವಾಗಿದ್ದರೆ ಒಡೆದು ತೆಗೆದು, ತುಢ್ಣ ಗಾಳಿ ದೊರೆಯುವಂತೆ ಮಾಡುವುದು.

ವ್ಯಕ್ತಿಗೆ ಶುದ್ಧ ಆವ್ಯಾಜನಕ ಸಿಗದಂತಿದ್ದರೆ ಕೃತಕ ಉಸಿರಾಟ ಅಳವಡಿಸುವುದು. ವ್ಯಕ್ತಿಯನ್ನು ಹೊರಗೆ ತೆಗೆಯುವಾಗ ಪ್ರಥಮ ಚಿಕಿತ್ಸಕ ೩-೪ ಭಾರಿ ಜೋರಾಗಿ ಉಸಿರನ್ನು ಎಳೆದುಕೊಂಡು, ಸಾದ್ಯವಾದಪ್ಪು ಬಿಗಿಯಾಗಿ ಹಿಡಿದುಕೊಂಡು ನೆಲದ ಮೇಲೆ ತೆವಳುತ್ತ ಹೋಗಿ ವ್ಯಕ್ತಿಯನ್ನು ಸಮೀಪಿಸುವುದು. ವ್ಯಕ್ತಿಯ ಕತ್ತು, ಸೂಂಟದ ಸುತ್ತ ಇರುವ ಬಟ್ಟೆಗಳನ್ನು ಸಡಿಲಗೊಳಿಸುವುದು.

### ಕೃತಕ ಉಸಿರಾಟ :

ನಿಂತಿರುವ ಉಸಿರಾಟವನ್ನು ಮತ್ತೆ ಪ್ರಾರಂಭಿಸುವುದು. ಇದರಲ್ಲಿ ೧ ವಿಧಗಳಿವೆ. (೧) ಘಟ್ಟಸಕ್ಕಿ ಸಂಬಂಧಿಸಿದುದು : (ಎ) ಬಾಯಿಂದ ಬಾಯಿಗೆ (ಬಿ) ಬಾಯಿಂದ ಮೂಗಿಗೆ ಕೃತಕ ಉಸಿರಾಟ. (೨) ಹೃದಯಕ್ಕಿ ಸಂಬಂಧಿಸಿದುದು : ಇದರಲ್ಲಿ ೩ ವಿಧಾನಗಳಿವೆ. ೧) ಶಾಪಸ್ರೋ ವಿಧಾನ ೨) ಹಾಲ್‌ಗರ್‌ ನಿಲ್ನಾ ವಿಧಾನ ೩) ಪರಿಸ್ಕೃತ ಸಿಲ್ವೆಸ್ಟರ್ ವಿಧಾನ.

## ಹೃದಯಕ್ಕೆ ಸಂಬಂಧಿಸಿದ ವಿಧಾನಗಳು :

೧) ರಾಷ್ಟ್ರೀಯ ವಿಧಾನ : ಇದು ಎದೆಯನ್ನು ಒತ್ತುವ ವಿಧಾನ. ಪ್ರಥಮ ಚಿಕಿತ್ಸಕರು ವ್ಯಕ್ತಿಯ ಎಡಗಡೆ ಕುಕ್ಕರುಗಾಲಲ್ಲಿ ಕುಳಿತು. ಎದೆಯ ತಳಭಾಗವನ್ನು ಎರಡು ಕ್ಯಾಗಳಿಂದ ಒತ್ತುವುದು (ಅಮುಕುವುದು). ಇ ಸೆಕೆಂಡ್‌ಲೋಟಿ ಇ ಸೆಕೆಂಡ್ ಬಿಡುವುದು. ಅಥವ ನಿಮಿಷಕ್ಕೆ ಇಲ್ಲಿ ಸಲದಂತೆ ಅರ್ಥ ಗಂಟೆ ಒತ್ತುತ್ತಿರುವುದು. ಉಸಿರಾಟ ಪ್ರಾರಂಭವಾದ ನಂತರ ನುಂಗಲು ಸಾಧ್ಯವಾದರೆ ಬಿಸಿ ಕಾಫಿ, ಟೀ ಹಾಲು, ಕೊಡುವುದು.

೨) ಹಾಲ್‌ಗರ್‌ ನಿಲ್ಪನ್‌ ವಿಧಾನ : ವ್ಯಕ್ತಿಯನ್ನು ಮೊಟ್ಟೆಯ ಮೇಲೆ ಮಲಗಿಸುವುದು. ಪ್ರಥಮ ಚಿಕಿತ್ಸಕರು ವ್ಯಕ್ತಿಯ ತಲೆಯಿಂದ ಇ ಅಡಿ ದೂರದಲ್ಲಿ ಕುಕ್ಕರುಗಾಲಲ್ಲಿ ಕುಳಿತು, ಎಡ ಮೊಣಕಾಲನ್ನು ಬಲವಾಗಿ ನೆಲಕ್ಕೂರಬೇಕು. ವ್ಯಕ್ತಿಯ ಬೆನ್ನನ ಮೇಲು ಭಾಗವನ್ನು ಇ ಸೆಕೆಂಡ್ ಒತ್ತುಬೇಕು. ನಂತರ ಪ್ರಥಮ ಚಿಕಿತ್ಸಕರು. ಅವರ ತೋಳನ್ನು ಜಾರಿಸಿ ವ್ಯಕ್ತಿಯ ಕ್ಯಾಗಳನ್ನು ಮೊಣಕ್ಕೆ ಮೇಲೆ ಹಿಡಿದು ಕೇವಲ ಮೊಣಕ್ಕೆಯನ್ನು ಮಾತ್ರ ಇ ಸೆಕೆಂಡ್ ಎತ್ತುಬೇಕು. ಎದೆಯನ್ನು ಎತ್ತಬಾರದು. ನಂತರ ಪ್ರಥಮ ಚಿಕಿತ್ಸಕ ತನ್ನ ಕ್ಯಾಯನ್ನು ಜಾರಿಸುತ್ತ ವ್ಯಕ್ತಿಯ ಹಸ್ತದ ಹಿಂಭಾಗ ಇ ಸೆಕೆಂಡ್ ಹಿಡಿಯುವುದು. ನಿಮಿಷಕ್ಕೆ ಇಂ ಸಾರಿ ಉಸಿರಾಡಬಹುದು.

೩) ಪರಿಸ್ಕಾರ ಶಿಲ್ಪಿಸ್ಟರ್‌ ವಿಧಾನ : ಇದು ಬಾಯಿಂದ ಬಾಯಿಗೆ ಉಸಿರಾಟ ಮಾಡಿಸುವ ವಿಧಾನ. ಆದರೆ ಈಗ ಇದನ್ನು ಮಾಡಿಸುತ್ತಿಲ್ಲ. ಮಾಡಿಸಬಹುದು. ಆದರೆ ಯಜ್ಞ ಪ್ರಯೋಜನಕಾರಿಯಲ್ಲ.

ವಿಧಾನ : ವ್ಯಕ್ತಿಯನ್ನು ಬೆನ್ನನ ಮೇಲೆ ಮಲಗಿಸಿ. ಬ್ಲಾಂಕೆಟ್ ಅನ್ನು ಮಡಿಸಿ ವ್ಯಕ್ತಿಯ ತೋಳನ ಕೆಳಗಿಡುವುದು. ತೋಳು ಎತ್ತಲಿದ್ದುತ್ತದೆ. ವ್ಯಕ್ತಿಯ ತಲೆಯನ್ನು ಹಿಂದಕ್ಕೆ ಬಾಗಿಸಿದರೆ ಕತ್ತ ಉದ್ದವಾಗುತ್ತದೆ. ಏನಾದರೂ ಅನ್ಯವಸ್ತು ಬಾಯೋಳಗೆ ಇದ್ದರೆ ನಾಲಿಗೆಯ ಮೇಲೆ ಬೆರಳಾಡಿಸಿ ತೆಗೆಯುವುದು.


ಪ್ರಥಮ ಚಿಕಿತ್ಸಕರು ವ್ಯಕ್ತಿಯ ತಲೆಯ ಹತ್ತಿರ ತನ್ನ ಭಾರವನ್ನು ಅವರ ಒಂದು ಮೊಣಕಾಲ ಮೇಲೆ ಬಿಟ್ಟಿ, ಇನ್ನೊಂದು ಪಾದದ ಮೇಲೆ ಹೇರುವುದು. ವ್ಯಕ್ತಿಯ ಕ್ಯಾಯನ್ನು ಅವನ ಮಣಿಕಟ್ಟಿನ ಮೇಲೆ ಹಿಡಿದು ಮುಂದಕ್ಕೆ ನೂಕಿ ಕೆಳಗಿಳಿಸಿ ಒಂದೇ ಸಮನಾದ ಒತ್ತುಡ ಕ್ಯಾಮೆಲೆ ಹೇರಿದರೆ ಪಕ್ಕೆಲುಬು ಒತ್ತಿದಂತಾಗುತ್ತದೆ. ಶಾಸಕೋಶದಿಂದ ಗಾಳಿ ಹೊರ ಬರುತ್ತದೆ. ನಂತರ ಪ್ರಥಮ ಚಿಕಿತ್ಸಕರು ಒತ್ತುಡ ಬಿಡಬೇಕು. ಕ್ಯಾಗಳನ್ನು ನೀಳಮಾಡಬೇಕು. ತೋಳನ್ನು ತಲೆಗಿಂತ ಎತ್ತರ ಎತ್ತಬೇಕು.

ಕ್ಯಾಗಳು ನೀಳವಾಗಿರಬೇಕು. ಇದರಿಂದ ಎದೆ ಬಿರಿಯನ್ನತ್ತದೆ. ಗಾಳಿಯನ್ನು ಶ್ವಾಸಕೋಶದೊಳಗೆ ಮುಗ್ಗುತ್ತದೆ.

### ಮುಪ್ಪಸಕ್ಕೆ ಸಂಬಂಧಿಸಿದ ವಿಧಾನಗಳು :

(ಎ) ಬಾಯಿಂದ ಬಾಯಿಗೆ ಉಸಿರಾಟ : ವೃತ್ತಿಂರು ಬಾಂರುಲ್ಲಿ ಅನ್ನವನ್ನು ವಿದ್ದರೆ ತೆಗೆಯುವುದು. ತಲೆಯನ್ನು ಹಿಂದಕ್ಕೆ ಬಗ್ಗಿಸಿ ಗದ್ದ ಮೇಲೆ ಸೋಡುತ್ತಿರಲಿ. ಒಂದು ಕ್ಕೆನಿಂದ ಗದ್ದವನ್ನು ಮುಂದಕ್ಕೆ ಎಳೆದು ವೃಕ್ಷಿಯ ಬಾಯಿ ತರೆಯಬೇಕು. ಪ್ರಥಮ ಚಿಕಿತ್ಸಕರು ತನ್ನ ಬಾಯಿನ್ನು ಪೂರ್ತಿ ತರೆದು ಜೋರಾಗಿ ಉಸಿರಾಟ ಎಳೆದುಕೊಂಡು ತನ್ನ ಬಾಯಿಂದ ವೃಕ್ಷಿಯ ಬಾಯಿನ್ನು ಸಂಪೂರ್ಣ ವುಣಿ ಅವರ ಬಾಯಿಯ ಗಾಳಿಯನ್ನು ವೃಕ್ಷಿಯ ಬಾಯಿಗೆ ಜೋರಾಗಿ ಉದುವುದು. ಆವಶ್ಯಕತೆ ಇದ್ದರೆ ಅವರಿಬ್ಬರ ಬಾಯಿಯ ನಡುವೆ ಕರವಸ. ಗಾಜೋನಿಂದ ಬಾಯಿ ವುಣಿ ಅದರ ಮೇಲೆ ಉದುವುದು. ಆ ಸಮಯದಲ್ಲಿ ವೃಕ್ಷಿಯ ಮೂಗನ್ನು ಹಿಂಡುತ್ತಿರಬೇಕು.

ನಂತರ ಪ್ರಥಮ ಚಿಕಿತ್ಸಕ ತನ್ನ ಬಾಯಿನ್ನು ವೃಕ್ಷಿಯ ಬಾಯಿಂದ ತೆಗೆದರೆ ಆಗ ಗಾಳಿಯನ್ನು ಶ್ವಾಸಕೋಶದಿಂದ ಹೊರಬರಲು ಸಾಧ್ಯವಾಗುತ್ತದೆ. ಈ ಕ್ರಿಯೆಯನ್ನು ಮಕ್ಕಳಲ್ಲಿ ನಿರ್ಮಿಷಕ್ಕೆ ೨೦ ಬಾರಿ. ದೊಡ್ಡವರಿಗೆ ೧೨ ಬಾರಿ ಮಾಡಬೇಕು.



ಬಾಯಿಂದ ಬಾಯಿಗೆ ಉಸಿರಾಟ

(ಬಿ) ಬಾಯಿಂದ ಮೂಗಿಗೆ ಕೃತಕ ಉಸಿರಾಟ : ಬಾಯಿಂದ ಬಾಯಿಗೆ ಕೃತಕ ಉಸಿರಾಟ ಸಾಧ್ಯವಾಗದಿದ್ದರೆ, ಬಾಯಿಂದ ಮೂಗಿಗೆ ಕೃತಕ ಉಸಿರಾಟ ಶ್ರೀಯೆ ಅನುಸರಿಸಬೇಕು. ವ್ಯಕ್ತಿಯ ಬಾಯಿನ್ನು ಸಂಪೂರ್ಣ ಮುಚ್ಚಿದ ನಂತರ ಪ್ರಥಮ ಚಿಕಿತ್ಸಕ ವ್ಯಕ್ತಿಯ ಮೂಗಿನೆಲೆಳಗೆ ಉಂಡುವುದು ವ್ಯಕ್ತಿಯ ಮೂಗಿನ ಭಾಗ ಮತ್ತು ಪ್ರಥಮ ಚಿಕಿತ್ಸಕನ ಬಾಯಿಯ ಭಾಗ ಸ್ಥಿರವಾಗಿರುತ್ತಿರುತ್ತದೆ (Tight). ಮಧ್ಯ ಎದೆಯ ಜಲನೆಯನ್ನು ಪರೀಕ್ಷಿಸಿ. ಎದೆ ಜಲಿಸದಿದ್ದರೆ ಮೂಗು ಪೊತ್ತಿಗಟ್ಟಿಯಾಗಿ ಮುಚ್ಚಿಲ್ಲದಿದ್ದರೆ ಗಟ್ಟಿಯಾಗಿ ಮುಚ್ಚಿವುದು ಮತ್ತು ಬಲವಾಗಿ ಉಂಡುವುದು.



ಅಧ್ಯಾಯ-೩

## ಹೃದಯ ಮತ್ತು ರಕ್ತನಾಳಗಳ ತೊಂದರೆಗಳಿಗೆ ಪ್ರಥಮ ಚಿಕಿತ್ಸೆ

ಹೃದಯ ಮತ್ತು ರಕ್ತನಾಳಗಳ ತೊಂದರೆಗಳಲ್ಲಿ ಮುಖ್ಯವಾದವುಗಳಿಂದರೆ:

(೧) ಎದನೋವು (೨) ಹೃದಯದ ನಿಷ್ಕ್ರೀಯತೆ ಮತ್ತು ಹೃದಯಾಫಾತ ಗಳು ಮುಖ್ಯವಾದವು.

### (೧) ಎದನೋವು (ANGINA PECTORIS)

ಹೃದಯದ ವಾಂಸವಿಂಡಕ್ಕೆ ರಕ್ತವು ಸಾಕಷ್ಟು ಪ್ರವಾಣಾದಲ್ಲಿ ಸರಬರಾಜಾಗದಿದ್ದರೆ ಅದಕ್ಕೆ ಗ್ರಾಹಕೋಸ್ ವುತ್ತು ಆವ್ಯಾಜನಕದ ಕೊರತೆಯಂಟಾಗುತ್ತದೆ. ಹೃದಯದಲ್ಲಿ ರಕ್ತ ತುಂಬಿದ್ದರೂ ಹೃದಯದ ಮಾಂಸವಿಂಡ ಅದನ್ನು ಬಳಸಿಕೊಳ್ಳುವುದಿಲ್ಲ. ಅದಕ್ಕೆ ಕರೋನರಿ ಅಭರಿಯು ರಕ್ತವನ್ನು ಸರಬರಾಜು ಮಾಡುತ್ತದೆ. ಈ ರಕ್ತನಾಳವು ಅಧೇರೋ ಸ್ಟ್ರೋರೋಸಿಸ್ ರೋಗಕ್ಕೆ ಗುರಿಯಾದರೆ, ರಕ್ತನಾಳದ ವ್ಯಾಸ ಕಡಿಮೆಯಾಗಿ ಆವಶ್ಯಕತೆಗೆ ತಕ್ಷಣ ರಕ್ತ ಸರಬರಾಜು ಆಗುವುದಿಲ್ಲ. ಹೆಚ್ಚು ಕೆಲಸ ಮಾಡುವುದರಿಂದ ಅಥವ ಮನಸ್ಸು ಉದ್ದೇಗಕ್ಕೆ ಗುರಿಯಾದಾಗ ಎದನೋವು ಬರುತ್ತದೆ.

(೧) ಲಕ್ಷಣಗಳು : ಎದೆಯ ಮದ್ದೆ ಬಿಗಿಯಾಗಿ ಹಿಂಡಿದಂತಹ ನೋವು ಕಾಣುತ್ತದೆ. ಹೆಚ್ಚು ಫಾಸಿಯಾದಾಗ ನೋವು ಎದೆಯಿಂದ ಎಡತೋಳು, ಕುತ್ತಿಗೆ, ಬೆನ್ನು ಹಾಗೂ ದವಡಗೆ ಪ್ರಸಾರವಾಗುತ್ತದೆ. ಜರ್ಮ್ ಬಿಳಿಚಿಕೊಂಡು, ತುಟಿ ನೀಲಿಯಾಗಿರುತ್ತದೆ. ಉಸಿರು ಕಟ್ಟಿಬಹುದು.

(೨) ಪ್ರಥಮ ಚಿಕಿತ್ಸೆ : ನೋವನ್ನು ಕಡಿಮೆ ಮಾಡುವುದು ಪ್ರಥಮ ಚಿಕಿತ್ಸೆಯ

ಮೂಲ ಉದ್ದೇಶ. ಹೃದಯದ ಕೆಲಸ ಕಡಿಮೆಯಾದರೆ ಎದೆ ನೋವು ತನ್ನಪ್ಪಕ್ಕೆ ತಾನೆ ಕಡಿಮೆಯಾಗುತ್ತದೆ. ಅದುದರಿಂದ ನಡೆದಾಡಬಾರದು.

ಎದೆನೋವು ಸಂಭವಿಸುವ ಸಂದರ್ಭದಲ್ಲಿ : ರೋಗಿಗೆ ಅನುಕೂಲವಾಗಿರುವ ಭಂಗಿಯಲ್ಲಿರಲು ಬಿಡುವುದು. ಭಂಗಿ ಬದಲಿಸಬೇಕಾದರೆ ಸಹಾಯ ಮಾಡುವುದು. ಸುಧಾರಿಸಿಕೊಳ್ಳಲು ಅವಕಾಶ ಕಲ್ಪಿಸುವುದು. ಉಡುಪನ್ನು ಸಡಿಲಗೊಳಿಸಿ ಉಸಿರಾಡಲು ಸಹಾಯ ಮಾಡುವುದು. ರೋಗಿಯು ಈಗಳೇ ಜೀವಧ ತೆಗೆದು ಕೊಳ್ಳುತ್ತಿದ್ದರೆ. ರೋಗಿಯ ಹತ್ತಿರ ಜೀವಧವಿದ್ದರೆ. ಮಾತ್ರೆ ಇದ್ದರೆ ನಾಲಿಗೆಯ ಕಳಗೆ ಇಟ್ಟುಕೊಂಡು ಬೇಮವುದಕ್ಕೆ ತಿಳಿಸುವುದು. ಸಿಂಪಡಿಸುವ ಜೀವಧವಿದ್ದರೆ ನಾಲಿಗೆಯ ಕಳಗೆ ಸಿಂಪಡಿಸುವುದು. ರೋಗಿಗೆ ಧೈಯ ಮತ್ತು ಸಾಂತ್ವನ ನೀಡುವುದು.

ವಿಶ್ರಾಂತಿ ಮತ್ತು ಜೀವಧ ತೆಗೆದುಕೊಂಡ ಕೆಲವು ನಿಮಿಷಗಳಲ್ಲಿ ನೋವು ಕಡಿಮೆಯಾಗುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ಕೃತಕ ಉಸಿರಾಟದ ಆವಶ್ಯಕತೆ ಇದ್ದರೆ ವ್ಯವಸ್ಥೆ ಮಾಡಿಕೊಳ್ಳುವುದು.

ನೋವು ಹಾಗೆ ಮುಂದುವರಿದರೆ ಅದು ಹೃದಯಾಫಾತಕ್ಕ ಕಾರಣವಾಗ ಬಹುದು. ತಕ್ಷಣ ಆಂಬುಲೆನ್ಸ್‌ನಲ್ಲಿ ಆಸ್ಟ್ರೆಗೆ ಕಳಿಸಬೇಕು. ಜೊತೆಯಲ್ಲಿ ಯಾರಾದರೂ ಹೋಗಬೇಕು. ಒಬ್ಬರನ್ನೇ ಕಳಿಸುವುದು ಅಪಾಯಕರ.

### ೨) ಹೃದಯದ ನಿಷ್ಕ್ರೀಯತೆ :

ಹೃದಯದ ನಿಷ್ಕ್ರೀಯತೆಯಲ್ಲಿ ಮುಖಿ ಬಿಳಿಚಿಕೊಳ್ಳುತ್ತದೆ. ಅಥವಾ ನೀಲಿಯಾಗುತ್ತದೆ. ಕಣ್ಣಿನ ಪಾಪೆ (PUPIL) ಅಗಲವಾಗುತ್ತದೆ. ಹೃದಯ ಮಿಡಿಯದಿದ್ದರೆ. ಕತ್ತಿನಲ್ಲಿ ನಾಡಿ ಮಿಡಿತವಿರುವುದಿಲ್ಲ.

**ತರ್ಕಣ ಚಿಕಿತ್ಸೆ :** ವ್ಯಕ್ತಿಯನ್ನು ಬೆಂಚು ಅಥವಾ ಟೇಬಲ್ ಮೇಲೆ ಬರುವಂತೆ ಮಲಗಿಸಿ, ಎಡಗಡೆಯ ಎದೆಯ ತಳಭಾಗವನ್ನು ಬಲವಾಗಿ ಬಿತ್ತುವುದು. ಇದರಿಂದ ಹೃದಯದ ಬಡಿತ ಪ್ರಾರಂಭವಾಗುತ್ತದೆ. ಹೃದಯದ ಬಡಿತ ಪ್ರಾರಂಭವಾಗದಿದ್ದರೆ ಈ ಶ್ರೀಯೆಯನ್ನು ೧೦-೧೫ ಸಾರಿ ಮುಂದುವರಿಸುವುದು. ಕತ್ತಿನಲ್ಲಿ ನಾಡಿಯನ್ನು ಪರೀಕ್ಷಿಸುತ್ತಿರುವುದು. ಉಸಿರಾಟ ಸರಿ ಹೋದರೆ ಬಿತ್ತುವುದನ್ನು ನಿಲ್ಲಿಸುವುದು. ನಾಥಿ ಸ್ವರ್ವವಾದರೆ ನಿಲ್ಲಿಸುವುದು. ಅದುವರೆವಿಗೂ ಕೃತಕ ಉಸಿರಾಟ ಮುಂದುವರಿಸುವುದು. ವ್ಯಕ್ತಿಯು ಉಸಿರಾಡಲು ಪ್ರಾರಂಭಿಸಿದರೆ ಅದು ಮೊದಲಿನಂತಿಲ್ಲದಿದ್ದರೆ ಕೃತಕ ಉಸಿರಾಟ ಮುಂದುವರಿಸುವುದು.

**ಎಚ್‌ಆರ್‌ಎಂ : ಹೃದಯದ ಒತ್ತುವಿಕೆಯನ್ನು ಮೊದಲು ಪ್ರಾರಂಭಿಸಬಾರದು.** ಹೃದಯ ಮಿಡಿಯದೆ ತಟಸ್‌ವಾಗಿದ್ದರೆ ಅದು ಖಾತ್ರಿಯಾದ ನಂತರ ಚಿಕಿತ್ಸೆ ನೀಡುವುದು.

**ಮೋರಗಿನಿಂದ ಹೃದಯ ಒತ್ತುವಿಕೆ :** ಈ ಕ್ರೀಯೆಗೆ ಇಬ್ಬರಿದ್ದರೆ ಉತ್ತಮ. ಇದನ್ನು ಕೃತಕ ಉಸಿರಾಟದ ಜೊತೆ ಮುಂದುವರಿಸಬೇಕು. ಪ್ರಥಮ ಚಿಕಿತ್ಸೆಕರಲ್ಲಿ ಇಬ್ಬರು ವ್ಯಕ್ತಿಯ ಬಲಗಡೆ ಕುಳಿತು. ಬಾಯಿ-ಬಾಯಿಯ ಕೃತಕ ಉಸಿರಾಟ ಮಾಡಿಸಬೇಕು. ಮತ್ತೊಬ್ಬರು ಎಡಗಡೆಯ ತಳಬಾಗದ ಮೂಳೆಗಳನ್ನು ಗುರುತಿಸಿ, ಅಂಗೈನ ಪುದಿಯನ್ನು ಎದೆಯ ಮೇಲಿಟ್ಟು, ಬೆರಳುಗಳಿಗೆ ಎದೆಯ ಸಂಪರ್ಕವಾಗದಂತೆ ಇಟ್ಟು ಮತ್ತೊಂದು ಕ್ಯಾಯನ್ನು ಆ ಕ್ಯಾ ಮೇಲಿಟ್ಟು ಬಲಗ್ನೇನಿಂದ ಎದೆಯ ಮೂಳೆಯನ್ನು ಕೆಳಕೆ ಒತ್ತಿ ಎದೆಯು ೧-೧೦/೨ ಅಂಗುಲದಷ್ಟು ಮೊದ್ದಾಗಬೇಕು. ಒಂದು ನಿಮಿಷಕ್ಕೆ ೫೦ ಸಾರಿ ಒತ್ತಬೇಕು. ಮಕ್ಕಳಿಗೆ ಒಂದು ನಿಮಿಷಕ್ಕೆ ೮೦-೯೦ ಸಾರಿ ಒತ್ತಬೇಕು. ಸಾವಧಾನದಿಂದ ಒತ್ತಬೇಕು. ಅಡ್ಡಾದಿಡ್ಡಿ ಒತ್ತಿದರೆ ಅದರಿಂದ ಒಳ ಅಂಗಗಳಿಗೆ ತೂಂದರೆಯಾಗಬಹುದು. ಚಿಕಿತ್ಸೆ ಫಲಪ್ರವಾದರೆ ಚರ್ಮದ ಬ್ರಾಸ್ಟ್‌ಸ್ಟಿಟಿಗೆ ಬರುತ್ತದೆ. ಕಣ್ಣಿನ ಪಾಪೆ ಸಂಕುಚಿತವಾಗುತ್ತದೆ. ಕೆರೋಟಿಂಗ್ ನಾಡಿಯನ್ನು ಸ್ವಾಸ್ಥ್ಯಸಬಹುದು.

## (ಬಿ) ಹೃದಯಾಫಾತ (HEART ATTACK) :

ಕರೋನರಿ ಅಟ್ಟರಿಯ ಒಂದು ಕವಲಿನಲ್ಲಿ ತಡೆಯುಂಟಾದರೆ, ರಕ್ತದ ಸರಬರಾಜು ಕಡೆಮೆಯಾಗುತ್ತದೆ. ಅಥವ ಸಂಪೂರ್ಣ ಸರಬರಾಜಾಗದಿರಬಹುದು. ಆ ಭಾಗ ಸಂಪೂರ್ಣವಾಗಿ ನಿಷ್ಕೀರ್ಣವಾಗಬಹುದು. ಆ ಭಾಗದ ಮಾಂಸವಿಂಡವು ನಾರುಗಟ್ಟುತ್ತದೆ. ತನ್ನ ಬಲವನ್ನು ಕಳೆದುಕೊಳ್ಳುತ್ತದೆ. ಅಭಾಗ ಸಾವಿಗೀಡಾಗುತ್ತದೆ. ಹೃದಯದ ಹೆಚ್ಚುಭಾಗ ಈ ರೀತಿಯಾದರೆ ಸಾವು ಸಂಭವಿಸುತ್ತದೆ. ತುಸುಭಾಗ ಮಾತ್ರ ಆದರೆ ಚೇತರಿಕೆಯುಂಟಾಗುತ್ತದೆ. ಕೆಲವರು ಅನೇಕ ಸಾರಿ ಹೃದರೂಪಾಫಾತಕ್ಕೆ ಒಳಗಾಗಿ ಚೇತರಿಸಿಕೊಂಡಿರುವ ಉದಾಹರಣೆಗಳೂ ಉಂಟು. ಆದರೆ ಹೃದಯವು ಬಲಹೀನವಾಗುತ್ತದೆ. ಒಮ್ಮೊಮ್ಮೆ ಹೆಚ್ಚು ದ್ಯುಹಿಕ ಶ್ರಮದಿಂದ ತೋಕ್ಕಣ ಹೃದಯಾಫಾತವಾಗುತ್ತದೆ.

**ಲಕ್ಷಣಗಳು :** ತೋಕ್ಕಣ ಎದೆಯ ಮಧ್ಯೆ ಹಿಸುಕಿದಂತಹ ನೋವು ಕಾಣಿಸಿಕೊಂಡು ಅಲ್ಲಿಂದ ಭೂಜ. ಬೆನ್ನು ಮತ್ತು ಗಂಟಲಿಗೆ ಹರಿಯುತ್ತದೆ. ತಲೆ ತಿರುಗಿ ಕೆಳಗೆ ಬೀಳುವ ಸಂಭವವೂ ಉಂಟು. ಮುಖ ಮತ್ತು ಚರ್ಮ ಬಿಳಿಚಿಕೊಂಡು, ತುಟಿ ನೀಲಿಯಾಗಿ ಒಂದೇ ಸಮನೆ ಬೆವರು ಬರಬಹುದು.

ವಾಕರಿಕೆ, ವಾಂತಿ ಉಬ್ಜಸಪೂ ಇರಬಹುದು. ಇವೆಲ್ಲ ಪ್ರಾರಂಭವಾದ ರೀತಿಯ ನಂತರ ವಾಂತಿಯಾಗಿ ರೋಗಿ ಅತಿಯಾಗಿ ಬೆವರುತ್ತಾನೆ.

ವೇಗವಾದ, ಲಯವಿಲ್ಲದ ಸ್ವಷ್ಟಕ್ಕೆ ಇಗದ, ನಿಮಿಷಕ್ಕೆ ೮೦-೧೦೦ರಷ್ಟು ಏಡಿಂಗುವ ನಾಡಿ, ಉಸಿರಾಟಿದ ತೊಂದರೆ, ಹೃದಯಾದ ಸ್ತುಗಿತ ಉಂಟಾಗಬಹುದು. ವೃಕ್ಷಿಯು ಈಗಾಗಲೆ ಗ್ರಿಸೆರಲ್ ಟ್ರೈನ್‌ಸ್ಟ್ರೇಟ್ ವಾತ್ರೆ, ತೆಗೆದುಕೊಳ್ಳುತ್ತಿದ್ದರೆ, ಅದು ಅವನ ಬಳಿ ಇದ್ದರೆ. ತೆಗೆದು ಕೊಂಡರೆ ನೋವು ಕಡಿಮೆಯಾಗುತ್ತದೆ. ವೃಕ್ಷಿಯು ಹಚ್ಚಿ ಚಲಿಸಬಾರದು. ಮುದ್ದಪಾನ, ಕುಡಿಯುವುದು ಮತ್ತು ತಿನ್ನಪುದನ್ನು ನಿಲ್ಲಿಸಬೇಕು.

**ಹೃದಯಾಫಾತದ ಸಮಯದಲ್ಲಿ :** ಪ್ರಜ್ಞೆ ಇದ್ದರೆ : ಮೊದಲು ಹೀಗಾಗಿದ್ದರೆ ಒಗ್ಗೆ ಕೇಳಿ ತಿಳಿಯುವುದು. ವೃಕ್ಷಿಯು ಒಂದಕ್ಕೆ ಒರಿಗಿ ಕುಳಿತುಕೊಳ್ಳಲು ಸಹಾಯ ಮಾಡುವುದು. ತಲೆ, ಬುಝ, ಮೊಣಕಾಲಿನ ಕೆಳಗೆ ಮೆತ್ತನೆಯ ಬೆಂಬೆಟಿನ್‌ನ್ನು ಸುರುಳಿ ಸುತ್ತಿ ಇಡುವುದು. ಮಾನಸಿಕ ಧೈಯ ತುಂಬುವುದು. ಉಡುಪನ್ನು ಸಡಿಲಿಸಿ ಸರಾಗವಾಗಿ ಉಸಿರಾಡಲು ಸಹಾಯ ಮಾಡುವುದು. ನಾಡಿ ಮತ್ತು ಉಸಿರಾಟಿದ ಪರಿಕ್ಕೆ ನಡೆಸುವುದು.

**ಪ್ರಜ್ಞೆ ತಪ್ಪಿದ್ದರೆ :** ವೃಕ್ಷಿಯನ್ನು ಮನಶ್ಯೇತನದ ಭಂಗಿಯಲ್ಲಿರಿಸುವುದು. ಆಸ್ಕರಿನ್ ಮಾತ್ರಗಳನ್ನು ಕೊಡಬಹುದು. ನಿಧಾನವಾಗಿ ಚೇತರಿಸಿಕೊಳ್ಳುತ್ತಾನೆ. ಮತ್ತು ಈ ಮಾತ್ರೆ ರಕ್ತ ಹೆಮ್ಮೆಗಟ್ಟಿಪುದನ್ನು ತಪ್ಪಿಸುತ್ತದೆ.

ವೃಕ್ಷಿಯನ್ನು ನಡೆಸಬಾರದು. ಹೃದಯದ ಮೇಲೆ ಒತ್ತಡ ಕಡಿಮೆ ಬೀಳಬೇಕು. ಸುಲಭವಾಗಿ ಉಸಿರಾಡುವಂತೆ ವ್ಯವಸ್ಥೆ ಮಾಡಬೇಕು.

## ೨) ರಕ್ತಸ್ವಾವ (BLEEDING)

ಮಾನವರ ದೇಹದ ಚರ್ಮ, ಕಣಜಾಲ (TISSUE), ಮಾಂಸ ಮುಂತಾದ ಭಾಗಗಳಿಗೆ ಏನಾದರೂ ಚುಟ್ಟಿಕೊಂಡರೆ, ಪೆಟ್ಟಾದರೆ, ಕೊಯ್ದಿಕೊಂಡರೆ, ಜಜ್ಜಿ ಹೋದರೆ ಈ ಅಂಗಾಂಗಗಳಲ್ಲಿ ಗಾಯವಾಗುತ್ತದೆ. ಹಾಗೂ ಗಾಯದಿಂದ ರಕ್ತಸ್ವಾವವಾಗುತ್ತದೆ. ಈ ಗಾಯದ ಮೂಲಕ ರೋಗಾಣಗಳು ದೇಹವನ್ನು ಸೇರಿ ಸಂಖ್ಯೆಯಲ್ಲಿ ಹೆಚ್ಚಿ ಸೋಂಕನ್ನು ಮಾಡುತ್ತವೆ. ಈ ಗಾಯದ ವಿಸ್ತೀರ್ಣ, ಆಳ, ಅತಿ ಮುಖ್ಯ, ಚಾಕು, ಚೂರಿ, ರೈಫಲ್, ಬುಲೆಟ್ ಮುಂತಾದವುಗಳಿಂದಾಗುವ ಗಾಯಗಳು ಅತ್ಯಂತ ಅಪಾಯಕರ. ಅತ್ಯಂತ ಅಪಾಯಕರ, ಅಪಫಾತಗಳಿಂದಾಗುವ ದುಷ್ಪರಿಣಾಮಗಳಲ್ಲಿ ರಕ್ತಸ್ವಾವವೂ ಒಂದು. ಇದು ಅತ್ಯಂತ ಅಪಾಯಕರ.

ರಕ್ತಸ್ವಾವದ ಪ್ರಮಾಣವು ರಕ್ತನಾಳ ಕೋಯಿಡ್ಡರೆ ಅತಿ ಹೆಚ್ಚು. ಇದರಿಂದ ರಕ್ತದ ಪ್ರಮಾಣವು ದೇಹದಲ್ಲಿ ಕಡಿಮೆಯಾದರೆ ಅನೇಕ ತೊಂದರೆಗಳಿಗೆ ಕಾರಣವಾಗುತ್ತದೆ. ಇದರಿಂದ ಮರಣವೂ ಸಂಭವಿಸಬಹುದು. ರಕ್ತಸ್ವಾವವು ಪೆಟ್ಟನ ಶೀವುತ್ತಿಗೆ ಅನುಗುಣವಾಗಿರುತ್ತದೆ.

**ವಿಧಗಳು :** ಇದರಲ್ಲಿ ೨ ವ್ಯಾಪ್ತಿಗಳಾದ ವಿಧಗಳಿವೆ. ಎರಡೂ ತೊಂದರೆದಾಯಕ. ಅವುಗಳೆಂದರೆ ೧) ಬಾಹ್ಯ ಪ್ರದೇಶಗಳಲ್ಲಿ ರಕ್ತಸ್ವಾವ ಮತ್ತು ೨) ದೇಹದ ಒಳಗಡೆಯಾಗುವ ರಕ್ತಸ್ವಾವ.

**೧) ಬಾಹ್ಯ ಪ್ರದೇಶಗಳಲ್ಲಿ ರಕ್ತಸ್ವಾವ (External Bleeding) :** ದೇಹದ ಹೊರ ಭಾಗದಲ್ಲಿ ರಕ್ತಸ್ವಾವವಾಗುವುದು. ಚರ್ಮ ಮತ್ತು ಅದರ ಅಡಿಭಾಗದಿಂದಾಗುತ್ತದೆ. ದೇಹದ ಹೊರಗೆ ಕಾಣಿಸುತ್ತದೆ. ಅಪಾಯ ಕಡಿಮೆ.

**೨) ಅಂತರಿಕ ರಕ್ತಸ್ವಾವ :** ದೇಹದ ಒಳಗೆ ಉದಾಹರಣೆಗೆ ಎದೆಗೂಡಿನಲ್ಲಿ, ಹೊಟ್ಟೆಯೊಳಗೆ, ತಲೆಬುರುಡೆಯೊಳಗೆ ರಕ್ತಸ್ವಾವವಾದರೆ ಅದನ್ನು ಅಂತರಿಕ ರಕ್ತಸ್ವಾವ ಎನ್ನುತ್ತೇವೆ. ಇದು ಹೊರಗೆ ಕಾಣುವುದಿಲ್ಲ. ಗುರುತಿಸುವುದು ಕಷ್ಟ. ಆದರೆ ಸ್ವಲ್ಪ ಸಮಯದ ನಂತರ ಪ್ರಕೃತಿದತ್ತ ಕುಳಿ (CAVITY) : ಗಳಿಂದ ರಕ್ತ ಹೊರಬರುತ್ತದೆ. ಉ.ಹ. ಮೂಗನು, ಕಿವಿಯ ಮೂಲಕ, ಕೆಮ್ಮೆದಾಗ ಕಫದ ಮೂಲಕ, ಮಲದಲ್ಲಿ ಮೀಶವಾಗಿ ಮಲ ವಿಸರ್ಜನೆಯ ಸಮಯದಲ್ಲಿ ಹೊರ ಬರುತ್ತದೆ. ರಕ್ತ ವಾಂತಿಯೂ ಆಗಬಹುದು. ಮೊಳೆ ರೋಗದಲ್ಲಿ (PILES) : ರಕ್ತವು ಗುಧದ್ವಾರದ ಮೂಲಕ ಹೊರಬರುತ್ತದೆ.

**೩) ರಕ್ತಸ್ವಾವದ ಲಕ್ಷಣಗಳು :** ರಕ್ತಸ್ವಾವವು ಅದು ಹೊರಬರುವ ರಕ್ತನಾಳಗಳಿಗನುಗುಣವಾಗಿರುತ್ತದೆ.

**ಶುಧ್ಯರಕ್ತನಾಳದ ಸ್ವಾವ :** ಕಡುಕೆಂಪಾದ ರಕ್ತ, ಹೃದಯದ ಕ್ಷೀಯೆಗೆ ಅನುಗುಣವಾಗಿ ಕಾರಂಜಿಯಂತೆ ಚಿಮ್ಮುತ್ತದೆ. ರಕ್ತಸ್ವಾವ ಹೆಚ್ಚಾದರೆ ಮರಣವೂ ಸಂಭವಿಸಬಹುದು.

**ಮಲಿನ ರಕ್ತನಾಳಗಳಿಂದ :** ಮಾಸಲು ಗೆಂಪು ರಕ್ತವು ಒಂದೇ ಸಮನ್ವಯ ಹರಿಯುತ್ತದೆ. ಕಮ್ಮು ಮೀಶೀತ ಕೆಂಪು ಬಣ್ಣ.

**ಲೋಮನಾಳಗಳಿಂದ (CAPILLARIES) :** ಹರಿವ ರಕ್ತವು ನಿಥಾನವಾಗಿ ಹರಿಯುತ್ತದೆ. ಕಡು ಕೆಂಪು. ಚರ್ಮದ ಅಡಿ ಅಥವ ಮೇಲೆ ಕಾಣಬಹುದು.

ಬಾವು ಬಂದಿರಬಹುದು. ಶಾಶ್ವತಗಣಣ ಲಕ್ಷಣಗಳಾದ ಚಮ್ಮೆ ಬಿಳಿಚಿಕೊಂಡಿರುವುದು, ದೇಹ ತಣ್ಣಿಗಿರುವುದು, ವೇಗವಾದ ನಾಡಿಯ ಮಿಡಿತ ದೀಪ್ರಥಮಲ್ಲಿದ ಉಸಿರಾಟ, ವಾಕರಿಕೆ, ವಾಂತಿ ಮುಂತಾದ ವಿಶೇಷ ಲಕ್ಷಣಗಳನ್ನು ಕಾಣಬಹುದು.

**ಸುಸ್ಥಿ.** ಪ್ರಜ್ಞಾತ್ಮಾನ್ಯತೆಯ ಸಂಭವ ಅಧಿಕ, ನಿತ್ಯಾಖಾದ ನಾಡಿ ಮಿಡಿತ, ಬಿಕ್ಕಳಿಕೆ, ಕೆಂಪು ಚಮ್ಮೆ, ತಣ್ಣನೆಯ ಅತಿಯಾದ ಬೆವರು. ದೇಹದ ಒಳಭಾಗದ ರಕ್ತಸ್ತಾವ ಪ್ರಾಣಾಪಾಯದ ಗುರುತು. ಅದರಲ್ಲಿ ನಿಂತುಕೊಂಡಾಗ ತಲೆಸುತ್ತು, ಮುಖ ಮತ್ತು ತುಟೆ ಬಿಳಿಚಿಕೊಳ್ಳುವುದು. ತಣ್ಣನೆಯ ಚಮ್ಮೆ, ಅತಿಯಾದ ಬಾಯಾರಿಕೆ, ಆಯಾಸಪಟ್ಟಿಕೊಳ್ಳುವುದು. ವೇಗವಾದ ಸ್ವರ್ವಕ್ಕೆ ಸಿಗದ ನಾಡಿಯ ಮಿಡಿತವಿರುತ್ತದೆ.

**ತೀವ್ರಗಾತಿಯ** ಉಸಿರಾಟ, ಆಕಳಿಕೆ, ತಬ್ಬ ಮಾಡುವುದು, ಗಾಳಿಗೆ ಪರದಾಟ ಶಾಂತಾದಲ್ಲಿ ಹೆಚ್ಚು ಹೋಗಾಡುವುದು. ಪ್ರಜ್ಞಾತ್ಮಾನ್ಯತೆಯೂ ಇರಬಹುದು. ಈ ಲಕ್ಷಣಗಳಿಂದರೆ ದೇಹದ ಒಳಗೆ ರಕ್ತಸ್ತಾವವಾಗುತ್ತಿರಬಹುದೆಂದು ಅನುಮಾನ ಪಡೆಬೇಕು. ಕೆನ್ನು, ನಾಲಿಗೆ, ವಸದು ಮತ್ತು ಹಲ್ಲಿನ ಸಾಕೆಟೊನಲ್ಲಿ ರಕ್ತಸ್ತಾವವಾದರೆ ಅದು ಮುಖ್ಯ ಅಥವ ಜರಿದಿಂದ ಎಂದು ಸ್ವಷ್ಟವಾಗಿ ತಿಳಿಯುವುದಿಲ್ಲ.

#### ಉ) ರಕ್ತಸ್ತಾವದ ಸಾಮಾನ್ಯ ಲಕ್ಷಣಗಳು :

**ವೃಕ್ಷಿಗೆ** ತಲೆಸುತ್ತು, ಧಕ್ಕೆ (SHOCK), ಬವಳಿ ಬರಬಹುದು, ಪ್ರಜ್ಞಾತ್ಮಾನ್ಯತೆ, ಚಮ್ಮೆ ಬಿಳಿಚಿಕೊಂಡಿರುವುದು, ತಣ್ಣಿಗೆಂದ್ರು ಜೆಡ್ಡಿನಿಂದ ಕೂಡಿರುವುದು ಸಾಮಾನ್ಯ ಲಕ್ಷಣಗಳು.

**ನಾಡಿ :** ಅತಿವೇಗವಾಗಿದ್ದ ಸ್ವರ್ವಕ್ಕೆ ಸಿಗದಿರಬಹುದು.

**ಉಸಿರು :** ಹಗುರವಾದುದು, ಸೆಳೆತದಿಂದ ಕೂಡಿರುವುದು, ನಿಟ್ಟಸಿರು, ವಿದುಸಿರು ಬಿಡಬಹುದು. ಅತಿಯಾದ ಬೆವರು ಮತ್ತು ಬಾಯಾರಿಕೆಗಳು ಸಾಮಾನ್ಯ ಗುಣಲಕ್ಷಣಗಳು.

**ಚಾವಟಿ ಪಟ್ಟಿನಿಂದಾಗುವ ಲಕ್ಷಣಗಳು :** ತಳಮಳ. ಆಮ್ಲಜನಕದ ಕೊರತೆ ಉಸಿರಾಡಲು ತೊಂದರೆಯನ್ನಿಂಟು ವೂಡುತ್ತದೆ. ಮುಖ ನೀಲಿ ಬಣ್ಣಕ್ಕಿರುಗುತ್ತದೆ. ನಿಚ್ಚಾಸದ ಗಾಳಿ ಹೊರಗೆ ಹೋಗದಿರುವುದರಿಂದ ಇಂಗಾಲದ ಡೈಪ್ಲಕ್ಸ್‌ಡ್ರೆಡ್ ದೇಹದಲ್ಲಿ ಹೆಚ್ಚು ಶೇಖರವಾಗುತ್ತದೆ.

ಭಜೆಯಿಂದ ಚುಚ್ಚಿದ ಗಾಯ : ಎದೆಯ ಗೊಡಿನೋಳಗೆ ಗಾಳಿ ಎಳೆದುಕೊಳ್ಳುವುದನ್ನು ಕೇಳಿಸಿಕೊಳ್ಳಬಹುದು. ಗಾಯದಲ್ಲಿ ರಕ್ತಸಿಕ್ತ ಬುರುಗು ಬರುತ್ತದೆ. ಕೆಮ್ಮಿದಾಗ ರಕ್ತಸಿಕ್ತ ಕಷ ಮೊರಬರುತ್ತದೆ. ಚುಣ್ಣಿದ ಜಾಗ ನೀಲಿ ಬಣ್ಣಕ್ಕೆ ತಿರುಗುತ್ತದೆ.

ಎದೆಯ ಮೇಲೆ ಹುಣ್ಣಿ : ಎದೆಯ ಮೇಲಿನ ಗಾಯದ ಮೂಲಕ ಗಾಳಿ ನೇರವಾಗಿ ಎದೆಯ ಗೊಡಿನೋಳಗೆ ಹೋಗುತ್ತದೆ. ವೃಕ್ಷಿಯು ಉಸಿರಾಡುವಾಗ, ಗಾಳಿ ಒಳಗೆ ಎಳೆದುಕೊಳ್ಳುತ್ತದೆ. ಮತ್ತೆ ಮೊರಗೆ ಬರುತ್ತದೆ. ಇದು ಭಯಾನಕ ಪರಿಸ್ಥಿತಿ.

ತರಚು ಗಾಯ : ದೇಹದ ಮೇಲೆ ಏಟು ಬಿದ್ದಾಗ ತರಚುವುದು ಸಾಮಾನ್ಯ ಚರ್ಮದ ಕೆಳಗೆ ಅತಿಯಾದ ರಕ್ತಸ್ತಾವವಾಗಬಹುದು. ಅದರ ಜೊತೆ ಉತ್ತ, ಕೇಲಿನ ಸ್ಥಾನಪಲ್ಲಿಟವಾಗಬಹುದು.

ಚಿಕಿತ್ಸೆ : ತಣ್ಣನೆಯ ಪ್ರಾಕ್ ಮಾಡುವುದು.

### ಓ) ರಕ್ತಸ್ತಾವವಾಗುವವರ ಪ್ರಥಮ ಚಿಕಿತ್ಸೆ :

(ಎ) ಧ್ಯೋಯೋದ್ದೇಶಗಳು : ರಕ್ತಸ್ತಾವವನ್ನು ನಿಲ್ಲಿಸುವುದು. ಸೋಂಕನ್ನು ತಡೆಗಟ್ಟಿವುದು. ರಕ್ತಸ್ತಾವದಿಂದಾಗುವ ದುಷ್ಪರಿಣಾಮಗಳನ್ನು ನಿಯಂತ್ರಿಸುವುದು.

(ಬಿ) ರಕ್ತಸ್ತಾವವನ್ನು ತಹಬಂದಿಗೆ ತರುವ ರೀತಿಗಳು : ಇದು ರಕ್ತಸ್ತಾವದ ಪ್ರಮಾಣವನ್ನು ಅವಲಂಬಿಸುತ್ತದೆ.

ಸಾಧಾರಣ ರಕ್ತಸ್ತಾವ : ಇದು ಕೆಲಸದ ಸಮಂಯ ಮತ್ತು ಆಟದ ಸಮಂಯದಲ್ಲಿ ಹೆಚ್ಚು. ಇದು ಲೋವನಾಳಗಳ (CAPILLARIES) ಧಕ್ಕೆಯಿಂದಾಗುತ್ತದೆ. ರಕ್ತಸ್ತಾವ ಸ್ವಲ್ಪ ಸಮಯದ ನಂತರ ತಂತಾನೆ ನಿಲ್ಲುತ್ತದೆ. ಹೆದರುವ ಪ್ರಮೇಯವಿಲ್ಲ. ಬ್ಯಾಂಡೇಜ್ ಅಥವ ಒತ್ತಡ ಏರಿದರೂ ನಿಲ್ಲುತ್ತದೆ.

ಅತಿಯಾದ ರಕ್ತಸ್ತಾವ : ಬಲವಾದ ಪೆಟ್ಟು ದೊಡ್ಡ ರಕ್ತನಾಳಗಳಿಗೆ ಬಿದ್ದರೆ ಅಥವ ವೃಕ್ಷಿಯು ರಕ್ತನಾಳದ ರೋಗಕ್ಕೆ ತುತ್ತಾದರೆ ಅತಿಯಾದ ರಕ್ತಸ್ತಾವವಾಗುತ್ತದೆ. ಆದಷ್ಟುಬೇಗ ರಕ್ತಸ್ತಾವವನ್ನು ನಿಲ್ಲಿಸುವುದು. ತೌಷಣ ವೈದ್ಯಕೀಯ ಚಿಕಿತ್ಸೆ ಕೊಡುವುದು. ಅವಶ್ಯಕತೆ ಇದ್ದರೆ ರಕ್ತ ಸಂಯೋಜನೆ ಮಾಡುವುದು.

**ಅತಿಯಾದ ಹೊರಮೈನ ರಕ್ತಸ್ವಾಪ :** ದೂರವಾಗಿರುವ ಗಾಯದ ಪಕ್ಕಗಳನ್ನು ಒಂದುಗೂಡಿಸಿ ಗಟ್ಟಿಯಾಗಿ ಅದುಮಬೇಕು. ವೃಕ್ಷೀಯ ಸಾವಧಾನದಿಂದಿರುವಂತೆ ಮಾಡಿ, ತೊಂದರೆಗೀಡಾದ ಭಾಗದಲ್ಲಿ ಮೂರ್ಕೆ ಮುರಿಯಿದ್ದರೆ ಆ ಭಾಗವನ್ನು ಮೇಲೆತ್ತಿ ಹಿಡಿದು ಬಟ್ಟಿಯನ್ನು ತೆಗೆದು ಗಾಯವನ್ನು ಕಾಲುವಂತೆ ಮಾಡಬೇಕು. ಪ್ರಶ್ನರ್ ಪಾಯಿಂಜನ ಮೇಲೆ ಶಿ-ರಿಜಿ ನಿಮಿಷ ಒತ್ತಿ ಹಿಡಿಯವುದು. ನೇರ ಆಥವ ಪರೋಕ್ಷ ಒತ್ತಡ ಮುಂದುವರಿಯಬೇಕು. ಗಾಯಕ್ಕೆಂತಲೂ ಚೊಡ್ಡದಾದ, ಸ್ವಾಷಾಪಾದ ಪ್ಯಾಡ್ ಇಟ್ಟಿ ಭದ್ರವಾಗಿ ಅದುಮಿ ರಕ್ತಸ್ವಾಪ ಕಡಿಮೆಯಾಗುವಂತೆ ಮಾಡುವುದು. ಅಂಗ್ರೇನಿಂದ ಒತ್ತಿದರೆ ನಿಧಾನವಾಗಿ ರಕ್ತಸ್ವಾಪ ನಿಲ್ಲುತ್ತದೆ. ರಕ್ತಸ್ವಾಪ ನಿಲ್ಲುದಿದ್ದರೆ ಪ್ಯಾಡ್ ಅನ್ನ ಹಾಗೆ ಬಿಟ್ಟಿ ಅದರ ಮೇಲೆ ಮತ್ತೊಂದು ಪ್ಯಾಡ್ ಇಟ್ಟಿ ಬ್ಯಾಂಡೇಜ್ ಅನ್ನ ಬದ್ರವಾಗಿ ಕಟ್ಟಿವುದು. ಆದರೆ ಬಹಳ ಬಿಗಿಯಾಗಿರಬಾರದು. ಶಾಶ್ವತ ಇದ್ದರೆ ಅದಕ್ಕೆ ಚಿಕಿತ್ಸೆ ನೀಡುವುದು. ವೃಕ್ಷೀಯನ್ನು ಆದಮ್ಮಬೇಗ ಆಸ್ಥಾತ್ರಗೆ ಸಾಗಿಸುವುದು.

**ಎಚ್ಚರಿಕ ಕ್ರಮ :** ವೃಕ್ಷೀಯ ಸರಿಯಾದ ಭಂಗಿಯಲ್ಲಿರಬೇಕು, ಏಕೆಂದರೆ ಕುಳಿತಿರುವಾಗ ರಕ್ತಸ್ವಾಪ ನಿಧಾನವಾಗಿ ಆಗುತ್ತದೆ. ಮಲಗಿದ್ದರೆ ಮತ್ತೊಂದು ನಿಧಾನವಾಗಿ ಆಗುತ್ತದೆ. ಪೆಟ್ಟಿಗೆ ಒಳಗಾದ ಭಾಗ ಮತ್ತೆ ವೃಕ್ಷೀಯ ಚಲನೆ ನಿರ್ದಿಷ್ಟ. ಈಗಾಗಲೇ ರಕ್ತ ಹೆಪ್ಪುಗಟ್ಟಿದ್ದರೆ ಅದನ್ನು ತೆಗೆಯಬಾರದು. ಅದು ರಕ್ತನಾಳದ ಕತ್ತರಿಸುವ ಭಾಗವನ್ನು ಮುಚ್ಚಿ ರಕ್ತಸ್ವಾಪವನ್ನು ತಹಬಂದಿಗೆ ತರುತ್ತದೆ. ಅನ್ಯವಸ್ತುವಿದ್ದರೆ (ಗಾಯದಲ್ಲಿ) ತೆಗೆಯಬೇಕು.

(ಃ) ದೇಹದ ಒಳಭಾಗದಲ್ಲಾಗುವ ರಕ್ತಸ್ವಾಪದ ಪ್ರಥಮ ಚಿಕಿತ್ಸೆ : ವೃಕ್ಷೀಯನ್ನು ಗಟ್ಟಿಯಾದ ವಸ್ತುವಿನ ಮೇಲೆ ಮಲಗಿಸಿ, ಮಂಜ ಇದ್ದರೆ ಉತ್ತಮ. ಇಲ್ಲಿದಿದ್ದರೆ ನೆಲದ ಮೇಲೆ ಮಲಗಿಸಿ ತಲೆಯ ಭಾಗ ತುಸು ಕೆಳಗೆ ಹಾಗು ಕಾಲುಗಳು ತುಸು ಎತ್ತರದಲ್ಲಿರುವಂತೆ ವೃವಸ್ಥೆ ಮಾಡುವುದು. ಮಂಜವಿದ್ದರೆ ವೃಕ್ಷೀಯ ಕಾಲುಗಳ ಕಡೆ ಅಥವ್ಯ ಅಡಿ ಎತ್ತರಕ್ಕೆ ಕಲ್ಲು, ಇಟ್ಟಿಗೆ ಮರದ ತುಂಡನ್ನು ಇಟ್ಟಿ ಅದರ ಮೇಲೆ ಮಂಜದ ಕಾಲಿನ ತುದಿಯನ್ನು ಇಡುವುದು. ಬರಿ ಹಾಸಿಗೆಯ ಮೇಲೆ ಮಲಗಿಸಿದ್ದರೆ ಕಾಲುಗಳ ಕೆಳಗೆ ಎತ್ತರವಾಗಿ ತಲೆದಿಂಬು ಜೋಡಿಸಿ. ಅದರ ಮೇಲೆ ಕಾಲುಗಳನ್ನಿಡುವುದು. ಇದರಿಂದ ವೆದುಳಿಗೆ ರಕ್ತ ಹೆಚ್ಚು ಹರಿಂಹಲು ಸಹಾಯವಾಗುತ್ತದೆ.

ವೃಕ್ಷೀಗೆ ಒತ್ತಾಸೆ ನೀಡಿ, ಚಲಿಸದಂತೆ ತಿಳಿಸಿ, ಅರಾಮವಾಗಿರುವಂತೆ ನೋಡಿಕೊಂಡು ದೇಹದ ಶಾಶ್ವತವನ್ನು ನಿಯಂತ್ರಿಸುವುದು. ವೃಕ್ಷೀಗೆ ಧೈಯರ್

ತುಂಬರೇಕು. ಕುಡಿಯಲು, ತಿನ್ನಲು ಏನನ್ನೂ ಕೊಡಬಾರದು. ಒಮ್ಮೊಮ್ಮೆ ತುರ್ತಿ ರಸ್ತೆ ಚಿಕಿತ್ಸೆ ಮಾಡಬೇಕಾಗಬಹುದು. ಹೊಟ್ಟೆಯಲ್ಲಿ ಏನಾದರು ಇದ್ದರೆ ಅರಿವಿಳಿಕೆ ಹೊಟ್ಟರೆ ವಾಂತಿಯಾಗುತ್ತದೆ. ಅರ್ಪಜ್ಞ ಇರುವವರಿಗೆ ಏನನ್ನಾದರೂ ಹೊಟ್ಟರೆ ಅದು ವಾಯುನಾಳವನ್ನು ಸೇರಿ ಉಸಿರು ಕಟ್ಟುವಂತೆ ಮಾಡಬಹುದು. ಪ್ರಜ್ಞ ಮರುಕಳಿಸುವ ತನಕ ಜೊತೆಯಲ್ಲಿ ಯಾರಾದರೂ ಇರಬೇಕು. ಬಿಸಿ ನೀರಿನ ಬಾಟಲ್, ಕೂಲ್ ಪ್ರ್ಯಾಕ್ ಹಾಕಬಾರದು. ಎದೆಗೆ ಹೊಟ್ಟಿಗೆ ಏಟು ಬಿಡ್ಡಿರಬಾರದು. ಕಂಬಳ / ಬೆಂಡೋಶೀಷ್ ಹೊದಿಸಿ ಬೆಢ್ಗಿಡಬೇಕು. ಅದಮ್ಮಬೇಗ ಆಸ್ತ್ರೆಗೆ ಸಾಗಿಸಬೇಕು. ವ್ಯಕ್ತಿಯ ಜೊತೆ ಒಳ ರಕ್ತಸ್ತಾವದ ಮಾಹಿತಿ ಬರೆದು ವ್ಯೇದ್ಯರಿಗೆ ತಲುಪುವಂತೆ ಮಾಡಬೇಕು.

(ಡಿ) ರಕ್ತಸ್ತಾವದ ನಿಯಂತ್ರಣ ಕ್ರಮ : ರಕ್ತಸ್ತಾವವು ಗಂಡಾಂತರ ಕಾರಿಯಾಗಬಹುದು. ಅದನ್ನು ಆದಮ್ಮಬೇಗ ನಿಲ್ಲಿಸಬೇಕು. ಆವಶ್ಯಕತೆ ಇದ್ದರೆ ತಾಂತ್ರಣ ಆಸ್ತ್ರೆಗೆ ಕಳಿಸಬೇಕು.

ವಿಧಗಳು : ಇದರಲ್ಲಿ ೨) ವಿಧಗಳಿಂದ. ೧) ನೇರವಾಗಿ ಒತ್ತಡ ಏರುವುದು ೨) ಪರೋಕ್ಷವಾಗಿ ಒತ್ತಡ ಏರುವುದು.


೧) ನೇರವಾಗಿ ಒತ್ತಡ ಏರುವುದು : ಇದಕ್ಕೆ ಒತ್ತಡದ ಬಿಂದುವನ್ನು ಗುರುತಿಸಬೇಕು. ಒತ್ತಡದ ಬಿಂದುವೆಂದರೆ ಶುದ್ಧ ರಕ್ತನಾಳವನ್ನು ಮೂಳೆಗೆ ಅಭಿಮುಖವಾಗಿ ಒತ್ತಿ ರಕ್ತದ ಜಲನೆಯನ್ನು ಅಲ್ಲಿ ತಪ್ಪಿಸುವುದು. ಈ ಒತ್ತಡ ಬಿಂದುಗಳು ಅನೇಕ.

### ಒತ್ತಡದ ಬಿಂದುಗಳು :

೧) ಕರೋಟಿಡ್ ೨) ಸಬ್ ಕ್ಲೇವಿಯನ್ ೩) ಬ್ರೇವಿಯಲ್ ೪) ಫೋರ್ಮೋರಲ್ ಬಿಂದುಗಳು ಮುಖ್ಯವಾದವುಗಳು.

ಇತರ ಬಿಂದುಗಳು : ೫) ಪೇಷಿಯಲ್ ೬) ರೇಡಿಯಲ್ / ಅಲ್ನಾರ್ ೭) ಟಿಂಪೋರಲ್ ಮತ್ತು ೮) ಪಾಮರ್ ಒತ್ತಡ ಬಿಂದುಗಳು.

೧) ಕರೋಟಿಡ್ ಶುದ್ಧ ರಕ್ತನಾಳದ ಒತ್ತಡದ ಬಿಂದ : ಕರೋಟಿಡ್ ಎಂಬ ಶುದ್ಧ ರಕ್ತನಾಳವು ತಲೆಯ ಭಾಗಕ್ಕೆ ರಕ್ತವನ್ನು ಸರಬರಾಜು ಮಾಡುತ್ತದೆ. ವಾಯು ನಳಿಕೆಯ ಪಕ್ಷದಲ್ಲಿ ಧ್ವನಿ ಪೆಟ್ಟಿಗೆಯ ಕೆಳಗೆ, ಸ್ವನೋಮಾಸ್ಯಾಯಿಡ್ ಮಾಂಸವಿಂಡದ ಹಳ್ಳಿದಲ್ಲಿ ಒತ್ತಿದರೆ ಮಿಡಿತವನ್ನು ಸ್ವರ್ಚಿಸಬಹುದು. ಕತ್ತಿನಲ್ಲಿ ಎರಡೂ ಪಕ್ಷ ಇದನ್ನು ಸ್ವರ್ಚಿಸಬಹುದು.



ಒತ್ತಡದ ಬಿಂದುಗಳು

**ಕತ್ತುಕೊಯ್ಯಲಟ್ಟಿದ್ದರೆ :** ಜ್ಯುಸ್ಸುಲಾರ್ ಮೆಲಿನ ರಕ್ತನಾಳದ ಹತ್ತಿರ ಗಾಯದ ಮೇಲಾಗಿದಲ್ಲಿ ಒತ್ತಡ ಹೇರಬೇಕು. ಆಗಲೂ ರಕ್ತಸ್ವಾವ ನಿಲ್ಲಿದಿದ್ದರೆ ಬೆರಳಿನಿಂದ ಗಾಯದ ಕೆಳಗೂ ಒತ್ತಬೇಕು. ಸಂಶರ ಗಾಯವನ್ನು ಮುಚ್ಚಿ, ಶಾಖೆ ಇದ್ದರೆ ಚಿಕಿತ್ಸೆ ನೀಡಿ, ತುಪ್ತ ಚಿಕಿತ್ಸೆಗೆ ತಕ್ಣಣ ಅಸ್ತರೆಗೆ ಕಳಿಸಬೇಕು. ವೃದ್ಧರು ಚಿಕಿತ್ಸೆಗೆ ವ್ಯಕ್ತಿಯನ್ನು ತೆಗೆದುಕೊಳ್ಳಲಾಗಿ ಪ್ರಥಮ ಚಿಕಿತ್ಸೆ ಮುಂದುವರಿಯಬೇಕು. ಇಲ್ಲಿದಿದ್ದರೆ ರಕ್ತಸ್ವಾವ ಹೆಚ್ಚಿ ಮರಣ ಸಂಭವಿಸುತ್ತದೆ.

### 1) ಸಬ್ಬ ಕ್ಲೋವಿಂಗುನ್ ಶಂಧ್ಯ

**ರಕ್ತನಾಳದ ಒತ್ತಡದ ಬಿಂದು :** ಈ ರಕ್ತನಾಳವು ಕ್ಲೋವಿಕಲ್ ಮೂಳೆಯ ಹಿಂಭಾಗದಲ್ಲಿದೆ. ಈ ಮೂಳೆಯ ಮಧ್ಯದಲ್ಲಿ ಅದರ ಮೇಲೆ ಮತ್ತು ಹಿಂದಕ್ಕೆ ಹೆಚ್ಚೆರಳಿನಿಂದ ಒತ್ತಿದರೆ ಸ್ವರ್ವವಾಗುತ್ತದೆ.

ವ್ಯಕ್ತಿಯ ಕುತ್ತಿಗೆ ಮತ್ತು ಎದೆಯ ಮೇಲಿನ ಬಟ್ಟೆಯನ್ನು ಸರಿಸಿ ಬುಜವನ್ನು ಕೆಳಗೆ ಮಾಡಿ ತಲೆಯನ್ನು ಪೆಟ್ಟಾಗಿರುವ ಕಡೆ ಬಗ್ಗಿಸಿದರೆ ಮಾಂಸವಿಂದ ಹಿಗ್ಗುತ್ತದೆ. ಆಗ ಒತ್ತಡದ ಬಿಂದುವನ್ನು ಸುಲಭವಾಗಿ ಗುರುತಿಸಬಹುದು.

**2) ಬ್ರೇವಿಯಲ್ ಶಂಧ್ಯ ರಕ್ತನಾಳದ ಒತ್ತಡದ ಬಿಂದು :** ಇದು ರಕ್ತವನ್ನು ಕ್ರೈಗಳಿಗೆ ಸರಬರಾಜು ಮಾಡುತ್ತದೆ. ತೋಳಿನ ಮೇಲಾಗ ಮತ್ತು ಮಧ್ಯಭಾಗದ ನೀಂಬಾಗ ಕೂಡುವ ಕಡೆ ಪ್ರಥಮ ಚಿಕಿತ್ಸಕರು ವ್ಯಕ್ತಿಯ ಕ್ರೈನ ಈ ಭಾಗವನ್ನು ಬೆರಳುಗಳಿಂದ ಬಳಸಬೇಕು. ಒತ್ತಬೇಕು. ಇದು ಹ್ಯಾಮರಸ್ ಮೂಳೆಯ ಮೇಲೆ ಒತ್ತುತ್ತದೆ.

**3) ಫೆಮೋರಲ್ (FEMORAL) ಶಂಧ್ಯ ರಕ್ತನಾಳದ ಒತ್ತಡದ ಬಿಂದು :** ಇದು ತೊಡೆಗೆ ರಕ್ತವನ್ನು ಸರಬರಾಜು ಮಾಡುತ್ತದೆ. ತೊಡೆಯ ಮೇಲೆ ಹಾದು ಹೋಗುತ್ತದೆ. ಮೊಣಕಾಲನ್ನು ತುಸು ಬಗ್ಗಿಸಿ, ಬಲ ಹೆಚ್ಚೆರಳನ್ನು ತೊಡೆಯ ಮೇಲೆ. ಎಡ ಹೆಚ್ಚೆರಳನ್ನು ಗ್ರಾಯಿನೋನ ಮಧ್ಯ ಇಟ್ಟಿ ನೇರವಾಗಿ ಹಿಂದಕ್ಕೆ ಒತ್ತಬೇಕು.


### ಬಿ) ಫೇಷಿಯಲ್ ಮುದ್ದ

ರಕ್ತನಾಳದ ಒತ್ತಡದ ಬಿಂದು :

ಹೃತಿಗೆಯ ಮೇಲ್ಮಾಗ ದಲ್ಲಿ  
ಅಂಗ್ರೇಯನ್ನಿಟ್ಟು ಹೆಚ್ಚೆರಳನ್ನು  
ಕೆಳದವಡೆಯ ಕೆಳಭಾಗದಲ್ಲಿಟ್ಟು,  
ಉಳಿದ ಬೆರಳುಗಳನ್ನು ತಲೆಯ  
ಹಿಂಭಾಗ ಮತ್ತು ಹೃತಿಗೆಯ ಮೇಲೀಟ್ಟು  
ಮತ್ತೊಂದು ಕೈನ ಬೆರಳುಗಳನ್ನು  
ಕೆಳದವಡೆಯ ಹಿಂಭಾಗದ ಗೆರೆಯ  
ಕೆಳಗೆ ಇಟ್ಟು ಒತ್ತಪುದು.

### ಒ) ರೇಡಿಯಲ್/ಅಲ್ಲಾರ್

ಮುದ್ದ ರಕ್ತನಾಳದ ಒತ್ತಡದ ಬಿಂದು : ಈ ಎರಡೂ ಮುದ್ದ ರಕ್ತನಾಳಗಳು ಮಣಿಕಟ್ಟಿನ (WRIST) ಮೇಲೆ ಹಾದುಮೋಗುತ್ತವೆ.  
ಎರಡನ್ನು ಮೂಳೆಯ ಮೇಲೆ ಒತ್ತಬಹುದು.



Pulse points of the body.

### ೨) ಪಾವಾರ್ ಅಚ್ಚನ ಒತ್ತಡದ

ಬಿಂದು : ಇದು ರೇಡಿಯಲ್ ಮತ್ತು ಅಲ್ಲಾರ್ ಮುದ್ದರಕ್ತನಾಳದ ತುದಿಯ ಲೋಮನಾಳಗಳ ಜೋಡಣೆಯಿಂದಾಗಿದೆ. ಹಸ್ತದ ಮದ್ದ ಪ್ರಾರಂಭವಾಗುತ್ತದೆ.

ಒಂದು ಹೆಚ್ಚೆರಳನ್ನು ಮಣಿಕಟ್ಟಿನ ಮೇಲೀಟ್ಟು, ಉಳಿದ ಬೆರಳುಗಳು ತೊಂದರೆಗೊಳಿಸಿದ ಹಸ್ತದ ಕೆಳಗಿಟ್ಟು ಒತ್ತಬೇಕು.

೩) ಟಿಂಫೋರಲ್ ಮುದ್ದ ರಕ್ತನಾಳದ ಒತ್ತಡದ ಬಿಂದು : ಹೆಚ್ಚೆರಳನ್ನು ಕಿವಿಯ ಮೇಲೆ ಮತ್ತು ಅಂಗ್ರೇಯನ್ನು ತಲೆಯ ಹಿಂಭಾಗದಲ್ಲಿ ಮತ್ತು ಕಿವಿಯ ಮೇಲೆ ಒಂದು ಅಂಗುಲ ಮುಂದಿಟ್ಟು ಒತ್ತಬೇಕು.

**ಮುದ್ದ ರಕ್ತನಾಳದ ಬಿಂದುಗಳ ಮೇಲೆ ನೇರವಾಗಿ ಒತ್ತಡ ಏರುಪುದು :**

ರಕ್ತಸ್ಥಾವವನ್ನು ತಡೆಗಟ್ಟಲು ನೇರವಾಗಿ ರಕ್ತ ಸ್ಥಾವದ ಜಾಗದ ಮೇಲೆ ಒತ್ತಡ ಹೇರಬೇಕು. ಒತ್ತಿ ಹಿಡಿದರೂ ಪ್ರಯೋಜನವಾಗದಿದ್ದರೆ ಮೇಲೆ ತಿಳಿಸಿದ ಮಾರ್ಗವನ್ನು ಅನುಸರಿಸಿಬೇಕು. ಅದಕ್ಕೆ ಅನೇಕ ಮಾರ್ಗಗಳಿವೆ.

ಒತ್ತಡವನ್ನು ಬಳಸುವುದೆಂದರೆ ಮುದ್ದೆ ರಕ್ತನಾಳದ ಮೇಲೆ, ಅದರ ಕವಲುಗಳ ವಾಗ್ರಾಹಿತ್ವದಲ್ಲಿ ಒತ್ತಿ ಹಿಡಿದು ಮುಂದೆ ರಕ್ತವು ಸಾಗದಂತೆ ಮಾಡುವುದು. ನಾಡಿಯನ್ನು ಸ್ವಷ್ಟಿಸಿ ಸಾಮಾನ್ಯವಾಗಿ ಅ ಜಾಗವನ್ನು ಗುರುತಿಸಬಹುದು.

#### ೪. ಹರಮಾರಿ ರಕ್ತಸ್ತಾಪಕ್ಕೆ ಪರಿಪರಿಯ ಚಿಹ್ನೆ :

ನೇರವಾದ ಒತ್ತಡ ಏರುವುದು : ಹಾಲೆ ರಕ್ತಸ್ತಾಪವಾಗುತ್ತಿರುವ. ಗಾಯವಿರುವ ಜಾಗದ ಮೇಲೆ ಪ್ರಾಡ್ ಇಟ್ಟಿದ್ದರೆ ನೇವಾಗಿ ಅದರ ಮೇಲೆ ಹೆಚ್ಚಿರಿಂದ ಅಥವ ಇತರ ಬೆರಳುಗಳಿಂದ ಒತ್ತಡ ಏರುವುದು.

ಗಾಯದಲ್ಲಿ ಅನ್ಯ ವಸ್ತುವಿದ್ದರೆ ಅಥವ ಮುರಿದ ಮೂಳೆ ಮುಂಚಾಚಿದ್ದರೆ ಅದರ ಪಕ್ಕೆ ಒತ್ತುವುದು. ಅದರ ಮೇಲೆ ಒತ್ತಬಾರದು.

ರಕ್ತಸ್ತಾಪದ ಮೂಲ ಕಾಣಿದ್ದರೆ ಒಟ್ಟು ಗಾಯವನ್ನು ಹಿಡಿದು ಬಿಗಿಯಾಗಿ ಹಿಂಡುವುದು. ಇದರಿಂದ ರಕ್ತಸ್ತಾಪ ನಿಲ್ಲುತ್ತದೆ. ಆಗ ತ್ರೇಸ್ಯಿಂಗ್ ಮಾಡಿ ಆದಷ್ಟು ಕಾಲ ನೇರ ಒತ್ತಡವನ್ನು ಮುಂದುವರಿಸುವುದು.

ಅನ್ಯ ವಸ್ತು ಇಲ್ಲಿದ್ದರೆ, ಮೂಳೆ ಮುಂಚಾಚಿಲ್ಲದಿದ್ದರೆ : ಸರಿಯಾದ ಅಳತೆಯ ಪ್ರಾಡ್ ಇಟ್ಟಿ ತ್ರೇಸ್ ಮಾಡುವುದು. ಪ್ರಾಡ್ ಅನ್ನು ಕೆಳಕ್ಕೆ ಒತ್ತಿ ಗಟ್ಟಿಯಾಗಿ ನಿಲ್ಲುವಂತೆ ತ್ರೇಸ್ಯಿಂಗ್ ಮಾಡುವುದು. ಆಳವಾದ ಗಾಯವಿದ್ದರೆ ಈಗಿರುವ ಪ್ರಾಡ್ ಮೇಲೆ ಮತ್ತಪ್ಪು ಪ್ರಾಡ್‌ಗಳನ್ನಿಟ್ಟು ತ್ರೇಸ್ ಮಾಡಬೇಕಾಗಬಹುದು. ಆಗ ಅದು ಗಾಯದ ತುಸು ಮೇಲಿರಬೇಕು. ಆಗ ಸರಿಯಾದ ಒತ್ತಡ ಬೀಳುತ್ತದೆ.

ಅನ್ಯ ವಸ್ತುವನ್ನು ಸುಲಭವಾಗಿ ತೆಗೆಯಲಾಗದಿದ್ದರೆ ಅಥವ ಮುರಿದ ಮೂಳೆ ಹೆಚ್ಚು ಮುಂಚಾಚಿದ್ದರೆ : ಗಾಯಕ್ಕೆ ತ್ರೇಸ್ ಮಾಡುವುದು. ಗಾಯದ ಸುತ್ತ ಸಾಕಷ್ಟು ಪ್ರಾಡ್‌ಗಳನ್ನಿಟ್ಟು ಆಗ ಹೆಚ್ಚು ಒತ್ತಡ ಬಿದ್ದರೂ ಅನ್ಯವಸ್ತು ಅಥವ ಮೂಳೆಗೆ ಒತ್ತಡ ಬೀಳುವುದಿಲ್ಲ. ಪಾದಗಳು ಸ್ಥಿರವಾಗಿರಲಿ. ರಕ್ತಸ್ತಾಪ ನಿಲ್ಲುವಷ್ಟು ಒತ್ತಡವನ್ನು ಮಾತ್ರ ಹೇರಬೇಕು. ಹೆಚ್ಚು ಒತ್ತಡ ಅನಾವಶ್ಯಕ. ಇಪ್ಪಾದರೂ ರಕ್ತ ಜಿನುಗುತ್ತಿದ್ದರೆ ಈಗಿರುವ ಪ್ರಾಡ್ ತೆಗೆಯಬಾರದು. ಆದರೆ ಅದರ ಮೇಲೆ ಮತ್ತಪ್ಪು ಪ್ರಾಡ್ ಹಾಕಿ ತ್ರೇಸ್ ಮಾಡುವುದು.

ಪರೋಕ್ಷ ಒತ್ತಡ : ನೇರ ಒತ್ತಡ ಹೇರಿದಾಗಲೂ ರಕ್ತಸ್ತಾಪವನ್ನು ನಿಯಂತ್ರಿಸಲಾಗದಿದ್ದರೆ ಪರೋಕ್ಷ ಒತ್ತಡ ಹೇರುವ ಕ್ರಮವನ್ನು ಅನುಸರಿಸಬೇಕು.

ಇದರಲ್ಲಿ ಎರಡು ವಿಧ. ೧) ಬಿಂದುವಿನ ಮೇಲೆ ಒತ್ತಡ ಏರುವುದು. ೨) ಅದುಮುವ ಬ್ಯಾಂಡೇಜ್ ಕಟ್ಟುವುದು.

**ಕನ್ಸ್ಟ್ರಿಕ್ಟೆಡ್ ಬಂಡೇಜ್ (CONSTRICITED BANDAGE)** ಕೈಕಾಲುಗಳ ಸುತ್ತ ತುಸು ದೆಚ್ಚುಕಾಲ ಒತ್ತಡ ಏರಬೇಕಾದರೆ ಈ ಕ್ರಮ ಅನುಸರಿಸುವುದು. ಇದು ಕಿರಿದಾಗಿ ಮಾಡಿಟ್ಟಿದೆ. ಶ್ರೀಕೋಣಾಕಾರದ ಬ್ಯಾಂಡೇಜ್. ಇಲ್ಲಿ ಅಡಿ ಉದ್ದ್ಯ ಅಂಗುಲ ಅಗಲ. ತುದಿಗೆ ಟೇಪ್ ಸೇರಿಸಿದೆ. ಇದು ಎಲಾಸ್ಟಿಕ್ ಬೆಲ್ಟ್ ಅಥವ ರಬ್ಬರ್ ಬ್ಯಾಂಡೇಜ್. ಇದು ರಕ್ತ ಸ್ತಾವದ ಬಿಂಧುವಿಗೆ ಒತ್ತಡವನ್ನು ಏರುವಂತಿರಬೇಕು. ಅಗ ಮಾತ್ರ ರಕ್ತಸ್ತಾವ ನಿಲ್ಲುತ್ತದೆ. ಕೈನ ಮದ್ದಭಾಗ / ತೊಡೆಯ ಮೂಳೆಯ ಮದ್ದ ಮತ್ತು ಮೇಲಿನ ನೀಂಬಾಗ ಕೂಡುವ ಜಾಗ. ಎರಡು ಮೂಳೆಗಳಿರುವ ಜಾಗಕ್ಕೆ ಬ್ಯಾಂಡೇಜ್ ಕಟ್ಟಿ ರಕ್ತಸ್ತಾವ ನಿಲ್ಲಿಸುವುದು ಕಷ್ಟ ಅಥವ ಅಸಾಧ್ಯ. ಉ.ಹ. ಮುಂಗ್ಯ, ಮುಂಗಾಲು, ಮುಂತಾದ ಕಡೆ ಅತಿ ಕಷ್ಟ. ಈ ಬ್ಯಾಂಡೇಜನ್ನು ಇಂದಿನಿಷ್ಟಕ್ಕೆ ಸಡಿಲಗೊಳಿಸುತ್ತಿರಬೇಕು. ರಕ್ತಸ್ತಾವ ನಿಲ್ಲಿದಿದ್ದರೆ ತಕ್ಕಣ ಬ್ಯಾಂಡೇಜ್ ಅನ್ನು ಮತ್ತೆ ಬಿಗಿಯಾಗಿ ಕಟ್ಟಬೇಕು. ರಕ್ತಸ್ತಾವ ನಿಂತಿದ್ದರೆ ಸಡಿಲ ಮಾಡಿ ಬಿಂಬಿಸುವುದು, ಬೇಕಾದರೆ ಮತ್ತೆ ಬಿಗಿ ಮಾಡುವಂತಿರಬೇಕು. ಆಸ್ಟ್ರೋಗ್ರಾಫಿ ಕಾಲಿಸುವಾಗ ಬ್ಯಾಂಡೇಜ್ ಕಟ್ಟಿದೆ, ಸಡಿಲಿಸಿದ ಸಮಯ ತಿಳಿಸಬೇಕು.

### ಃ. ವಿಶೇಷ ಸ್ಥಳಗಳಲ್ಲಾಗುವ ರಕ್ತಸ್ತಾವದ ಪ್ರಥಮ ಚಿಕಿತ್ಸೆ :

೧) ತಲೆಬುರುಡೆಯ ತಳಭಾಗ : ವೃಕ್ಷಿಯನ್ನು ತೊಂದರೆಗೆ ಒಳಗಾದ ಕಡೆಗೆ ತಿರುಗಿಸಿ ಮಲಗಿಸುವುದು. ಮೂಗಿನಿಂದ ಸಿಂಬಳ ತೆಗೆಯುವುದು, ಕಿವಿ ಮತ್ತು ಮೂಗಿಗೆ ಪ್ರ್ಯಾಕ್ ಮಾಡದೆ ಕೇವಲ ಡ್ರೆಸಿಂಗ್ ಮಾಡಿ, ಅವುಗಳನ್ನು ಸರಿಯಾದ ಸಾಫ್ಟ್ ಡಲ್ಲಿಟ್‌ನ್ನು ಆದಮ್ಮಬೇಗೆ ಆಸ್ಟ್ರೋಗ್ರಾಫಿ ಕಳುಹಿಸುವುದು.

ತಲೆ ಬುರುಡೆಯಿಂದ : ಗಾಯವನ್ನು ಮುಟ್ಟಿದೆ ದೊಡ್ಡ ಪ್ರ್ಯಾಡ್ ಬಳಸಿ ಬ್ಯಾಂಡೇಜ್ ವಾಡಿ ಕಾಲಿಸುವುದು. ಏಕೆಂದರೆ ಮೂಳೆ ವುರಿದಿದ್ದರೆ ತೊಂದರೆಯಾಗುತ್ತದೆ.

೨) ನಾಲಿಗೆಯ ಮುಂಭಾಗ, ಕೆನ್ಸೈಯಿಂದ : ಅ ಭಾಗವನ್ನು ಚೋಕ್ಕಿಟಮಾಡಿ ಲಿಂಟ್‌ನಿಂದ ಒತ್ತುವುದು.

೩) ಮೂಗಿನಿಂದ ರಕ್ತಸ್ತಾವ : ತಂತಾನೆ ೨೦ ನಿಷ್ಟಾಗಳಲ್ಲಿ ನಿಲ್ಲುತ್ತದೆ. ತಲೆಯನ್ನು ತುಸು ಮುಂದಕ್ಕೆ ಬಗ್ಗಿಸಿ, ಕಾಲುಗಳನ್ನು ಸೇರಿಸಿ, ಕುತ್ತಿಗೆಯ ಮತ್ತು ಎದೆಯ ಮೇಲಿನ ಬಟ್ಟೆಗಳನ್ನು ಸಡಿಲಿಸಿ ಎರಡೂ ಬದಿಯ ಮೂಗಿನ ಹೊಳ್ಳಿಯ ಪ್ರ್ಯಾಡ್ ಉಲಿಸಲು ಪ್ರಥಮ ಚಿಕಿತ್ಸೆ.

ಮೃದು ಕಣಗಳನ್ನು ಹಿಸುಕಿ, ಮೂಗಿಗೆ ತಣ್ಣನೆಯ ಕಂಪ್ರೆಷ್ಣ ಹಾಕಿ ೧೦-೧೫ ನಿಮಿಷ ಬಿಟ್ಟು, ಕಡಿಮೆಯಾಗಿದ್ದರೆ ವೈದ್ಯರ ಹತ್ತಿರ ಕಳಿಸುವುದು.

ವೈಕಿಯನ್ನು ಮಲಗಿಸದೆ ಕೂಡಿಸಿ ಮೂಗನ್ನು ಬೆರಳುಗಳಿಂದ ಹದಿನ್ಯೇದು ನಿಮಿಷಕೊಮ್ಮೆ ಹಿಂಡುವುದು. ಒಂದು ಗಂಟೆ ಕಾಲ ಸಿಂಬಳ ತೆಗೆಯಬಾರದು. ಮೂಗಿಗೆ ಪ್ಲಾಗ್ ಮಾಡಬಾರದು. ಮೂಗಿನಿಂದ ಉಸಿರಾಡಲು ಸಾಧ್ಯವಿಲ್ಲದಿದ್ದರೆ ಬಾಯಿಯ ಮೂಲಕ ಉಸಿರಾಡಲು ಬಿಡುವುದು.

ಉ) ಕಿವಿಯಿಂದ ರಕ್ತ ಸ್ತಾವ : ತಲೆಯನ್ನು ತುಸು ಮೇಲೆ ಶ್ರಿದಂತೆ ಮಲಗಿಸ ಬೇಕು. ಕತ್ತು ತೊಂದರೆಗೆ ಒಳಗಾಗಿರುವ ಕಡೆ ತಿರುಗಿಸಿ. ಕಿವಿಯ ಮೇಲೆ ಒಣಗಿದ ತ್ರೇಸ್ಯಿಂಗ್ ವಾಡಿ. ಬ್ಯಾಂಡೇಜ್ ಸಡಿಲವಾಗಿರಲಿ. ಕಿವಿಗೆ ಪ್ಲಾಗ್ ಮಾಡಬಾರದು.

ಎ) ಹಸ್ತದಿಂದ ರಕ್ತಸ್ತಾವ : ರಕ್ತಸ್ತಾವವಾಗುವ ಕೈಯನ್ನು ೧೫-೨೦ ನಿಮಿಷಗಳ ಕಾಲ ಒತ್ತಿ ಹಿಡಿಯಬೇಕು. ನಂತರ ಹ್ಯಾಡ್ ಅನ್ನು ಗಾಯದ ಮೇಲೆ ಹಾಕಬೇಕು. ಮಣಿಕಟ್ಟನ್ನು ಸೇರಿಸಿ ಬ್ಯಾಂಡೇಜ್ ಕಟ್ಟಬೇಕು. ತ್ರಿಕೋನಾಕಾರದ ಬ್ಯಾಂಡೇಜ್ ಮಾಡಿ ಸ್ಲಿಂಗ್‌ನಲ್ಲಿ ತೂಗು ಹಾಕುವುದು. ನಂತರ ವೈದ್ಯರ ಬಳಿಗೆ ಕರೆದುಕೊಂಡು ಹೋಗುವುದು.

### ೩) ಒಸಡು ಮತ್ತು ಹಲ್ಲಿನ ಕುಳಿಗಳಲ್ಲಿ ರಕ್ತಸ್ತಾವ :

ಕಾರಣಗಳು : ಒಸಡಿನ ಸ್ತಾವ : ಹಲ್ಲಿನ ಸೋಂಕು, ಸ್ವಚ್ಚತೆಯು ಕೊರತೆ, ಏಟುಬಿದ್ದಾಗ, ತಾತ್ಕಾಲಿಕವಾಗಿ ರಕ್ತದ ಒತ್ತಡದಲ್ಲಿ ಏರಿಕೆಯಾಗಿ ರಕ್ತ ಸ್ತಾವವಾಗುತ್ತದೆ.

ಹಲ್ಲು ಕುಳಿಯಲ್ಲಿ : ಹಲ್ಲು ಕಿತ್ತಾಗ್, ಹಲ್ಲು ಅಥವ ದವಡೆ ಮುರಿದಾಗ ರಕ್ತಸ್ತಾವವಾಗಬಹುದು. ಸಾಕೆಟ್‌ನಲ್ಲಿ ಶುದ್ಧವಾದ ಹತ್ತಿಯಿಂಡೆಯನ್ನಿಟ್ಟು ಅದನ್ನು ಹಲ್ಲಿನಿಂದ ಕಚ್ಚಿಕೊಂಡಿರಲು ತಿಳಿಸುವುದು. ಒತ್ತಡ ಏರಿದರೆ ರಕ್ತಸ್ತಾವ ನಿಲ್ಲುವುದು ಇದಾದ ನಂತರವೂ ರಕ್ತಸ್ತಾವ ಮುಂದುವರಿದರೆ ಒತ್ತಡವನ್ನು ಮುಂದುವರಿಸುವುದು. ಹಾಗೂ ಹೆಚ್ಚಿಸುವುದು. ರಕ್ತ ಹೆಪ್ಪು ಕಟ್ಟಿರುವುದನ್ನು ತೆಗೆಯಬಾರದು. ಕರವಸ್ತ ಅಥವ ಬಟ್ಟೆಯನ್ನು ಸಣ್ಣಗೆ ಸುತ್ತಿ ನೀರಿನಲ್ಲಿ ನೆನೆಸಿ ರಕ್ತಸ್ತಾವದ ಕಂಡಕದಲ್ಲಿಟ್ಟು ಹಲ್ಲುಗಳಿಂದ ಕಚ್ಚಿ ಹಿಡಿದುಕೊಂಡಿರುವುದು ಸಾಕೆಟ್ ಅನ್ನು ಮುಚ್ಚಿದರೆ ಒತ್ತಡವೇರ್ಪಡುತ್ತದೆ. ಸ್ತಾವ ನಿಂತ ನಂತರ ಒತ್ತಡವನ್ನು ಕರವಸ್ತವನ್ನು ಈಚೆಗೆ ತೆಗೆಯುವುದು.

## ೨) ಕಣ್ಣನಲ್ಲಿ ರಕ್ತಸ್ತಾವ (ಕಪ್ಪು ಕರ್ನ್‌ಗುಡ್ಡೆ) (BLACK EYE) :

ಕಾರಣ : ಕಣ್ಣಿಗೆ ಹೊಡೆತ ಬಿದ್ದರೆ ಅಥವ ಕೆಳಗೆ ಬಿದ್ದರೆ ಕಣ್ಣನ ರೆಪ್ಟೆಯ ಮೇಲಿನ ರಕ್ತನಾಳಗಳಲ್ಲಿ ರಕ್ತಸ್ತಾವವಾಗುತ್ತದೆ.

ಲಕ್ಷಣಗಳು : ಕರ್ನ್‌ಗುಡ್ಡೆಯ ವುದು.

ಪ್ರಥಮ ಚಿಕಿತ್ಸೆ : ಕಣ್ಣನಲ್ಲಿ ಒಮ್ಮೆ ರಕ್ತಸ್ತಾವವಾದರೆ ತಂತಾನ ಕಡಿಮೆಯಾಗುವ ತನಕ ಕಾಯಬೇಕು. ಅದಕ್ಕೆ ೨-೩ ವಾರ ಹಿಡಿಯಬಹದು. ಅಷ್ಟರಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಕಣ್ಣನ ದೃಷ್ಟಿಯನ್ನು ಪರೀಕ್ಷಿಸಬೇಕು.

ಕಣ್ಣನ ಮೇಲೆ ಪೆಟ್ಟು ಬಿದ್ದ ತಕ್ಕಣ ಐಸ್‌ ಪ್ರ್ಯಾಕ್ ಮಾಡುವುದು. ದೃಷ್ಟಿ ಮೋಷ ವಿದ್ದರೆ ಕಣ್ಣನ ರೆಪ್ಟೆಯನ್ನು ಸ್ಥಳೀಯ ತೆಗೆದು, ಮೇಲೆ-ಕೆಳಗೆ ತಿರುಗಿಸುವಂತೆ ತಿಳಿಸುವುದು. ಆಗ ಒಂದು ವಸ್ತು ಎರಡು ವಸ್ತುಗಳಂತೆ ಕಾಣುತ್ತದೆಯೇ ಎಂದು ಪರೀಕ್ಷಿಸುವುದು.

೧) ಪೆರಿಕೋಸ್ ಮಲಿನ ರಕ್ತನಾಳದಿಂದಾಗುವ ರಕ್ತಸ್ತಾವದ ಪ್ರಥಮ ಚಿಕಿತ್ಸೆ : ಒಮ್ಮೊಮ್ಮೆ ಪೆರಿಕೋಸ್‌ವೈನ್‌ ಇದ್ದಕ್ಕಿಂದ ಹಾಗೆ ಬಿರಿದು, ವರಿದು, ರಕ್ತಸ್ತಾವವಾಗಿ ಪ್ರಾಣಾಪಾಯವೂ ಆಗಬಹುದು. ರಕ್ತಸ್ತಾವವಾಗುತ್ತಿರುವ ವ್ಯಕ್ತಿಯನ್ನು ಅಂಗಾತ ನೆಲದ ಮೇಲೆ ಮಲಗಿಸಿ, ಕಾಲಿನ ಕಡೆ ಸಾಧ್ಯವಾದಷ್ಟು ಎತ್ತರಿಸಿ, ತೊಂದರೆಗೆ ಈಡಾದ ಭಾಗಕ್ಕೆ ಸ್ವಜ್ಞವಾದ ಪ್ರ್ಯಾಡ್ ಮತ್ತು ಬ್ಯಾಂಡೇಜ್ ಅನ್ನು ಭದ್ರವಾಗಿ ಕಟ್ಟುವುದು. ಅಡಚಣೆಗೆ ಏನಾದರೂ ಕಾರಣವಿದ್ದರೆ ಪರಿಹರಿಸುವುದು. ಶಸ್ತ್ರಚಿಕಿತ್ಸೆಗೆ ಶಸ್ತ್ರ ವ್ಯಾಪ್ತರ ಬಳಿಗೆ ಕಳಿಸುವುದು.

೨) ಪೆಟ್ಟು ಬಿದ್ದಾಗ ಹೊಟ್ಟೆಯ ರಕ್ತಸ್ತಾವವಾಗುವಾಗ ಪ್ರಥಮ ಚಿಕಿತ್ಸೆ : ದೇಹದ ಹೊರಗೆ ರಕ್ತವನ್ನು ಕಂಡರೆ ಅದನ್ನು ನಿಲ್ಲಿಸುವುದು. ಇತರೆ ತೊಂದರೆಗಳಾದ ಪೆಟ್ಟು ಗಾಯ, ಮೂಳೆಗಳ ಮುರಿತ ಇದ್ದರೆ ಚಿಕಿತ್ಸೆ ನೀಡುವುದು. ಉಡುಪನ್ನು ಸದಿಲಗೊಳಿಸುವುದು.

ಆಹಾರ : ದ್ರವ ಪದಾರ್ಥಗಳನ್ನು ಕೊಡಬಾರದು. ಅರಿವಿಳಿಕೆ ಆವಶ್ಯಕತೆ ಇಲ್ಲದಿದ್ದರೆ ನಾಡಿ ಮತ್ತು ಉಸಿರನ್ನು ಪ್ರತಿ ಅರ್ಥ ಗಂಟೆಗೆ ಒಮ್ಮೆ ಪರೀಕ್ಷಿಸುತ್ತಿರಬೇಕು. ವ್ಯಕ್ತಿಯನ್ನು ಬೆಜ್ಜಿಗಿಡಬೇಕು. ರಕ್ತದ ಆವಶ್ಯಕತೆ ಇದ್ದರೆ ಕೊಡಬಹುದು. ವ್ಯಕ್ತಿಗೆ ಧೈಯ ನೀಡಿ ಅದಷ್ಟು ಬೇಗ ಅಸ್ತುತಿಗೆ ರವಾನಿಸುವುದು.

ಹೊಟ್ಟೆಯೊಳಗಿನ ಅಂಗ ಹಣ್ಣನ ಮೂಲಕ ಹೊರಬಂದಿದ್ದರೆ / ಮುಂಚಾಚಿದ್ದರೆ : ಬೆನ್ನಿನ ಮೇಲೆ ಮಲಗಿಸಿ. ಮೊಣಕಾಲು ಬಗ್ಗಿಸಿ. ಮೇಲಿನಂತೆ ಪ್ರಾಣ ಉಳಿಸಲು ಪ್ರಥಮ ಚಿಕಿತ್ಸೆ

ಚಿಕಿತ್ಸೆ ನೀಡಬೇಕು. ಹೊರ ಚಾಚಿರುವ ಭಾಗವನ್ನು ಒಳಗೆ ನೂಕ ಬಾರದು. ಆದರೆ ಅ ಭಾಗವನ್ನು ದೊಡ್ಡ ಲಿಂಟನಿಂದ ಮುಚ್ಚಿ, ಆದಷ್ಟು ಚೊಕ್ಕಟವಾದ ಮೆತ್ತನೆಯ ಟವಲುನಿಂದ ಮುಚ್ಚಿ, ವೃಕ್ಷೀಯನ್ನು ಬೆಳ್ಳಗಿಡುವುದು. ಹೊಟ್ಟೆಗೆ ಅನವರ್ತಕ ಒತ್ತಡ ಬೀಳಬಾರದು. ಬಿಸಿನೀರಿನ ಸೀಸೆ ಬಳಸಬಾರದು. ಹೊಟ್ಟೆಗೆ ಏನೂ ಕೊಡಬಾರದು. ಅತ್ಯಂತ ಶೀಪ್ರವಾಗಿ ಆಸ್ಥತ್ತೆಗೆ ಕಳಿಸಿಕೊಡಬೇಕು.

ಎದೆಯ ಮೇಲಿನ ಹುಣ್ಣಿ : ಇದು ಭಯಾನಕ ಪರಿಸ್ಥಿತಿ. ಗಾಯದ ಮೇಲೆ ಪ್ರಾದ್ಯ ಇಟ್ಟು ದ್ರುಸ್ಯ ಮಾಡಿ. ಬ್ಯಾಂಡೇಜ್ ಮಾಡುವುದು.



ಅಧ್ಯಾಯ ೪

## ಪ್ರಚಾಲ್ತಾ ಶೊನ್ಯತೆ (UNCONSCIOUSNESS)

### ೧ (ಎ) ಅರ್ಥ ವಿವರಣೆ :

ಮಾನವರ ದೇಹದಲ್ಲಿ ಎಲ್ಲ ಶ್ರೀಯಗಳನ್ನು ನಿರ್ವಹಿಸಲು ಎರಡು ರೀತಿಯ ಸರಕೂಟಗಳಿವೆ ೧) ಮೆದುಳು ಮತ್ತು ಮೆದುಳು ಬಳ್ಳಿಯ ಸರಗಳು (SPINAL NERVES) ೨) ಸ್ವಯಂ ನಿಯಂತ್ರಿತ ಸರಮಂಡಲ (AUTONOMOUS NERVES)

**ಪ್ರಚಾಲ್ತಾ ಶೊನ್ಯತೆ :** ನಿರೂಪಣೆ : ವೃಕ್ಷಿಗೆ ಯಾವುದರ ಬಗ್ಗೆ ಅರಿವಿಲ್ಲದಿದ್ದರೂ ರಕ್ತ ಪರಿಷಲನೆ ಮತ್ತು ಉಸಿರಾಟ ಸಮರ್ಪಕವಾಗಿರುತ್ತದೆ. ಪರಿಜ್ಞಾನವಿಲ್ಲದ ಯಾವ ಪ್ರಚೋದನೆಗೂ ಪ್ರತಿಭಟನೆ ತೋರದಂತಹ ಪರಿಸ್ಥಿತಿಗೆ ಪ್ರಚಾಲ್ತಾಶೊನ್ಯತೆ ಎನ್ನುತ್ತೇವೆ.

### (ಬಿ) ವಿಧಗಳು :

ಇದರಲ್ಲಿ ಅ ವಿಧಗಳಿವೆ. (೧) ಅರೆ ಜ್ಞಾನ : ಜ್ಞಾನವು ತುಸು ಮಾತ್ರ ಇರುತ್ತದೆ. ಪೆಟ್ಟಿಗ್ರಾದಾಗ ಹೀಗಾಗಬಹುದು. (೨) ಸಂಪೂರ್ಣ ಪ್ರಚಾಲ್ತಾರೂಪಿತ : ಮೆದುಳಿಗೆ ಧಕ್ಕಿಯಾದಾಗ ಹೀಗಾಗುತ್ತದೆ.

### (ಸಿ) ಕಾರಣಗಳು :

- ೧) ಶಾಖ್ಯ, ಉಸಿರು ಕಟ್ಟುವುದು
- ೨) ಅಪಫಾತ : ಮೆದುಳಿಗೆ ಧಕ್ಕೆ, ತಲೆಗೆ ಏಟು ಬಿದ್ದು ಮೆದುಳು ಕಂಪನಕ್ಕೂಳಿಗಾದಾಗ.

ಇ) ಅತಿಯಾದ ಜ್ಞರ : ಮಕ್ಕಳಲ್ಲಿ ಅತಿಯಾದ ಜ್ಞರ ಬಂದಾಗ ಮೂರ್ಖ ಬರುವ ಸಾಧ್ಯತೆ ಇರುತ್ತದೆ.

ಈ) ಧಕ್ಕೆ : ತಲೆ ಸುತ್ತು ಬಂದು ಬವಳಿ ಹೋಗುವುದು, ಬಿಸಿಲು ಧಕ್ಕೆಯಿಂದ ಸಂಪರ್ಕ ಶಕ್ತಿ ವ್ಯಯ.

ಉ) ಮಧುಮೇಹ : ರಕ್ತದಲ್ಲಿ ಗ್ಲೂಕೋಸ್‌ನ ಅಂಶ ಹೆಚ್ಚು ಅಥವ ಕಡಿಮೆಯಾದಾಗೆ.

ಎ) ವೃದಯಾಫಾತ :

ಏ) ಅತಿಯಾದ ಕ್ಕೆದ ಇತ್ತಡ : ರಕ್ತಸ್ತಾವ, ವಿಷತೆ ಮುಂತಾದವುಗಳು.

ಐ) ಮಾನಸಿಕ ಜನ್ಮ-ಉನ್ನಾದ ಸ್ಥಿತಿ.

(ಡಿ) ಪ್ರಜ್ಞಾತೊನ್ಮುಕ್ತೆಯ ಪರೀಕ್ಷೆ :

ಮಾತನಾಡಿಸಿದರೆ ಪ್ರತ್ಯುತ್ತರ ಕೊಡದಿರುವುದು, ಅರೆ ಪ್ರಜ್ಞಾವಸ್ತುಯಲ್ಲಿ ಇರುವವರನ್ನು ಬಲವಂತದಿಂದ ಎಬ್ಬಿಸಬಹುದು. ಅರೆ ಪ್ರಜ್ಞಾವಸ್ತುಯಲ್ಲಿರುವವರ ಕಣ್ಣಿನ ರೆಪ್ಲೆ ಬಿಡಿಸುವುದು ಕಷ್ಟ, ವಿಕಿಂದರೆ ಸಹಕರಿಸುವುದಿಲ್ಲ. ಮೊಣ ಪ್ರಜ್ಞಾತೊನ್ಮುಕ್ತರಲ್ಲಿ ಅಡ್ಡ ಆತಂಕಗಳಿಲ್ಲದೆ ಕಣ್ಣಿನ ರೆಪ್ಲೆ ತೆಗೆಸಬಹುದು.

ಪಾಪೆಯ ಪರೀಕ್ಷೆ (Examination of Pupil) : ಕಣ್ಣಿನ ಕರಿಯ ಗುಡ್ಡೆಯ ಮೇಲೆ ಓಬೆನ್ ಬೆಳಕನ್ನು ಬಿಟ್ಟರೆ ಅರೆ ಪ್ರಜ್ಞಾವಸ್ತುಯವರಲ್ಲಿ ಸಂಪುರ್ಣವಾಗುತ್ತದೆ. ಮೊಣ ಜ್ಞಾನ ತೊನ್ಮುಕ್ತರಲ್ಲಿ ಅಪೂರ್ಣ ಪ್ರತಿಕ್ರಿಯೆ ತೋರುವುದು ಸಾಮಾನ್ಯ.

(ಇ) ನಿಯಂತ್ರಣ :

ವಾಯುಮಾರ್ಗದಲ್ಲಿ ಅಡಚಣೆ ಇಲ್ಲದೆ ತಾಜಾಗಾಳಿ ಸಿಗುತ್ತಿರುವುದನ್ನು ಖಾತ್ರಿ, ಪಡಿಸಿಕೊಳ್ಳಬೇಕು. ವ್ಯಕ್ತಿಯನ್ನು ತೊಂದರೆದಾಯಕ ಪರಿಸ್ಥಿತಿಯ ಪರಿಸರದಿಂದ ಮುಕ್ತಿಗೊಳಿಸುವುದು. ಕೆಟಕ ಬಾಗಿಲು ತೆಗೆಯುವುದು. ಪರಿಸರ ಜನರಿಂದ ತುಂಬಿ ತುಳುಕುತ್ತಿದ್ದರೆ ಅವರನ್ನು ಜದುರಿಸುವುದು. ಕೃತಕ ದಂತಪಂಕ್ತಿ ಅಥವ ಒಂದೆರಡು ಹಲ್ಲು ಕಟ್ಟಿಸಿಕೊಂಡಿದ್ದರೆ ಅದನ್ನು ತೆಗೆಯುವುದು. ಇಲ್ಲದಿದ್ದರೆ ಅದು ಜಾರಿ ವಾಯು ಮಾರ್ಗದಲ್ಲಿ ಅಡಚಣೆಯನ್ನುಂಟು ಮಾಡಬಹುದು. ಕುತ್ತಿಗೆ ಎದೆ ಮತ್ತು ಸೊಂಟದ ಬಟ್ಟೆಯನ್ನು ಸಡಿಲಗೊಳಿಸುವುದು. ಕಂಬಳಿ, ರಗ್ಗಿ, ಬೆಡೋಸೀಟ್ ಯಾವುದಾದರೂ ಒಂದನ್ನು ಹೊದಿಸಿ ಮೈಕ್ರೇಯನ್ನು ಬಿಂಬಿಗಿಡುವುದು.

**ಉಸಿರು ಕಟ್ಟಿದ್ದರೆ :** ಕೃತಕ ಉಸಿರಾಟ. ಬೆನ್ನ ಮೇಲೆ ಮಲಗಿಸುವುದು.

**ಉಸಿರಾಡವಾಗ ಶಬ್ದ ಬರದಿದ್ದರೆ :** ಬೆನ್ನ ಮೇಲೆ ಮಲಗಿಸಿ, ತಲೆ ಮತ್ತು ಬುಜ ತುಸು ಮೇಲಿರಲಿ ತಲೆ ಬಂದು ಕಡೆ ತಿರುಗಿರಲಿ. ಆವಶ್ಯಕತೆ ಇದ್ದರೆ ಭಂಗಿ ಬದಲಿಸಲು ಸಿದ್ಧವಿರಬೇಕು.

**ಶಬ್ದವಿದ್ದರೆ :** ಮುಕ್ಕಾಲು ಭಾಗ ಕುಳಿತಂತಿರಲಿ, ಆಸರೆ ನೀಡುವುದು. ಮೊಣಕಾಲು ಮೇಲೆತ್ತಿರಲಿ.

**ಸ್ತ್ರೀಚರ್ ಮೇಲಿದ್ದರೆ :** ಕಾಲಿನ ಪುದಿಯ ಸ್ತ್ರೀಚರ್ ಅನ್ನ ಎತ್ತರಿಸಿ. ಇದರಿಂದ ಮಪ್ಪಸದಲ್ಲಿರುವ ದ್ರವ ಹೊರಬರುತ್ತದೆ. ಕುತ್ತಿಗೆ, ಎದೆ ಸೊಂಟದ ಬಟ್ಟೆಗಳನ್ನು ಸಡಿಲಿಸಿ.

**ಉಸಿರಾಡದಿದ್ದರೆ :** ವ್ಯಕ್ತಿಯ ಭಂಗಿ ಬದಲಿಸುವುದು, ಕೃತಕ ಉಸಿರಾಟ ಪ್ರಾರಂಭಿಸುವುದು. ವಾಯು ಮಾರ್ಗದಲ್ಲಿ ಅಡಚಣೆಗಳಿದ್ದರೆ, ಗಾಳಿ ಗುಳ್ಳಿಗಳ ಶಬ್ದ ಬರುತ್ತಿದ್ದರೆ ವ್ಯಕ್ತಿಯನ್ನು ಮುಕ್ಕಾಲು ಭಾಗದಪ್ಪು ಮುಂದಕ್ಕೆ ಬಗ್ಗಿಸಿ ಕೂಡಿಸುವುದು. ಇದಕ್ಕೆ ಪ್ರಾಡ್ ಅನ್ನ ಬಳಸಬಹುದು.

ಪ್ರಚಾಳಶೂನ್ಯತೆಯ ಕಾರಣ ತಕ್ಕ ಕ್ರಮ ಕೈಗೊಳ್ಳುವುದು. ಬ್ಲಾಂಕೆಟ್ ನಲ್ಲಿ ಸುತ್ತಿ. ಪರಿಸ್ಥಿತಿಯನ್ನು ಸದಾ ವೀಕ್ಷಿಸುತ್ತಿರುವುದು. ಪ್ರಜ್ಞೆ ಇಲ್ಲದಿದ್ದರೆ ದ್ರವ ಆಹಾರ ಕೊಡಬಾರದು. ಆದಪ್ಪಬೇಗ ಸ್ತ್ರೀಚರ್ ಮೇಲೆ ಆಸ್ತುಗೆ ಸಾಗಿಸುವುದು. ಪ್ರಜ್ಞೆ ಮರುಕಳಿಸಿದಾಗ ತುಟಿಯನ್ನು ನೀರಿನಿಂದ ನೆನೆಸುವುದು. ಹೊಟ್ಟೆಗೆ ಹೊಡಿತ ಬಿದ್ದಿಲ್ಲದಿದ್ದರೆ, ಕುದಿಯಲು ಸ್ವಲ್ಪ ನೀರು ಕೊಡಬಹುದು.

### (ಎಫ್) ನಿಗಾ ಇಡುವುದು :

ವ್ಯಕ್ತಿಯನ್ನು ವ್ಯದ್ಯರಿಗೆ ಒಟ್ಟಿಸುವ ತನಕ ಮೊರ್ ಜವಾಬ್ದಾರಿ ಪ್ರಥಮ ಚಿಕಿತ್ಸಕರದು.

### ವಿವಿಧ ಸಂದರ್ಭಗಳಲ್ಲಿ ಪ್ರಚಾಳ ಶೂನ್ಯತೆ :

ಮೆದುಳಿಗೆ ಪೆಟ್ಟಿ ಬಿದ್ದಾಗ, ಮೂರ್ಖ ರೋಗ ಬಂದಾಗ ಮತ್ತು ಶಿಶುಗಳ ಪೆಡಸುತನಗಳಲ್ಲಿ ತಾತ್ಕಾಲಿಕ ಅಥವ ದೀರ್ಘಾವಧಿಯ ಪ್ರಚಾಳ ಶೂನ್ಯತೆ ಉಂಟಾಗಬಹುದು.

## ೧) ಮೆದುಳಿಗೆ ಪೆಟ್ಟುಬಿಡ್ಲಾಗ ಪ್ರಜ್ಞಾತ್ಮಾನ್ಯತೆ :

(ಎ) ಕಾರಣಗಳು : ಮೆದುಳಿಗೆ ಪೆಟ್ಟು ಇ ರೀತಿಯಲ್ಲಾಗಬಹುದು.

೨) ಸೇರವಾಗಿ ಮೆದುಳಿಗೆ ಪೆಟ್ಟು : (೧) ಮೆದುಳಿನ ವಿಕಂಪನ ಸಂಘರ್ಷಣೆ (೨) ಮೆದುಳಿನ ಅಮುಕುವಿಕೆ.

೩) ಪರೋಕ್ಷ ಪೆಟ್ಟು (Indirect) : ದವಚೆಗೆ ಹೊಡೆತ ಬಿಡ್ಲಾಗ ಮೆದುಳಿನ ಕಂಕರನೆ (Concussion) : ಇಡೀ ಮೆದುಳು ಅಮುಕಲ್ಪದುತ್ತದೆ. ಮೆದುಳಿನ ಕಣಜಾಲಕ್ಕೆ ಯಾವ ಧಕ್ಕೆಯೂ ಆಗುವುದಿಲ್ಲ. ತಲೆಗೆ ಗುಂದ್ದುವುದು (Blow) ಅಥವ ಎತ್ತರದಿಂದ ಖಂಡಿಯ ಮೇಲೆ - ಕಾಲು ಮೇಲೆ ಬೀಳುವುದು ಸಹ ಇದಕ್ಕೆ ಕಾರಣವಾಗಬಹುದು.

(ಬಿ) ಲಕ್ಷ್ಣಗಳು : ಅರಿವಿನ ನಾಶ : ಸಾಧಾರಣ ಮಂಕುತನದಿಂದ ಸಂಪರ್ಕ ಪ್ರಜ್ಞಾತ್ಮಾನ್ಯತೆಯವರೆವಿಗೂ ಅರಿವಿನ ನಾಶವಾಗಬಹುದು. ಸಾಧಾರಣ ಮಂಕುತನ ತುಸು ಕಾಲ ಮಾತ್ರವಿದ್ದು ಕಣ್ಣು ಕತ್ತಲಾದಂತಾಗುತ್ತದೆ. ಗಲಿಬಿಲಿಯೂ ಆಗಬಹುದು.

ವಾಸಿಯಾಗುವ ಸಮಯದಲ್ಲಿ : ವಾಕರಿಕೆ ಅಥವ ವಾಂತಿಯಾಗುವ ಸಾಧ್ಯತೆ ಇರುತ್ತದೆ. ಹೊಡೆತದ ತುಸು ಮೊದಲು ಮತ್ತು ನಂತರದ ತುಸುಕಾಲದವರಿಗೆ ನಡೆದ ಫಟನೆಗಳು ಜ್ಞಾಪಕಕ್ಕೆ ಬರುವುದಿಲ್ಲ. ಇದು ಅತ್ಯಂತ ಸಾಮಾನ್ಯವಾದ ಫಟನೆ.

ಸರ್ವೇಕ್ಷಣೆ : ವೆದುಳಿನ ಕಂಪನದಿಂದಾಗಿದ್ದರೆ ಒತ್ತುವಿಕೆಗೆ ಕಾರಣವಾಗಿರುತ್ತದೆ. ಆದುದರಿಂದ ಸರ್ವೇಕ್ಷಣೆ ಅತ್ಯವಶ್ಯಕ. ತಲೆಗೆ ಪೆಟ್ಟುಬಿಡ್ಲಾಗಬರಿಗೆ ಹೊರಗಡೆ ಚಿಕಿತ್ಸೆ ಕೊಡಬಾರದು. ತಕ್ಷಣ ಕೆಲಸಕ್ಕೆ ಹೋಗಬಾರದು. ವೈದ್ಯರ ಸಲಹೆಯ ನಂತರ ಮುಂದಿನ ಕ್ರಮ ತೆಗೆದುಕೊಳ್ಳಬೇಕು.

## ೨) ಮೆದುಳಿನ ಅಮುಕುವಿಕೆ (COMPRESSION) :

ಕಾರಣ : ಮೆದುಳಿನ ಕೆಲವು ಭಾಗಗಳ ಮೇಲೆ ಒತ್ತುಡ ಬೀಳುವುದು, ಮೆದುಳುಗಡ್ಡೆ, ರಕ್ತದ ಗಡ್ಡೆ, ತಲೆ ಬುರುಡೆಯ ಮೂಳೆಯ ಮುರಿತಗಳು ಕಾರಣ.

ಲಕ್ಷ್ಣಗಳು : ಪ್ರಾರಂಭದಲ್ಲಿ ಮಂಪರವಿದ್ದು ನಂತರ ಪ್ರಜ್ಞಾಪೀನತೆ ಉಂಟಾಗಬಹುದು. ಒಂದೆರಡು ದಿನಗಳಾದರೂ ಪ್ರಜ್ಞೆ ಮರು ಕಳಿಸದಿರಬಹುದು. ಉಸಿರಾಡುವಾಗ ಶಬ್ದ ಬರುವುದು, ನಾಡಿ ನಿಧಾನವಾಗಿರುವುದು, ಮುಖ ಬಿಳಿಚಕೊಂಡಿರುವುದು, ತುಸು ಜ್ಬರ, ಕಣ್ಣೆನ ಪಾಪೆಯಲ್ಲಿ ಯಾವ ವ್ಯತ್ಯಾಸವೂ

ಅಗದಿಯವುದು. ಪಾರ್ಶ್ವವಾಯಿ ಮುಂತಾದ ಲಕ್ಷಣಗಳು ಸಾಮಾನ್ಯ. ಅಪರೂಪಕ್ಕೆ ಮೂರ್ಭ್ರ, ಸೆಳೆತ, ಮುಂತಾದವುಗಳು ಬರಬಹುದು.

**ಪ್ರಥಮ ಉಪಚಾರ :** ಮೆದುಳಿನ ಅಥಾತ ಪ್ರಾಣಾಂತರಕ. ತತ್ತ್ವಕ್ಷಣ ಚಿಕಿತ್ಸೆ ಅತ್ಯವಶ್ಯಕ. ಶಸ್ತ್ರ ಚಿಕಿತ್ಸೆ ಬೇಕಾಗಬಹುದು.

೧) **ಲ್ಯಾಸರೇಶನ್** (Laceration) : ಮೆದುಳಿನ ಕಣ ಜಾಲಕ್ಕೆ ಯಾನಿ. ಪರಿಣಾಮ ಗಂಭೀರ. ರೋಗಿ ಕೋಮಾ ಸ್ಥಿತಿಗೆ ಹೋಗಬಹುದು.

## ೨) ಮಧು ಮೇಹ ಮತ್ತು ಪ್ರಜ್ಞಾತೊನ್ಯಾತೆ :

ಮಧುಮೇಹಿಗಳಿಲ್ಲರ ರಕ್ತದಲ್ಲಿ ಸಕ್ಕರೆ (GLUCOSE) ಹೆಚ್ಚಿದ್ದರೂ, ಕಡಿಮೆಯಿದ್ದರೂ ಪ್ರಜ್ಞಾತೊನ್ಯಾತೆಯಂಟಾಗುತ್ತದೆ.

### ರಕ್ತದಲ್ಲಿ ಗ್ಲೂಕೋಸ್ ಹೆಚ್ಚಳ (HYPER GLYCAEMIA) :

**ಕಾರಣಗಳು :** ರಕ್ತದ ಗ್ಲೂಕೋಸ್ ಅನ್ನು ನಿಯಂತ್ರಣಾದಲ್ಲಿದುವ ಜಿಷಧವನ್ನು ೨-೩ ದಿವಸಗಳು ತೆಗೆದುಕೊಳ್ಳಿದ್ದರೆ, ಹೆಚ್ಚು ಆಹಾರ ಅದರಲ್ಲಿ ಸಿಹಿಪದಾರ್ಥ ತಿಂದರೆ, ದೃಷ್ಟಿಕ ಶ್ರಮದ ಕೆಲಸವನ್ನು ಮಾಡಿದ್ದರೆ, ರಕ್ತದಲ್ಲಿ ಗ್ಲೂಕೋಸಿನ ಪ್ರಮಾಣ ಹೆಚ್ಚುತ್ತದೆ.

**ಚಿಕಿತ್ಸೆ :** ತತ್ತ್ವಕ್ಷಣ ಇನ್ಸುಲಿನ್ ಇಂಜಕ್ಷನ್ ಕೊಡಬೇಕಾಗುತ್ತದೆ. ಸಲ್ವೆನ್ ಜೋತೆ ಇನ್ಸುಲಿನ್ ಅನ್ನು ಮಲಿನ ರಕ್ತನಾಳದ ಮೂಲಕ ಕೊಡಬೇಕಾಗುತ್ತದೆ. ಪ್ರಜ್ಞಾತೊನ್ಯಾತೆ ಉಂಟಾಗಿದ್ದರೆ ತತ್ತ್ವಕ್ಷಣ ಆಸ್ಟ್ರೆಗೆ ಕಳಿಸಬಹುದು.

**ಆರೋಗ್ಯ ತಿಕ್ಷೆ :** ರೋಗಿಗಳಿಗೆ : ವೈದ್ಯರ ಸಲಹೆಯಂತೆ ತಪ್ಪದೆ ಚಿಕಿತ್ಸೆ ಪಡೆಯವುದು.

**ರಕ್ತದಲ್ಲಿ ಗ್ಲೂಕೋಸ್ ಕಡಿಮೆಯಾಗುವುದು (HYPO GLYCAEMIA)** ಆವಶ್ಯಕತೆಗಿಂತಲೂ ಹೆಚ್ಚಾಗಿ ಜಿಷಧ ತೆಗೆದುಕೊಂಡರೆ, ಕಡಿಮೆ ಆಹಾರ ಸೇವಿಸಿದರೆ, ಹೆಚ್ಚು ಕೆಲಸ ಮಾಡಿದರೆ, ರಕ್ತದಲ್ಲಿ ಗ್ಲೂಕೋಸ್‌ನ ಅಂಶ ಕಡಿಮೆಯಾಗುತ್ತದೆ. ೧೦೦ ಮಿ.ಗಾಂ. ರಕ್ತದಲ್ಲಿ ೬೦ ಮಿ.ಗಾಂ.ನಷ್ಟ ಗ್ಲೂಕೋಸ್ ಇದ್ದರೆ ಮೆದುಳಿನ ಜೀವಕೋಶಗಳು ಶಾಶ್ವತವಾಗಿ ನಿಷ್ಟಿಯವಾಗುತ್ತವೆ.

**ಲಕ್ಷಣಗಳು :** ರಕ್ತದಲ್ಲಿ ಗ್ಲೂಕೋಸ್ ಕಡಿಮೆಯಾದರೆ ವಿನಾಕಾರಣ ಸುಸ್ತು, ಅತಿಯಾದ ದುರಾಸನೆಯಿಂದ ಕೂಡಿದ ಬೆವರು ಮತ್ತು ಅತಿಯಾದ ಎದೆ ಬಡಿತ ಉಂಟಾಗುತ್ತದೆ.

**ಚಿಕಿತ್ಸೆ :** ತರ್ಕಣಾ ಒಂದು ಲೋಟಿ ಒಂದು ಟೀಬಲ್ ಚಮಚದಪ್ಪು ಗ್ಲೂಕೋಸ್ ಅಥವ ಎರಡು ಟೀಬಲ್ ಚಮಚ ಸಕ್ಕರೆ ಯಾರೆ ಜನ್ನಾಗಿ ಕಲಸಿ ಕುಡಿಸಿದರೆ ಹೊಟ್ಟೆ ಯಾಲಿ ಇರುವುದರಿಂದ ಕೆಲವೇ ನಿಮಿಷಗಳಲ್ಲಿ ಸಕ್ಕರೆಯು ಜರರದಿಂದ ಹೀರಲ್ಪಟ್ಟಿರುವಷ್ಟು ಸೇರಿ ಮಾಮೂಲಿ ಸ್ಥಿತಿಗೆ ತಕ್ಣಾ ಬಿರುತ್ತದೆ.

**ಪ್ರಜ್ಞಾತ್ಮಾನ್ಯನಾಗಿದ್ದರೆ :** ೫೦ ಮಿ.ಗ್ಲೂಕೋಸ್ ಅನ್ನು ರಕ್ತನಾಳದ ಮೂಲಕ ಕೊಡುವುದು.

**ರೋಗಿಗಳಿಗೆ ಆರೋಗ್ಯ ತಕ್ಣಾ :** ಪ್ರತಿ ರೋಗಿಯೂ ತನ್ನಾಡನೆ ಒಂದುಗ್ಲೂಕೋಸ್ ಪಾಕೆಟ್ / ಸಕ್ಕರೆ / ಬಿಸ್ಟ್ರೆಟ್ ಅಥವಾ ಬೇರೆ ವಿಧಾದರೂ ತಿಂಡಿ - ತಿನಿಸನ್ನು ಜೊತೆಯಲ್ಲಿ ಸದಾ ಇಟ್ಟುಕೊಂಡಿರಬೇಕು. ರಕ್ತದ ಸಕ್ಕರೆಯ ಪ್ರಮಾಣ ಮತ್ತು ರಕ್ತದ ಒತ್ತಡ ಸರಿಯಾದ ಮಟ್ಟದಲ್ಲಿದ್ದರೆ ಪ್ರಜ್ಞಾತ್ಮಾನ್ಯತೆ ಉಂಟಾಗುವುದಿಲ್ಲ.

**ರಕ್ತದ ಸಕ್ಕರೆಯ ಪ್ರಮಾಣ ಹೆಚ್ಚು / ಕಡಿಮೆಯಾದಾಗ ಕಾಣುವ ವೃತ್ತ್ಯಯಗಳು.**

ಪರೀಕ್ಷೆ	ರಕ್ತದಲ್ಲಿ ಸಕ್ಕರೆ ಹೆಚ್ಚಾದಾಗ (ಕೋಂಡಿಕ್ ಲಕ್ಣ)	ರಕ್ತದಲ್ಲಿ ಸಕ್ಕರೆಯ ಅಂತ ಕಡಿಮೆಯಾದಾಗ ಲಕ್ಣಗಳು
ಚರ್ಮ	ಒಣಿಗಿರುತ್ತದೆ.	ಬೆವರಿನಿಂದ ತೇವವಾಗಿರುತ್ತದೆ.
ಉಸಿರಾಟ	ಗಾಢ ಶಬ್ದದಿಂದ ಕೂಡಿರುತ್ತದೆ.	ಕಡಿಮೆ ಮತ್ತು ನಿತಾಣ.
ವಾಸನೆ	ಅಸಿಡಿಕ್ / ಸೇಬಿನ ವಾಸನೆ	ಇರುವುದಿಲ್ಲ.
ಪ್ರಜ್ಞಾತ್ಮಾನ್ಯತೆ	ಅತ್ಯಂತ ಗಾಢವಾಗಿರುತ್ತದೆ.	ಅಪರೂಪ. ಧಕ್ಕೆಗೆ ಒಳಗಾಗಿ- ಬಹುದು.
ಪ್ರಥಮ ಚಿಕಿತ್ಸೆ	ವೈದ್ಯಕೀಯ ಚಿಕಿತ್ಸೆ ಆಸ್ತ್ರೆಯಲ್ಲಿ	ಗ್ಲೂಕೋಸ್ ಸಿಹಿ ತಿಂಡಿ ಕೊಡುವುದು.

### ಲಕ್ಷ (HEMI PLEGIA) :

ಮುದ್ದೆ ವಯಸ್ಸಿ ಮತ್ತು ಅದಕ್ಕೂ ಹೆಚ್ಚು ವಯಸ್ಸಾದವರನಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.

**ಕಾರಣಗಳು :** ಅತಿರಕ್ತದ ಒತ್ತಡ, ರೋಗಿಯುಕ್ತ ರಕ್ತನಾಳಗಳು ಒಡೆದು ರಕ್ತಸ್ತಾವವಾದಾಗ, ರಕ್ತದ ಗಡ್ಡೆ, ಪೆಟ್ರಿಗೆ ಒಳಗಾದ ಮೆದುಳಿನ ಭಾಗಗಳು, ಮೆದುಳಿನ

ಯಾವುದಾದರೂ ಭಾಗಕ್ಕೆ ಒತ್ತುವುದು, ಒತ್ತುವಿಕೆಗೆ ಒಳಗಾದ ಭಾಗಕ್ಕೆ ರಕ್ತದ ಸರಬರಾಜು ಕಡಿಮೆಯಾಗುತ್ತದೆ, ಶ್ರೀಯಗಳು ಸ್ತ್ರಿತವಾಗುತ್ತದೆ. ಇದನ್ನು ಲಕ್ಷ್ಯ ಎಂದು ಕರೆಯುವುದು.

**ಲಕ್ಷ್ಣಗಳು :** ಅದುಮುವಿಕೆಯಲ್ಲಿ ತೋರುವ ಎಲ್ಲಾ ಲಕ್ಷ್ಣಗಳು ಇದರಲ್ಲಿ ಕಾಣುತ್ತವೆ.

**ಚಿಕಿತ್ಸೆ :** ಅದುಮುವಿಕೆಗೆ ಕೊಡುವ ಚಿಕಿತ್ಸೆ ಇಲ್ಲಾ ಅನ್ನಯವಾಗುತ್ತದೆ.

### ಝಿ) ಮೂಳೆರೋಗ (FITS, EPILEPSY) :

**ಕಾರಣ :** ಕೆಲವರಲ್ಲಿ ಮೆದುಳಿನ ಸಮಸ್ಯೆಯು ಮೂಳೆ ರೋಗಕ್ಕೆ ಕಾರಣ.

**ಲಕ್ಷ್ಣಗಳು :** ವೃತ್ತಿ ಪ್ರಜ್ಞತಟ್ಟಿ. ಕೆಳಗೆ ಬೀಳುವುದು ಯೆಚ್ಚು, ಕ್ಯಾಲುಗಳು ಅದುರುತ್ತಿರುತ್ತವೆ. ವಿಕಾರವಾದ ಚಲನೆ, ಬಾಯಲ್ಲಿ ಸೊರೆ, ಮೂತ್ರ ವಿಸರ್ಜನೆಯೂ ಆಗಬಹಾದು. ಕೆಲವರು ಕೆಲವೇ ದಿನಗಳಲ್ಲಿ ಅನೇಕ ಸಾರಿ ಮೂಳೆ ಹೋಗಬಹುದು. ನಂತರ ಕೆಲವು ತಿಂಗಳು ಏನೂ ಆಗದಿರಬಹುದು.

**ಚಿಕಿತ್ಸೆ :** ಲಭ್ಯವಿದೆ. ಮೂರಣ ವಾಸಿಯಾಗುತ್ತದೆ.

**ಮೂಳೆ ಹೋಗುವ ಸಮಯದಲ್ಲಿ :** ಮನೆಯವರಿಗೆ ಆರೋಗ್ಯ ಶಿಕ್ಷಣ : ಆ ಸಮಯದಲ್ಲಿ ಏನು ಮಾಡಬೇಕು ಎಂದು ತಿಳಿಸುವುದು. ಭಯಪಡದೆ ಧೈರ್ಯವಾಗಿರಬೇಕು. ರೋಗಿಯನ್ನು ನೀರಿನಿಂದ, ಬೆಂಕಿಯಿಂದ, ಅಪಾಯಕಾರಿ ವಸ್ತುಗಳಿಂದ ದೂರ ಸರಿಸಿ ರಕ್ಷಿಸಿ. ತಲೆಯು ಗಟ್ಟಿಯಾದ ವಸ್ತುಗಳಿಗೆ ಬಡಿಯಂತೆ ನಿಗಾವಡಿಸಬೇಕು. ಉದುಮು ಸಡಿಲಿಸಿ, ಒಂದು ಪಕ್ಕ ತಿರುಗಿಸಿ ಮಲಗಿಸಿ, ನಾಲಿಗೆ ಹಿಂದೆ ಬೀಳುವುದು ತಪ್ಪಿತದೆ. ಉಸಿರಾಟದ ತೊಂದರೆ ತಪ್ಪಿತದೆ. ಬಾಯಲ್ಲಿ ಬುರುಗು ಸುಲಭವಾಗಿ ಹೊರಬರುತ್ತದೆ. ಮೂರಣ ಚೇತರಿಸಿಕೊಳ್ಳುವರೆಗೂ ರೋಗಿಯ ಜೊತೆ ಇರಬೇಕು. ತಿನ್ನಲು, ಕುಡಿಯಲು ಏನೂ ಕೊಡಬಾರದು. ದೈಹಿಕ ಅದರುವಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬಾರದು. ಕ್ಯಾಲು ಒತ್ತಿ ಹಿಡಿಯಬೇಡಿ. ವಿಚಿತ್ರ ಚಲನೆಯ ನಂತರ ಗಾಡ ನಿದ್ರೆಗೆ ಹೋಗುತ್ತಾರೆ. ಒಂದು ಕಡೆ ತಿರುಗಿಸಿ, ಅರಾಮವಾಗಿ ಮಲಗಲು ಬಿಡುವುದು. ಮೂಳೆ ಒಬ್ಬರಿಂದೊಬ್ಬರಿಗೆ ವರದುವುದಿಲ್ಲ, ಬಾಯಿಯ ಬುರುಗು ತೊಂದರೆದಾಯಕವಲ್ಲ.

## ೬) ಶಿಶುಗಳ ಪೆಡಸುತನ :

**ಕಾರಣಗಳು :** ಅತಿಯಾದ ಜ್ಬರ, ಈ ಪರ್ಫೆಕ್ಟ್‌ಸ್ನ್ಯೂ ಕಡಿಮೆ ವಯಸ್ಸಿನವರಲ್ಲಿ ಹೆಚ್ಚು, ಒಂದೆರಡು ಭಾರಿಯಾದರೆ FITS ರೋಗವಲ್ಲ. ಮುಕ್ಕಳಲ್ಲಿ ಕಾಣುವ ಮೂರ್ಖ ರೋಗ, ಹಲ್ಲು ಬರುವಾಗ, ಜರರದ ತೊಂದರೆ, ಆವಾರ ಉಪರ್ಯೂತ ಬದಲಾವಣೆಯಾದಾಗ, ಪಂಗು ಸಿನಾರ್ಫಿಳದ ಉರಿತ (BRON CHITIS), ಜ್ಬರದ ಸಮಯದಲ್ಲಿ ಕಂಡು ಬರುತ್ತದೆ.

**ಲಕ್ಷಣಗಳು :** ಕ್ಯುಕಾಲುಗಳು, ತಲೆ ಮತ್ತು ದೇಹದ ಕೆಲವು ಭಾಗಗಳಲ್ಲಿ ಸಣ್ಣಾದಾಗಿ ಅದುರುವಿಕೆ (TWITCHINGS), ಪ್ರಾರಂಭದಲ್ಲಿ ಮುಖಿ ಬಿಳಿಚಿಕೊಂಡಿದ್ದು ನಂತರ ನೀಲಿಯಾಗುತ್ತದೆ. ಕಣ್ಣಗಳ ಗುಡ್ಡೆ ಮೇಲೇರುತ್ತದೆ. ಉಸಿರು ಕಟ್ಟದಂತಾಗುತ್ತದೆ. ಮತ್ತು ಬಾಯಲ್ಲಿ ಬುರುಗು ಕಾಣಿಸಿಕೊಳ್ಳುತ್ತದೆ.

**ನಿಯಂತ್ರಣ :** ಸಾಮಾನ್ಯವಾದ ರೋಗದಂತೆ ಚಿಕಿತ್ಸೆ ನೀಡುವುದು. ಸಾಮಾನ್ಯ ರೀತಿಯನ್ನು ಅನುಸರಿಸುವುದು. ವ್ಯಕ್ತಿಯನ್ನು ಬೆಳ್ಳಿಗಿರುವಂತೆ ಮಾಡುವುದು.

## ೭) ಬವಳಿ ಬೀಳುವುದು (FAINTING) :

**ಕಾರಣಗಳು :** ಮೆದುಳಿಗೆ ರಕ್ತದ ಸರಬರಾಜು ಕಡಿಮೆಯಾಗುವುದೇ ಇದರ ಮೂಲ ಕಾರಣ. ತಸ್ತಬ್ಧಿಕಿಳ್ಳೆಯ ಭಯ, ಹೆದರಿಕೆ, ದುಃಖಿದ ವಾರ್ತೆ ಮತ್ತು ಸೋವ್ರು, ಅವಮಾನ.

**ಸಾಧಾರಣ ಕಾರಣಗಳು :** ಏಲಕ್ಕೂ ದೃಶ್ಯದ ವೀಕ್ಷಣೆ, ಅತಿಯಾದ ಸೋವ್ರು, ಸುಸ್ತು, ಸಂಕಟ, ಬಿಸಿಲು, ಉಸಿರುಕಟ್ಟಿವ ವಾತಾವರಣ, ರಕ್ತದ ಒತ್ತಡ, ತತ್ತ್ವಕ್ಷಣ ಕಡಿಮೆಯಾದರೆ, ಮತ್ತು ಸ್ವಭಾವದವರಲ್ಲಿ ನಿಧಾನವಾಗಿ ತಲೆಮೋರುತ್ತದೆ.

**ಲಕ್ಷಣಗಳು :** ಕುಪ್ಪಣಿ ರೋಗದವರು, ಬಹಳ ಹೊತ್ತು ಬಿಸಿಲಲ್ಲಿ ಯಾಲಿ ಹೊಟ್ಟಿಯಲ್ಲಿ ನಿಲ್ಲುವವರು, ಉಸಿರು ಕಟ್ಟಿವಂತಹ ವಾತಾವರಣದಲ್ಲಿದ್ದರೆ, ದೇಹ ಗುಡ್ಡದಂತೆ ಕೆಳಗೆ ಬೀಳುತ್ತದೆ. ತತ್ತ್ವಕ್ಷಣ ಪ್ರಜ್ಞೆ ತಪ್ಪುತ್ತದೆ. ಮುಖಿ ಬಿಳಿಚಿಕೊಂಡು, ನಾಡಿ ದುಬ್ಬಲವಾಗಿ, ನಿಧಾನವಾಗಿ ಏಡಿಯುತ್ತದೆ. ಉಸಿರಾಟದ ಆಳ ಕಡಿಮೆಯಾಗುತ್ತದೆ. ಚಮ್ರ ತತ್ತ್ವಗಿಂದ್ದು ಎಣ್ಣೆಯ ಜಿಡ್ಡಿನಂತಿರುತ್ತದೆ.

**ತತ್ತ್ವಕ್ಷಣ ಪ್ರಥಮ ಚಿಕಿತ್ಸೆ :** ವ್ಯಕ್ತಿಯನ್ನು ತತ್ತ್ವಕ್ಷಣ ಮಲಗಿಸಿ ತಲೆಯ ಭಾಗವು ತುಸು ಕೆಳಗಿರುವಂತೆ ಮಲಗಿಸಿದರೆ ಮೆದುಳಿಗೆ ರಕ್ತದ ಸರಬರಾಜಾಗುತ್ತದೆ.

**ಕುಳಿತಿದ್ದರೆ :** ವ್ಯಕ್ತಿಯ ತಲೆಯನ್ನು ಎರಡು ಕಾಲುಗಳ ಮಧ್ಯ ತರುವಂತೆ ಮಾಡುವುದು. ತುಸು ಕೆಳಗಿರುವಂತೆ ಇಟ್ಟುಕೊಂಡು ಒಂದೆರಡು ನಿಮಿಷ ಹಾಗೇ ಇರಸುವುದು. ನಂತರ ಬೇಕಾದರೆ ಮಲಗಲಿ. ತಲೆ ತುಸು ಕೆಳಗಿರಲಿ. ವಾಸನೆಯ ಪಷ್ಟ ದೂರೆತರೆ ಮೂಗಿನ ಹತ್ತಿರ ಹಿಡಿದರೆ ವಾಸನೆಯನ್ನು ಸ್ವಾದಿಸುವುದು ಗೊತ್ತಾಗುತ್ತದೆ.

**ಪ್ರಜಾಫ್ಲೀನನಾಗಿದ್ದರೆ :** ಮಲಗಿಸಿ ವ್ಯಕ್ತಿಯನ್ನು ಯಾರೂ ಸುತ್ತುವರಿದು ಗಾಳಿ ಬೆಳ್ಳಿಕೆ ಅಡ್ಡಿ ಬರದಂತೆ ತಡೆಯಿರಿ. ಸೊಂಟ, ಕತ್ತು ಮತ್ತು ಎದೆಯ ಮೇಲಿನ ಬಟ್ಟೆಗಳನ್ನು ಸಡಿಲೆಸಿ ವ್ಯಕ್ತಿಯನ್ನು ಬೆಳ್ಳಿಗಿಡಿ.

**ಚೇತರಿಸಿಕೊಂಡ ನಂತರ ತಲೆಯನ್ನು ಮೇಲಕ್ಕೆತ್ತಿ,** ನಂತರ ಎಬ್ಬಿಸಿ ಕುಳಿರಿಸಿ ಸ್ವಲ್ಪ ಕಾಫಿ, ಟೀ, ಕಿತ್ತಲೆ ಹಣ್ಣಿನ ರಸ ಕೊಡಬಹುದು.

ಅಧ್ಯಾಯ-೩

## ಅಪಘಾತ ಮತ್ತು ಆಘಾತಗಳು (ACCIDENT & INJURIES)

ಮೂಲಿ ಮತ್ತು ಕೀಲುಗಳ ಸಮಸ್ಯೆಗಳು :

ಅನೇಕರಲ್ಲಿ ತೋಳು, ಕಾಲು, ಬೆಷ್ಟು, ಕುತ್ತಿಗೆ ಮುಂತಾದ ಕಡೆಯಲ್ಲಿ ಸೋವು ಸಾಮಾನ್ಯವಾದ ಸಮಸ್ಯೆ ಇದಕ್ಕೆ ಕಾರಣಗಳು ಅನೇಕವಿರಬಹುದು. ಅಥವ ಯಾವ ಕಾರಣವೂ ಇಲ್ಲದಿರಬಹುದು. ಮೂಲಿ ಮತ್ತು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಅನೇಕ.

ಮೂಲಿ ಮತ್ತು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು :

- ೧) ಉಳುಕು (SPRAIN) : ಕೀಲಿನ ಉಳುಕು. ೨) ಅಸ್ತಿಬಂಧನದ ಸಮಸ್ಯೆಗಳು (LIGAMENT) : ಅಸ್ತಿಬಂಧನದ ಉಳುಕು, ಅಥವಾ ಹರಿಯುವಿಕೆ.
- ೩) ಮೂಲಿ ಮತ್ತು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು : ಕೀಲಿನಲ್ಲಿ ಮೂಲಿಯ ಸ್ಥಳಾಂತರ (DISLOCATION) ಮೂಲಿಯ ಮುರಿತ (FRACTURE). ೪) ಮಾಂಸವಿಂಡದ ಸಮಸ್ಯೆಗಳು : ಮಾಂಸವಿಂಡ ಹರಿಯುವಿಕೆ

೧) ಉಳುಕು (SPRAIN) : ಕೀಲಿನ ಉಳುಕು : ಕೀಲುಗಳು ಇದ್ದಕ್ಕಿದ್ದಾಗೆ ಮಾಡಲಾದ್ದುವಾದ ಕೆಲಸವನ್ನು ಮಾಡಿದರೆ, ಪ್ರಕೃತಿದತ್ತ ಚಲನೆಗಿಂತ ಅಧಿಕ ಚಲನೆಗೆ ಒಳಗಾದರೆ ಉಳುಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಉ.ವ. ಕೀಲನ್ನು ವರ್ತಿಸಿಕೊಂಡಿರುವ ಸುತ್ತಿಸಿದಾಗ ಅತಿಯಾದ ಮಡಚುವಿಕೆ, ಚಾಚುವಿಕೆ, ಹಿಂಚಲನೆ, ಮುಂಚಲನೆಗಳಿಗೆ ಒಳಗಾಗುವುದು. ಹೊರಳಾಡುವ ಫನ ವಸ್ತುವಿನ ಮೇಲೆ ಪಾದ ಉರಿದರೆ ಕಾಲು ಒರಳಬಹುದು. ಅಥವ ಅಸ್ತಿಬಂಧನ ತಿರುಜಿಕೊಳ್ಳಬಹುದು.


**ಚಿಕಿತ್ಸೆ :** ಏಶ್‌ರಾಂತಿ, ಹಾನಿಗೊಳಗಾದ ಭಾಗ, ಹೆಚ್ಚು ಚಲಿಸದಂತಿರುವುದು. ನೋವ್ ನಿವಾರಕ ಮಾತ್ರೇಗಳನ್ನು ತೆಗೆದುಕೊಳ್ಳುವುದು. ಆವಶ್ಯಕತೆ ಇದ್ದರೆ ಬ್ಯಾಂಡೇಜ್ ಮಾಡುವುದು. ನೋವ್ ಅತಿಯಾದರೆ, ಉತ್ತರ ಹೆಚ್ಚಿದ್ದರೆ ವ್ಯಾದ್ರ ಬಳಿಗೆ ಕಳಿಸುವುದು. ೨) ಅಸ್ಟಿ ಬಂಧನದ ಸಮಸ್ಯೆಗಳು : ಅಸ್ಟಿಬಂಧನದ ಉಳಿಕು ಮತ್ತು ದರಿಯುವಿಕೆ : ನೋವಿಗೆ ಕಾರಣವಾಗುತ್ತದೆ.

## ೩) ಮೂಳೆ ಮತ್ತು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು :

**ಕೀಲನಲ್ಲಿ ಮೂಳೆಯ ಸ್ಥಳಾಂತರ (DISLOCATION) :** ಇದನ್ನು ಅಥವ ಹೆಚ್ಚಿನ ಮೂಳೆಗಳು ತಾವಿರಬೇಕಾದ ಜಾಗಬಿಟ್ಟು ಇತರೆಡೆಗೆ ಕದಲುವುದಕ್ಕೆ ಎಡ ತಪ್ಪುವಿಕೆ, ಅಥವ ಸ್ಥಳಾಂತರ ಎನ್ನುತ್ತೇವೆ. ಉ.ಹ. ಆಕಳಿಸಿದಾಗ ದವಡೆಯ ಕೀಲು ಸ್ಥಳಾಂತರವಾಗ ಬಹುದು.

**ಲಕ್ಷಣಗಳು :** ನೋವ್, ಚೆಲನೆಯ ತೊಂದರೆ, ಉತ್ತರ, ಕೀಲಿನ ವಕ್ರತೆ ಮುಂತಾದವುಗಳು.

**ಚಿಕಿತ್ಸೆ :** ನೋವ್ ಮತ್ತು ಜ್ಞಾರಕ್ಕೆ ಶಾಖೆಯ ನೀಡಲು ಮಾತ್ರೇಗಳನ್ನು ಕೊಡುವುದು. ಮೂಳೆ ಮುರಿದಾಗ ವಾಡುವ ಚಿಕಿತ್ಸೆಯು ಇದಕ್ಕೂ ಅನ್ವಯವಾಗುತ್ತದೆ. ಕೈಕಾಲುಗಳ ಕೀಲಾದರೆ ಆಸರೆ ಕೊಡಬೇಕು. ಆರಾಮವಾಗಿರುವಂತೆ ಮಾಡಬೇಕು. ದವಡೆಯಲ್ಲಾದರೆ ದವಡೆಯನ್ನು ಸೇರಿಸಿ ತಲೆಯ ಮೇಲೆ ಬರುವಂತೆ ಬ್ಯಾಂಡೇಜ್ ಕಟ್ಟುವುದು.




## ಮೂಳೆಗಳ ಮುರಿತ : (FRACTURE OF BONES) :

ಮೂಳೆಯು ಪ್ರತ್ಯೇಕ ಅಥವ ಪರೋಕ್ಷವಾಗಿ ಘಾಸಿಗೆ ಒಳಗಾದರೆ, ಮೂಳೆಯ ಸ್ವಲ್ಪ ಭಾಗ ಅಥವ ಮೂಳೆಯ ಸುತ್ತ ಬಿರುಕು ಬಿಟ್ಟರೆ ಅಥವ ತುಂಡಾದರೆ ಅದನ್ನು ಮೂಳೆಯ ಮುರಿತ ಎನ್ನುತ್ತೇವೆ. ಇಲ್ಲಿ ಮೂಳೆಯ ಅನುಬಂಧ ತಪ್ಪತ್ತದೆ.

**ಶಾರಣಗಳು :** (೧) ಪ್ರತ್ಯೇಕ ಒತ್ತಡ : ಯಾವ ಮೂಳೆಗೆ ನೇರವಾಗಿ ಪಟ್ಟಿ ಬೀಳುತ್ತದೆಯೋ ಅಥೇ ವೂಳೆ ಮುರಿಯುತ್ತದೆ. ಉ.ಹ. ಘನವಸ್ತುಗಳ ಮೇಲೆ ನೇರವಾಗಿ ಬಿದ್ದಾಗ ಅಲ್ಲಿನ ಮೂಳೆ ಮುರಿಯುತ್ತದೆ.

**ಬಂಡಿಯ ಅಪಫಾತವಾದರೆ :** ಬಂಡಿ ದೇಹದ ಯಾವ ಭಾಗದ ಮೇಲೆ ಹರಿಯುತ್ತದೆಯೋ ಅ ಮೂಳೆ ಮುರಿಯುತ್ತದೆ.

**೨) ಪರೋಕ್ಷ ಶಾರಣ :** ಬೇರೆ ಕಡೆ ಪೆಟ್ಟಿ ಬಿದ್ದಾಗ ಅದಕ್ಕೆ ಸಂಬಂಧವಿಲ್ಲದ ಮೂಳೆ ಮುರಿಯುತ್ತದೆ. ಉ.ಹ. ಅಗಲವಾಗಿ ಚಾಚಿದ ಹಸ್ತದ ಮೇಲೆ ಬೀಳುವುದು.



**ಮೂಳೆ ಮುರಿದಿದೆ ಎಂದು ಹೇಳುವುದು ಹೇಗೆ ?**

**ಲಕ್ಷಣಗಳು :** ವೃಕ್ಷಿಯು ಬಿದ್ದಿದ್ದರೆ. ಜೋರಾಗಿ ಪೆಟ್ಟಿ ಬಿದ್ದಿದ್ದರೆ. ಕೈಕಾಲುಗಳ ಮೂಳೆ ಮುರಿಯಬಹುದು. ಕೈಕಾಲು ಅಲ್ಲಾಡಿಸಿದಾಗ ಹೆಚ್ಚು ನೋವಾಗುವುದು ಅಥವ ಅಲ್ಲಾಡಿಸಲಾಗದಿರುವುದು. ಮುಟ್ಟಿದರೆ ಅತಿಯಾದ ನೋವಾಗುವುದು. ಆಕಾರ ಬದಲಾಗುವುದು. ಮುರಿದ ಸ್ಥಳದಲ್ಲಿ ಅತಿಯಾದ ನೋವು, ಉತ್ಪಾದನೆಯು ಮುರಿದ ತುದಿಗಳು ತಂತಾನೇ ಚಾಲನೆಗೊಳ್ಳುತ್ತವೆ.

**ಚಿಕಿತ್ಸೆ :** ಚಲನೆ ನಿಲ್ಲಿಸುವುದು. ಇಡೀ ದೇಹದ ಪರೋಕ್ಷ ಮಾಡಿ ಮೂಳೆ ಮುರಿದಿದ್ದರೆ ಕಂಡು ಹಿಡಿಯುವುದು. ಹುಣಿದ್ದರೆ ಮೊದಲು ಅದಕ್ಕೆ ಚಿಕಿತ್ಸೆ ನೀಡುವುದು.

**೩) ಮಾಂಸವಿಂಡ ಹರಿಯುವುದು :**

ಕೀಲು ಅಶ್ವಿನಿ ಹೆಚ್ಚಾದ ಅಸಂಬಂಧ ಚಲನೆಗೆ ಒಳಗಾದರೆ ಮಾಂಸವಿಂಡಗಳ ಎಲೆಗಳು ಹರಿಯಬಹುದು. ಉ.ಹ. ಅತಿಯಾಗಿ ನೀಳ ಮಾಡುವುದು.

**ಚಿಕಿತ್ಸೆ :** ಹಾನಿಗೊಳಗಾದ ಭಾಗದ ಚಲನೆ ನಿರ್ಣಿಯಿಸಿ ಅಥವಾ ಅಧಾರ ಕೊಡಬೇಕು.

**ಮಾಂಸವಿಂಡಗಳ ಬಿಗಿತ :** ಇದು ಅಪರೂಪ.

**ಶಾರಣ :** ಸ್ವಾರ್ಥಿಗಳ ಅತಿಯಾಗಿ ಸಂಕುಚಿಸಿದಾಗ ಹೀಗಾಗುತ್ತದೆ. ಉ.ಹ. ಎದೆಯ ಮೂಳೆಯ ಮುರಿತ.

ಮೂಳೆಗಳ ಮುರಿತದ ವಿಧಗಳು : ಇದರಲ್ಲಿ ಅನೇಕ ವಿಧಗಳಿವೆ.

೧) ಸರಳ ರೀತಿಯ ಮುರಿತ (**SIMPLE**) : ಮೂಳೆ ಮುರಿದಿರುತ್ತದೆ. ಚರ್ಮಕ್ಕೆ ಧಕ್ಕೆಯಾಗಿರುವುದಿಲ್ಲ. ಮುರಿದ ಮೂಳೆಯ ಭಾಗಗಳು ಒಂದಕ್ಕೂಂದು ಕೂಡಿರುತ್ತವೆ. ಮೂಳೆ ದೇಹದ ಹೊರಗೆ ಕಾಣುವುದಿಲ್ಲ.

೨) ಏತ್ರ ವಿಧ (**ಸಂಯೋಗ**) (**COMPOUND**) : ಮೂಳೆಯು ಮುರಿದಿರುತ್ತದೆ. ಮುರಿದ ಒಂದು ಅಥವ ಎರಡು ತುದಿಗಳು ಚರ್ಮದ ಮೂಲಕ ಕಾಣೇಸುತ್ತವೆ. ಮುರಿದಿರುವ ಮೂಳೆಗಳ ಭಾಗ ಹೊರಗೆ ಇಣುಕುತ್ತಿರುತ್ತವೆ. ಏಕೆಂದರೆ ಮಾಂಸವಿಂಡ, ಕಣಜಾಲ (**TISSUE**) ಮತ್ತು ಚರ್ಮ ಹರಿದಿರುತ್ತದೆ. ದೂಳು, ರೋಗಾಣಗಳು ಗಾಯದ ಮೂಲಕ ದೇಹದೊಳಗೆ ಸೇರಿ ಸೋಂಕಿಗೆ ಕಾರಣವಾಗುತ್ತದೆ.

೩) ಮೂಳೆಯ ಬಿರುಕು (**CRACK**) : ಮೂಳೆಯು ಮುರಿದಿರುವುದಿಲ್ಲ, ಸ್ಥಾನಪಲ್ಲಟವಾಗಿರುವುದಿಲ್ಲ.

೪) ವಸಿರು ಕಡ್ಡಿ ಮುರಿದಂತಹ ಮುರಿತ (**GREEN STICK**) : ಒಂದು ಕಡೆ ಮಾತ್ರ ಮುರಿದಿರುತ್ತದೆ, ಮುಕ್ಕಳಲ್ಲಿ ಅತಿ ಹಚ್ಚು.

೫) ಒಳ ಸರಿದ ರೀತಿಯ ಮುರಿತ (**IMPACT**) : ಮುರಿದ ಮೂಳೆ ಒಳಗೆ ನಾಟಿರುತ್ತದೆ, ಮುರಿದ ಒಂದು ತುದಿಯೊಳಗೆ ಮತ್ತೊಂದು ತುದಿ ಸೇರಿರುವುದು. ಉ.ಹ. ಕೋಲೀಸ್‌ನ ಮುರಿತ.

೬) ವಿನಿಮಯ ರೀತಿಯ ಮುರಿತ (**COMMUTED**) : ಮೂಳೆ ಮುರಿದು ಎರಡಕ್ಕಿಂತಲೂ ಹಚ್ಚು ಚೂರುಗಳಾಗಿರುತ್ತವೆ.

೭) ಜರಿಲಾದ ಮುರಿತ (**COMPLICATED**) : ಎರಡಕ್ಕಿಂತಲೂ ಹಚ್ಚು ಚೂರುಗಳಾಗಿರುತ್ತವೆ. ಮೂಳೆ ಮುರಿತದ ಜೊತೆ ಕೆಲವು ಮುಖ್ಯ ಅಂಗಗಳು ಹಾನಿಗೊಳಗಾಗಿರುತ್ತವೆ. ಉ.ಹ. ರಕ್ತನಾಳಗಳು, ಮೂತ್ರಕೋಶ. ಮುರಿದ ಮೂಳೆಯ ತುದಿಯ ಅದರ ಸುತ್ತಮುತ್ತಲ ಕಣಜಾಲಕ್ಕೆ ಮತ್ತು ಅಂಗಗಳ ಮೇಲೆ ಒತ್ತುತ್ತದೆ. ನೋವನ್ನಂಟು ವಾಡುತ್ತದೆ. ಮೆದುಳು, ಶ್ವಾಸಕೋಶ, ಬೆನ್ನಸಂದಿಯ ತೊಂದರೆ ಮತ್ತು ರಕ್ತಸೂವಗಳಿಗೆ ಕಾರಣವಾಗುತ್ತದೆ. ಇದು ಸರಳ ಅಥವ ಸಂಯೋಗ ವಿಧದ್ವಾಗಿರಬಹುದು.

**ಲಕ್ಷಣಗಳು :** ನೋವ್ ಮುರಿದ ಭಾಗದಲ್ಲಿ ಅಥವ ಅದರ ಹತ್ತಿರವಿರುತ್ತದೆ. ಉರಿ, ಉತ್ತರ, ಒತ್ತಿದರೆ ನೋವ್, ಚಲನೆಯ ಸಮಯದಲ್ಲಿ ರಬ್ಬ, ವಿಕಲತೆ, ಹಾನಿಗೀಡಾದ ಭಾಗದ ಶಕ್ತಿಗುಂದುವಿಕೆ, ಏನನ್ನು ಮಾಡಲು ಅಸಾಧ್ಯ. ಅ ಭಾಗದ ಚಲನೆಯೂ ಕಡಿಮೆಯಾಗಿರುತ್ತದೆ. ವಿಕಲತೆಯನ್ನು ಕಾಣಬಹುದು. ಬೇರೆ ಕಡೆ ವಿಪರೀತ ನೋವಿದ್ದರೆ. ಉ.ಹ. ಕಿಫ್ಲಿಸ್ (PELVIS), ಎದೆ, ಪಕ್ಕೆಲುಬು, ಬೆನ್ನು ಮೂಳೆಗಳಲ್ಲಿ ನೋವಿದ್ದರೆ, ಕೈಕಾಲು ಆಡಿಸಲಾಗದಿರುವುದು. ತಲೆ ಬುರುಡೆಯ ಮೂಳೆ ಮುರಿದಿದ್ದರೆ ಮೂಗು, ಕಿವಿಯಲ್ಲಿ ರಕ್ತ ಸ್ತಾವ, ಪ್ರಜ್ಞಾ ಶಾಸ್ತ್ರದಲ್ಲಿ ಉಂಟಾಗಬಹುದು.

**ಪ್ರಥಮ ಚಿಕಿತ್ಸೆ :** ವ್ಯಕ್ತಿಯು ಅರಾಮವಾದ ಭಂಗಿಯಲ್ಲಿರಲೆ. ಚಲನೆ ತಪ್ಪಿಸಲು ಸ್ಪ್ಲಿಂಟ್ (SPLIENT), ಬ್ಯಾಂಡೇಜ್ ಅನ್ನು ಮುರಿದಿರುವ ಜಾಗದ ಮೇಲೆ ಮತ್ತು ಕೆಳಗೆ ಹಾಕುವುದು. ರಕ್ತಸ್ತಾವವಿದ್ದರೆ ನಿಲ್ಲಿಸಬಹುದು. ಶಾಶ್ವತ ಆಗಿದ್ದರೆ ಅದಕ್ಕೆ ಚಿಕಿತ್ಸೆ ಕೊಡುವುದು. ಬಿಸಿ ಕಾವು ಕೊಡಬಾರದು, ಏಕೆಂದರೆ ರಕ್ತಸ್ತಾವ ಹೆಚ್ಚಾಗುತ್ತದೆ.

**ಬೆನ್ನು, ಕುತ್ತಿಗೆ, ನೋವ್ :** ಇದರಿಂದ ದ್ಯೇನಂದಿನ ಕೆಲಸಕ್ಕೆ ತೊಂದರೆಯಾಗಿ, ಕೆಲಸದ ಪ್ರಮಾಣ ಕಡಿಮೆಯಾಗುತ್ತದೆ. ಇದಕ್ಕೆ ಪೆಟ್ಟು, ಸೋಂಕು, ವೃದ್ಧಾವ್ಯಕಾರಣವಿರಬಹುದು. ಕೇಲು ಮುರಿದಿದೆಯೋ?, ಜಾಗವು ಬಿಸಿಯಿಂದ ಕೂಡಿದೆಯೋ?, ಮುಟ್ಟಿದರೆ ನೋವಾಗುವುದೋ?, ನೋವ್ ಅತಿಯಾಗಿದೆಯೋ? ಎಂದು ತಿಳಿಯುವುದು.

**ಚಿಕಿತ್ಸೆ :** ಕೇಲು ಚಲನೆಯಲ್ಲಿರಬೇಕು. ವ್ಯಕ್ತಿ ನಿಂತು ಕೊಳ್ಳಬಾರದು. ನೋವ್ ನಿವಾರಕ ಮಾತ್ರೆಗಳು ಆವಶ್ಯಕವಿದ್ದರೆ ಕೊಡುವುದು. ನೋವ್ ಅತಿಯಾಗಿದ್ದರೆ ಆಸ್ತ್ರಾತ್ಮಿಕ ಕಳುಹಿಸುವುದು. ಎರಡೂ ಕೈಗಳನ್ನು ಒಟ್ಟಿಗೆ ಸೇರಿಸಿ ಎದೆಗೆ ಕಟ್ಟುವುದು. ಗಟ್ಟಿಯಾದ ಸ್ವಚರ್ಚ್ ಮೇಲೆ ಸಾಗಿಸುವುದು.

**ಪರ್ಡೆ (GLUTEAL REGION) :** ಮೊಣಕಾಲು ನೋವ್ : ವಿಶ್ರಾಂತಿ, ಬಾರಲಾಗಿ ಮಲಗುವುದು, ಮಲಗಿರುವಾಗ ಸೊಂಟದ ಕೇಲು ಮತ್ತು ಮೊಣಕಾಲ ಕೇಲು ಒಂದೇ ಸಮನಾಗಿರಬೇಕು.

**ಕಾಲಿಗೆ ಮೂಳೆ :** ಕಪ್ಪ ಮತ್ತು ಕಾಲರ್ ಸ್ಲಿಂಗ್ ಬಳಸಬೇಕು.

**ಕಾಲಿಗೆ :** ಸ್ಪ್ಲಿಂಟ್ / ಬ್ಯಾಂಡೇಜ್ ಅನ್ನು ಎರಡೂ ಕಾಲನ್ನು ಸೇರಿಸಿ ಹಾಕುವುದು.

ತೋಳು : ಸ್ವಿಂಟ್ / ಬ್ಯಾಂಡೇಜ್ ತೋಳು, ಎಡೆ, ಮುಂಗೈಯನ್ನು ಸೇರಿಸಿ ಕಪ್ಪ ಮತ್ತು ಕಾಲರ್ ಸ್ವಿಂಗ್ ಹಾಕುವುದು.

ಎಚ್ಚರಿಕೆ ಕ್ರಮ : ಮೂರೆಗಳ ಮುರಿತದಲ್ಲಿ ಚಿಕಿತ್ಸೆಯು ಮುರಿದಿರುವ ಮೂರೆಗೆ ಅನುಗುಣವಾಗಿರುತ್ತದೆ. ಮೂರೆ ಮುರಿದಿದ್ದರೆ, ಅನುಮಾನವಿದ್ದರೆ ಅಸ್ಪತ್ರೆಗೆ ಕಳಿಸಬೇಕು. ಅತಿ ಎಚ್ಚರದಿಂದ ಸಾಗಿಸಬೇಕು. ಏಕೆಂದರೆ ಸರಿಯಾದ ರೀತಿ ಅನುಸರಿಸದಿದ್ದರೆ ತೊಂದರೆ ಹೆಚ್ಚಾಗಬಹುದು.

ಸಮಸ್ಯೆಯ ನಿರ್ಧಾರ : ಅಪ್ರಾಕೃತಿಕ ಚಲನೆ, ಚಲಿಸುವಾಗ ತಬ್ಬವಾಗುವುದು ಮತ್ತು ವಕ್ತತೆ ಇದ್ದರೆ ಅದರ ಮೇಲೆ ನಿರ್ಧರಿಸುವುದು. ವ್ಯಕ್ತಿಯಿಂದ ರೋಗದ ಚರಿತ್ರೆಯನ್ನು ಸಂಗ್ರಹಿಸುವುದರಿಂದ ಸಂಸ್ಕೃತಿಯ ನಿರ್ಧಾರಕ್ಕೆ ಮತ್ತು ಪರಿಸ್ಥಿತಿಯ ನಿರ್ಧಾರಕ್ಕೆ ಸಹಾಯವಾಗುತ್ತದೆ.

ಪ್ರಥಮ ಚಿಕಿತ್ಸೆ : ಪ್ರಥಮಚಿಕಿತ್ಸಕರು ವೈದ್ಯರಲ್ಲ. ಮುರಿದ ಮೂರೆಯನ್ನು ಜೋಡಿಸುವುದು ಅವರ ಕೆಲಸವಲ್ಲ. ತಜ್ಞ ವೈದ್ಯರ ಬಳಿಗೆ ಕಳಿಸುವುದು ಅವರ ಕರ್ತವ್ಯ. ಮೂರೆಯ ಮುರಿದ ತುದಿಯು ಅಲುಗಾಡದಂತಿರಲು ಅದಕ್ಕೆ ಆಸರೆ ಕೊಡಬೇಕು. ಮೂರೆಯ ಮುರಿದಿರುವ ಭಾಗಕ್ಕೆ ರಕ್ತಕೆ ಕೊಡಲು, ವಿಶ್ರಾಂತಿಗಾಗಿ, ಮೂರೆಯ ಮುರಿದಿರುವ ಭಾಗದ ಕೆಳಗೆ ಮೇಲ್ಬಾಗದಲ್ಲಿ ಬ್ಯಾಂಡೇಜ್ ಮಾಡಬೇಕು. ನೇರವಾಗಿ ಹಾನಿಗೊಳಿಸಿದ ಜಾಗದಲ್ಲಿ ಬ್ಯಾಂಡೇಜ್ ಕಟ್ಟಬಾರದು. ದೇಹದ ಉಬ್ಬ ತಗ್ಗುಗಳ ಜಾಗದಲ್ಲಿ ಪ್ರಾಡ್‌ಗಳನ್ನಿಡಬೇಕು.

ಮುರಿದಿರುವ ಭಾಗದ ಚಲನೆ ತಪ್ಪಿಸುವುದು : ಮುರಿದ ಭಾಗವು ಚಲಿಸದಂತಿರಬೇಕು. ಮುರಿದ ಭಾಗವನ್ನು ಗಟ್ಟಿಯಾದ ವಸ್ತುವಿನ ಮೇಲಿಟ್ಟು, ಹತ್ತಿರವಿರುವಲ್ಲಿಗೆ ತಂದು ಅದರ ಮೇಲೆ ಆಸರೆಕೊಟ್ಟಿ ಬ್ಯಾಂಡೇಜ್ ಅನ್ನು, ಮೇಲೆ ಮತ್ತು ಕೆಳಗೆ ಕಟ್ಟಬುದು. ಇದರಿಂದ ಚಲನೆ ಕಡಿಮೆಯಾಗುತ್ತದೆ. ಮುಂದೆ ಮೂರೆಯ ಮುರಿತ ತಪ್ಪಿತದೆ.

ದೇಹದ ವಿವಿಧ ಮೂರೆಗಳು ಮುರಿದಾಗ ಪ್ರಥಮ ಚಿಕಿತ್ಸೆ :

(ಗ) ಬೆನ್ನು ಮೂರೆಗಳ ಮುರಿತ : ಈ ಮೂರೆಗಳು ತಲೆ ಮತ್ತು ಮುಂದದ ಭಾರ ಹೊರುತ್ತವೆ. ಈ ಮೂರೆಗಳು ಮುರಿಯುವುದು ಹೆಚ್ಚು, ಮತ್ತು ದುಷ್ಪರಿಣಾಮಗಳು ಅಧಿಕ.

ಕಾರಣಗಳು : ೧) ಹೆಚ್ಚು ಭಾರ ಎತ್ತುವುದು ಮತ್ತು ಹೊರುವುದು

೧) ಬೀಳುವುದು : ಎತ್ತರದಿಂದ ಜೋರಾಗಿ ಬೀಳುವುದು, ಕುಂಡಿಯ ಮೇಲೆ, ಪಾದದ ಮೇಲೆ ಬೀಳುವುದು. ೨) ವಾಹನದ ಅಪಭಾತ : ವಾಹನಗಳು ಒಕ್ಕೆ ಹೊಡುದಾಗ ಮುಂದಕ್ಕೆ ತಳ್ಳುವುದು.

**ಪ್ರಥಮ ಚಿಕಿತ್ಸೆ :** ಬೆನ್ನಿನ ಮೇಲೆ ಮಲಗಿಸಿ : ಬೆನ್ನಿನ ಮೇಲೆ ಮಲಗಿಸಿ. ಪ್ರಜ್ಞಾಪ್ರಾನ್ಯಾನಾಗಿದ್ದರೆ, ವಾಯುನಾಳದಲ್ಲಿ ಅಡಚಣೆ ಇಲ್ಲದಂತೆ ಮಾಡಿ ಬ್ಲೌಂಕೆಟ್ ಹೊದ್ದಿಸಿ ಬೆಚ್ಚಿಗಿಡಿ. ಸ್ನೇಹರ್ ಮೇಲೆ ಅಥವ ಅಗಲವಾದ ಗಟ್ಟಿಯಾದ ದಲಗೆ ಅಥವ ಬಾಗಿಲ ಮೇಲೆ ಮಲಗಿಸಿ ಆಸ್ತ್ರತ್ರೇಗೆ ಸಾಗಿಸುವುದು.

### (೨) ತಲೆ ಬುರುಡೆಯ ಮೂಳೆಯ ಮುರಿತ :

**ವಿಫಗಳು :** ಎರಡು ಕಡೆ ಮೂಳೆಯ ಮುರಿಯುವ ಸಾಧ್ಯತೆ ಇರುತ್ತದೆ.

೧) ತಲೆ ಬುರುಡೆಯ ಮೇಲ್ಬ್ರಾಗ ಅಥವ ಪಕ್ಕ ೨) ತಲೆಬುರುಡೆಯ ತಳಭಾಗ

**ಕಾರಣ :** ನೇರ ಹೊಡತ ಅಥವ ಅದರ ಬಳಿಯಲ್ಲಿ ನೇರ ಹೊಡತ ಅಥವ ಕೆಳಗೆ ಬೀಳುವುದು.

**ಪರೋಕ್ಷ ಹೊಡತ :** ಕೆಳಗೆ ಬಿದ್ದಾಗೆ.

**ಲಕ್ಷಣಗಳು :** ಮೂಗು ಮತ್ತು ಕಿವಿಯಲ್ಲಿ ರಕ್ತ ಮತ್ತು ಮೆದುಳು ಬಳ್ಳಿ ದ್ರವ (C.S.F) ಒಸರಬಹುದು. ನಂತರ ವಾಂತಿಯಾಗಬಹುದು. ಮೆದುಳಿಗೆ ಮತ್ತು ನರಗಳಿಗೆ ಧಕ್ಕಿಯಂಟಾಗಿ, ಅಬಿಧಮನಿಯಲ್ಲಿ ರಕ್ತಸ್ತಾವವಾಗಬಹುದು. ಇದರಿಂದ ತಲೆಬುರುಡೆಯಲ್ಲಿ ಒತ್ತಡ ಹೆಚ್ಚಾಗಿ, ಮೆದುಳು ಕಂಪನ ಮತ್ತು ಹಿನ್ನಕುವಿಕೆಗೆ ತುತ್ತಾಗಿ ಭ್ರಮಾದಿನತೆಯಂಟಾಗಬಹುದು.

### ತಳಭಾಗದ ಮೂಳೆಯ ಮುರಿತ :

**ಪರೋಕ್ಷ ಹೊಡತ :** ಪಾದದ ಮೇಲೆ, ಬೆನ್ನಿನ ತಳಭಾಗದ ಮೇಲೆ ಬಿದ್ದಾಗಿ, ಕೆಳದವಡೆಗೆ ನೇರ ಹೊಡತಬಿದ್ದರೆ, ತಲೆಯ ಪಕ್ಕಕ್ಕೆ ಏಟು ಬಿದ್ದರೆ ಈ ಭಾಗದ ಮೂಳೆ ಮುರಿಯಬಹುದು. ಆದರೆ ಇದು ಅಪರೂಪ.

**ಪ್ರಥಮ ಚಿಕಿತ್ಸೆ :** ಉಸಿರಾಡಲು ತೊಂದರೆ ಇಲ್ಲದಿದ್ದರೆ ತಲೆ ಮತ್ತು ಬುಜ ಎತ್ತರದಲ್ಲಿರುವಂತೆ ಬೆನ್ನಿನ ಮೇಲೆ ಮಲಗಿಸಿ ಆಸರೆ ಕೊಡುವುದು. ಉಸಿರಾಡುವಾಗ ಶಬ್ದಬರುತ್ತಿದ್ದರೆ ಮುಕ್ಕಾಲು ಭಾಗ ಕುಳಿತಿರುವಂತೆ ಒರಗಿಸಿ ಕೂಡಿಸುವುದು. ಗಾಳಿಯ ವಾಗ್ರದಲ್ಲಿ ಅಡಚಣೆ ಇಲ್ಲದಂತೆ ನೋಡಿಕೊಳ್ಳುವುದು.

ರಕ್ತಸ್ವಾಪವಾಗುತ್ತಿದ್ದರೆ ತಕ್ಣಂ ಅಸ್ತಿತ್ವಗೆ ಕಳಿಸಿ. ತಲೆಯನ್ನು ಒಂದು ಕಡೆಗೆ ತಿರುಗಿಸಿ ಕೆಂಪಿಲ್ಲಿ ರಕ್ತಸ್ವಾಪವಾಗುತ್ತಿದ್ದರೆ, ತೊಂದರೆ ಇರುವ ಕೆವಿ ತುಸು ತಳಭಾಗದಲ್ಲಿರಲಿ.

ಎಚ್ಚರಿಕೆ ಕ್ರಮ : ಒಂದೇ ಸಮನೆ ವೀಕ್ಷಿಸುತ್ತಿರಿ. ಎಬ್ಬಿಸಬೇಡಿ. ಅನಾವರ್ತಕ ಚಲಿಸದಿರಲಿ. ತಾಯ್ ಇದ್ದರೆ ಜಿಕೆತ್ತೆ ನೀಡಿ, ಮೇಲಕ್ಕೆ ಎಬ್ಬಿಸಬೇಡಿ. ಕುಡಿಯಲು ಏನನ್ನು ಹೊಡಬೇಡಿ. ಯಾವ ರೀತಿಯ ತೊಂದರೆ ಹೊಡಬೇಡಿ.

### (೨) ಕೃತಿಗೆಯ ಮೂಲೆಯ ಮುರಿತ :

ಶಾರಣಾಗಳು : ಅಪಫಾತ : ಅತಿ ಸಾಮಾನ್ಯ ಭಾರವಾದ ವಸ್ತು ಬೆನ್ನಿನ ಮೇಲೆ ಬೀಳುವುದು. ಅತಿ ಎತ್ತರದಿಂದ ಗಟ್ಟಿ ವಸ್ತುಗಳ ಮೇಲೆ ಬೀಳುವುದು.

ಪ್ರಕೃತಿ ವಿಕೋಷ : ಭೂಮಿ ನಡುಗಿದಾಗ. ಬಿರುಕು ಬಿಟ್ಟಾಗ. ಭೂಕಂಪವಾದಾಗ. ಈ ಸಂಧರ್ಭಗಳಲ್ಲಿ ಬೆನ್ನು ಮರಿಯ ನರಗಳು ತೊಂದರೆಗೆ ಒಳಗಾಗುತ್ತವೆ.

ಪ್ರಥಮ ಚಿಕಿತ್ಸೆ : ಪ್ರಜ್ಞಾ ಶೂನ್ಯನಾಗಿದ್ದರೆ : ನಾಲಿಗೆ ಹಿಂದೆ ಸರಿಯುತ್ತದೆ. ತಕ್ಣಂ ವ್ಯೇದ್ಯರನ್ನು ಕರೆಸಿ. ವ್ಯೇದ್ಯರು ಬರುವ ತನಕ ನಿಗಾವಣೆ ಅತಿ ಮುಖ್ಯ ವ್ಯೇದ್ಯರು ಬರದಿದ್ದರೆ ಸ್ತ್ರೇಚರ್ ಮೇಲೆ ಮಲಗಿಸಿ ಅಸ್ತಿತ್ವಗೆ ಕಳಿಸಿ.

ಪ್ರಜ್ಞಾ ಇದ್ದರೆ : ಮೇಲೇಳಲು ಬಿಡಬಾರದು.

### (೩) ಕೆಳ ದವಡೆಯ ಮೂಲೆಯ ಮುರಿತ :

ಶಾರಣ : ನೇರವಾದ ಹೊಡತದಿಂದ ಮುರಿಯುತ್ತದೆ. ಒಂದು ಅಥವ ಎರಡು ಕಡೆಗಳಲ್ಲಿ ಮುರಿಯಬಹುದು. ಸಂಯೋಗ ವಿಧದ ಮುರಿತ ಸಾಮಾನ್ಯ.

ಲಕ್ಷಣಾಗಳು : ಬಾಯಿ : ಬಾಯೋಳಗೆ ಗಾಯವಿರಬಹುದು. ಮಾತನಾಡಲು, ಬಾಯಿ ತೆರೆಯಲು ಕಷ್ಟವಾಗುತ್ತದೆ. ಮಾತನಾಡುವಾಗ, ನುಂಗುವಾಗ ಸೋಪು ಹಚ್ಚಾಗುತ್ತದೆ. ಶಬ್ದವಿರಬಹುದು. ಅತಿಯಾದ ರಕ್ತಸಿಕ್ತ ಉಗುಳು ಇರಬಹುದು.

ಮುಖ ಮತ್ತು ದವಡೆ : ಉತ್ತರವಿರುತ್ತದೆ.

ಹಲ್ಲು : ನೇರವಾಗಿಲ್ಲದಿರಬಹುದು, ಕೆಲವು ಇಲ್ಲದೆಯೂ ಇರಬಹುದು.

ನಾಲಿಗೆ : ಬೆಟ್ಟಿ ಬಿದ್ದಿದ್ದರೆ ಹಿಂದೆ ಸರಿಯಬಹುದು. ಆಗ ಉಸಿರಾಡಲು ತೊಂದರೆಯಾಗುತ್ತದೆ.

**ಪ್ರಥಮಚಿಕ್ತೆ :** ಮುಂದೆ ಬಗ್ಗಿ ಕುಳಿತಿರಬೇಕು. ತಲೆ ಮತ್ತು ಮುಖ ಕೆಳಕ್ಕೆ ಬಗ್ಗಿಸಿ ಮಾತನಾಡಲು ಬಿಡಬಾರದು, ಮಾತನಾಡಿಸಬಾರದು. ಕೃತಕ ಹಲ್ಲು ಅಥವ ದಂತ ಪಂಕ್ತಿ ಇದ್ದರೆ ತೆಗೆದಿಡುವುದು. ನಾಲಿಗೆ ಹಿಂದೆ ಬಿದ್ದಿದ್ದರೆ ಉಸಿರಾಡಲು ಕಷ್ಟವಾಗುತ್ತದೆ. ಆದುದರಿಂದ ತಲೆ ಬಗ್ಗಿಸಿ ಗದ್ದದ ಕೆಳಗೆ ಬ್ಯಾಂಡೇಜ್ ಬಟ್ಟೆ ಇಡುವುದು. ತಲೆಯ ಸುತ್ತಾ ಬ್ಯಾಂಡೇಜ್ ಕಟ್ಟಿ ವಾಂತಿ ಮಾಡುವಂತಿದ್ದರೆ ಬ್ಯಾಂಡೇಜ್ ಬಿಂಬಿಸಿ ನಂತರ ಮತ್ತೆ ಕಟ್ಟಿ ಆಸ್ಟ್ರೋಸ್ಟ್ರೀಚರ್ ಮೇಲೆ ಮಲಗಿಸಿ ತಲೆಯ ಅಡಿಯಿಂದ ಹಣೆಗೆ ಬ್ಯಾಂಡೇಜ್ ಕಟ್ಟಿ ಕಳಿಸುವುದು.

### (ಒ) ಕ್ಲಾವಿಕಲ್ ಮೂಳೆ (KAULUS BONES)ಯ ಮುರಿತ :

**ಈರಣ :** ಬುಜದ ತುದಿಯ ಮೇಲೆ ಬಿದ್ದರೆ ಈ ಮೂಳೆ ಮುರಿಯುತ್ತದೆ.

**ಲಕ್ಷಣಗಳು :** ತೊಂದರೆಗೀಡಾದಾಗ ಕೈನ ಸಹಾಯ ಪಡೆದಿರುತ್ತಾನೆ. ತಲೆಯನ್ನು ತೊಂದರೆಗೀಡಾದ ಕಡೆ ತಿರುಗಿಸಿರುತ್ತಾನೆ. ಮುರಿದ ತುದಿಗಳು ಒಂದರ ಮೇಲೊಂದು ಕುಳಿತಿರುವುದನ್ನು ಕಾಣಬಹುದು.

**ಚಿಕಿತ್ಸೆ :** ಹಾನಿಗೀಡಾಗದ ಕೈನ ಸಹಾಯ ಪಡೆಯಬಹುದು. ತಲೆಯನ್ನು ತೊಂದರೆಗೀಡಾದ ಕಡೆ ತಿರುಗಿಸಬೇಕು. ಕಂಕುಳಲ್ಲಿ ಪ್ರಾಡಿಟ್ಟು ಮುಂಗ್ರೆಯನ್ನು ಸ್ವತಂತ್ರವಾಗಿರಲು ಬಿಡುವುದು. ಮೇಲ್ಬ್ರಾಗದ ಕೈಯನ್ನು ಎದೆಯ ಪಕ್ಕಕ್ಕೆ ಸೇರಿಸಿ ದೊಡ್ಡ ಬ್ಯಾಂಡೇಜ್ ಅನ್ನು ಕಟ್ಟಿ, ತೊಂದರೆಗೀಡಾದ ಕೈಗಳಿಗೆ ಟ್ರೈಯಾಂಗ್ಲರ್ ಬ್ಯಾಂಡೇಜ್ ಕಟ್ಟಿ ಸ್ಲಿಂಗ್ ಹಾಕಿ. ನಾಡಿಯನ್ನು ಪರೀಕ್ಷಿಸುತ್ತಿರುವುದು. ಶಾಶ್ವತ ಆಗಿದ್ದರೆ ಆಸ್ಟ್ರೋಸ್ಟ್ರೀಚರ್ ಸೇರಿಸುವುದು.

### (೩) ಸ್ಕಾಪುಲ (SCAPULA) ಮೂಳೆಯ ಮುರಿತ :

ಇದು ಅತ್ಯಂತ ಅಪರೂಪ.

**ಈರಣ :** ನೇರ ಹೊಡೆತದಿಂದ, ಜಟ್ಟಿವುದರಿಂದ ಮೂಳೆ ಮುರಿಯುತ್ತದೆ.

**ಪ್ರಥಮ ಚಿಕಿತ್ಸೆ :** ಸ್ಲಿಂಗ್ ಹಾಕಿ (SLING) ಆಸ್ಟ್ರೋಸ್ಟ್ರೀಚರ್ ರವಾನಿಸುವುದು.

### (೪) ಎದೆಯ ಮೂಳೆಯ ಮುರಿತ (STERNUM) :

**ಈರಣ :** ಅಪಘಾತದಲ್ಲಿ ಜಟ್ಟಿವಿಕೆಯಿಂದ ಮೂಳೆ ಮುರಿಯಬಹುದು.

**ಲಕ್ಷಣಗಳು :** ಅತಿಯಾದ ನೋವ್, ಉಸಿರಾಡುವಾಗ ತೊಂದರೆ.

ಮೂಳೆಯ ಅಂಕ - ಡೊಂಕಾಗಿರುವುದು. ಹೃದಯ, ರಕ್ತನಾಳಗಳು ಧಕ್ಕೆಗೇಡಾಗಬಹುದು.

**ಪ್ರಥಮ ಚಿಕಿತ್ಸೆ :** ಉಡುಪನ್ನು ಸಡಿಲಿಸಿ, ಆರಾಮವಾಗಿರುವಂತೆ ಬೆನ್ನಿನ ಮೇಲೆ ಮಲಗಿಸಿ ಹಗುರವಾದ ಬಟ್ಟೆಯನ್ನು ಹೊಡ್ಡಿಸಿ, ಸ್ತ್ರೇಚರ್ ಮೇಲೆ ಸಾಗಿಸಿ.

### (ಉ) ಪಕ್ಕೆಲಬುಗಳ ಮುರಿತ :

**ಕಾರಣಗಳು :** ೧) ನೇರ ಬಲ ಪ್ರಯೋಗ : ಎದೆಯ ಮೇಲೆ ನೇರ ಹೊಡೆತ, ಎದೆಯ ಹತ್ತಿರ ಹೊಡೆತ ಬೀಳುವುದು, ಸುತ್ತುತ್ತಿರುವ ಗಾಲಿಗೆ ವಿರುದ್ಧವಾಗಿ ಹೋಗಿ ಸಿಕ್ಕಿಕೊಂಡಾಗ ಮುರಿಯುತ್ತವೆ. ೨) ಪರೋಕ್ಷ ಹೊಡೆತ : ಜಟ್ಟುವಿಕೆ. ಎದೆಯ ಮೇಲೆ ಒತ್ತಡ ಬೀಳುವುದು, ಹಿಂದಕ್ಕೆ ಬೀಳುವುದು, ಅಥವ ಎರಡೂ ಒಟ್ಟಿಗೆ ಸಂಭವಿಸುವುದು.

**ಲಕ್ಷಣಗಳು :** ಮುರಿದ ಮೂಳೆಯ ತುದಿ ಮುಪ್ಪಸಕ್ಕೆ ಚುಚ್ಚಿಕೊಂಡು ತೊಂದರೆಯನ್ನಂಟು ಮಾಡಬಹುದು. ತೆರೆದ ಗಾಯವಿದ್ದರೆ ಅಪಾಯಕರ. ರಕ್ತಸ್ವಾವದ ಲಕ್ಷಣಗಳಿರಬಹುದು. ಕೆಮ್ಮುವಾಗ, ಉಸಿರಾಡುವಾಗ ನೋವು ಹೆಚ್ಚಾಗುತ್ತದೆ. ಆಗ ಶಬ್ದವೂ ಬರಬಹುದು. ನಿಧಾನವಾದ ಉಸಿರಾಟ ತೊಂದರೆ ದಾಯಕ.

**ಪ್ರಥಮ ಚಿಕಿತ್ಸೆ :** ಮುರಿತವಿಲ್ಲದಿದ್ದರೆ : ಎದೆಯ ಮೇಲೆ ಇ ಬ್ಯಾಂಡೇಜ್ ಕಟ್ಟುವುದು. ನೋವಿರುವ ಭಾಗದ ಕೆಳಗೆ ಮತ್ತು ಮೇಲೆ ಬ್ಯಾಂಡೇಜ್ ಕಟ್ಟಿ ಸ್ಲಿಂಗ್ ಹಾಕಿ. ಇದರಿಂದ ನೋವು ಕಡಿಮೆಯಾಗಿದ್ದರೆ ವೈದ್ಯರ ಬಳಿ ಕಳಿಸಿ.


**ಮೂಳೆಯ ಮುರಿತವು ತೊಂದರೆದಾಯಕವಾಗಿದ್ದರೆ :** ಬ್ಯಾಂಡೇಜ್ ಹಾಕುವುದು ಬೇಡ. ವೃಕ್ತಿಯನ್ನು ಮಲಗಿಸಿ ತಲೆ ಮತ್ತು ತೋಳು ತುಸು ಎತ್ತಿರದಲ್ಲಿರಲಿ. ಸ್ಲಿಂಗ್ ಹಾಕಿ ಸ್ತ್ರೇಚರ್ ಮೇಲೆ ಮಲಗಿಸಿ, ಆಸ್ತ್ರೆಗೆ ಸಾಗಿಸಿ, ಆಸ್ತ್ರೆ ಹತ್ತಿರವಿದ್ದರೆ ಸಾಗಿಸಲು ಅನುಕೂಲ. ಅನುಕೂಲವಾದ ಭಂಗಿಯಲ್ಲಿ ಮಲಗಿಸಿ. ಬೆನ್ನಿನ ಮೇಲೆ ಮಲಗಿ ಕಾಲುಗಳನ್ನು ಅಗಲಿಸಲಿ. ಮೂತ್ರ ವಿಸರ್ಜನೆ ಮಾಡಿದ್ದರೆ ಒಳ್ಳಿಯದು.

**ಆಸ್ತ್ರೆ ದೂರವಿದ್ದರೆ ಮತ್ತು ರಸ್ತೆ ಸರಿ ಇಲ್ಲದಿದ್ದರೆ :** ಅಗಲವಾದ ಬ್ಯಾಂಡೇಜ್ ಅನ್ನು ಭದ್ರವಾಗಿ ಕಟ್ಟಬೇಕು. ಅತಿ ಗಟ್ಟಿಯಾಗಿ ಕಟ್ಟಬಾರದು. ಸಂಖ್ಯೆ ಉರ ಬ್ಯಾಂಡೇಜ್ ಕಟ್ಟುವುದು.


### (೬) ಕೈಗಳ ಮೂಳೆಗಳ ಮುರಿತ :

(ಎ) ಹ್ಯಾಮರಸ್ ಮೂಳೆಯ ಮುರಿತ : ಹ್ಯಾಮರಸ್ ಮೂಳೆಯು ತೋಳಿನ ಮೂಳೆ ಈ ಪರಿಸ್ಥಿತಿಯು ಚಿಕಿತ್ಸೆಗೆ ಕಷ್ಟವಾಗುತ್ತದೆ. ಮುರಿದ ಪುದಿಗಳು ಒಂದರ ಮೇಲೊಂದು ಕೂಡಿರುತ್ತವೆ. ಖುಜದ ಹತ್ತಿರ, ಮಾದ್ಯಭಾಗ, ತಳಭಾಗ ಮತ್ತು ಮೊಣಕ್ಕೆ ಕೀಲು ಮುರಿಯಬಹುದು.

ತೋಳು ಮೂಳೆಯ ಮೇಲ್ಫಾಗದ ಮುರಿತ : ಕಂಪುಳಲ್ಲಿ ಕರವಸ್ತವನ್ನು ಸುತ್ತಿಟ್ಟು ಕೈಯನ್ನು ಎದೆಗೆ ಸಾವಕಾಶವಾಗಿ ಕಟ್ಟಿ ಮುರಿದ ಮೊಣಕ್ಕೆಯನ್ನು ಬಗ್ಗಿಸಿ ತೊಂದರೆಗೀಡಾದ ಕಡೆಯ ಭುಜದ ಮೇಲಿಟ್ಟು ಕಾಲರ್ ಮತ್ತು ಸ್ಲಿಂಗ್ ಹಾಕುವುದು. ಎದೆಗೆ ಕೈಗಳನ್ನು ಕಟ್ಟಿ ಎರಡೂ ಬ್ಯಾಂಡೇಚ್‌ಗಳನ್ನು ಕಟ್ಟಿ, ಮುಂಗೈಯನ್ನು ಸ್ಲಿಂಗ್‌ನಲ್ಲಿಟ್ಟು ಆಸರೆ ಕೊಡಿ. ಮುರಿದ ಜಾಗಕ್ಕೆ ವಿರಾಮ ಕೊಡುವುದು ಮಾಂಸವಿಂದ ಸಂಪರ್ಕವಾಗಿರುವುದರಿಂದ ಕೈನ ಉದ್ದ ಚಿಕ್ಕದಾಗಬಹುದು.




ಮೂಳೆ ಮುರಿತ



ತೋಳಿಗೆ ರೇಲರ್ ಬ್ಯಾಂಡೇಚ್

(ಬಿ) ಮೊಣಕ್ಕೆ ಸುತ್ತು ಮುರಿತ : ಕೈಯನ್ನು ಎದೆಗೆ ಕೊಟ್ಟು, ವುಂಗೈಂರುನ್ನು ಟ್ರಿಯಾಂಗ್ಲರ್ ಸ್ಲಿಂಗ್‌ನಲ್ಲಿಟ್ಟು ಆಸರೆ ಕೊಡುವುದು. ಮಡಿಕಲಾಗದಿದ್ದರೆ ಕೈಗೆ ಮತ್ತು ವುಂಗೈಗೆ ಸ್ಥಾಪ್ತ ಹಾಕಿ. ನೀಳವಾದ ಭಂಗಿಯಲ್ಲಿರಲೆ ಮೊಣಕ್ಕೆಯನ್ನು ವಾಡಬೇಕು ವಂತಿಲ್ಲ.

(ಸಿ) ವುಂಗೈ, ಮೂಳೆಗಳ ವುರಿತ : ಮುಂಗೈನಲ್ಲಿ-೨ ಮೂಳೆಗಳಿವೆ. ಅವುಗಳು ರೇಡಿಯಸ್ ಮತ್ತು



ಮೊಣಕ್ಕೆಗೆ ರೇಲರ್ ಬ್ಯಾಂಡೇಜ್

ಅಲ್ಲಿ ರೇಡಿಯಸ್‌ನ ಕೆಳತುದಿಯ ಮುರಿತ : ಇದನ್ನು ಹೋಲಿಸ್ ಪ್ರಾಕ್ಟರ್ ಎನ್ನುತ್ತೇವೆ.

**ಕಾರಣ :** ಪ್ರಯೋಜ್ಯವಾದ ಹೊಡತ : ಸಂಪೊರ್ ಅಗಲಿಸಿದ ಹಸ್ತದ ಮೇಲೆ ಬೀಳುವುದರಿಂದಾಗುತ್ತದೆ.

**ಲಕ್ಷಣಗಳು :** ಉಂಟ ಮತ್ತು ಲಕ್ಷಣ ರಹಿತವಾಗಿರುತ್ತದೆ. ಇ ಮೂಲಿಗಳು ಮುರಿದಾಗ ಚಿಕ್ಕದಾಗುತ್ತದೆ.

**ಪ್ರಥಮ ಚಿಕಿತ್ಸೆ :** ಹೊರ ಸ್ಟಿಂಗ್ ಬೇಕಾಗುತ್ತದೆ. ಮುಂಗ್ಯೆಗೆ ಕಾಗದ ಸುತ್ತಿ ಮೊಣಕ್ಕೆನಿಂದ ಮಣಿಕಟ್ಟಿನ ಕಡೆಗೆ ಇ ಬ್ಯಾಂಡೇಜ್ ಕಟ್ಟಬುದು. ಮುರಿದಿರುವ ಮೇಲಾಗದಲ್ಲಿ ಒಂದು ಮಣಿಕಟ್ಟಿನ ಸುತ್ತಾ ಮತ್ತೊಂದು ಸಂಖ್ಯೆ ಉರ ಆಕಾರದ ಬ್ಯಾಂಡೇಜ್ ಕಟ್ಟಿ ಸ್ಟಿಂಗ್‌ನಿಂದ ಆಸರೆ ಹೊಡುವುದು. ನೋವಿಗೆ ನೋವು ನಿವಾರಕ ಮಾತ್ರೆಗಳನ್ನು ಹೊಡುವುದು. ಕೈಯ್ಯನ್ನು ಸ್ಟಿಂಗ್ ನಲ್ಲಿಟ್ಟು ಎದೆಗೆ ಸೇರಿಸಿ ಬ್ಯಾಂಡೇಜ್ ಮಾಡಿ ಚಲನೆ ತಪ್ಪಿಸಿ ಆಸ್ಟ್ರೆಗ್ ಕಳಿಸುವುದು.

(೧೦) ಕೆಳ್ಳಿಗಳ ಮತ್ತು ಕಾಲುಗಳ ಮೂಲಿಗಳ ಮುರಿತ :

(ಎ) ಕೆಳ್ಳಿಗಳ ಮುರಿತ (FRACTURE OF PELVIS) : **ಕಾರಣಗಳು :** ನೇರ ಒತ್ತಡ, ಬಲವಾದ ವಸ್ತು ಕ್ಯಾಮೇಲೆ ಬೀಳುವುದು, ಜಟ್ಟಬುದು, ಕಾಲುಗಳನ್ನು ಭದ್ರವಾಗಿ, ಮಡಿಚಿರುವಾಗ ಎತ್ತರದಿಂದ ಬಿಢ್ಣರೆ ಮುರಿಯುತ್ತದೆ.

ಘ್ರಾ ಉಳಿಸಲು ಪ್ರಥಮ ಚಿಕಿತ್ಸೆ

**ಲಕ್ಷಣಗಳು :** ನೋವು : ನೋವು ಅತಿಯಾಗಿರುತ್ತದೆ. ಕಿಳ್ಳಣಿ, ಸೊಂಟ, ಕಾಲುಗಳ ಚಲನೆಯಿಂದ ನೋವು ಹೆಚ್ಚಾಗುತ್ತದೆ. ನಿಲ್ಲಲು ತೊಂದರೆಯಾಗುತ್ತದೆ. ಮೂತ್ರಕೋಶ ಮತ್ತು ಮೂತ್ರ ನಾಳಗಳು ತೊಂದರೆಗೆ ಸಿಲುಕಿರುತ್ತವೆ. ಒಳ ರಕ್ತ ಸ್ವಾಪವಾಗಬಹುದು. ಮೂತ್ರ ವಿಸರ್ಜನೆಗೆ ಕಷ್ಟವಾಗುತ್ತದೆ. ಮೂತ್ರವು ರಕ್ತಸಿಕ್ತ ವಾಗಿರುತ್ತದೆ.

**ಚಿಕಿತ್ಸೆ :** ರೋಗಿಯನ್ನು ಅನುಕೂಲಕರವಾದ ಭಂಗಿಯಲ್ಲಿ ಮಲಗಿಸಿ. ಬೆನ್ನಿನ ಮೇಲೆ ಮಲಗಿಸಿ ಕಾಲುಗಳನ್ನು ಅಗಲಿಸಲಿ. ಮೂತ್ರ ವಿಸರ್ಜನೆ ಮಾಡದಿರುವುದು ಒಳ್ಳೆಯದು. ಆಸ್ಥ್ರೆ ಹತ್ತಿರವಿದ್ದರೆ ಸ್ತ್ರೇಚರ್‌ನಲ್ಲಿ ಸಾಗಿಸುವುದು.

**ಆಸ್ಥ್ರೆ ದೂರವಿದ್ದರೆ, ರಸ್ತೆ ಕೆಟ್ಟಿದ್ದರೆ :** ಅಗಲವಾದ ಬ್ಯಾಂಡೇಜ್ ಕಟ್ಟಿ ಅದರ ಮಧ್ಯಭಾಗ ತೊಡೆಯ ಕೇಲಿನವರೆವಿಗೆ ಗಟ್ಟಿಯಾಗಿ ಕಟ್ಟಿಪುದು. ಆದರೆ ಅತ್ಯಂತ ಗಟ್ಟಿಯಾಗಿ ಕಟ್ಟಬಾರದು. ಮೊಣಕಾಲಿನಿಂದ ಕಣಕಾಲಿನವರೆವಿಗೆ ಪ್ಯಾಡ್ ಕಟ್ಟಿ. ಸಂಖ್ಯೆ ಉರ ಬ್ಯಾಂಡೇಜ್ ಹಾಗೂ ಮೊಣಕಾಲಿಗೆ ಬ್ಯಾಡ್ ಬ್ಯಾಂಡೇಜ್ ಕಟ್ಟಿಪುದು.

### ಕಾಲುಗಳ ಮೂಳೆಗಳ ಮುರಿತ :

#### ೧) ತೊಡೆಯ ಮೂಳೆಯ ಮುರಿತ (FEMUR) :

ಈ ಮೂಳೆಯ ಉದ್ದಕ್ಕೂ ಎಲ್ಲಿ ಬೇಕಾದರೂ ಮುರಿಯಬಹುದು ಹೆಚ್ಚು. ವಯಸ್ಸಾದವರು ತುಸು ಎಡವಿದರೂ ಸಾಕು. ಅದು ಅಪಾಯಕ್ಕೆ ದಾರಿ ಮಾಡಿ ಕೊಡುತ್ತದೆ.

**ಲಕ್ಷಣಗಳು :** ಶಾಖೆ ಮತ್ತು ರಕ್ತ ಸ್ವಾಪಗಳು ವಾಸಿಯಾಗುವುದನ್ನು ನಿರ್ಧಾನ ಮಾಡುತ್ತವೆ. ನೋವು, ಉಂಟ, ಶಾಖೆ ಮತ್ತು ಕಾಲು ಚಿಕ್ಕದಾಗುವುದು ಇದರ ಮುಖ್ಯ ಲಕ್ಷಣಗಳು.

**ಪ್ರಥಮ ಚಿಕಿತ್ಸೆ :** ಶಾಖೆಗೆ ಚಿಕಿತ್ಸೆ ಕೊಡುವುದು. ಚಲನೆ ಮಾಡದಿರುವುದು ಒಳ್ಳೆಯದು. ಮೊಣಕಾಲಿನ ಕೆಳಗೆ ಪ್ಯಾಡಿಂಗ್ ಮಾಡಿ, ಸ್ಟ್ರೋಂಟ್ ಸಿಕ್ಕರೆ ಹಾಕಿ, ಸಂಖ್ಯೆ ಉರ ಬ್ಯಾಂಡೇಜ್ ಕಟ್ಟಿಪುದು.

#### ೨) ಮೊಣಕಾಲಿನ ಚಿಪ್ಪಿನ ಮುರಿತ (PATELLAR FRACTURE):

**ಕಾರಣ :** ನೇರ ಹೊಡೆತ, ಮಾಂಸವಿಂಡದ ಅತಿಯಾದ ಒತ್ತಡದಿಂದ ಮೂಳೆಯು ಇಂಬಿ ಭಾಗವಾಗುತ್ತದೆ. ಗೋಳಾಕಾರದಲ್ಲಿ ಸಹ ಮುರಿಯಬಹುದು.

**ಲಕ್ಷಣಗಳು :** ಓಡಾಡಲು ಕಷ್ಟವಾಗುತ್ತದೆ, ಕಾಲಿನ ಉತ್ತರ, ಮತ್ತು ರಕ್ತಸ್ವಾವವಾಗಬಹುದು. ನಡೆಯುವಾಗ ಎರಡು ಭಾಗಗಳೂ ಒಂದಕ್ಕೊಂದು ಉಜ್ಜ್ವಳಿಸಬಹುದು.

**ಪ್ರಥಮ ಚಿಕಿತ್ಸೆ :** ತೊಂದರೆಗೀಡಾದ ಕಾಲನ್ನು ತುಸು ಮೇಲೆತ್ತಿದರೆ, ಮುರಿದ ಮೇಲಿನ ಭಾಗ ಮೇಲಕ್ಕೆ ಎಳೆಯುತ್ತದೆ. ಬ್ರಾಡ್ ಬ್ಯಾಂಡೇಜ್ ಮತ್ತು ಸಂಖ್ಯೆ ಲರ ಬ್ಯಾಂಡೇಜ್ ಕಟ್ಟಿಸುವುದು. ನಂತರ ಆಸ್ಟ್ರೋಗ್ ಸಾಗಿಸುವುದು.

### ಒ) ಮುಂಗಾಲಿನ ಮೂಳೆಗಳ ಮುರಿತ :

ಉ) ಮೂಳೆಗಳವೆ. ಇ) ಟಿಬಿಯ ಮತ್ತು ಈ) ಪಿಬ್ಯಾಲ.

**ಕಾರಣ :** ನೇರ ಒತ್ತಡದಿಂದ ಕಾಲಿನ ಒಂದು ಅಥವ ಎರಡು ಮೂಳೆಗಳೂ ಮುರಿಯಬಹುದು.

**ಲಕ್ಷಣಗಳು :** ಎರಡೂ ಮುರಿದಾಗ ನೋವು, ಉತ್ತರ, ಉನ್ನತಿ ಕಾಣುತ್ತದೆ. ಶಾಶ್ವತ ಸಹ ಉಂಟಾಗಬಹುದು. ಪಿಬ್ಯಾಲ ಒಂದೇ ಮುರಿದರೆ ಉನ್ನತಿ ಕಾಣುವುದಿಲ್ಲ. ಟಿಬಿಯವು ಅದನ್ನು ಹಿಡಿದಿಟ್ಟುಕೊಂಡಿರುತ್ತದೆ.

**ಚಿಕಿತ್ಸೆ :** ಎರಡೂ ಮೂಳೆಗಳನ್ನು ಕಟ್ಟಿ

### ಓ) ಪಾದ ಮತ್ತು ಕಾಲ್ಪರಳುಗಳ ಮೂಳೆಯ ಮುರಿತ :

**ಕಾರಣಗಳು :** ಅತಿಯಾದ ಪೆಟ್ಟು ಅಥವ ಕಾಲಿಗೆ ನೇರ ಪೆಟ್ಟು ಬೀಳುವುದರಿಂದ ಮೂಳೆ ಮುರಿಯಬಹುದು.

**ಲಕ್ಷಣಗಳು :** ತೊಂದರೆಗೀಡಾದ ಭಾಗ ಶಕ್ತಿಗುಂದುತ್ತದೆ. ನೋವು ಮತ್ತು ಉತ್ತರ ಬರಬಹುದು.

**ಪ್ರಥಮ ಚಿಕಿತ್ಸೆ :** ಪೆಟ್ಟು ಬಿದ್ದ ಜಾಗದಲ್ಲಿ ಗಾಯವಿದ್ದರೆ ಪಾದರಕ್ಕೆ ತೆಗೆಯಿರಿ. ಸಾಧ್ಯವಾದರೆ ಕಾಲಿನ ಚೀಲ ತೆಗೆಯುವುದು. ಉತ್ತರದಿಂದ ತೆಗೆಯಲು ಕಷ್ಟವಾದರೆ ಕತ್ತರಿಸಿ ಬಿಸಾಡಿ. ಗಾಯವಿದ್ದರೆ ತೆಗೆಯುವುದು ಬೇಡ. ಗಾಯಕ್ಕೆ ಚಿಕಿತ್ಸೆ ನೀಡಿ. ಕಾಲನ್ನು ತುಸು ಮೇಲಕ್ಕೆ ಎತ್ತಿ. ಬ್ಯಾಂಡೇಜ್ ಕಟ್ಟಿ (SPLINT) ಸ್ಟಿಂಟ್ ಹಾಕಿ. ಸ್ಟ್ರೆಚರ್ ಮೇಲೆ ಆಸ್ಟ್ರೋಗ್ ರವಾನಿಸಿ.

## ವಿಶೇಷ ಚಿಕಿತ್ಸೆ, ತೊಡೆ ಅಥವ ಕಾಲಿನ ಮೂಳೆ ಮುರಿದಾಗ ಮತ್ತು ಗಾಯಗಳಿರುವಾಗ :

ನೋವಿಗೆ ನೋವು ನಿವಾರಕ ಮಾತ್ರ ಕೊಡುವುದು. ಎರಡೂ ಕಡೆಯ ಕಾಲಿಗೆ ಸ್ಟ್ರಿಂಚ್ ಹಾಕಿ, ಎರಡೂ ಕಾಲನ್ನು ಒಟ್ಟಿಗೆ ಸೇರಿಸಿ ನಾಲ್ಕು ಕಡೆ ಕಟ್ಟಿ, ಕಾಲುಗಳ ನಡುವೆ ಪ್ಯಾಡ್ ಕೊಡುವುದು. ತೊಡೆಯ ಮೇಲ್ಮೈ, ಮೊಣಕಾಲು, ಕಣಕಾಲು ಮತ್ತು ಪಾದಕ್ಕೆ ಪ್ಯಾಡ್ ಕಟ್ಟಿ ಚಲಿಸುವಂತೆ ಮಾಡುವುದು. ಕೀಳ್ಗಳಿಗೆ ತೊಂದರೆಯಾಗಿದ್ದರೆ ಇ ಕಾಲುಗಳನ್ನು ಸೇರಿಸಿ ಕಟ್ಟಬಾರದು. ಆಗ ಎರಡು ಕಾಲುಗಳು ಮರದ ಬೋಡಿನ ಆಸರೆಯಿಂದ ತನು ಇತರ ಭಾಗಗಳಿಗಿಂತ ಎತ್ತರದಲ್ಲಿರುತ್ತವೆ. ವ್ಯಾದ್ಯರ ಹತ್ತಿರ ಕಳಿಸಲು ಸ್ಪ್ರೆಚರ್ ಮೂಲಕ ಕಳಿಸುವುದು. ನೀರು ಪುಡಿಯಬಹುದು. ಆದರೆ ಏನನ್ನು ತಿನ್ನಬಾರದು.

**ಎಚ್ಚರಿಕ ಕ್ರಮ :** ಮುರಿದಿರುವ ಮೂಳೆಯ ಚಲನೆ ತಪ್ಪಿಸಲು ಬ್ಯಾಂಡೇಜ್ ಮತ್ತು ಸ್ಟ್ರಿಂಚ್ ಬಳಸಿ ಮೂಳೆ ಮುರಿದ ಭಾಗ ಚಲಿಸದಂತೆ ಮಾಡುವುದು.

**ಗಾಯ ಮತ್ತು ಮೂಳೆ ಮುರಿತ ಎರಡೂ ಇದ್ದರೆ (ತೆರೆದ ಮುರಿತ OPEN FRACTURE) :** ಮೂಳೆಯ ಭಾಗವನ್ನು ಗಾಯದಲ್ಲಿ ಕಾಣಬಹುದು.

**ಮೊದಲು ಗಾಯದ ಚಿಕಿತ್ಸೆ :** ಗಾಯವನ್ನು ಉಗುರು ಬೆಳ್ಳಿಗಿರುವ ನೀರು ಮತ್ತು ಸೋಷನಿಂದ ಚೊಕ್ಕಟಗೊಳಿಸುವುದು. ಗಾಯವನ್ನು ಚೊಕ್ಕಟವಾದ ಡ್ರೆಸಿಂಗ್ ನಿಂದ ಮುಚ್ಚುವುದು. ಮೂಳೆಯನ್ನು ಸರಿಸಲು ಪ್ರಯತ್ನಿಸಬಾರದು. ಗಟ್ಟಿಯಾದ ಒತ್ತಾದ ಬ್ಯಾಂಡೇಜ್ ಕಟ್ಟಿ, ಆ ಭಾಗ ತನು ಮೇಲೆತ್ತಿದ್ದರೆ ರಕ್ತಸೂದ ನಿಲ್ಲುತ್ತದೆ. ಟೆಟನ್ಸ್ ಟಾಕ್ಕಾಯಿಡ್ ಕೊಡುವುದು. ನಂತರ ಮೇಲೆ ತಿಳಿಸಿದಂತೆ ಮೂಳೆ ಮುರಿತದ ಚಿಕಿತ್ಸೆ ಮಾಡುವುದು. ರೋಗಿ ಮನೆಯಲ್ಲಿದ್ದರೆ ಆಸ್ಟ್ರೆಗ್ ಕಳಿಸುವುದು ಉತ್ತಮ.

## ಮೊಣಕಾಲ್ಟ್ರೆಗ (LOCK KNEE) :

**ಕಾರಣ :** ಒಂಟಿ ಕಾಲಲ್ಲಿ ನಿಂತಾಗ ಜೋರಾಗಿ ತಿರುಚಿಕೊಂಡರೆ ಹೀಗಾಗುತ್ತದೆ. ಜೋರಾಗಿ ಬಿದ್ದಾಗ ತಪ್ಪಿಸಿಕೊಂಡರೆ (SEMILUNAR) ಮೊಣಕಾಲಿನ ಮೃದ್ವಸ್ತಿ (CARTILLAGE) ಯು ಸ್ಥಾನ ಪಲ್ಲಟವಾಗುತ್ತದೆ.

**ಲಕ್ಷಣಗಳು :** ಅತಿಯಾದ ನೋವು ಮತ್ತು ಕಾಲಿನ ಉತ್ತರವಿರುತ್ತದೆ. ನೆಲದ ಮೇಲೆ ಬೀಳಬಹುದು.

**ಪ್ರಥಮ ಚಿಕಿತ್ಸೆ :** ಕೀಲನ್ನು ಮೆತುವಾದ ಪ್ಯಾಡ್‌ನಿಂದ ಬಿಗಿಯಾಗಿ ಬ್ಯಾಂಡೇಜ್ ಕಟ್ಟಿ ಅಸ್ತರ್ಗೆ ಕಳಿಸುವುದು.

## ೨. ಕೆಲವು ಸ್ಥಳಗಳಲ್ಲಿ ಸಂಭವಿಸುವ ಅಪಘಾತಗಳು :

- ೧) ಪಾರಶಾಲೆಗಳಲ್ಲಿ ೨) ಶ್ರೀಡೆಗಳಲ್ಲಿ ೩) ಕಾರ್ಬಾನೆಗಳಲ್ಲಿ
- ೪) ರಸ್ತೆಗಳಲ್ಲಿ ೫) ಗ್ರಾಮೀಣ ಪ್ರದೇಶಗಳಲ್ಲಿ.

### ೧) ಪಾರಶಾಲೆಗಳಲ್ಲಿ ತುತ್ತ ಪರಿಸ್ಥಿತಿ :

ಅಪಘಾತ ಮತ್ತು ಪೆಟ್ಟಿಗೆ ಮಕ್ಕಳು ಹೆಚ್ಚಾಗಿ ತುತ್ತಾಗುತ್ತಾರೆ. ಸಾಮಾನ್ಯವಾಗಿ ಸಣ್ಣಪುಟ್ಟ ಗಾಯಗಳಾಗುತ್ತವೆ. ಕೆಲವೊಮ್ಮೆ ಭಯಾನಕ ಅಪಘಾತ, ಮೂಳೆಯ ಮುರಿತ, ರಕ್ತಸ್ತಾವ, ಅಮ್ಲದಿಂದ ಸುಟ್ಟಿಗಾಯಗಳು, ನೀರಿನಲ್ಲಿ ಮುಳುಗುವುದು, ಉಸಿರು ಕಟ್ಟಿವುದು, ಬವಳಿ ಬಂದು ಬೀಳುವುದು ಮತ್ತು ವಿದ್ಯುತ್ ಅಪಘಾತಗಳಿಗೆ ಒಳಗಾಗಬಹುದು. ಶಾಲೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ವರ್ಗದವರು ಹೃದಯಾಘಾತ ಮತ್ತು ಉಸಿರು ಕಟ್ಟಿವಿಕೆಯ ತೊಂದರೆಗಳನ್ನು ಅನುಭವಿಸಬಹುದು.

**ಪ್ರಥಮ ಚಿಕಿತ್ಸೆ :** ತೊಂದರೆಯ ಪ್ರಖಿರತೆಯನ್ನು ಗುರುತಿಸಿ ಅದಕ್ಕೆ ಅನುಗುಣವಾದ ಚಿಕಿತ್ಸೆ ಹೊಡುವುದು, ತರ್ಕಣ ಅಸ್ತರ್ಗೆ ಕಳಿಸುವುದು. ಪ್ರತಿ ಶಾಲೆಗಳಲ್ಲಿ ಸುಸಜ್ಜಿತ ಪ್ರಥಮ ಚಿಕಿತ್ಸೆಯ ಹೊತಡಿ ಇರಬೇಕು. ತರಬೇತಾದ ವೈಕಿ ಮಾತ್ರ ಪ್ರಥಮ ಚಿಕಿತ್ಸೆ ಹೊಡಬೇಕು. ಪ್ರಥಮ ಚಿಕಿತ್ಸಕನು ಶಾಲೆಯ ಪ್ರಥಮ ಚಿಕಿತ್ಸೆಯ ಹೊತಡಿಯಲ್ಲಿದ್ದರೆ ಉತ್ತಮ. ಕಡೆ ಪಕ್ಕ ಹೇಳಿ ಕಳಿಸಿದರೆ, ತರ್ಕಣ ಬರುವಂತಿರಬೇಕು. ಪ್ರತಿ ತರಗತಿಯಲ್ಲಿಯೂ ಒಬ್ಬ ವಿದ್ಯಾರ್ಥಿ ಪ್ರಥಮ ಚಿಕಿತ್ಸೆಯಲ್ಲಿ ತರಬೇತಿ ಪಡೆದು ಆವಶ್ಯಕತೆ ಇದ್ದಾಗ ಸಹಾಯ ಮಾಡುವಂತಿದ್ದರೆ ಒಳ್ಳೆಯದು.

### ೨) ಶ್ರೀಡೆಗಳಲ್ಲಿ ಪೆಟ್ಟು / ಪಾರ್ಫ್ರಾಗ್ಮೋಲೆ (STITCH) :

**ಪಕ್ಕ ನೋವು :** ಇದು ವಪೆ (DIAPHRAGM)ಯ ನೋವಿಗೆ ಸಂಬಂಧಿಸಿರಬಹುದು. ಅಭ್ಯಾಸವಿಲ್ಲದ ಆಟಗಾರರು, ಶ್ರೀಡೆಗಳಲ್ಲಿ ತೊಡಗುವವರು, ಸಾಮಾನ್ಯವಾಗಿ ಪಕ್ಕ ನೋವಿಗೆ ಒಳಗಾಗುತ್ತಾರೆ. ನೋವಿನಿಂದ ಕೂಡಿದ ಬಿಗಿತ, ಆಟವಾಡುವಾಗ, ಓಡುವಾಗ ಆಗಬಹುದು.

**ಪ್ರಥಮ ಚಿಕಿತ್ಸೆ :** ಸಂಪೂರ್ಣ ವಿರಾಮ, ಕುಡಿಯಲು ಬಿಸಿನೀರು, ನೋವಿರುವ ಜಾಗವನ್ನು ನೀಡುವುದು, ಪರಿಹಾರವನ್ನು ಹೊಡುತ್ತದೆ. ತೊಂದರೆಗೆ ಈಡಾಗಿರುವ ಕಡೆ ಬೆನ್ನನ್ನು ಉಬ್ಬಿಸುವುದು.

ಪ್ರಾಣ ಉಳಿಸಲು ಪ್ರಥಮ ಚಿಕಿತ್ಸೆ

## (ಇ) ಗ್ರಾಮೀಣ ಪ್ರದೇಶದಲ್ಲಿ ಸಂಭವಿಸಬಹುದಾದ ಪೆಟ್ಟುಗಳು ಮತ್ತು ಕಾಯಿಲೆಗಳು :

ಗ್ರಾಮೀಣ ಪ್ರದೇಶಗಳಲ್ಲಿ ಪೆಟ್ಟುಗಳು ಸಾಮಾನ್ಯ. ಆದರೆ ಕಾರಣಗಳು ಅನೇಕ.

೧) ಷ್ವಾಕ್ತಿಯು ಬೀಳುವುದು : ಮರದ ಮೇಲಿಂದ, ಕೊಂಬೆಯ ಮೇಲಿಂದ, ಭಾವಣಿಯ ಮೇಲಿಂದ, ಕುದುರೆಯ ಮೇಲಿಂದ, ಜೋಲಿಯಿಂದ, ಹಗ್ಗ ಹರಿದು ಬೀಳುವುದರಿಂದ ತೊಂದರೆಗೆ ಒಳಗಾಗುತ್ತಾರೆ.

೨) ಷ್ವಾಕ್ತಿಯ ಮೇಲೆ ಎರಗುವುದರಿಂದ : ಮರದ ಕೊಂಬೆ ಮುರಿದು ಬಿಧರೆ, ಮನೆಯ ಮಣ್ಣ, ಗೋಡೆ, ಭಾವಣಿ ಮೇಲೆ ಬೀಳುವುದರಿಂದ, ನೆಲ ಅಗಿಯುವಾಗ ಮಣ್ಣ ಮೇಲೆ ಬೀಳುವುದು, ಕುದುರೆ, ಕತ್ತೆ ಒದಯುವುದರಿಂದ.

೩) ನೀರಿನಲ್ಲಿ ಮುಳುಗುವುದು : ಹಳ್ಳಿಗಳಲ್ಲಿ ಹೊಂಡದಲ್ಲಿ, ಕೆನಾಲ್‌ಗಳೂ ಇಗೆ, ದೋಣಿ-ತೆಪ್ಪುಗಳು ನೀರಿನಲ್ಲಿ ಮುಳುಗುವುದರಿಂದ ಅಪಘಾತವಾಗಬಹುದು.

೪) ಅಪಘಾತದಿಂದ : ರೈಲು ಅಪಘಾತ, ಬಸ್ಸು, ಕಾರು, ಟ್ರಾಕ್ಟರ್ ಕೆಳಗೆ ಸಿಕ್ಕಿ ಜಡ್ಟಿ ಹೋಗುವುದು, ವಿದ್ಯುತ್ ಅಪಘಾತ, ಹೈಟೆನ್‌ಷನ್ ವ್ಯೋಗಳಿಂದ, ಹರಿತವಾದ ವಸ್ತುಗಳಿಂದ ಕೊಯ್ದುಕೊಳ್ಳುವುದು, ಸುಟ್ಟಾಯ, ವ್ಯವಸಾಯಕ್ಕೆ ಬಳಸುವ ಪರಿಕರಗಳಿಂದ.

೫) ವಿಷದಿಂದ : ವಿಷಪ್ರಾಸನ, ಇಂಗಾಲದ ಮಾನಾಡ್ಯೆಡ್, ಡಿ.ಡಿ.ಟಿ., ಕ್ರಿಮಿನಾಶಕಗಳು, ರಾಸಾಯನಿಕ ಗೊಬ್ಬರಗಳಿಂದ.

೬) ಬಿಸಿಲಿನಿಂದ : ಬಿಸಿಲುಧಕ್ಕೆ, ಬವಳಿ, ಬೇಗೆ ಸುಸ್ತು, ಅತಿಯಾದ ಜ್ವರ

೭) ಹೊಡತ : ಲಾಟಿಯಿಂದ, ಕಲ್ಲು ತೊರುವುದರಿಂದ, ತಿವಿತದಿಂದ, ಬಂದೂಕದಿಂದ.

೮) ಪ್ರಾಣಿಗಳ ಕಡಿತ : ಹಾವು, ಬೀಳು, ನರಿ, ಒಂಟಿ, ಜಿಗಣಿ, ನಾಯಿ ಕಚ್ಚುವುದು.

ಕಾಯಿಲೆಗಳು : ಕರುಳು ಬೇನೆ, ಕಾಲರ, ಮಂಜು ಕಚ್ಚು ಬೆಟ್ಟಗುಡ್ಡಗಳಲ್ಲಿ, ಸೆಟಬೇನೆ, ಹಳ್ಳಿಗಳಲ್ಲಿ, ವೈದ್ಯಕೀಯ ಸೇವೆಯ ಕೊರತೆ, ಸುರಕ್ಷಿತ ರಸ್ತೆಯಲ್ಲಿದೆರುವುದು, ಮತ್ತು ವಾಹನದ ಕೊರತೆಯು ಸಾಮಾನ್ಯ. ಹಳ್ಳಿಗಳಲ್ಲಿ ಸ್ವೇಚ್ಛೆ ಇಲ್ಲಿದೆರುವುದರಿಂದ ಓರ್ವಲೆನ್ ಬಳಸುತ್ತಾರೆ.

## (ಒ) ಕಾರ್ಬಾನೆಗಳಲ್ಲಿ ಅಪಘಾತಗಳು :

ಯಂತ್ರಗಳ ಕೆಳಗೆ ಸಿಲುಕುವುದು, ಹರಿದ - ಕೊಯ್ಯ ಗಾಯಗಳು, ಕ್ಯೈ ಕಾಲಿನ ಬೆರಳುಗಳು ತಿರುಕುವುದು. ಅನೇಕ ಮೂಳೆಗಳು ಮುರಿಯುವುದು, ಅತಿಯಾದ ಧಕ್ಕಿಗಳು ಅಪಘಾತಕ್ಕೆ ಕಾರಣ. ವೃಕ್ಷಿಯನ್ನು ಹೊರಗೆ ತೆಗೆಯಲು ಕಷ್ಟವಾಗುತ್ತದೆ. ಯಂತ್ರವನ್ನು ತಕ್ಕಣ ನಿಲ್ಲಿಸಬೇಕು. ವಿದ್ಯುತ್ ಸರಬರಾಜು ತೆಗೆಯಬೇಕು. ಅನುಭವಿ ಹೆಲ್ಲೋಮನ್‌ಗಳ ಸಹಾಯ ಬೇಕು. ಯಂತ್ರಗಳನ್ನು ಅಥವಾ ಅದರ ಭಾಗಗಳನ್ನು ತೆಗೆಯಬೇಕಾಗಬಹುದು.

**ಪ್ರಥಮ ಚಿಕಿತ್ಸೆ :** ವೃಕ್ಷಿಯನ್ನು ನೋಡಿಕೊಳ್ಳುವುದು. ರಕ್ತಸ್ತಾವ ನಿಲ್ಲಿಸುವುದು. ಧಕ್ಕಿಗೆ ಚಿಕಿತ್ಸೆ, ರೋಗಿಗೆ ಸಾಂತ್ವನ, ಧ್ಯೈ ನೀಡಬೇಕು.

**ಪ್ರಜಾಹೀನನಾಗಿದ್ದರೆ :** ಉಸಿರಾಟ ನಡೆಯುತ್ತಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು. ತರ್ಕ್ಕಣ ಸ್ಥಳದಲ್ಲಿ ಮಾಡಬೇಕಾದ ಚಿಕಿತ್ಸೆ ನೀಡುವುದು. ನಂತರ ಅಸ್ತುತ್ಯಗೆ ರವಾನಿಸುವುದು.

**ವಿಮಾನ ಮತ್ತು ರೈಲ್ ಅಪಘಾತಗಳು :** ನುರಿತ ಸಿಬ್ಬಂದಿ ಇರುತ್ತಾರೆ. ಅವರು ಕೊಡುವ ಮಾಹಿತಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು.

**ಆಳವಾದ ಗಣಗಳು :** ಕಲ್ಲಿದ್ದಲು ಗಣಿಯಲ್ಲಿ, ವೃಕ್ಷಿಯನ್ನು ಸ್ಥಳಾಂತರ ವಾಡುವುದು ಇದಕ್ಕೆ ವಿಶೇಷ ಪರಿಕರದಿಂದ ನುರಿತ ಸಿಬ್ಬಂದಿ ಸೇವೆ ಸಿಗುವಂತಿರಬೇಕು. ನಿಧಾನವಾದರೆ ಪರಿಕರಸಿಗದಿದ್ದರೆ ಸಾಮನೋವು ಅಧಿಕವಾಗಬಹುದು.

## (೩) ರಸ್ತೆಯಲ್ಲಿ ವಾಹನದ ಅಪಘಾತ (ROAD ACCIDENTS) :

ವಾಹನಗಳನ್ನು ಹತ್ತುವಾಗ ಅಥವ ಇಳಿಯುವಾಗ, ಎಡವಿ ಅಥವ ಕಾಲುಜಾರಿ ಬೀಳುವ ಸಂಭವವಿರುತ್ತದೆ. ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದಾಗ ಅನೇಕ ಮಂದಿ ಒಂದೇ ಸಾರಿ ತೊಂದರೆಗೆ ಒಳಗಾಗಬಹುದು. ಕೆಲವು ರಸ್ತೆಗಳಲ್ಲಿ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಅಪಾಯ ಹೆಚ್ಚು, ಅದನ್ನು ಅಪಘಾತ ವಲಯ ಎಂದು ಗುರುತಿಸಿ ಬೋಡ್ ಹಾಕಬೇಕು. ಅಪಘಾತಗಳನ್ನು ತಪ್ಪಿಸುವ ಎಲ್ಲಾ ಏಷಾದುಗಳನ್ನು ಮಾಡಬೇಕು.

**ವಾಹನದ ಅಪಫಾತದಲ್ಲಿ :** ಅನೇಕ ವೇಳೆ ರಸ್ತೆಯ ಅಪಫಾತದಲ್ಲಿ ತೊಂದರೆಗೆ ಒಳಗಾದವರು ರಸ್ತೆಯ ಮೇಲೆ, ವಾಹನದ ಕೆಳಗೆ, ವಾಹನದ ಒಳಗೆ ಪ್ರಜ್ಞಾಶೂಲನ್ಯಾರಾಗಿ, ಸಾವುನೋಗಳ ಮದ್ದೆ ಒಧ್ಯಾಡುತ್ತಿದ್ದರೂ ಮೋಲೀಸಾನವರು ಬರುವ ತನಕ ಯಾರೂ ಆ ಗಾಯಾಳುಗಳ ಹತ್ತಿರ ಸುಳಿಯುವುದಿಲ್ಲ. ಏಕೆಂದರೆ ಮೋಲೀಸರ ಭಯ. ನ್ಯಾಯಾಲಯಕ್ಕೆ ಅಲೆಯಬೇಕಾಗಬಹುದೆಂಬ ಬೀತಿ. ಮುಂದೆ ಅವರೇ ಅಪಫಾತಕ್ಕೆ ಕಾರಣ ಎಂದು ತೀವ್ರಾನಿಸಿದರೂ ತೀವ್ರಾನಿಸಬಹುದೆಂಬ ಅನುಮಾನವು ಇದಕ್ಕೆ ಕಾರಣ. ಇದರಿಂದ ಚಿಕಿತ್ಸೆ, ಪ್ರಥಮ ಚಿಕಿತ್ಸೆ ದೊರೆಯುವುದು ತಡವಾಗಿ ಪ್ರಾಣ ಕಳೆದುಕೊಂಡಿರುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಆ ಸ್ಥಿತಿಯಲ್ಲಿರುವವರನ್ನು ಕಾಪಾಡುವುದೇ ಮಾನವೀಯತೆ. ಅದು ಎಲ್ಲರ ಕರ್ತವ್ಯ.

ಅಪಫಾತಕ್ಕೆ ಒಳಗಾದ ವಾಹನದ ಇಂಜಿನ್ ಅನ್ನು ತಕ್ಕಣ ನಿಲ್ಲಿಸಬೇಕು. ಹಿಂದಿನ ಲೈಟ್‌ಗಳು ಉರಿಯುತ್ತಿರ್ಬೇಕು. ಪರಿಸ್ಥಿತಿಯ ಸರ್ವೇಕ್ಷಣೆ ಮಾಡಬೇಕು. ಹೆಚ್ಚು ತೊಂದರೆಗೆ ಒಳಗಾದವರನ್ನು ತಕ್ಕಣ ಆಸ್ತ್ರಗೆ ಕಳಿಸಲು ವ್ಯವಸ್ಥೆ ಮಾಡಬೇಕು. ವಾಹನದ ಕೆಳಗೆ ಸಿಲುಕಿರುವವರನ್ನು ಅಲ್ಲಿಂದ ರಕ್ಷಿಸಲು ವಾಹನವನ್ನು ಅಲ್ಲಿಂದ ತೆಗೆಯಬೇಕು. ನಂತರ ವ್ಯಕ್ತಿಯನ್ನು ಅಲ್ಲಿಂದ ತೆಗೆಯಬೇಕು. ವಾಹನ ನಿಂತಿರುವ, ಗಾಯಾಳು ಬಿದ್ದಿರುವುದನ್ನು ಗುರುತು ಮಾಡಿದರೆ ಮೋಲೀಸರ ತನಿಖಿಗೆ ಸಹಾಯವಾಗುತ್ತದೆ. ಕಾರಿನಲ್ಲಿ ಬಿದ್ದಿದ್ದರೆ ಜೋರಾಗಿ ಈಚೆಗೆ ಎಳೆಯಬಾರದು. ಇದರಿಂದ ಗಾಯಾಳುವಿನ ತೋಳು, ಎದೆ, ಕ್ಯಾಕಾಲುಗಳ ಮೂಳೆ ಮುರಿಯುವ ಸಾಧ್ಯತೆ ಇರುತ್ತದೆ. ಗಾಯಾಳುಗಳ ನಾಡಿ ಮತ್ತು ಉಸಿರಾಟ ಪರಿಸ್ಥಿಸಬೇಕು. ರಕ್ತಸ್ವಾವವಾಗುತ್ತಿದ್ದರೆ ಅದನ್ನು ನಿಲ್ಲಿಸಲು ಕ್ರಮಕ್ಕೆಗೊಳ್ಳುವುದು. ಮೂಳೆ ಮುರಿದಿದ್ದರೆ ಪರಿಸ್ಥಿಸಿ, ಅಂಬ್ಯಾಲೆನ್ಸ್ ತರಿಸಿ ಅದರಲ್ಲಿ ಆಸ್ತ್ರಗೆ ಕಳಿಸುವುದು. ಆದಷ್ಟು ಜನರನ್ನು ಕಾಪಾಡುವುದು. ಮತ್ತು ಸುರಕ್ಷತೆ ಅತಿ ಮುಖ್ಯ.

### ತಲೆಗೆ ಪೆಟ್ಟು ಮತ್ತು ಪ್ರಥಮ ಚಿಕಿತ್ಸೆ :

ತಲೆಗೆ ಯಾವ ರೀತಿಯ ಪೆಟ್ಟು ಬಿದ್ದರೂ ಅವಾಯಕರ. ಆಗ ಮೆದುಳು ತೊಂದರೆಗೆ ಈಡಾಗಿ ಪ್ರಜ್ಞಾಶೂಲನ್ಯಾತೆಗೆ ಕಾರಣವಾಗುತ್ತದೆ.

**ಲಕ್ಷಣಗಳು :** ತಲೆಸುತ್ತು, ಬವಳಿ, ನಾಡಿ ಬಡಿತ ಹೆಚ್ಚುವುದು, ಸರಿಯಾಗಿ ಸ್ವರ್ವಕ್ಕೆ ಸಿಗಿದಿರುವುದು, ಮೂಗು, ಬಾಯಿ ಮತ್ತು ಕೆವಿಯಲ್ಲಿ ರಕ್ತಸ್ವಾವ, ತಲೆತೂಲೆ, ವಾಂತಿ, ದೃಷ್ಟಿ ಕಡಿಮೆಯಾಗುವುದು ಮುಂತಾದವುಗಳು.

**ವಿಕಂಪನ ಸಂಫರ್ಣಣೆ (CONCUSSION) :** ಮೆದುಳು ಹೆಚ್ಚಾಗಿ ಚಲನೆಗೆ ಒಳಗಾಗುವುದಿಲ್ಲ. ತಲೆಗೆ ಹೊಡೆತ ಬಿದ್ದಾಗ, ರಭಸದ ಧಕ್ಕೆಗೆ ಒಳಗಾದಾಗ, ವಿಕಂಪನ ಸಂಫರ್ಣಣೆಯಾಗುತ್ತದೆ. ಪ್ರಜ್ಞೆ ತುಸು ಕಾಲ ತಪ್ಪಬಹುದು / ಬಹಳ ಕಾಲ ತಪ್ಪಬಹುದು. ವೈದ್ಯರ ಸಹಾಯ ಅಶ್ವಗತ್ಯ.

**ಪ್ರಥಮ ಚಿಕಿತ್ಸೆ :** ಗಾಯಾಳುವನ್ನು ಒಂದು ಪಕ್ಕಕ್ಕೆ ತಿರುಗಿಸಿ ಮಲಗಿಸಿ ಉಸಿರಾಟ, ನಾಡಿಮಿಡಿತ ಪರಿಸ್ಥಿಸುವುದು.

ಮೂರು ನಿಮಿಷಗಳಲ್ಲಿ ಪ್ರಜ್ಞೆ ಬರದಿದ್ದರೆ ವೈದ್ಯರ ಸಲಹೆ ಪಡೆಯದೆ ಪರಿಸ್ಥಿತಿ ಮುಂದುವರಿಸಲು ಬಿಡಬಾರದು.

**ಪ್ರಥಮ ಚಿಕಿತ್ಸೆ :** ವ್ಯಕ್ತಿಯನ್ನು ಮಟ್ಟಸ್ವಾಗಿ ಮಲಗಿಸಿ, ಉಡುಪನ್ನು ಸಡಿಲ ಮಾಡಿ ಮೊಣಕಾಲು ಮೇಲೆತ್ತಿ, ಹೊಟ್ಟಿಯನ್ನು ನಯವಾಗಿ ತಿಕ್ಕುವುದು.

## (2) ಕ್ರೀಡೆಗಳಲ್ಲಿ ಪೆಟ್ಟು :

**ಪಕ್ಕನೋಎಪ್ :** ಇದು ವಪೆಂಪು ನೋವಿಗೆ (DIAPHRAGM) ಸಂಬಂಧಿಸಿರಬಹುದು. ಅಭ್ಯಾಸವಿಲ್ಲದ ಆಟಗಾರರು, ಕ್ರೀಡೆಗಳಲ್ಲಿ ತೊಡಗುವವರು ಸಾಮಾನ್ಯವಾಗಿ ಪಕ್ಕ ನೋವಿಗೆ ಒಳಗಾಗುತ್ತಾರೆ.

**ಪ್ರಥಮ ಚಿಕಿತ್ಸೆ :** ಸಂಮಾಣ ವಿರಾಮ, ಕುಡಿಯಲು ಬಿಸಿ ನೀರು ಕೊಡುವುದು. ನೋವಿರುವ ಭಾಗವನ್ನು ನೀವುವುದರಿಂದ ಪರಿಹಾರ ಸಿಗುತ್ತದೆ.

## ಮತ್ತುವುದು (WINDING) :

ಹೊಟ್ಟಿಗೆ ಪೆಟ್ಟು ಬೀಳುವುದರಿಂದ, ವ್ಯಕ್ತಿಯು ಸೊಕ್ಕಿಗೆ ಒಳಗಾಗಿ ಕೆಳಗೆ ಬೀಳಬಹುದು. ಕಾರಣ : ಸೋಲಾರ್ ಪ್ಲೇಕ್ಸಾನ ತೊಂದರೆ.

**ಪ್ರಥಮ ಚಿಕಿತ್ಸೆ :** ವ್ಯಕ್ತಿಯನ್ನು ಬೆನ್ನಿನ ಮೇಲೆ ಮಲಗಿಸಿ, ಉಡುಪನ್ನು ಸಡಿಲಗೊಳಿಸಿ, ಮೊಣಕಾಲನ್ನು ಸಡಿಲಮಾಡಿ ತೊಡೆ ಮತ್ತು ಮೊಣಕಾಲನ್ನು ಮೇಲೆತ್ತಿ ಹೊಟ್ಟಿಯನ್ನು ನಿಧಾನವಾಗಿ ನೀವುವುದು.

## (ಲ) ವಿದ್ಯುತ್ ಅಪಘಾತ (ELECTRIC SHOCK) :


ಕಾರಣಗಳು : ವಿದ್ಯುತ್ ಹರಿಯುತ್ತಿರುವ ವೈರಿನ ಕೇಬಲ್, ಅಥವ ರ್ಯಾಲಿಂಗ್ ಸ್ಪರ್ಸ, ಶಾವಿ, ಸ್ಟಿಚ್ ಹಾಳಾಗಿರುವುದು. ಪ್ರೋಸ್ ಅಥವ ತಮ್ಮ ಎಲೆಕ್ಟ್ರಿಕ್ ಸಂಪರ್ಕ ಇದಕ್ಕೆ ಕಾರಣ. ಹೆಚ್ಚು ಸಾಧಾರಣದಿಂದ ತೀವ್ರಗತಿಯವರೆಗೂ ಇರಬಹುದು. ಸಾವು ಸಂಭವಿಸಿರಬಹುದು.

ಎಲೆಕ್ಟ್ರಿಕ್ ಕರೆಂಟ್ ಮಾನವರ ದೇಹದಲ್ಲಿ ಪ್ರತಿಲಿಸುತ್ತಿರುತ್ತದೆ. ಭೂಮಿಯಲ್ಲಿ ತೇವವಿದ್ದರೆ ಫಾಟನೆ ತೀವ್ರಗತಿಯಲ್ಲಿ ಸಂಭವಿಸುತ್ತದೆ. ನೆನೆದಿರುವಾಗ ಓಲ್ಟ್ರೇಜ್ ಕಡಿಮೆ ಇದ್ದರೂ ಅಪಾಯ ಹೆಚ್ಚು. ಪ್ರಭಲವಾದ ಕರೆಂಟ್ ವ್ಯಕ್ತಿಯ ದೇಹದ ಮೂಲಕ ಭೂಮಿಗೆ ಹರಿದರೆ, ದುಭ್ರಲ ಕರೆಂಟ್ ಹರಿದರೆ ಕಡಿಮೆ ತೊಂದರೆ. ಅದು ಕ್ಯೇ ಮತ್ತು ಬುಜಗಳ ಮೂಲಕ ಹರಿದು ತೊಂದರೆಯನ್ನು ಕಡಿಮೆ ಮಾಡುತ್ತದೆ.

ಪರಿಣಾಮ : ಹೃದಯಾಘಾತ ಅಥವ ಮರಣ ಸಂಭವಿಸಬಹುದು. ತೊಕ್ಕಣ ಉಸಿರು ನಿಲ್ಲಬಹುದು. ಉಸಿರಾಟದ ಸ್ವಾಯಂಗಳು ಲಕ್ಷ್ಯಕ್ಕೆ ಸಿಲುಕಬಹುದು. ಹೃದಯ ಮಿಡಿಯುತ್ತಿದ್ದರೂ ಉಸಿರಾಟ ನಿಂತು, ಮುಖ ನೀಲಿ ಬಣ್ಣಕ್ಕೆ ತಿರುಗಿ, ಸುಟ್ಟಾಯಿಗಳಾಗಬಹುದು. ಮೇಲೆ ಮೇಲೆ ಅಥವ ಆಳವಾದ ಗಾಯವು ಎಲೆಕ್ಟ್ರಿಕ್ ಓಲ್ಟ್ರೇಜ್ ಅನ್ನು ಅವಲಂಬಿಸುತ್ತದೆ.

ಪ್ರಥಮ ಉಪಚಾರ : ತೀವ್ರಪ್ರಕ್ರಮ ಅತ್ಯವಶ್ಯಕ. ಪ್ರಥಮ ಚಿಕಿತ್ಸಕರು ಹುಷಾರಾಗಿದ್ದು ತೊಂದರೆಯಿಂದ ತಪ್ಪಿಸಿಕೊಳ್ಳಲು ಎಲ್ಲಾ ಪ್ರತಿಬಂಧಕ ಕ್ರಮಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ ಅವರೇ ಎಲೆಕ್ಟ್ರಿಕ್ ಶಾಖೆಗೆ ಆಹುತಿಯಾಗುತ್ತಾರೆ.

ಎಲೆಕ್ಟ್ರಿಕ್ ಶಾಖೆ ತುರ್ತುಪರಿಸ್ಥಿತಿ ತೊಕ್ಕಣ ಕ್ರಮ



ವ್ಯಕ್ತಿಯ ದೇಹದಲ್ಲಿ ಎಲೆಕ್ಟ್ರಿಕ್ ಕರೆಂಟ್ ಹರಿಯತ್ತಿದ್ದರೆ ಕರೆಂಟಿನ ಸ್ಥಿತಿ ಅರಿಸಬೇಕು. ಸ್ವಿಚ್ ಸಿಗದಿದ್ದರೆ ಪ್ಲಾಗ್ ತೆಗೆಯುವುದು ಅಥವ ವೈರನ್ನು ಕಟ್ಟಿ ಮಾಡಬೇಕು. ವೈರ್ ಕಟ್ ಮಾಡುವಾಗ ಮರದ ತುಂಡಿನ ಮೇಲೆ ನಿಂತು ಕತ್ತರಿ ಅಥವ ಚಾಪು ಬಳಸದೆ ಕಟ್ ಮಾಡಬೇಕು. ವೋಲ್ಟೇಜ್ ಕಡಿಮೆ ಇದ್ದರೆ ಪ್ರಫಮ್ ಚಿಕಿತ್ಸಕ ಒಣಗಿರುವ ಇನ್ನಲೇಟೆಡ್ ಮೆಟೀರಿಯಲ್ನ ಮೇಲೆ ನಿಂತು ಮಾಡಬೇಕು. ಇನ್ ಸ್ಟುಲೇಟೆಡ್ ಮೆಟೀರಿಯಲ್ ದೊರೆಯಿದ್ದರೆ ರಬ್ಬರ್ ಸೋಲಿನ ಬೂಟು ಹಾಕಿಕೊಂಡು ಮರದ ಹಲಗೆ ಅಥವಾ ಅನೇಕ ಮಡಿಕೆಗಳ ವರ್ತಮಾನ ಪತ್ರಿಕೆ, ರಬ್ಬರ್ ಗ್ಲೋಸ್ (ದೊರೆತರೆ ಅದನ್ನು ಧರಿಸುವುದು). ಇಲ್ಲಿದಿದ್ದರೆ ಪತ್ರಿಕೆ ಸಹ ರಕ್ಷಣೆ ನೀಡುತ್ತದೆ. ಪ್ರಫಮ್ ಚಿಕಿತ್ಸಕರು ಆದಷ್ಟು ಹೆಚ್ಚು ದೂರದಲ್ಲಿರಬೇಕು.

**ಇಲ್ಟೇಜ್ ಬಹಳ ಹಚ್ಚಿದ್ದರೆ :** ಹೈಟ್‌ನೋಷನ್ ವೈರ್ ಹಚ್ಚು ಅಪಾಯ.

**ಕರೆಂಟ್ ಲೈನಿನ ಸಂಪರ್ಕ ಇಲ್ಲಿದಿರುವಾಗ :** ಪ್ರಫಮ್ ಚಿಕಿತ್ಸಕರು ಆದಷ್ಟು ದೂರವಿರಬೇಕು. ಹೊರಗುಳಿಯುವುದು ಒಳ್ಳೆಯದು. ತೊಂದರೆಗೆ ಸಿಲುಕಿರುವ ವ್ಯಕ್ತಿಯನ್ನು ಆ ಸ್ಥಳದಿಂದ ನಾನ್ ಕಂಡಕ್ಕೋ ಮೆಟೀರಿಯಲ್ನ ಸಹಾಯಿದಿಂದ ಎಳೆದು ಕೊಳ್ಳಬೇಕು. ವಾಕಿಂಗ್ ಸ್ಪಿಕ್, ಬಣ್ಣಿದ ಸರ್ವೇಮರ, ಹಲಗೆ ಅಥವ ಒಣಗಿರುವ ಹಗ್ಗಿ ವನ್ನು ಇದಕ್ಕೆ ಬಳಸಬಹುದು. ಉಸಿರಾಟ ಸಮರ್ಪಕವಾಗಿಲ್ಲಿದ್ದರೆ, ಹೃದಯ ಮಿಡಿಯಿದ್ದರೆ, ಕೃತಕ ಉಸಿರಾಟ ಮಾಡಬೇಕು. ಆದಷ್ಟುಬೇಗೆ ಆಸ್ಟ್ರೋಗ್ ಸಾಗಿಸುವುದು. ಪ್ರಫಮ್ ಚಿಕಿತ್ಸೆಯ ನಂತರ ವೈಕೆ ಚೇತರಿಸಿಕೊಂಡ ನಂತರವೂ ವೈದ್ಯರು ಒಮ್ಮೆ ಪರಿಶೀಲಿಸುವುದು ಅತ್ಯವಶ್ಯಕ.

### (೬) ಧಕ್ಕೆ (SHOCK) :

ರಕ್ತನಾಳವನ್ನು ತುಂಬಿಪಡ್ಡಿರುವ ಪ್ರಮಾಣದಲ್ಲಿ ಹೊರದೂಡಿದ್ದರೆ ಈ ಪರಿಸ್ಥಿತಿಯಂಟಾಗುತ್ತದೆ. ಈ ಸಂದರ್ಭದಲ್ಲಿ ರಕ್ತದ ಒತ್ತಡ ಕಡಿಮೆಯಾಗಿ ಮೆದುಳಿನಂತಹ ಮುಖ್ಯ ಅಂಗಗಳಿಗೆ ಆಮ್ಲಜನಕದ ಸರಬರಾಜು ಕಡಿಮೆಯಾಗುತ್ತದೆ. ಆಗ ಅವುಗಳು ಸಾಕಷ್ಟು ಕಾರ್ಯ ನಿರ್ವಹಿಸಲಾರವು. ಆಗ ದೇಹವು ತನ್ನಷ್ಟಕ್ಕೆ ತಾನೇ ಹೊಂದಾಣಿಕೆ ಮಾಡಿಕೊಂಡು ಚರ್ಮ, ಕರುಳು ಮುಂತಾದ ಕಡಿಮೆ ಪ್ರಾಮುಖ್ಯತೆಯ ಅಂಗಗಳ ರಕ್ತನಾಳಗಳು ಮುಚ್ಚಿಕೊಳ್ಳುವುದರಿಂದ ಆ ಅಂಗಗಳಿಗೆ ರಕ್ತದ ಸರಬರಾಜು ಕಡಿಮೆಯಾಗುತ್ತದೆ, ಆದರೆ ಆದಕ್ಕೆ ಒಂದು ತಾಳ್ಳೆ ಇರುತ್ತದೆ. ತಾಳ್ಳೆಗಿಂತ ಕಡಿಮೆಯಾದರೆ, ಆಗ

ಧಕ್ಕೆಯಂಟಾಗುತ್ತದೆ. ಇದು ಅತಿ ಅಪಾಯಕರ. ಇದನ್ನು ಬೇಗ ಸರಿಪಡಿಸದಿದ್ದರೆ ಸಾವು ವಿಚಿತ.

**ಕಾರಣಗಳು :** ೧) ರಕ್ತ ಮತ್ತು ದ್ರವ ವಸ್ತುಗಳ ನಾಶ : ಅಭಿಧಮನಿಗೆ ಧಕ್ಕೆಯಂಟಾದರೆ ದೇಹದ ಒಳಗೆ ಮತ್ತು ಹೊರಗೆ ಹೆಚ್ಚು ರಕ್ತಸ್ರಾವವಾಗುತ್ತದೆ. ಅತ್ಯಂತ ಹೆಚ್ಚು ತೀವ್ರತರದ ಪೆಟ್ಟು ಹೊಡಿತ, ಗಾಯಗಳು ಇದರ ಮುಖ್ಯ ಕಾರಣ. ವಾಂತಿ ಮತ್ತು ಬೇದಿಯಿಂದ, ಅತಿಸಾರ ಬೇಧಿಯಿಂದಲೂ ದ್ರವ ನಷ್ಟವಾಗುತ್ತದೆ.

೨) ಸುಟ್ಟು ಗಾಯಗಳು : ಅತಿಯಾಗಿ ಸುಟ್ಟಗಾಯದೊಳಗೆ ದ್ರವ ತುಂಬುಪುದರಿಂದ ಹೊರಮೈನಿಂದ ದ್ರವ ನಾಶವಾಗುತ್ತದೆ.

೩) ಸೋಂಕು : ಕೊಜಾಲ(TISSUE)ದೊಳಗೆ ದ್ರವ ವಸ್ತು ಹರಿಯುಪುದರಿಂದ.

೪) ವೃದಯಾಘತದಿಂದ :

೫) ಮಾನಸಿಕ ಕಾರಣ : ವೇಸೋವೇಗಲ್, ಮ್ಯಾರೋಜೆನಿಕ್, ತರ್ಕಣ ಕೆಟ್ಟ ಸುದ್ದಿ ಕೇಳುವುದು.

೬) ವೃಷಣಾದ ಮೇಲೆ ಗುದ್ದುವುದು :

೭) ಒಗ್ಗಾದಿಕೆ : ಕೀಟಗಳ ಕಚ್ಚುವಿಕೆಯಿಂದ

**ಲಕ್ಷಣಗಳು :** ಬಿಳಿಚಿಕೊಂಡಿರುವ ತಣ್ಣನೆಯ ಚರ್ಮ, ವೇಗವಾದ ನಾಡಿ ಬಡಿತ, ಸುಸ್ತು ಮತ್ತು ಬವಳಿ ಹೋಗುವುದು, ಅತಿಯಾದ ಬಾಯಾರಿಕೆ ಮತ್ತು ಪ್ರಜ್ಞಾಹೀನತೆ, ಉಸಿರು ಕಟ್ಟುವಿಕೆ.

**ಪ್ರಥಮ ಚಿಕಿತ್ಸೆಯ ಗುರಿ :** ಧಕ್ಕೆ ಹೆಚ್ಚಾಗದಂತೆ ಸೋಂಕುಕೊಳ್ಳುವುದು. ಲಭ್ಯವಿರುವ ಸೌಕರ್ಯಗಳನ್ನು ಬಳಸಿಕೊಳ್ಳುವುದು, ರಕ್ತ ಪರಿಚಲನೆಯನ್ನು ಸರಿಪಡಿಸುವುದು.

**ಎಚ್ಚರಿಕೆಯ ಕ್ರಮ :** ವೃಕ್ತಿಯನ್ನು ಬೆನ್ನಿನ ಮೇಲೆ ಮಲಗಿಸಿ, ಕಾಲು ತುಸು ಮೇಲಿರಲಿ, ಮತ್ತು ಅದನ್ನು ಮುಚ್ಚಿ ಬೆಚ್ಚಿಗಿಡಿ. ಕಾರಣ ತಿಳಿದು ಪರಿಹರಿಸಿ. ವೃಕ್ತಿಯನ್ನು ವಿನಾಕಾರಣ ಅಲುಗಾಡಿಸಬಾರದು. ಕುಡಿಯಲು ಮತ್ತು ತಿನ್ನಲು ಏನನ್ನೂ ಕೊಡಬಾರದು. ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸುವುದು.

**ಧಕ್ಕೆಯ ಹೆಚ್ಚಾಗದಂತೆ ಸೋಂಕುಕೊಳ್ಳುವುದು :** ದೂರವಾಣಿಯ ಮೂಲಕ ತುತ್ತ ವಾಹನಕ್ಕೆ ಕರೆ ಕಳಿಸುವುದು. ವೃಕ್ತಿಯ ತಲೆಯು ಕೆಳಮಟ್ಟದಲ್ಲಿರಬೇಕು.

ಹಾಗೂ ಕಾಲುಗಳು ತುಸು ಮೇಲ್ಕಟ್ಟದಲ್ಲಿರಬೇಕು. ರಕ್ತಸ್ವಾವವಿದ್ದರೆ ನಿಲ್ಲಿಸುವುದು. ಉಡುಪನ್ನು ಸಡಿಲೀಸಿ ಬ್ಲ್ಯಾಂಕೆಟ್ ಹೊದಿಸುವುದು. ಉಸಿರಾಟ ಮತ್ತು ನಾಡಿಯನ್ನು ಅಡಿಗಡಿಗೆ ಪರೀಕ್ಷೆಸುತ್ತಿರುವುದು. ವಾಂತಿ ಮಾಡುವಂತಿದ್ದರೆ, ಉಸಿರಾಡಲು ತೊಂದರೆ -ಯಾಗುತ್ತಿದ್ದರೆ, ಸ್ಮೃತಿ ತಪ್ಪಿದರೆ, ಕೈಯನ್ನು ಜೀತರಿಕೆಯ ಭಂಗಿಯಲ್ಲಿದುವುದು. ವ್ಯಕ್ತಿಗೆ ಸಾಂತ್ವನೆ ನೀಡುವುದು.

### ಎ) ಬಿಸಿಲು ಧಕ್ಕೆ

**ಕಾರಣಗಳು :** ಅತಿಯಾದ ಉಪ್ಪಾಂಶವಿರುವಲ್ಲಿ ಕೆಲಸ ಮಾಡುವುದು. ಮಾನಸಿಕ ಉತ್ತೇಷ್ಣೆ, ಒಗ್ಗಿರಿಕೆ (ALLERGY)

**ಲಕ್ಷಣಗಳು :** ವಾಂತಿ, ಮಾಂಸವಿಂಡಗಳ ಸೆಡೆತ, ಚರ್ಮ ಬಿಸಿಯಾಗಿದ್ದು, ಒಣಗಿರುತ್ತದೆ, ನಾಡಿ ವೇಗವಾಗಿದ್ದರೂ ಲಯವಿರುವುದಿಲ್ಲ. ಉಸಿರು ಕಟ್ಟಿಕೊಳ್ಳುವುದು. ದೇಹದ ಉಪ್ಪತೆ  $100^{\circ}\text{F}$  : ಪ್ರಜಾಘರ್ನಾಸ್ತತೆ, ಚರ್ಮ ನೀಲಿಯಾಗುತ್ತದೆ.  $110^{\circ}\text{F}$  : ಮರಣ ಸಂಭವಿಸುತ್ತದೆ.

**ಪ್ರಥಮ ಚಿಕಿತ್ಸೆ :** ಬೇಗೆ ಕಡಿಮೆ ವಾಡುವುದು, ದೇಹದ ಉಪ್ಪತೆ ಕಾಪಾಡುವುದು. ದೇಹದ ಶಾಖಾವನ್ನು ಕಾಪಾಡುವ ಮೆದುಳಿನಲ್ಲಿರುವ ಕೇಂದ್ರವನ್ನು ಸಮರ್ಪಿಸಿ ನಿರ್ಜಾರಣೆ ಮಾಡಿ, ಮಂಚದ ಮೇಲೆ ಮಲಗಿಸಿ ಮಂಚದ ಮೇಲೆ ನೀರು ಹೀರುವಂತಹ ಶೀಟು ಆಥವ ಟವಲ್ ಹಾಕುವುದು. ಫ್ಯಾನ್ ಆದಷ್ಟು ಜೋರಾಗಿ ತಿರುಗುತ್ತಿರಲಿ. ದೇಹದ ಮೇಲೆಲ್ಲಾ ತಣ್ಣೀರು ಹಾಕುತ್ತಿರುವುದು. ಎನಿಮು ಕೊಡುವುದು ಒಳ್ಳೆಯದು. ಏಕೆಂದರೆ ಮಲಬದ್ದತೆಯುಂಟಾಗಬಹುದು. ಬೆಂದ್ ಫ್ಯಾನ್ ಕೊಡುವುದು. ತಲೆಯ ಕೊದಲನ್ನು ಕತ್ತಲಿಸಿ ಬಾಸ್ಕುಲ್ಟ್ ಹಾಕಿ ಆಥವ ಕ್ಯಾನ್ಸಾವಾಸನಲ್ಲಿ ಎಣ್ಣೆಯುಕ್ತ ತಣ್ಣೀರನ್ನು ತುಂಬಿ ತಲೆಯ ಮೇಲಿಡುವುದು. ಮತ್ತೊಂದನ್ನು ಕುತ್ತಿಗೆಯ ಮೇಲಿಡುವುದು. ಮಲವಿಸಜೆನೆಯ ನಂತರ ಗುದದ್ವಾರದೊಳಗೆ ತಣ್ಣೀರನ್ನು ನಿಧಾನವಾಗಿ ಹರಿಸಿ. ಇದರಿಂದ ದೇಹದ ದ್ರವದ ನಾಶ ಸ್ವಲ್ಪ ಮಟ್ಟಿಗೆ ತುಂಬಿದಂತಾಗುತ್ತದೆ. ಇಡೀ ದೇಹಕ್ಕೆ ಸ್ವಾಂಚೋಬಾತ್ ಮಾಡಿಸಿ ದೇಹದ ಉಪ್ಪತೆಯನ್ನು ಅಡಿಗಡಿಗೆ ಪರೀಕ್ಷೆ ಮಾಡುತ್ತಿರುವುದು.  $101^{\circ}\text{F}$ ಗೆ ಇಳಿಯುವವರೆವಿಗೂ ಮುಂದುವರಿಸುತ್ತಿರುವುದು. ಪ್ರಜ್ಞೆ ಮರುಕಳಿಸಿದ ನಂತರ ದೇಹವನ್ನು ತಣ್ಣಿಗೆ ಮಾಡುವ ಕ್ರಿಯೆಯನ್ನು ನಿಲ್ಲಿಸಿ.

ಮೈಯನ್ನು ಒರೆಸಿ, ಒಣಗಿಸಿ, ತೆಳುವಾದ ಬೆಡ್‌ಶೀಟನನ್ನು ಹೊದಿಸಿ, ಕುಡಿಯಲು ನೀರನ್ನು ಕೊಡಬಹುದು. ಮಲಬದ್ದತೆಯನ್ನು ತಪ್ಪಿಸಲು ಬೇದಿಗೆ ಕೊಡಬಹುದು. ಅದು ದೇಹದಲ್ಲಿನ ವಿಷತೆಯನ್ನು ತೆಗೆಯಲು ಸಹಾಯ ಮಾಡುತ್ತದೆ. ರೋಗಿಯ ಸ್ಥಿತಿ ಕೆಲವು ದಿನ ಚಿಂತಾಜನಕವಾಗಿರಬಹುದು. ಆಗಾಗ ಜ್ಞರು ಬರಬಹುದು. ಅತಿಯಾದ ಜ್ಞರದಿಂದ, ದೀರ್ಘಾವದಿಯ ದೃಷ್ಟಿಕ್ಕೆ ಮತ್ತು ಮಾನಸಿಕ ತೊಂದರೆಗಳಿಗೆ ಒಳಗಾಗಬಹುದು.

### (ಬಿ) ಸೆಳಿತ (CRAMPS) :

ಇಲ್ಲಿ ಸ್ವಾಯುಗೆ ಅನ್ಯೇಚ್ಛಿಕ ಸಂಕುಚಿತವನ್ನು ಕಾಣಬಹುದು.

**ಕಾರಣ :** ವ್ಯಾಯಾಮ ಮಾಡುವ ಸಮಯದಲ್ಲಿ ಅಥವ ಚಲಿಯ ಸಮಯದಲ್ಲಾಗಬಹುದು. ಲವಣಾಂಶ ಕಡಿಮೆಯಾದರೆ ಉ.ಹ. ಕಾಲರ, ವಾಂತಿ, ಬೇದಿಯಲ್ಲಿ ನೀರಿನ ಜೊತೆ ಲವಣಾಂಶದ ಕೊರತೆಯಂಟಾಗುತ್ತದೆ. ಕಾಲು, ಕ್ಷೇತ್ರ, ಹಾದ ಮತ್ತು ತೊಡೆಯಲ್ಲಿ ಇದು ಹೆಚ್ಚು.

**ದುಷ್ಪರಿಖಾಮಗಳು :** ಮಾಂಸ ಖಂಡಗಳು ಸಂಕುಚಿತವಾಗುತ್ತವೆ.

**ನಿಯಂತ್ರಣ :** ಮಾಂಸಖಂಡವನ್ನು ಹಿಗ್ಗಿಸಬೇಕು.

**ಕಾಲಿನ ಮಾಂಸಖಂಡ :** ಕ್ಷೇತ್ರಗಳಿಂದ ಕಾಲನ್ನು ಮುಂದಕ್ಕೆ ನೀಡುವಂತೆ ಮಾಡಿ, ಬೆರಳುಗಳನ್ನು ಉದ್ದವಾಗಿ ಮಾಡಿ ಕಾಲಿನ ಹಿಂಭಾಗದ ಮೇಲೆ ನಿಂತುಕೊಳ್ಳುವಂತೆ ಮಾಡುವುದು. ಕ್ಷೇತ್ರಗಳನ್ನು ಉದ್ದ ಮಾಡುವುದು. ಕಾಲು ಬೆರಳುಗಳನ್ನು ಅಗಲ ಮಾಡುವುದು. ತೊಡೆ, ಮೊಣಕಾಲನ್ನು ಉದ್ದಮಾಡಿ, ತೊಡೆಯನ್ನು ಮುಂದಕ್ಕೆ ನೂಕುವುದು. ತೊಂದರೆಗೆ ಈಡಾದ ಭಾಗವನ್ನು ನೀವಿ, ಬಿಸಿಕಾವಟ ಹೊಟ್ಟು ದೇಹದಿಂದ ನಾಶವಾಗಿರುವ ನೀರು ಮತ್ತು ಲವಣಾಂಶವನ್ನು ಸರಿಪಡಿಸುವುದು. ಉಪ್ಪನ್ನು ನೀರಿಗೆ ಹಾಕಿ ಬೆರೆಸಿ ಉಪ್ಪು ನೀರು ಕುಡಿಸುವುದು.

### (ಸಿ) ಹಿಮದಿಂದಾಗುವ ಕಚ್ಚುವ ಗಾಯ (FROST BITE) :

ಮಂಜು ಮುಸುಕಿದ, ಅತೀವ ತಣ್ಣನೆಯ ಪರಿಸರದಲ್ಲಿ ಇದು ಸಾಮಾನ್ಯ. ಮಂಜು ತಣ್ಣನೆಯ ರಾಷ್ಟ್ರಗಳಲ್ಲಿ, ಹಿಮದ ರಾಶಿಗಳ ಹತ್ತಿರವಿರುವ ಪ್ರದೇಶಗಳಲ್ಲಿ ಮಂಜುಗಢ್ಣ ತಯಾರಕರಲ್ಲಿ ಶೀತದ ಹೊಡಿಗಳಲ್ಲಿ ಕೆಲಸ ಮಾಡುವವರಲ್ಲಿ ಇದು ಹೆಚ್ಚು, ಕೆವಿ, ಮೂಗು, ಗದ್ದ, ಬೆರಳು, ಕಾಲುಗಳು, ಬೆರಳುಗಳು ಸ್ವಷ್ಟ ತಕ್ಷಿಯನ್ನು

ಕಳೆದುಕೊಳ್ಳುತ್ತವೆ. ಅತಿಯಾದ ಭಳಿ, ತೊಂದರೆದಾಯಕ ಜಾಗದಲ್ಲಿ ಅತಿಯಾದ ನೋವಂಟಾಗಿ ಬಿರಿದುಕೊಳ್ಳುತ್ತದೆ. ತರ್ಕ್ಷಣ ಚಿಕಿತ್ಸೆ ಅತ್ಯವಶ್ಯಕ. ಇಲ್ಲದಿದ್ದರೆ ಚರ್ಮ ಕೊಳೆಯುತ್ತದೆ. ಅಥವ ಕಣಜಾಲ ನತಿಸಿ ಹೋಗಬಹುದು. ಉತ್ತ, ನೋವು, ಇರಬಹುದು.

**ಪ್ರಥಮ ಚಿಕಿತ್ಸಕರ ಕರ್ತವ್ಯ :** ವಾತಾವರಣವನ್ನು ಬದಲಿಸಬೇಕು. ರಕ್ತ ಪರಿಜಲನೆ ಸಮರ್ಪಕವಾಗಿರಬೇಕು. ತಣ್ಣನೆಯ ಭಾಗವನ್ನು ೯೦°ನಲ್ಲಿಡಬೇಕು.

**ನಿಯಮಗಳು :** ವೈದ್ಯರ ಬಳಿ ಬೇಗ ಕಳಿಸಬೇಕು. ಕುಡಿಯಲು ಬಿಸಿ ಪಾನಿಯ ಕೊಡುವುದು. ಉಂಗುರ, ವಾಚು, ಮಂತಾದ ಸೋಂಕಿಗೆ ದಾರಿ ಮಾಡುವ ವಸ್ತುಗಳನ್ನು ತೆಗೆದಿರಿಸಿ. ಬಿಸಿ ನೀರಿನ ಶಾಖೆ ಕೊಡುವಂತಿಲ್ಲ. ತೊಂದರೆಗೆ ಈಡಾದ ಭಾಗವನ್ನು ಬೆಳ್ಗಿಡುವುದು. ಅದನ್ನು ತಿಕ್ಕುವುದು, ಉಜ್ಜುವುದು ಬೇಡ. ಬಿಸಿ ಕಾಫಿ, ಟೀ ತುಸು ಬ್ರಾಂಡಿ / ವಿಸ್ಕೆ ಕೊಡಬಹುದು. ಆಸ್ಟ್ರೇಗ್ ಅದಮ್ಮೆ ಬೇಗ ಸಾಗಿಸಬೇಕು.

## (೧೦) ಪೆಟ್ಟು ಮತ್ತು ಗಾಯಗಳು (INJURY AND WOUNDS) :

**ಗಾಯದ ವಿಧಗಳು :**

೧) ಕೊಯ್ದು ಗಾಯ : ಹರಿತವಾದ ಆಯುಧ, ಚಾಕು, ಚೂರಿ, ಭ್ರೇಡು ಮುಂತಾದವುಗಳಿಂದ.

೨) ತರಚು ಗಾಯ : ಕಣಜಾಲ (Tissue) ಕಿತ್ತು ಬರಬಹುದು.

೩) ಕಿತ್ತು ಗಾಯ : ಮೊಂಡವಾದ ಆಯುಧದಿಂದಾದ ಗಾಯ, ಚರ್ಮ ಕೊಯ್ದಲ್ಪಟ್ಟಿರುತ್ತದೆ.

೪) ಚುಚ್ಚಿಗಾಯ : ಸೂಜಿ, ಡಬ್ಬಳ, ಗಾಜು, ಮೊಳೆ ಮುಂತಾದವು-ಗಳಿಂದಾಗುವ ಗಾಯ.

೫) ಜಬ್ಜು ಗಾಯ : ಭಾರಿ ಪ್ರಮಾಣದ ಅಪಘಾತಗಳು ಉ.ಹ. ಭೂಕಂಪ, ಭೂ ಕುಸಿತ ಯಂತ್ರಗಳ ಕೆಳಗೆ, ಬೀಮುಗಳ ಕೆಳಗೆ ಸಿಕ್ಕಿಹಾಕಿಕೊಂಡಾಗ ಅನೇಕ ಗಂಟೆಗಳ ಕಾಲ ಒತ್ತಡದಡಿ ಸಿಲುಕಿರುವಾಗಿ.

**ಲಕ್ಷಣಗಳು :** ಪೆಟ್ಟು ನೋಡಲು ಸಾಧಾರಣವಾಗಿ ಕಾಣಬಹುದು. ಕೇವಲ ಉತ್ತ, ಬೊಬ್ಬೆಗಳಿರಬಹುದು. ಅಥವ ಕೈಕಾಲುಗಳು ಟಣ ಟಣ ಹೊಡೆದುಕೊಳ್ಳುತ್ತಾಗಿ ಉಳಿಸಲು ಪ್ರಥಮ ಚಿಕಿತ್ಸೆ ಬೇಕು.

-ಬಹುದು. ವಸ್ತುಗಳ ಕೆಳಗಿಂದ ತೆಗೆದ ನಂತರ ಉತ ಹೆಚ್ಚಾಗಬಹುದು. ದ್ರವ ಮತ್ತು ರಕ್ತದ ಶೇಖರಣೆಯನ್ನು ಕಾಣಬಹುದು. ಸಿರೆಯ (PLASMA) ನಾಶ. ವಿಷಕಾರಕಗಳಿಂದ ಕಣಜಾಲ ಹಾಳಾಗುವುದು. ರಕ್ತದ ಒತ್ತಡ ಕಡಿಮೆಯಾಗುವುದು. ತಣ್ಣನೆಯ, ಬಿಳಿಚೊಂಡ ಚರ್ಮ, ವೇಗವಾದ ನಾಡಿ, ಅಮಾಣ ಪ್ರಮಾಣದ ನಾಡಿ. ಮೂತ್ರಪಿಂಡದ ನಿಷ್ಟೀಯತೆ, ತೋಕ್ಕಣ ಚಿಕಿತ್ಸೆ ಕೊಡದಿದ್ದರೆ ಹೀಗಾಗಬಹುದು.

### **ಪ್ರಥಮ ಚಿಕಿತ್ಸೆ : ವಿವಿಧ ರೀತಿಯ ಗಾಯಗಳು :**

**ಉದ್ದೇಶ :** ರಕ್ತದೊತ್ತಡವನ್ನು ಅಧಿಕಗೊಳಿಸುವ ಕಾರಣಗಳನ್ನು ನಿಯಂತ್ರಿಸುವುದು. ಮೂತ್ರಪಿಂಡದ ನಿಷ್ಟೀಯತೆಯನ್ನು ಪ್ರತಿಬಂಧಿಸುವುದು.

**೧) ಎದೆಗೆ ಹೆಟ್ಟಿ :** ಹೆಟ್ಟಿ ಹೊರಗೆ ಕಾಣದಿರಬಹುದು. ಪಕ್ಕೆಲುಬು, ಮೂಳೆಗಳ ಮುರಿತ, ಮುಪ್ಪಸ ಮತ್ತು ಹೃದಯದ ರಕ್ತನಾಳಗಳು, ತೊಂದರೆಗೆ ಈಡಾಗಬಹುದು. ಇದನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ, ಆಧ್ಯಾತ್ಮಿಕ ಮೇರೆಗೆ ಆಸ್ತ್ರತ್ವಗೆ ಕಳಿಸಬೇಕು. ಪ್ರಚೋದಕ ಜಿಷಧಗಳನ್ನು ಕೊಡಬಾರದು. ತಣ್ಣನೆಯ ನೀರು ಮತ್ತು ಬೀಪಲು ಐಸ್ಕ್ರೀಮ್ ಕೊಡಬಹುದು. ಧೈರ್ಯ ತುಂಬುವುದು.

**೨) ಸ್ಮೃತಿಕಾರಕಗಳಿಂದಾಗುವ ಹೆಟ್ಟಿ :** ತುರ್ತು ಮತ್ತು ಪ್ರಾಣಾಂತರಕ, ತೀವ್ರಗತಿಯ ಸಿಟ್ಟಿ, ಎದನೋವು, ಆಯಾಸ, ತುಟಿ, ಬೆರಳುಗಳ ಮತ್ತು ಉಗುರುಗಳ ನೋವು, ರಕ್ತಸ್ಕಿಕ್ತ ಕಥ, ನೋವಿನಿಂದ ಕೂಡಿದ ಉಸಿರಾಟ.

**ಉದ್ದೇಶ :** ದುಷ್ಪರಿಣಾವುದ್ದ ನಿಂರುಂತ್ರಣ, ಆರಾವುವಾದ ಭಂಗಿಯಲ್ಲಿರಿಸುವುದು, ಹತ್ತಿರದ ಆಸ್ತ್ರತ್ವಗೆ ತಕ್ಕಣ ಸೇರಿಸುವುದು. ಧೈರ್ಯ ತುಂಬುವುದು.

**೩) ಕಾರಿನ ಅಪಘಾತದಿಂದಾಗುವ ಹೆಟ್ಟಿ ಮತ್ತು ಗಾಯ :** ಕಾರಣ ಮತ್ತು ಲಕ್ಷಣಗಳು : ಇದ್ದಕ್ಕಿದ್ದ ಹಾಗೆ ಬ್ರೇಕ್ ಹಾಕುವುದು. ಕಾರಿನ ಸ್ವೇರಿಂಗ್ ಎದೆಗೆ ತಗುಲಿ ಎದೆ ಮೂಳೆ ಮುರಿಯಬಹುದು. ಹೆಟ್ಟಿ ಬೀಳಬಹುದು. ಕುತ್ತಿಗೆಯ ಮಾಂಸವಿಂಡ ಮತ್ತು ಲಿಗಮೆಂಟ್ ಹರಿದರೆ - ತಲೆಯು ಹಿಂದಕ್ಕೆ ಬೀಳುತ್ತದೆ. ಆಯಾಸ ಉಸಿರಾಡಲು ತೊಂದರೆ, ಮುಖಿವು ನೀಲಿಯಾಗುವುದು ಮುರಿದ ಎದೆಯು ಸ್ಥಿರತೆಯನ್ನು ಕಳೆದುಕೊಳ್ಳುತ್ತದೆ. ಉಸಿರಾಟವು ಆರೋಗ್ಯ ವಂತರಲ್ಲಿರುವುದಕ್ಕೆ ತದ್ವಿರುದ್ಧವಾಗಿರುತ್ತದೆ. ಉಸಿರು ಎಳೆದುಕೊಳ್ಳುವಾಗ ಎದೆ

ಒಳಗೆ ಹೋಗುತ್ತದೆ. ಉಸಿರು ಬಿಡುವಾಗ ಎದೆ ಬಹಳ ಮುಂದೆ ಬರುತ್ತದೆ. ಎದೆಯನ್ನು ಸರಿಯಾದ ಆಕಾರದಲ್ಲಿಡಬೇಕು.

೪) ಎದೆಗೆ ಭಜ್ಯಾಯಿಂದ ಚುಚ್ಚಿದ ಗಾಯ : ವ್ಯಕ್ತಿಯು ಅಶಿಯಾದ ಹಾಯಾನಲ್ಲಿರಬಹುದು. ಕಳವಳ ಮತ್ತು ಭಯವಿರುತ್ತದೆ. ದೇವ ನೀಲಿ ಬಣ್ಣ ವಿರಬಹುದು. ಗಾಳಿಯು ಎದೆಯಗೂಡಿನ ಒಳಗೆ ಹೋಗುವಾಗ ಶಬ್ದವನ್ನು ಕೇಳಿಸಿಕೊಳ್ಳಬಹುದು. ಗಾಳಿಯನ್ನು ಹೊರಗೆ ಬಿಡುವಾಗ ಗಾಯದಲ್ಲಿ ರಕ್ತಸಿಕ್ತ ಬುರುಗನ್ನು ಕಾಣಬಹುದು. ಕೆಮ್ಮಿದಾಗ ರಕ್ತಸಿಕ್ತ ಕಷ ಬರಬಹುದು.

ಚಿಕಿತ್ಸೆ : ಗಾಯವನ್ನು ವೊಹರು ವಾಡಿ. ಗಾಳಿಯು ಎದೆಯನ್ನು ಗೂಡಿಸೊಳಗೆ ಅದರ ಮೂಲಕ ನುಗ್ಗದಂತೆ ಮಾಡುವುದು.

೫) ಹೊಟ್ಟೆಯ ಗಾಯ : ವ್ಯಕ್ತಿಯನ್ನು ಸರಿಯಾಗಿ ಮಲಗಿಸಿ ಗಾಯದ ತುದಿಗಳು ಕೂಡಿಕೊಳ್ಳುವಂತೆ ಮಾಡುವುದು.

ಕರುಳು ಹೊರಬಂದಿದ್ದರೆ : ತುಭ್ರವಾದ ಪ್ರಾಡ್ ಹಾಕಿ ಮುಚ್ಚುವುದು. ತಿನ್ನಲು, ಕುಡಿಯಲು ಏನನ್ನೂ ಕೊಡಬಾರದು. ವ್ಯೇದ್ಯಕೀಯ ಸೇವೆ ತಕ್ಷಣ ಸಿಗುವಂತೆ ಮಾಡುವುದು. ದೇಹದೊಳಗೆ ರಕ್ತಸ್ಥಾವವಿರಬಹುದು. ನಾಡಿಮಿಡಿತ ನಿಧಾನವಾಗಿದ್ದರೆ ತಕ್ಷಣ ಆಸ್ತ್ರೇಗೆ ರವಾನಿಸುವುದು.

೬) ಚಾಟಿಗಳಿಂದಾದ ಪೆಟ್ಟು : ಉಡುಪನ್ನು ಸಡಿಲಿಸಿ, ಉಸಿರಾಡುವಾಗ ಎದೆಯ ಚಲನೆಯನ್ನು ಪರಿಸ್ಥಿಸಿ, ಎದೆಯ ಮೇಲೆ ಬ್ಯಾಂಡೇಜ್ ಹಾಕುವುದು. ಕೈ ಮತ್ತು ಮುಂಗ್ರೇಗಳಿಗೆ ಸ್ಪಿರಿಟ್ ಹಚ್ಚುವುದು.

ಅಧ್ಯಾಯ-೬

## ಸುಟ್ಟ ಗಾಯಗಳು ಮತ್ತು ಚೊಬೆಗಳು (BURNS AND SCALDS)

ಕಣಜಾಲವು (TISSUE) ಧಕ್ಕೆಗೆ ಸಿಲುಕೆ, ತೀವ್ರಗತಿಯ ಧಕ್ಕೆಗೆ ಒಳಗಾಗಿದ್ದರೆ ಹಾಗೂ ಇತರ ಕಣಜಾಲ, ಚಮ್ರ ಮುಂತಾದ ಅಂಗಗಳು ತೊಂದರೆದಾಯಿಕ ಪರಿಸ್ಥಿತಿಗೆ ಒಳಗಾಗುವುದಕ್ಕೆ ಕಾರಣಗಳು ಅನೇಕ.

೧) ಅಫ್ ವಿವರಣೆ ಮತ್ತು ಕಾರಣಗಳು :

**ಸುಟ್ಟಗಾಯ :** ಇದಕ್ಕೆ ಒಂ ಶಾಖಾ ಕಾರಣ. ಉ.ಹ. ಬೆಂಕಿಯ ಉರಿ, ಕಡಿ. ಕೆಂಪಗೆ ಕಾದ ಲೋಹದ ಘನವಸ್ತುಗಳು, ಸೂರ್ಯನ ಕಿರಣಗಳು, ಸಿಡಿಲು, ಒತ್ತುವಿಕೆ ಮುಂತಾದವುಗಳು.

**ಚೊಬೆಗಳು :** ದ್ರವ ರೂಪದ ಅತ್ಯಂತ ಹೆಚ್ಚು ಸುಡುವ / ಕುದಿಯುವ ವಸ್ತುಗಳು. ಉ.ಹ. ಕುದಿಯುವ ನೀರು, ಹಾಲು, ಎಣ್ಣೆ, ಬೆಣ್ಣೆ, ಟಾರು ಹಾವಿ ಮುಂತಾದವುಗಳು. ನೋವು ಅತ್ಯಧಿಕ.

**ರಾಸಾಯನಿಕ ವಸ್ತುಗಳು :** ಪ್ರಬುಲ ಆಷ್ಟು : ಸಲ್ವಾರಿಕ್, ನೈಟ್ರಿಕ್ ಆಷ್ಟುಗಳು

**ಪ್ರಬುಲ ಕ್ಷಾರಗಳು :** ಕಾಷ್ಟಿಕ್ ಸೋಡ, ಮೊಟಾಶ್, ಕ್ರಿಕ್ ಲೈಮ್ (ಸುಣ್ಣ). ಪ್ರಬುಲ ಅಮೋನಿಯ ಮುಂತಾದವುಗಳು.

**ನ್ಯಾಕ್ಟಿಯಾರ್ ವಸ್ತುಗಳು :** ನ್ಯಾಕ್ಟಿಯಾರ್ ಎಕ್ಸ್ಪ್ಲೋಷರ್ ನಿಂದ ತಕ್ಷಣ ಬಿಡುಗಡೆಯಾಗುವ ಶಾಖಾದಿಂದ ಅದು ಸ್ವರ್ವ ಹೊಂದಿದ ಚಮ್ರ ಮತ್ತು ಇತರ ಭಾಗಗಳ ಮೇಲೆ ಸುಡುವ ಸಾಧ್ಯತೆ ಇರುತ್ತದೆ.

ಎಲೆಕ್ಟ್ರಿಕಲ್ ಸಾಧನಗಳು : ಹೈಡ್ರಾಂಪಾರ್ಕ್ ವೈದ್ಯಕೀಯ ಮತ್ತು ವೈದ್ಯಕೀಯ ಶಾಸ್ತ್ರದಲ್ಲಿ ನೋವೆ ಅಧಿಕ, ಅಪಾಯಕರ, ಚಮ್ರ ಹೆಚ್‌ನಾಗಿ ಸುಟ್ಟರೆ ಮರಣವೂ ಸಂಭವಿಸಬಹುದು.

## ೨) ಸುಟ್ಟು ಗಾಯಗಳ ವಿವಿಧ ಹಂತಗಳು :

ಇವನ್ನು ಇ ಹಂತಗಳಾಗಿ ವಿಂಗಡಿಸಬಹುದು.

ಒನೇ ದರ್ಜೆಯ ಸುಟ್ಟುಗಾಯ : ಚಮ್ರದ ಹೊರಪದರ ಸುದುತ್ತದೆ, ಕೆಂಪಾಗುತ್ತದೆ, ಉತ್ತರವಿರುತ್ತದೆ, ಬೊಬ್ಬೆ ಇರುವುದಿಲ್ಲ.

ಒನೇ ದರ್ಜೆಯ ಸುಟ್ಟುಗಾಯ : ಚಮ್ರದ ಮೇಲೆ ಬೊಬ್ಬೆಗಳಾಗುತ್ತವೆ. ಒಳಭಾಗ ಸುಟ್ಟಿರುತ್ತದೆ. ಕಣಜಾಲದ ದ್ರವ ಗಾಂರುದೊಳಗೆ ಸೇರಿ ಬೊಬ್ಬೆಗಳಾಗುತ್ತವೆ.

ಒನೇ ದರ್ಜೆಯ ಸುಟ್ಟುಗಾಯ : ಒಳ ಅಂಗಾಂಗಕ್ಕೆ ಧಕ್ಕೆಯಾಗುತ್ತದೆ. ಸುಟ್ಟು ಕರಕಲಾಗುತ್ತದೆ. ರಾಸಾಯನಿಕ ವಸುಗಳು ಚಮ್ರದ ಮೇಲೆ ಬಟ್ಟೆಗಳ ಮೇಲೆ ಬಿದ್ದರೆ ಇನೆಯ ದರ್ಜೆಯ ಸುಟ್ಟುಗಾಯವಾಗುತ್ತದೆ.

## ೩. ದುಷ್ಪರಿಣಾಮಗಳು :

ಎರಡರಲ್ಲಿಯೂ ಒಂದೇ ರೀತಿ ಇರುತ್ತವೆ. ಹಾನಿಗೊಳಗಾಗಿರುವ ಚಮ್ರಕ್ಕೆ ಅನುಗುಣವಾಗಿರುತ್ತದೆ. ದೇಹದ ಮೇಲ್ಮೈಗ ಸುಟ್ಟರೆ ಹೆಚ್ಚು ಹಾನಿಕರ. ಕ್ಯಾಲುಗಳ ಯಾವುದೇ ಭಾಗ ಸುಟ್ಟು ಕರಕಲಾದರೆ ಎಲ್ಲಕ್ಕಿಂತ ಹೆಚ್ಚು ಹಾನಿಕರ. ದೇಹದ ವಿವಿಧ ಭಾಗಗಳಲ್ಲಿ ವಿವಿಧ ಹಂತದ ಸುಟ್ಟುಗಾಯಗಳಾಗಬಹುದು. ಚಮ್ರ ಕೆಂಪಾಗುತ್ತದೆ. ಬೊಬ್ಬೆಗಳೇಳುತ್ತವೆ. ಚಮ್ರ ಹಾನಿಗೇಡಾಗಿ ಕಣಜಾಲದಲ್ಲಿ ಸಹ ಅತಿಯಾದ ನೋವು, ಸೊಂಕು ಮತ್ತು ಶಾಖೆಗೆ ಗುರಿಯಾಗಬಹುದು.

ಪ್ರವಾಣ : ದೇಹದ ವೇಗ ತೇಕಡ ಇಂಕ್ಷಿಂತಲೂ ಹೆಚ್ಚು ಸುಟ್ಟುಗಾಯವಾದರೆ ಗಾಯದ ಆಳ(DEPTH)ವನ್ನು ಗಣನೆಗೆ ತೆಗೆದುಕೊಂಡು ಆಸ್ತರೆಗೆ ಕಳಿಸುವುದು. ಪ್ರಬುಲ ರಾಸಾಯನಿಕ ವಸ್ತುಗಳನ್ನು ಕುಡಿದಾಗ ಅದು ಸ್ವರ್ವ ಹೊಂದುವ ದೇಹದ ಕಣಜಾಲವನ್ನು ನಾಶಪಡಿಸುತ್ತದೆ. ತುಟಿಗಳು, ನಾಲಿಗೆ, ಗಂಟಲು, ಅನ್ನನಾಳ, ಜರರ ಮತ್ತು ಬಾಯಿಯಲ್ಲಿ ಬೊಬ್ಬೆಗಳಾಗಿ ಸುತ್ತಮುತ್ತಲ ಚಮ್ರ ಬೆಂದು ಕರಕಲಾಗುತ್ತದೆ.

## **ಸುಟ್ಟಿಗಾಯದ ಚಿಕಿತ್ಸೆ :**

ಸುಧಾರಣವಾಗಿ ಸುಟ್ಟಿರುವ ಗಾಯ : ಮುದ್ದವಾದ ತಣ್ಣನೆಯ ನೀರನಿಂದ ತೊಳೆದು ಸುಟ್ಟಿರುವ ಭಾಗವನ್ನು ಶ್ರೀಮಾನಿಂದ ಮುಚ್ಚುವುದು. ಅಂಟಿಸೆಟ್ಟಿಕ್ ಆಯಿಂಟ್ ಮೆಂಟ್ ಹಚ್ಚುವುದು. ಬ್ಯಾಂಡೇಜ್ / ಗಾಜ್‌ನಿಂದ ಮುಚ್ಚುವುದು. ಎಣ್ಣೆ ಮತ್ತು ಹತ್ತಿಯನ್ನು ಬಳಸಬಾರದು. ದ್ರವಪದಾರ್ಥಗಳಾದ ಕಾಫಿ, ಟೀ, ರರಬ್‌ಟ್, ಹಾಲು ಮುಂತಾದವುಗಳನ್ನು ಹೆಚ್ಚಾಗಿ ಕೊಡುವುದು. ಬಾಯಾರಿಕೆಗೆ ಬಸ್‌ಕ್ಲ್ಯಾಬ್ ಕೊಡಬಹುದು.

ಹೆಚ್ಚಿನ ಪ್ರಮಾಣದಲ್ಲಿ ಸುಟ್ಟಿರುವ ಗಾಯ : ತರ್ಲೆ, ಮುಖ ಮತ್ತು ವದೆಯ ಮೇಲಿನ ಸುಟ್ಟಿಗಾಯ ಅಪಾಯಿಕರ. ದೇಹದ ಮೇಲೆ ಇನ್ನು ಉರಿಯುತ್ತಿರುವ ಲಕ್ಷಣಗಳಿಧ್ಯಾರೆ ವೃತ್ತಿಯನ್ನು ಬ್ಯಾಂಡೆಟ್‌ನಿಂದ ಸುತ್ತಿ ಭೋಮಿಂತು ಮೇಲೆ ಉರುಳಿಸಿದರೆ ಉರಿಯು ಆರಿಮೋಗುತ್ತದೆ.

ಎಲ್ಲಾ ರೀತಿಯ ಸುಟ್ಟಿಗಾಯ : ಸುಟ್ಟಿರುವ ಭಾಗವನ್ನು ೧೦ ನಿಮಿಷಗಳ ಕಾಲ ತಗ್ಫೀರಿನಲ್ಲಿ ಅದ್ದಿ ಉಡುಪು ಅಂಟಿಕೊಂಡಿದ್ದರೆ ಮೊದಲು ತೆಗೆಯೆಲ್ಲ ದೇಹದ ಭಾಗವು ಉದುವ ಮೊದಲೇ ಬೂಟು, ವಾಚು, ಉಂಗುರ, ಬಳ ಮುಂತಾದವುಗಳನ್ನು ತೆಗೆಯಬೇಕು.

ಚೊಕ್ಕಿಟವಾದ ದ್ರೈಸಿಂಗ್‌ನಿಂದ ಮುಚ್ಚುವುದು. ಜೀವ ಜಲ (ORS) ಕುಡಿಯಲು ಕೊಡುವುದು. ಟೀ. ಹಾಲು ಮತ್ತು ಸಕ್ಕರೆ ಕೊಡಬಹುದು.

ರಸಾಯನಿಕ ವಸ್ತುಗಳಿಂದ ಸುಟ್ಟಿಗಾಯದ ಚಿಕಿತ್ಸೆ : ನೀರನಿಂದ ಆ ಭಾಗವನ್ನು ತೊಳೆಯುವುದು. ಸಾಧಾರಣ ಶ್ರೀಯಾ ತಾಟಸ್ಟ್ರ್ಯಾ ವಸ್ತು (Simple Neutralising Substance) ನಿನಿಂದ ಸುಟ್ಟಿದ್ದರೆ ದುರ್ಬಲ ಅಡಿಗೆ ಸೋಡದ ದ್ರವದಿಂದ ತೊಳೆಯುವುದು.

ಕ್ಷಾರ ವಸ್ತುಗಳಿಂದ ಸುಟ್ಟಿದ್ದರೆ : ವಿನೇಗರ್ ಬಳಸಿ ತೆಗೆಯುವುದು.

## **ಚಿಕಿತ್ಸೆಯ ನಿಯಮಗಳು :**

ಪ್ರಥಮಚಿಕಿತ್ಸೆ ಕೊಡುವವರು ತಮ್ಮ ಕೈಯನ್ನು ಸೋಪು ಮತ್ತು ನೀರನಿಂದ ಚೆನ್ನಾಗಿ ಉಜ್ಜ್ವಲ ತೊಳೆದುಕೊಳ್ಳುವುದು. ಇಲ್ಲದಿದ್ದರೆ ನಂಜಾಗಬಹುದು.

ಬೆಂಕಿಯಿಂದ ಉರಿಯುತ್ತಿರುವ ಸಮಯದಲ್ಲಿ : ಹಾನಿಗೇಡಾದ ಭಾಗ ಮತ್ತು ಉಡುಪನ್ನು ಮುಟ್ಟಬಾರದು. ಒಣಗಿದ ಸಂಸ್ಕರಿಸಿದ ದ್ರೈಸಿಂಗ್ ಬಳಸಬೇಕು. ಅಶಿಯಾದ ಜಾಗರೂಕತೆ ವಹಿಸಬೇಕು.

ವ್ಯಕ್ತಿಯ ಉಡುಪಿಗೆ ಬೆಂಕಿ ತಗುಲಿದ್ದರೆ ರಗ್ನ / ಬ್ಲಾಂಕೆಟ್ / ಕೋಟು ಹೇಬಲ್ ಕ್ಲಾರ್ಟ್ ಅನ್ನು ವ್ಯಕ್ತಿಗೆ ಸುತ್ತಿ ಅಂಗಾತ ಮಲಗಿಸಿದರೆ ಬೆಂಕಿ ನಂದಿ ಮೋಗುತ್ತದೆ. ಬೆಂಕಿ ಯತ್ತಿರುವವರು ನೆಲದ ಮೇಲೆ ಉರುಳಬೇಕು. ಗಾಳಿಯಲ್ಲಿ ಓಡಬಾರದು. ಕ್ಯಾಗೆ ಸಿಕ್ಕಿದ್ದನ್ನು ಹೊಡ್ಡಿಕೊಳ್ಳಬೇಕು. ಸುಟ್ಟಿಗಾಯದ ಮೇಲೆ ಎಣ್ಣೆ, ಬೆಣ್ಣೆ, ಗ್ರೀಸ್, ಎಲೆಗಳು ಅಥವ ಕಸ ಯಾಕಬಾರದು. ಬದ್ರವಾಗಿ ಪಟ್ಟಿಕಟ್ಟಿ, ಬೊಬ್ಬಿ ಏಳುವಂತಿದ್ದರೆ ಸಡಿಲವಾಗಿರಲಿ. ತೊಂದರೆಗೇಡಾದ ಭಾಗ ನಿಧಾನವಾಗಿ ಜಲಿಸುವಂತಿರಲಿ, ಶಾಶ್ವತಗೆ ಚಿಕಿತ್ಸೆ ನೀಡುವುದು. ಸ್ವಲ್ಪ ಸುಟ್ಟಿದ್ದರೆ ಹೆಚ್ಚು ಬಿಸಿ ಪದಾರ್ಥ ಕೊಡಿ. ಲಕ್ಷಣಗಳು ಹೆಚ್ಚಾದರೆ ಅಸ್ವತ್ತಗೆ ಕಳಿಸಿ. ರಾಸಾಯನಿಕ ಪಸ್ತುಗಳಿಂದ ಸುಟ್ಟಿರುವ ಭಾಗಕ್ಕೆ ನೀರು ವರಿಸಿ.

### ಚಿಕಿತ್ಸೆಯ ಉದ್ದೇಶಗಳು :

ಸೋವು ನಿವಾರಿಸಲು, ಸೋಂಕು ನಿಯಂತ್ರಣ, ಗಾಯದ ಚಿಕಿತ್ಸೆ, ಧಕ್ಕೆಯಾದರೆ ಪ್ರತಿಬಂಧಿಸುವುದು.

### ಬೆಂಕಿಯ ಅಪಘಾತಕ್ಕೆ ಸಿಲುಕಿದವರ ರಕ್ಖಣೆ :

ಉಡುಪುಗಳು ಸುಟ್ಟು ಹೋಗುತ್ತಿರುವ ಸಮಯದಲ್ಲಿ : ಬೆಂಕಿಯ ಅನೇಕ ಪ್ರಕರಣಗಳು ಮನೆಯಲ್ಲಿ, ಅದರಲ್ಲಿ ಅಡಿಗೆ ಮನೆಯಲ್ಲಿಯೇ ಸಂಭವಿಸುತ್ತವೆ. ಸುಲಭವಾಗಿ ಸಿಗುವ ನೀರನ್ನು ಎರಚಿದರೆ ಬೆಂಕಿ ನಂದಿಮೋಗುತ್ತದೆ. ಸುಟ್ಟಿ ಜಾಗ ತಣ್ಣಾಗಾಗುತ್ತದೆ.

ವ್ಯಕ್ತಿಯನ್ನು ಗಾಳಿಯಲ್ಲಿ ಓಡಲು ಬಿಡಬಾರದು. ಇದರಿಂದ ಅನಾಹತ ಹೆಚ್ಚಾಗುತ್ತದೆ. ಪ್ರಥಮ ಚಿಕಿತ್ಸಕನು ವ್ಯಕ್ತಿಯ ಮುಂದೆ ಬೆಡ್‌ತೀಂಟ್, ಹೇಬಲ್ ಕ್ಲಾರ್ಟ್, ರಗ್ನ ಮುಂತಾದವನ್ನು ಒಂದಿದುಕೊಳ್ಳಬೇಕು. ವ್ಯಕ್ತಿಯನ್ನು ಮೈದಾನದಲ್ಲಿ ಮಲಗಿಸಿ ಯಾವುದಾದರೂ ಒಂದನ್ನು ಸುತ್ತಿ ವ್ಯಕ್ತಿಯನ್ನು ನೆಲದ ಮೇಲೆ ಉರುಳಿಸುವುದರಿಂದ ಬೆಂಕಿ ಆರುತ್ತದೆ. ದೇಹದ ಮುಂಬಾಗದ ಬಟ್ಟೆ ಬೆಂಕಿಗೆ ಆಮುತಿಯಾಗಿದ್ದರೆ, ಬೆಂಕಿ ನಂದಿಸಿ ಬೆನ್ನಿನ ಮೇಲೆ ಮಲಗಿಸಿ ಒಳ್ಳೆಯ ಗಾಳಿ ಬೆಳಕು ಇರುವಲ್ಲಿಗೆ ಸಾಗಿಸುವುದು.

ಬೆಂಕಿಯಿಂದ ರಕ್ಖಣೆ : ವ್ಯಕ್ತಿ ಕೊರಡಿಯೋಳಿಗಿದ್ದರೆ ತಕ್ಷಣ ತೀಮಾನ ತೆಗೆದುಕೊಳ್ಳಬೇಕು. ಕೊರಡಿಯ ನೆಲದ ಮಟ್ಟಿದಲ್ಲಿ ಶುದ್ಧ ಗಾಳಿ ಸಿಗುವುದರಿಂದ ಪ್ರಥಮ ಚಿಕಿತ್ಸಕ ನೆಲದ ಮೇಲೆ ತೆವಳಿಕೊಂಡು ಮೋಗಿ, ಗಾಯಾಳುವನ್ನು ತಲುಪಿ

ಅವನನ್ನು ಎಳೆದುಕೊಂಡು ಹೋರಗೆ ಬರುವುದು. ಒಳಗೆ ಹೋಗುವಾಗ ನೀರಿನಲ್ಲಿ ನೇನೆಸಿದ ಕರವಸ್ತುವನ್ನು ಮುಖಿಕ್ಕೆ ಕಟ್ಟಿಕೊಂಡು ಹೋಗುವುದು.

ಕೊತಡಿಯಲ್ಲಿ ಇಂಗಾಲದ ದೈತ್ಯರ್ಥಿ ಹೆಚ್ಚಿದ್ದರೆ ಪ್ರಥಮ ಚಿಕಿತ್ಸಕ ಅದರ ವಿಷತೆಗೆ ಒಳಗಾಗಬೇಕಾಗುತ್ತದೆ. ಅದಕ್ಕೆ ತತ್ತ್ವಜ್ಞಾ ಕ್ರಮ ತೆಗೆದುಕೊಳ್ಳಲೇಬೇಕು. ಕೊತಡಿಯಲ್ಲಿ ಬೆಂಕಿ ಉರಿಯುತ್ತಿದ್ದರೆ ಕದ, ಬಾಗಿಲು, ಮುಚ್ಚಬೇಕು. ಇಲ್ಲದಿದ್ದರೆ ಹೆಚ್ಚು ಗಾಳಿ ಒಳ ನುಗ್ಗಿ, ಬೆಂಕಿ ಹೆಚ್ಚಾಗಿ ಹೆಚ್ಚು ತೊಂದರೆಗೆ ಕಾರಣವಾಗುತ್ತದೆ. ಸ್ವಲ್ಪ ಸಮಯದ ನಂತರ ಕಿಟಕಿ ಬಾಗಿಲು ತೆರೆಯಬಹುದು.

### ದುಷ್ಪರಿಣಾಮಗಳು :

**ತತ್ತ್ವಜ್ಞಾ :** ಅತಿಯಾದ ಸೋವು ಮತ್ತು ಶಾಶ್ವತ.

**ನಂತರ :** ತೊಂದರೆಗೀಡಾದ ಭಾಗದಲ್ಲಿ ಸೋಂಕು.

**ಮಾಗಿದ ನಂತರ :** ಗಾಯದ ಮಾಗಿದ ಗುರುತು ಉಳಿಯುವುದು.

### ಭಯಾನಕ ಸುಟ್ಟು ಗಾಯಗಳ ಪ್ರಥಮ ಆರ್ಥಿಕೆ :

**ತತ್ತ್ವಜ್ಞಾ ಮಾಡಬೇಕಾದ ಕರ್ತವ್ಯ :** ಗಾಯಾಳುವನ್ನು ನಿಶ್ಚಯ ಪ್ರದೇಶದಲ್ಲಿ ರಿಸಿ ಧೈಯರು ತುಂಬಿ ಸ್ವಜ್ಞವಾದ ಬಟ್ಟೆಯಲ್ಲಿ ಸುತ್ತಿ, ಸುಟ್ಟಿರುವ ಭಾಗವನ್ನು ಸ್ವಜ್ಞವಾದ ಬಟ್ಟೆಯಿಂದ ಮುಚ್ಚಿ ಬೆಂಕಿರುವಂತೆ ವಿಪಾಂಟು ಮಾಡಿ. ಕೈಗಳು ಸುಟ್ಟಿದ್ದರೆ ಎದೆಯ ಮಂಟಪಕ್ಕಿಂತ ಮೇಲ್ಮೈಗಳಲ್ಲಿ ಸುಟ್ಟಿದ್ದರೆ ಪಾದ ಅಥವ ಕಾಲುಗಳನ್ನು ತುಸು ಮೇಲಿಟ್ಟು, ಮುಖ ಸುಟ್ಟಿದ್ದರೆ ಕೂಡಿಸಿ, ಉಸಿರಾಟದ ಕಡೆ ನಿಗಾವಹಿಸಿ, ಶಾಸಕಾಂಗದ ತೊಂದರೆ ಇದ್ದರೆ ಶುದ್ಧಗಾಳಿ ಬರುವಂತೆ ವ್ಯವಸ್ಥೆ ಮಾಡಿ, ಹತ್ತಿರದ ಆಸ್ತಿತ್ವಗೆ ತತ್ತ್ವಜ್ಞಾ ಸಾಗಿಸುವುದು.

ಗಾಂರುಕ್ಕೆ ಅಂಟಿಕೊಂಡಿರುವ ಬಟ್ಟೆಂರುನ್ನು ಕೀಳಬಾರದು. ಸುಟ್ಟಿರುವಜಾಗವನ್ನು ನೀರಿನಲ್ಲಿ ಮುಳುಗಿಸಬಾರದು. ಏಕೆಂದರೆ ತತ್ತ್ವಜ್ಞನೆಯ ಪದಾರ್ಥಗಳು ಶಾಶ್ವತಗೆ ಆಸ್ತಿದ ಮಾಡಿಕೊಡಬಹುದು. ಆದರೆ ಕೂಲ್ದಿ ಪ್ರಯೋಗ ಅನ್ನು ಮುಖಿಕ್ಕೆ ಅಥವ ಪಾದಕ್ಕೆ ಹಾಕಬಹುದು. ಬೊಬ್ಬೆಗಳನ್ನು ಒಡೆಯಬಾರದು. ಆಯಿಂಟೊಮೆಂಟ್, ಗ್ರೀಸ್ ಅಥವ ಇತರ ವಸ್ತುಗಳನ್ನು ಹಚ್ಚಬಾರದು. ಶಾಶ್ವತ ಚಿಕಿತ್ಸೆ ನೀಡುವುದು. ಮೈಮೇಲೆ ಒತ್ತುತ್ತಿರುವ ವಸ್ತುಗಳನ್ನು ತತ್ತ್ವಜ್ಞಾ ತೆಗೆಯುವುದು. ಉ.ಹ. ಉಂಗುರ, ಬಳಿ, ಬೆಲ್ಲಾ, ಫೂಗಳನ್ನು ತತ್ತ್ವಜ್ಞಾ ತೆಗೆಯುವುದು. ಏಕೆಂದರೆ

ಉತ ಬಂದರೆ ತೆಗೆಯವುದು ಕಷ್ಟವಾಗುತ್ತದೆ. ತಜ್ಞ ವೈದ್ಯರು ಒಂದು ಗಂಟೆಯೋಳಗೆ ಬರದಿದ್ದರೆ ದುರ್ಬಲ ಲಂಬಾದ ದ್ರವ ಮತ್ತು ಸೋಡವನ್ನು ಕುಡಿಯಲು ಶೊಡುವುದು.

ಒಟ್ಟಿಗೆ ಚಮಚ ಉಪ್ಪು,  $\frac{1}{2}$  ಚಮಚ ಅಡಿಗೆ ಸೋಡ,  $\frac{1}{4}$  ಲೀಟರ್‌ನಲ್ಲಿ ಬೆರೆಸಿ ನಿಥಾನವಾಗಿ ಕುಡಿಸಿ.

ಮೊದ್ದವರಿಗೆ ಒ ಜೈನ್ಸ್	ಒಬ್ಬ ನಿಮಿಷಗಳಲ್ಲಿ
ಮಕ್ಕಳಿಗೆ ಒ ಜೈನ್ಸ್	೧-೧೨ ವರ್ಷ ವಯಸ್ಸಿನವರಿಗೆ
ಶಿಶುಗಳಿಗೆ ಒ ಜೈನ್ಸ್	೧ ವರ್ಷಕ್ಕಿಂತ ಕಡಿಮೆ ಇದ್ದರೆ
ವಾಂತಿಯಾದರೆ ನಿಲ್ಲಿಸಿ.	

### ರಾಸಾಯನಿಕ ವಸ್ತುಗಳಿಂದ ಸುಟ್ಟಿಗಾಯಗಳು :

**ಪ್ರಥಮ ಚಿಕಿತ್ಸೆ :** ದೇಹದ ಮೇಲಿರುವ ರಾಸಾಯನಿಕ ವಸ್ತುಗಳನ್ನು ಯಥೇಶ್ವರವಾದ ನೀರಿನಿಂದ ತೊಳೆಯವುದು. ಶವರ್ / ಹೋಸ್ ಇದ್ದರೆ ಬಳಸುವುದು. ಅದಷ್ಟು ಬೇಗ ಕರೆತದ ವಸ್ತುಗಳನ್ನು ತೊಳೆಯಬೇಕು. ಕಲುತಿತ ಬಟ್ಟೆಗಳನ್ನು ತೆಗೆಯವುದು. ಸುಟ್ಟಿ ಜಾಗವನ್ನು ಕೈಯಿಂದ ಮುಟ್ಟರೆ, ಅದಕ್ಕೆ ತಕ್ಕು ಚಿಕಿತ್ಸೆಗೆ ಏಪಾರಿಟು ಮಾಡುವುದು.

(ಎ) ಅಘ್ಯಾದಿಂದ ಸುಟ್ಟಿಗಾಯ : ಕಣ್ಣನಲ್ಲಿ : ಪ್ರಥಮ ಚಿಕಿತ್ಸಕರು ಕನಿಷ್ಠ ಓ ನಿಮಿಷಗಳ ಕಾಲ ಮುಖಿ, ಕಣ್ಣ ರೆಪ್ಪೆ ಮತ್ತು ಕಣ್ಣನ್ನು ತೊಳೆಯಬೇಕು.

**ನೋಡ ವೃಕ್ಷ ಮಲಗಿಧರೆ :** ತಲೆಯನ್ನು ಒಂದು ಪಕ್ಕಕ್ಕೆ ತಿರುಗಿಸಿ, ರೆಪ್ಪೆ ತರೆದು, ಒಂದು ಪಕ್ಕದಿಂದ ನೀರನ್ನು ಹಾಕುತ್ತಾ, ರಾಸಾಯನಿಕ ವಸ್ತುವನ್ನು ತೆಗೆಯಬೇಕು. ತೊಳೆದ ನೀರು ಮತ್ತೊಂದು ಕಣ್ಣಿಗೆ ಹರಿಯದಂತೆ ತಡೆಯಬೇಕು. ಕಣ್ಣನ್ನು ಒಣ ರಕ್ಕಕ ತ್ರೇಸಿಂಗ್‌ನಿಂದ ಬ್ಯಾಂಡೇಜ್ ಮಾಡುವುದು. ಹತ್ತಿಯನ್ನು ಬಳಸಬಾರದು. ಕಣ್ಣನ್ನು ಉಜ್ಜಬಾರದು. ಕೈಯಿಂದ ಸುಟ್ಟಿ ಜಾಗವನ್ನು ಮುಟ್ಟಬಾರದು. ತೊಂದರೆಗೀಡಾದ ಕಣ್ಣನ್ನು ತೊಳೆಯವಾಗ ಅದು ಮತ್ತೊಂದು ಕಣ್ಣಿಗೆ ಬೀಳದಂತೆ ಎಚ್ಚರವಹಿಸಬೇಕು.

**ವೈದ್ಯಕೀಯ ಚಿಕಿತ್ಸೆ :** ತಜ್ಞ ವೈದ್ಯರಿಂದ ತರ್ಕಾಕ್ಷಣ ತಕ್ಕ ಚಿಕಿತ್ಸೆಗೆ ಏಪಾರಿಡು ಮಾಡುವುದು. ಕಣ್ಣಿಗೆ ಹರಳಿಕ್ಕೆ ಬಿಡಬಹುದು.

(ಬಿ) ಕ್ಷಾರವಸ್ತುಗಳಿಂದ ಕಣ್ಣನ ಸುಟ್ಟಿ ಗಾಯ : ಸ್ವಜ್ಞಗೊಳಿಸುವ ವಸ್ತುಗಳು, ಮೋರಿಯನ್ನು ತೊಳೆಯುವ ವಸ್ತುಗಳು ಇದಕ್ಕೆ ಕಾರಣ. ಪ್ರಾರಂಭದಲ್ಲಿ ತುಸು ಪೆಟ್ಟಿನಂತೆ ಕಂಡು, ನಂತರ ಆಳವಾಗಿ ಬೇರೂರಿ, ಸೊಂಕಿಗೆ ಕಾರಣವಾಗಬಹುದು. ಕಣಜಾಲ ಹಾಳಾಗಬಹುದು. ದೃಷ್ಟಿ ಕಳೆದುಕೊಳ್ಳಬಹುದು. ಕಣ್ಣಗಳನ್ನು ಇಂದಿನಿಷ್ಟ ಜೆನ್‌ನಾಗ್‌ನಿ ನೀರಿನಲ್ಲಿ ತೊಳೆಂಪುವುದು. ನಲ್ಲಿಂರುವುದ್ದು ಬಿಟ್ಟು ತೊಳೆದುಕೊಳ್ಳಬಹುದು.

**ಘ್ರಣೆ ಮಲಿಗಿದ್ದರೆ :** ಕಣ್ಣನ್ನು ಒಂದು ಕಡೆಗೆ ತಿರುಗಿಸಿ, ರೆಪ್ಟೆ ತೆರೆದು ಒಂದು ಪಕ್ಕಾದಿಂದ ನೀರು ಹಾಕುತ್ತಾ ಚೆನ್ನಾಗಿ ತೊಳೆಯುವುದು. ಎರಡೂ ಕಣ್ಣಗೆ ಒಂದರ ನಂತರ ಒಂದನ್ನು ಪ್ರತಿ ಸಕೆಂಡಿಗೆ ತೊಳೆಯುತ್ತಿರುವುದು. ರಾಸಾಯನಿಕ ವಸ್ತು ಕಣ್ಣನಲ್ಲಿ ಹರಿದಾಡುತ್ತಿದ್ದರೆ ಸಂಸ್ಕರಿಸಿದ ಗಾಜ್ ಅಥವ ಕರವಸ್ತ ಬಳಸಿ ಅದನ್ನು ತೆಗೆಯುವುದು. ಒಣ ಪ್ರಾಡನಿಂದ ಡ್ರೆಸ್‌ಮಾಡಿ, ತಕ್ಣಣ ವೈದ್ಯರ ಬಳಿಗೆ ಕಳೆಸುವುದು. ಸೋಡಾ ದ್ರಾವಣದಿಂದ ಕಣ್ಣನ್ನು ತೊಳೆಂಪಬಾರದು. ಹಾಲು, ಬೀರು, ಮೂತ್ರದಿಂದ ಸಹ ತೊಳೆಯಬಹುದು. ಮೂತ್ರಪು ರೋಗಕಾರಕಗಳಿಂದ ಮುಕ್ತವಾಗಿರುತ್ತದೆ.

### ಅಡಿಗೆ ಮನೆಯಲ್ಲಿ ಸುಡುವ ಗಾಯದ ಪ್ರಥಮ ಚಿಕಿತ್ಸೆ :

ಇದಕ್ಕೆ ಕಾರಣಗಳು ಅನೇಕ. ಅಪ್ರಗಳನ್ನು ಪ್ರತಿ ಬಂಧಿಸಬಹುದು. ಇದು ಮಕ್ಕಳು ಮತ್ತು ಸೀರುರಲ್ಲಿ ಹೆಚ್ಚು. ಸೀರುರು ಅಡಿಗೆ ಮನೆಯಲ್ಲಿ ಸುಟ್ಟಿಕೊಳ್ಳಬಹುದು ಹೆಚ್ಚು. ಇದಕ್ಕೆ ಎಚ್ಚರಿಕೆ ಕ್ರಮ ಆತ್ಮವರ್ತಕ.

ಸ್ವೋಪ ಮತ್ತು ಒಲೆ ಭೂ ಮಟ್ಟದಿಂದ ಲಿಂಗಿ ಅಡಿ ಎತ್ತರದಲ್ಲಿರಬೇಕು. ಅಡಿಗೆ ಮಾಡುವಾಗ, ಒಲೆ ಉರಿಯುತ್ತಿರುವಾಗ, ಉಟ್ಟಿರುವ ಬಟ್ಟೆಗಳ ಭಾಗ ಬೆಂಕಿಗೆ ತಗುಲದಂತೆ ಸರಗನ್ನು ಸಿಕ್ಕಿಸಿಕೊಂಡಿರಬೇಕು. ಸಿಂಧಟಿಕ್, ಸ್ವೇಲಾನ್ ಹಾಕಿರುವಾಗ ಅಡಿಗೆ ಮನೆಗೆ ಹೋಗಬಾರದು. ಹತ್ತಿ ಬಟ್ಟೆ ಅಡಿಗೆ ಮನೆಗೆ ಸುರಕ್ಷಿತ. ಬಿಸಿ ಪದಾರ್ಥಗಳನ್ನು ಒಲೆಯ ಮೇಲಿಂದ ಸೀರೆಯ ಸೆರಿಗಿನಿಂದ ಎತ್ತಬಾರದು. ಮಕ್ಕಳಿಗೆ ಹೆಚ್ಚು ಬಿಸಿಯಾದ ಪದಾರ್ಥ ಕೊಡುವುದು. ಸ್ವೋಪ ಹತ್ತಿರ ನಿಲ್ಲುವುದು, ಒಂಟಿಯಾಗಿ ಅಡಿಗೆ ಮನೆಯಲ್ಲಿ ಬಿಡುವುದು. ಹಾಸಿಗೆ ಪಕ್ಕ ಸೀಮೆವಣ್ಣ ದೀಪ, ಉರಿಯುತ್ತಿರುವ ಮೇಣದ ಬತ್ತಿ ಇಟ್ಟಿಕೊಂಡು ಮಳಗಬಾರದು. ತೆರೆದ ಬೆಂಕಿಯ ಹತ್ತಿರ ಬಟ್ಟೆಗಳನ್ನು ಒಣಗಲು ಹಾಕಬಾರದು.

ಅಧ್ಯಾಯ-೨

## ವಿಷಪ್ರಾಶನ (POISONING)

ಕೆಲವು ವಸ್ತುಗಳನ್ನು ಕುಡಿದ ನಂತರ, ಸ್ವರ್ಥಿಸಿದಾಗ, ಚುಚ್ಚಿದಾಗ, ಉಸಿರಾಡಿದಾಗ ಅವುಗಳು ದೇಹವನ್ನು ಸೇರಿ ತೊಂದರೆಯನ್ನುಂಟು ಮಾಡುತ್ತವೆ. ಅವುಗಳಿಂದ ಮರಣವೂ ಸಂಭವಿಸಬಹುದು. ಇಂತಹ ವಸ್ತುಗಳನ್ನು ವಿಷಕಾರಕ ವಸ್ತುಗಳಿನ್ನುತ್ತೇವೆ.

ಈ ವಿಷಗಳನ್ನು ಆತ್ಮಹತ್ಯೆಗೆ ಅಥವ ಇತರರನ್ನು ಕೊಲ್ಲಲು ಬಳಸಬಹುದು. ಒಮ್ಮೊಮ್ಮೆ ಗೊತ್ತಿಲ್ಲದೆ ಆಕಸ್ಮಿಕವಾಗಿ ತೆಗೆದುಕೊಳ್ಳಲೂ ಬಹುದು. ಈ ಫಳನೇಗಳು ಮೂರರಿಂದ ಆರು ವರ್ಷಗಳವರೆಗಿನ ಮಕ್ಕಳಲ್ಲಿ ಹೆಚ್ಚು. ದೊಡ್ಡವರು ಉದ್ದೇಶಪೂರ್ವಕವಾಗಿ ತೆಗೆದುಕೊಳ್ಳಬಹುದು. ಇದನ್ನು ಪ್ರತಿಬಂಧಿಸಬಹುದು.

(ಎ) ದೇಹವನ್ನು ಸೇರುವ ಮಾರ್ಗಗಳು : ಅನೇಕ

೧) ನುಂಗವುದರಿಂದ : ಒಮ್ಮೊಮ್ಮೆ ಆಘಾತ, ಕ್ಷಾರ ಮತ್ತು ಶ್ರೀಮಿನಾಶಕಗಳನ್ನು ಗೊತ್ತಿಲ್ಲದೆ ನುಂಗಬಹುದು. ವಿಷಯುಕ್ತ ಫಂಗ್, ಖನಿಜಗಳ ವಿಷ, ಆಹಾರದ ವಿಷವನ್ನು ನುಂಗಬಹುದು.

ಆಲೋಹಾಲೋ (ಮೀಥ್ಯಲೇಚೆಡ್ ಸ್ಟ್ರಿಟ್), ಕಳ್ಳಭಟ್ಟಿ, ಸ್ಟ್ರಿಟ್, ಬೆಲ್ಲಡೋನ, ಸ್ಕ್ರೋನಿನ ಮಾತ್ರಗಳು ನುಂಗಲು ಲಭ್ಯವಿವೆ.

ನೋವು ನಿವಾರಕಗಳಾದ ಅಸ್ಟ್ರಿನ್ ಹಾಗೂ ಲಾಗ್ನಾಕ್ಸಿಲ್, ಗಾಡಿನಾಲ್, ನಿದ್ರಾಮಾತ್ರಗಳು ಈ ಗುಂಪಿಗೆ ಸೇರುತ್ತವೆ.

**ಲಕ್ಷಣಗಳು :** ಅಮ್ಮ ಮತ್ತು ಕ್ಷಾರಗಳು, ತುಟಿ, ನಾಲಿಗೆ, ಗಂಟಲು, ಅನ್ನನಾಳ ಮತ್ತು ಜರರವನ್ನು ಸುಟ್ಟಿ ನೋವಿಗೆ ಕಾರಣವಾಗಬಹುದು. ಕೆಲವು ನೋವು, ವಾಂತಿ. ನಂತರ ಅತಿಸಾರಕ್ಕೆ ಕಾರಣವಾಗಬಹುದು. ಕೆಲವು ನರಗಳ ಮೇಲೆ ತೊಂದರೆಯನ್ನಿಂಟು ಮಾಡಬಹುದು. ಉ.ಹ. ಆಲೋಚೋಹಾಲ್, ಬೆಲ್ಲಡೋನ್, ಸ್ತ್ರೀನಿನ್, ನಿದ್ರೆ ಗುಳಿಗಳು, ಉನ್ನಾದ, ಮೂಳ್ಫ್, ಪ್ರಜ್ಞಾಶೂನ್ಯತೆಯೂ ಉಂಟಾಗಬಹುದು.

**ಉ) ಉಸಿರಾಟದ ಮೂಲಕ :** ಅನಿಲಗಳ ಆವಿ, ಇದ್ದಿಲು ಸ್ವೇಚ್ಛಾನಿಂದ ಬರುವ ಅನಿಲ, ಅಡಿಗೆ ಅನಿಲ, ವಾಹನಗಳ ಎಕ್ಕಾಸ್ಟ ಹೊಗೆ, ಸ್ಮೃತಿಕಗಳ ಹೊಗೆ ಮುಂತಾದವುಗಳು.

**ಇ) ಇಂಜಕ್ಕನ್ ಮೂಲಕ :** ಸ್ವತಃ ಇಂಜಕ್ಕನ್ ಅನ್ನ ಚುಚ್ಚಿಕೊಳ್ಳುವದು. ಪ್ರಾರ್ಥಿಗಳ (ಹಾವು) ವಿಷದ ಹಲ್ಲುಗಳಿಂದ, ಜೀಳಿನಕೊಂಡಿ, ಶ್ರೀಮಿಕೀಟಗಳ ದ್ರವಗಳು ವಿಷತೆಗೆ ಕಾರಣ.

**ಈ) ಗ್ರಾಮೀಣ ಪ್ರದೇಶದಲ್ಲಿ ವಿಷ ವಸ್ತುಗಳು :** ವಿಷದ ಬೀಜಗಳು, ಬೆರಿ, ಕಾಡಿನ ಹಣ್ಣುಗಳು, ಮತ್ತು ಮೊ, ಕೀಟನಾಶಕಗಳು, ಸೀಮೆ ಎಣ್ಣೆ, ಜಿಷಧಗಳಾದ ಅಸ್ಪಿರಿನ್ ಕ್ಲೂರೋಕ್ಸಿನ್‌ಗಳು.

**ಉ) ಪಟ್ಟಣಗಳಲ್ಲಿ ವಿಷ ವಸ್ತುಗಳು :** ಸೀಮೆ ಎಣ್ಣೆ, ಪೆಟ್ರೋಲ್, ಅಸ್ಪಿರಿನ್ ವಾತ್ರೆ, ಕಬ್ಬಿಣದ ವಾತ್ರೆಗಳು, ಬಾಬಿನ್‌ರೇಟ್‌, ಪೊಟ್‌ಸಿಂಯಂಟು ಪರೋವಾಂಗನೇಟ್, ಇಲಿ ಪಾಶಾಣಗಳು, ಕೀಟನಾಶಕಗಳು ಸುಲಭವಾಗಿ ದೊರೆಯುತ್ತವೆ.

ಆಲೋಚೋಹಾಲ್ ಮತ್ತು ಜಿಷಧವನ್ನು ಮಕ್ಕಳು ಹಾಗೂ ದೊಡ್ಡವರು ಹೆಚ್ಚಾಗಿ ಒಂದೇ ಸಾರಿ ತೆಗೆದುಕೊಂಡರೆ ತೊಂದರೆ ಹೆಚ್ಚು. ಬಹಳ ವರ್ಷ ತೆಗೆದುಕೊಂಡರೆ, ಸ್ಥಳೀಯವಾಗಿ ತಯಾರಿಸಿದುದನ್ನು ತೆಗೆದುಕೊಂಡರೆ ಅಪಾಯ. ಹೊಗೆಸೊಪ್ಪು ಸಹ ಅನೇಕ ವರ್ಷ ಸೇರಿದರೆ, ತಿಂದರೆ ತೊಂದರೆದಾಯಕ.

**(ಬಿ) ಮನು ವಿಷ ಸೇವಿಸಿದೆ ಎಂದು ತಿಳಿಯುವುದು ಹೇಗೆ?**

ಅರೋಗ್ಯವಾಗಿದ್ದ ಮನು ಇದ್ದಕ್ಕಿದ್ದ ಹಾಗೆ ಈ ಕೆಳಕಂಡ ಒಂದರು ಲಕ್ಷಣಗಳನ್ನು ತೋರಿದರೆ ಅದುವಿಷ ಸೇವನೆಯ ಲಕ್ಷಣವಾಗಿರಬಹುದು. ಪ್ರಜ್ಞೆ ಇಲ್ಲ, ವಾಂತಿ, ಹೊಟ್ಟೆನೋವು, ಥಿಟ್ಟೆ ಮನುವು ವಿಷ ಸೇವಿಸುವಾಗ ಯಾರಾದರೂ ನೋಡಿದವರು ತಿಳಿಸಿದರೆ, ತೋರಿಸಿದರೆ, ವಿಷ ವಸ್ತುವನ್ನು ಕಂಡರೆ ಆಗ

ನಿರ್ಧಾರವಾಗುತ್ತದೆ. ವಿಚಿತವಾಗಿ ವಿಷ ಯಾವುದೆಂದು ತಿಳಿದರೆ ಗೊತ್ತಾದರೆ ಚಿಕಿತ್ಸೆಗೆ ಸುಲಭವಾಗುತ್ತದೆ.

(ಇ) ಪ್ರಥಮ ಚಿಕಿತ್ಸೆ : ಪ್ರಬಲ ಆಮ್ಲ, ಕ್ಷಾರ, ಮುಂತಾದವುಗಳು.

(ಈ) ಪ್ರಥಮ ಚಿಕಿತ್ಸೆ :

ವಿಷಗಳು ಅನೇಕ ವೇಳೆ ಭಯಾನಕ, ತಕ್ಷಣ ಆಸ್ತುಗೆ ಕಳಿಸುವುದು. ಕೇಸಿನ ಬಗ್ಗೆ ಒಂದು ಟಿಪ್ಪಣಿ ಬರೆದು, ಸಾಧ್ಯವಿದ್ದರೆ ವಿಷದ ಹೆಸರು, ಬರೆದು ಕಳಿಸುವುದು. ವಿಷದ ಬಾಟಲ್ - ಡಬ್ಬಿ ಇದ್ದರೆ ಹಾಗೇ ತೆಗೆದಿಟ್ಟು, ಅದರ ಜೊತೆ ವಾಂತಿ ಮತ್ತು ಕಷ ವೈದ್ಯರಿಗೆ ಹೋರಿಸಲು (ತೆಗೆದಿಟ್ಟು) ಕಳಿಸಿಕೊಡುವುದು.

**ಪ್ರಜಾಶೂಸ್ವನಾಗಿದ್ದರೆ :** ವಾಂತಿ ಮಾಡಿಸಬಾರದು. ಗಟ್ಟಿಯಾದ ವಸ್ತುವಿನ ಮೇಲೆ ಬೆನ್ನು ಮೇಲೆ ಮಾಲಗಿಸಿ, ತಲೆಯನ್ನು ಒಂದು ಕಡೆ ತಿರುಗಿಸಿ ಮಲಗಿಸುವುದು. ದಿಂಬು ಹಾಕುವುದು ಬೇಡ. ಎಕೆಂದರೆ ವಾಂತಿ ಮಾಡಿದರೆ ವಾಂತಿಯು ವಾಯು ನಾಳದೊಳಗೆ ಹೋಗುವುದನ್ನು ತಡೆಯುತ್ತದೆ. ನಾಲಿಗೆ ಹಿಂದೆ ಬೀಳದಿರುವುದರಿಂದ ಉಸಿರು ಸರಾಗವಾಗುತ್ತದೆ. ಆವ್ಯಾಕತೆ ಇದ್ದರೆ ಕೃತಕ ಉಸಿರಾಟ ಮಾಡುವುದು. ವಾಂತಿ ಇದ್ದರೆ ಕುಳ್ಳರಿಸಿ, ಮುಕ್ಕೆಲು ಭಾಗ ಮುಂದಕ್ಕೆ ಬಗ್ಗಿಸಿ. ಒಂದು ಕಾಲು ನೀಡಿ ಮತ್ತೊಂದು ಮೋಣಕಾಲು ಹತ್ತಿರ ಮಡಿಸಿರಲಿ. ಉಸಿರು ನಿರ್ಧಾರವಾಗಿದ್ದು / ನಿಂತಿದ್ದರೆ ಕೃತಕ ಉಸಿರಾಟವನ್ನು ವೈದ್ಯರಿಗೆ ಒಪ್ಪಿಸುವವರೆವಿಗೆ ಮುಂದುವರಿಸುತ್ತಿರುವುದು.

**ಪ್ರಚ್ಚೆ ಇದ್ದರೆ :** ಗಂಟಲಲ್ಲಿ ಬೆರಳನ್ನು ಇಟ್ಟಿ ಕೆರೆದರೆ ವಾಂತಿಯಾಗುತ್ತದೆ. ಅಥವ ಉಗುರು ಬೆಚ್ಚಿಗಿನ ನೀರಿಗೆ ಇ ಚಮಚ ಅಡಿಗೆ ಸೋಡ ಬೆರೆಸಿ ಕುಡಿಸಿ. ಜಾನ್ವಾವಿದ್ದರೂ ವಿಷವು ಕೊಜಾಲವನ್ನು ಸುಟ್ಟಿದ್ದರೆ ವಾಂತಿ ಮಾಡಿಸಬಹುದು.

(ಈ) ವೈದ್ಯರ ಪಾತ್ರ :

**ಸುಟ್ಟಿರುವ ಲಕ್ಷಣಗಳು :** ತುಟಿ, ಬಾಯಿ, ಚಮ್ಮ, ಬಿಳಿ ಅಥವ ಹಳದಿ ಬಣ್ಣದ್ದಿರುತ್ತದೆ. ಗಂದೆಯನ್ನು ನೋಡಿ ಆಮ್ಲಕ್ಷಾರಗಳು ಸುಟ್ಟಿಗಾಯವನ್ನುಂಟು ಮಾಡಿರಬಹುದು ಎಂದು ನಿರ್ಧರಿಸಬಹುದು.

(ಇ) ಪ್ರಥಮ ಚಿಕಿತ್ಸೆ : ವಿಷಹಾರಿಗಳನ್ನು (ANTI DOTES) ಕಂಪನಿಯವರು ಗುರುತಿಸಿಟ್ಟಿರಬೇಕು ಮತ್ತು ಅದನ್ನು ತಿಳಿಸಬೇಕು.

**ದುರ್ಬಲಗೊಳಿಸುವುದು :** ಇಸ್ತೀನೀರನ್ನು ಹೆಚ್ಚಾಗಿ ಕೊಟ್ಟರೆ ದುರ್ಬಲವಾಗುತ್ತದೆ. ಇದು ಕೆರೆತವನ್ನು ಕಡಿಮೆ ಮಾಡುತ್ತದೆ. ಹೀರುವಿಕೆಯನ್ನು ಕಡಿಮೆ ಮಾಡುತ್ತದೆ. ಮತ್ತು ಹೀರುವಿಕೆಯನ್ನು ತಡ ಮಾಡುತ್ತದೆ. ವಾಂತಿಯಿಂದ ದ್ರವ ನಾಶವಾಗಿದ್ದರೆ ಎಳೆನೀರು ಒಳ್ಳೆಯದು. ಏಕಂದರೆ ಅದು ಆಹಾರವಿದ್ದಂತೆ ಮೂತ್ರ ಪ್ರಚೋದಕ ಸೂತಿಂಗ್ ಪಾನೀಯ ಕೊಡಬಹುದು. ಹಾಲು, ಮೊಟ್ಟೆಯ ಬಿಳಿ ಭಾಗ, ರವೆಗಂಜಿ ತಯಾರಿಸಿ ಕೊಡಬಹುದು.

**ನುಂಗಿದ್ದರೆ, ಪ್ರಜ್ಞೆ ಇದ್ದರೆ :** ವಾಂತಿ ಮಾಡಿಸಬೇಕು. ಗಂಟಲಹಿಂಬಾಗ ಕೆರೆಯಿರಿ. ವಿ ಟೀ ಜಮಚ ಉಪನ್ನು ಒಂದು ಲೋಟ ನೀರಿನಲ್ಲಿ ಕಲಿಸಿ ಕೊಡಿ. ಅಂಟಿಕೋಟ್ ಮತ್ತು ಯಥೇಚ್ಚು ನೀರು ಕೊಟ್ಟು ವಿಷವನ್ನು ದುರ್ಬಲಗೊಳಿಸಿ ಹಾಲು, ಬಾಲ್ಫ, ಹಸಿ ಮೊಟ್ಟೆ, ಗಂಜಿ ಕೊಡಬಹುದು.

## ೧. ಸಾಸಿವೆಯ ವಿಷತೆ (MUSTARD POISONING)

ಸಾಸಿವೆಯು ಅನಿಲ ಅಥವ ದ್ರವರೂಪದ ಎಣ್ಣೆ ಚರ್ಮದೊಳಗೆ ಹೋಗಬಹುದು.

**ರೋಗ ಲಕ್ಷಣ :** ಇದು ಬಿದ್ದಕಡೆ ಸುದುವಂತಹ ಗಾಯವಾಗಬಹುದು. ಉಸಿರಾಟ ನಿಲ್ಲಬಹುದು. ನರಗಳು ವಿಷತೆಗೆ ಒಳಗಾಗಬಹುದು.

**ಚಿಕಿತ್ಸೆ :** ತತ್ತ್ವಕ್ಷಣ ಒದ್ದೆಯ ಹತ್ತಿಯಿಂದ ಒರೆಸಿ ತೆಗೆಯುವುದು. ನಂತರ ನೀರು ಮತ್ತು ಸೋಪಿನಿಂದ ತೊಳೆಯುವುದು. ಚಿಕಿತ್ಸೆಯು ಅದು ಸ್ವಷಣವಾಗಿರುವ ಸ್ಥಳಕ್ಕೆ ಅನುಗುಣವಾಗಿರುತ್ತದೆ.

**ಸಾಸಿವೆ ಎಣ್ಣೆ ನುಂಗಿದ್ದರೆ :** ವಾಂತಿ ಮಾಡಿಸುವುದು. ವಾಂತಿಯಾದ ನಂತರ ಸೋಡ ಬೈಕಾಬ್‌ ದಾವಣ ಕುಡಿಸುವುದು.

**ಕಣ್ಣಗೆ ಬಿದ್ದಿದ್ದರೆ :** ತಕ್ಷಣ ನೀರಿನಿಂದ ತೊಳೆಯುವುದು.

**ಅನಿಲದಿಂದ ಸುಟ್ಟಿದ್ದರೆ :** ಸಾಧಾರಣ ಸುಟ್ಟಗಾಯಕ್ಕೆ ಕೊಡುವ ಚಿಕಿತ್ಸೆಯನ್ನೇ ಕೊಡುವುದು.

**ನರಗಳ ವಿಷತೆಗೆ :** ತತ್ತ್ವಕ್ಷಣ ಚಿಕಿತ್ಸೆ ಆತ್ಮವರ್ತಕ. ಪ್ರತಿರೋಧ (ANTIDOTE) ಅಟೋಪಿನ್. ಮಾಂಸವಿಂಡಕ್ಕೆ ಅಟೋಪಿನ್ ಇಂಜಕ್ಷನ್ ಕೊಡುವುದು.

ಉಸಿರಾಟ ನಿಂತರೆ / ನಿಲ್ಲವಂತಿದ್ದರೆ : ಕೃತಕ ಉಸಿರಾಟ ಮಾಡಿಸುವುದು.

## ೧. ಸಾಮಾನ್ಯ ವಿಷ ವಸ್ತುಗಳ ವಿಷತೆಯಲ್ಲಿ ಪ್ರಥಮ ಚಿಕಿತ್ಸೆ

ವಿಷ ವಸ್ತು	ಮೂಲ	ಪ್ರಥಮ ಚಿಕಿತ್ಸೆ
ಆಸ್‌ನಿಕ್	ಇಲಿ ಪಾಪಾಣ. ಕಳೆನಾಶಕಗಳ ತಯಾರಿಕೆಗಳಲ್ಲಿ	ವಾಂತಿ ಮಾಡಿಸುವುದು ಸೋಡಬೈಫಾರ್ ೧ ಟೀ ಚಮಚ+೧ ಲೀಟರ್ ನೀರು, ಕಾಫಿ, ಟೀ, ಮುಂತಾದವುಗಳು
ಕ್ರಿಮಿನಾಶಕ ಕಳೆನಾಶಕಗಳು	ವ್ಯವಸಾಯದಲ್ಲಿ	ಲಕ್ಷಣಗಳು: ಕೆಳಗೆ ಕೊಡಲಾಗಿದೆ ಕೃತಕ ಉಸಿರಾಟ, ವೈದ್ಯರ ಬಳಿಗೆ ಕಳಿಸುವುದು.
ಕ್ರಿಮಿನಾಶಕಗಳು	ಪೀನಾಲ್, ಲೈಸಾಲ್, ಡೆಟಾಲ್ ಐಟಿಯಾಲ್, ಕಾಬಾಂಲಿಕ್ ಅಮ್ಲ, ಅಸ್ಥತ್ ಮತ್ತು ಮನೆಗಳಲ್ಲಿ.	ವಾಂತಿ ಮಾಡಿಸಬಾರದು. ಮೆಗ್ನೋಸಿಯಂ ಸಲ್ಟೇಟ್ ಬಿ ಚಮಚ ಒಂದು ಲೋಟ ನೀರಿನಲ್ಲಿ ಕಲಸಿ ಕುಡಿಸಿ.
ಕಾಬಾಂಲ್ ಮಾನಾಸ್ಕ್ಯಾಡ್	ಇದ್ದಿಲು ಒಲೆ, ಗ್ರಾಸ್ ಸ್ಟ್ರೋವ್. ಕಾರಿನ ಡೆಗೆ, ಗ್ರಾರೇಜ್‌ಗಳಲ್ಲಿ	ಉಸಿರು ಕಟ್ಟಬುದರಿಂದ ಅಮ್ಲಜನಕ ಅಥವಾ ಕೃತಕ ಉಸಿರಾಟ.
ಸೀಸ್	ಪೈಂಟ್ ಮತ್ತು ಕೊದಲ ಡ್ರೆಗ್‌ ತಯಾರಿಕೆಯಲ್ಲಿ	ವಾಂತಿ ಮಾಡಿಸಿದ ನಂತರ ಮೆಗ್ನೋಸಿಯಂ ಸಲ್ಟೇಟ್ ನೀರಿನಲ್ಲಿ ಕಲಸಿ ಕುಡಿಸಿ.
ರಂಜಕ	ಬೆಂಕಿಕಡ್ಡಿ ಮತ್ತು ಇಲಿ ಪಾಪಾಣ ತಯಾರಿಕೆಯಲ್ಲಿ	ವಾಂತಿ ಮಾಡಿಸಿ. ಹೆಚ್ಚು ನೀರು, ಎಳೆನೀರು ಕೊಡುವುದು. ಎಣ್ಣೆ ಕೊಡಬಾರದು. ಏಕೆಂದರೆ ರಂಜಕ ಕರಗಿ ಹೀರುವಂತಾ ಗುತ್ತದೆ.
ಪಾಲಿಡಾಲ್	ತಿಗಣೆ, ಜಿರಲೆ ಬೈಪಥದ ತಯಾರಿಕೆ	ವಾಂತಿ ಮಾಡಿಸುವುದು. ನೀರು ಎಳೆನೀರು

ಸ್ತ್ರಿಸಿಕ್ ಅಸಿದ್	ಮೋಟೋಗ್ರಾಹಿ.	ಕೊಡುವುದು. ಆವಶ್ಯಕತೆ ಇದ್ದರೆ ಕೃತಕ ಉಸಿರಾಟಿ.
	ಎಲೆಕ್ಟ್ರೋ ಪ್ಲೈಟಿಂಗ್	ತುರ್ತು ಪರಿಸ್ಥಿತಿ
	ಅಯಿಲ್ ಆಫ್ ಬೀಟ್	ತೆಕ್ಕು ಪ್ರಥಮ ಚಿಕಿತ್ಸೆ
	ಅಲ್ ಮಂಡ. ಎಳೆಯ	ವಾಂತಿ ಮಾಡಿಸುವುದು.
	ಬೊಂಬಿನ ಕಾಂಡ	ಕೃತಕ ಉಸಿರಾಟಿ
ಪ್ರಬಲ ಅಷ್ಟು	ಆಸ್ತ್ರುತ್ತೆ, ಪ್ರಯೋಗಾಲಯ ಕಾರ್ಯಾನ್ವಯ, ಗ್ಯಾರೇಜ್	ವಾಂತಿ ಮಾಡಿಸುವಂತಿಲ್ಲ. ಆಷ್ಟು ದುರ್ಬಲಗೊಳಿಸಲು ನೀರು, ಎಳೆನೀರು, ನೀರು ಮತ್ತು ಸೋಡಿಯಂ ಬೈ ಕಾಭೋರ್ಎನೆಟ್. ಮಿಲ್‌ ಆಫ್ ಮೆಗ್ನೈಸಿಯಂ, ಬಳಸಿ.
ಪ್ರಬಲ ಕ್ವಾರ್	ಮೇಲಿನಂತೆ	ವಾಂತಿ ಮಾಡಿಸಬಾರದು ಯಥೇಚ್ಚೆ ನೀರು, ಎಳೆನೀರು, ಕಿತ್ತಲೆ. ನಿಂಬೆ ಹಣ್ಣೆನ ರಸ ಕೊಡಿ.
ಸ್ತ್ರೀನಿನ್	ಹುಳುಗಳನ್ನು ಕೊಲ್ಲಲು ನಾಯಿಗಳ ಪಾಷಾಣ	ಸದೆತವಿಲ್ಲದಿದ್ದರೆ ವಾಂತಿ ಮಾಡಿಸಿ, ಉಸಿರು ನಿಂತರೆ ಕೃತಕ ಉಸಿರಾಟಿ.
ವಾರ್ಷಿಕ್ ನ್ಯಾ ಷ್ಟಿಯಂ	ಆಸ್ತ್ರುತ್ತೆ, ಡಿಷಧದ ಅಂಗಡಿಗಳಲ್ಲಿ	ಕೆಲವು ಹರಖು ಮೆಗ್ನೈಸಿಯಂ ಸಲ್ಟ್‌ಟೆಟ್ ಅನ್ನು ರ ಲೀಟರ್ ನೀರಿನಲ್ಲಿ ಕಲೆಸಿ ಹುಡಿಸುವುದು. ರೋಗಿ ಎದ್ದಿದ್ದರೆ ಬಿಸಿಕಾಟಿ ಕೊಡುವುದು.
ನಿದ್ರೆ	ಡಿಷಧದ ಅಂಗಡಿಗಳಲ್ಲಿ	ರೋಗಿಯನ್ನು ಎಬ್ಬಿಸಿ
ಗುಳಗೆಳು		ಮೆಗ್ನೈಸಿಯಂ ಸಲ್ಟ್‌ಟೆಟ್ ರ

ಚಮಚ + ನೀರು.

ಬಿಸಿಕಾಪಿ ಕೊಡುವುದು.

ಪೆಟ್ಲೋಲ್	ಮನೆಗಳಲ್ಲಿ. ಕಾರ್ಬಾನೆಗಳಲ್ಲಿ	ವಾಂತಿ ಮಾಡಿಸಿ. ಹೆಚ್ಚು
ಪ್ಯಾರಫಿನ್	ಗ್ಯಾರೇಜುಗಳಲ್ಲಿ	ನೀರು, ಎಳ್ಳನೀರು
ಸೀಮೆಂಟ್		ಕೊಡುವುದು. ಶಖ್ಯವಿಲ್ಲದಿದ್ದರೆ ಲಿಕ್ಟ್‌ಡ್ರೆ

ಪ್ಯಾರಫಿನ್ ಕೊಡುವುದು

ವಿಶೇಷ ಸೂಚನೆ : ೨-೮ ವರ್ಷ ವಯಸ್ಸಿನ ಮಕ್ಕಳಿಗೆ ಕೇವಲ ಅರ್ಥಭಾಗ ಮಾತ್ರ ಕೊಡುವುದು. ೨ ವರ್ಷಕ್ಕಿನ್ನು ಕಡಿಮೆ ವಯಸ್ಸಿನ ಮಕ್ಕಳಿಗೆ ಕಾಲುಭಾಗ. ವಾಂತಿ ಮಾಡಿಸಬೇಕಾದರೆ ಪ್ರಿಫ್ಟ್ ಇರಬೇಕು.

ಕ್ರಿಮಿನಾಶಕ ಮತ್ತು ಕಳೆನಾಶಕಗಳ ವಿಷತೆಯ ಲಕ್ಷಣಗಳು : ತಲೆ ಸುತ್ತು, ದೃಷ್ಟಿ ಮನುಕು, ಉಸಿರಾದುವಾಗ ಎದೆಯಲ್ಲಿ ಶಬ್ದ, ನಿಧಾನವಾದ ನಾಡಿ ಮತ್ತು ಪಾಪೆ ಸಂಹಬಿರುತ್ತದೆ. ಬೆವರುವಿಕೆ, ನೀಲಿ ತುಟಿ, ಮೂಳೆ ಹೋಗುವುದು ಸಾಮಾನ್ಯ ದೃಷ್ಟಿ.

## ೨. ಪ್ರಾಣಿಗಳ ವಿಷ ಮತ್ತು ಪ್ರಫರ್ಮ ಚಿಕಿತ್ಸೆ :

ಇದರಲ್ಲಿ ಹಾವಿನ ಮತ್ತು ಜೀಳಿನ ವಿಷ ಹಾಗೂ ಹುಣ್ಣಿ ನಾಯಿಯ ವಿಷ ಮೂಸಿ, ಉಣಿ, ಜಿಗಣಿಗಳ ಕಚ್ಚುವಿಕೆ ಮುಖ್ಯವಾದವುಗಳು. ಜೀನುನೊಣ, ಕಣಿಜ, ಚಿಗಟಿ, ಹೆದ್ದುಂಬಿಗಳ ವಿಷ. ಹಿಮದ ಕೊರೆತದ ಕಚ್ಚುವಿಕೆ ಮುಂತಾದವುಗಳು ಮುಖ್ಯವಾದವುಗಳು. ಎಲ್ಲಾ ಪ್ರಾಣಿಗಳ ಕಚ್ಚುವಿಕೆಯು ತೊಂದರೆದಾಯಕ, ಪ್ರಾಣಾಂತರಕವೂ ಆಗಬಹುದು. ಆದ ಕಾರಣ ಆದಷ್ಟು ಬೇಗ ಚಿಕಿತ್ಸೆ ಅತ್ಯವಶ್ಯಕ.

ಪ್ರಾಣಿ ಕಚ್ಚಿದ ಎಲ್ಲಾ ಗಾಯಗಳೂ ನಂಜಿಗೊಳಗಾಗಬಹುದು. ಸೆಟೆಬೇನೆ (TETANUS) ಯುಂಟಾಗಬಹುದು. ಆದುದರಿಂದ ಚೆನ್ನಾಗಿ ತೊಳೆಯಬೇಕು. ಪ್ರಾರಂಭದ ರಕ್ತಸ್ತಾವ ತೊಂದರೆದಾಯಕವಲ್ಲ. ಅದರಿಂದ ಸೋಂಕುಕಾರಕಗಳು ದೇಹದಿಂದ ಹೊರಬರಬಹುದು. ಹಾವಿನ ಕಚ್ಚುವಿಕೆಯು ಮಾರಣಾಂತರ. ಆದರೆ ಅದು ಎಲ್ಲಾ ಪ್ರಕರಣಗಳು ಮಾರಣಾಂತಿಕವಲ್ಲ. ಸ್ಥಳೀಯರಲ್ಲಿ ಕೆಲವರಿಗೆ ಅಲ್ಲಿ ಸಿಗುವ ವಸ್ತುವಿನಿಂದ ಹಾವು ಕಚ್ಚಿದ್ದಕ್ಕೆ ಹೇಗೆ ಚಿಕಿತ್ಸೆ ಕೊಡಬಹುದು ಎಂದು ಗೊತ್ತಿರುತ್ತದೆ. ಅಂಟಿವೆನಮ್ ಸಿಗದಿದ್ದರೆ ಸ್ಥಳೀಯರನ್ನು ವಿಚಾರಿಸಿ ಸ್ಥಳೀಯ ರೀತಿಯ ಚಿಕಿತ್ಸೆಗೆ ಸಹಾಯ ಮಾಡಬಹುದು.

ಕಚ್ಚುವಿಕೆಯು ಮರಣಕ್ಕೆ ಕಾರಣವಾಗದಿರಬಹುದು. ಚಿಕಿತ್ಸೆ ಸಾಧ್ಯವಿದೆ, ನೀಡಬಹುದು. ಆದರೆ ವ್ಯಕ್ತಿ ಭಯಪಡಬಾರದು. ಶಾಂತ ಚಿತ್ತತೆ, ವಿರಾಮ ಮತ್ತು ಮಧುಪಾನ ಮಾಡದಿರುವುದರಿಂದ ವಿಷವು ದೇಹದೊಳಗೆ ಹಬ್ಬುವುದನ್ನು ತಡೆಯುತ್ತದೆ. ಭಯ ಮತ್ತು ಉದ್ದೇಶ ರೋಗಿಯನ್ನು ಹದಗೆಡಿಸುತ್ತದೆ.

೧) ಹಾವು ಕಚ್ಚಿದಾಗ : ೨೫೧೦ ಕ್ಕಿಂತಲೂ ಹೆಚ್ಚು ಜಾತಿಯ ಹಾವುಗಳಿವೆ. ಅವುಗಳಲ್ಲಿ ಕೇವಲ ೨೧೦ ಜಾತಿಯ ಹಾವುಗಳು ಮಾತ್ರ ಕಚ್ಚಿ ವಿಷವನ್ನು ಮನುಷ್ಯರ ದೇಹಕ್ಕೆ ತುಂಬುತ್ತವೆ. ಅಂದರೆ ಎಲ್ಲಾ ಜಾತಿಯ ಹಾವುಗಳ ಕಚ್ಚುವಿಕೆಯು ಪ್ರಾಣಾಪಾಯವನ್ನುಂಟು ಮಾಡುವುದಿಲ್ಲ. ಹಾವು ಕಚ್ಚಿ ಸ್ಥಳ ಮಾತ್ರ ವಿಷವನ್ನು ದೇಹದೊಳಗೆ ಸೇರಿಸಬಹುದು. ಅನೇಕರು ಹಾವು ಕಚ್ಚಿದ ಭಯದಿಂದಲೇ ಮರಣ ಹೊಂದುತ್ತಾರೆ. ಹಾವಿನ ವಿಷದಿಂದಲ್ಲ.

ವಿಷಭರಿತ ಹಾವುಗಳಲ್ಲಿ ನಾಗರ ಹಾವು, ರಸಲ್ ವೈಸರ್, ಮೂಸ್‌, ಕ್ರೈಟ್‌ಗಳು ವಿಷದ ಹಾವುಗಳು. ಸಮುದ್ರದ ಹಾವುಗಳು ಹೆಚ್ಚು ವಿಷಕರ ಆದರೆ ಕಚ್ಚುವುದು ಅಪರೂಪ.

ಪ್ರಥಮ ಚಿಕಿತ್ಸೆಯ ಉದ್ದೇಶ : ವ್ಯಕ್ತಿಯನ್ನು ಉಳಿಸುವುದು. ವಿಷವು ದೇಹದೊಳಗೆ ಪ್ರಪೇಶಿಸಿ ರಕ್ತದಲ್ಲಿ ಹರಿಯುವದನ್ನು ತಡೆಯುವುದು ಮತ್ತು ಚಿಕಿತ್ಸೆ ಕೊಡಿಸುವುದು.

ಪ್ರಥಮ ಚಿಕಿತ್ಸೆ : ಹಾವು ಕಡಿಸಿಕೊಂಡಿರುವ ವ್ಯಕ್ತಿಗೆ ಮತ್ತು ಅವರ ಮನೆಯವರಿಗೆ ಹಾವಿನ ವಿಷ ತೊಂದರೆದಾಯಕವಾದರೂ ಎಲ್ಲಾ ಹಾವುಗಳು ವಿಷದ ಹಾವುಗಳಲ್ಲ, ಭಯಪಡಬೇಕಾದ ಆವಶ್ಯಕತೆ ಇಲ್ಲ ಎಂಬ ಭರವಸೆ ಮತ್ತು ಅಭಯ ಹಸ್ತ ನೀಡುವುದು ಅತಿಮುಖ್ಯ, ತೊಂದರೆಗೊಳಗಾದ ವ್ಯಕ್ತಿಯನ್ನು ನೆಲದ ಮೇಲೆ ಮಲಗಿಸಿ ಸಂಪೂರ್ಣ ವಿಶ್ರಾಂತಿ ದೋರೆಯುವಂತೆ ಮಾಡುವುದು ಮತ್ತು ಓಡಾಡಲು ಬಿಡದಿರುವುದು ಒಳ್ಳಿಯದು.

ಭುಜ ಮತ್ತು ಕಾಲುಗಳ ಮೇಲೆ ಕಚ್ಚಿದರೆ : ಸಂಕುಚಿತಗೊಳಿಸುವ ದೊಡ್ಡ ಬ್ಯಾಂಡೇಜ್ ಕಟ್ಟಿ, ಅದರಿಂದ ಕಚ್ಚಿದ ಭಾಗದ ಹೃದಯದ ಕಡೆ ಬದ್ರವಾಗಿ ಮಲಿನ ರಕ್ತನಾಳದಲ್ಲಿ ರಕ್ತ ಪರಿಚಲನೆಯನ್ನು ತಡೆಯುವಂತಿರಬೇಕು. ಆದರೆ ಜಾರುವಂತಿರಬಾರದು. ಅಗಲವಾದ ಬ್ಯಾಂಡೇಜ್ ಅನ್ನು ತಕ್ಷಣ ಕಚ್ಚಿದ ಜಾಗದ ಮೇಲ್ಮೈ ಕಟ್ಟಿ, ಕಚ್ಚಿರುವ ಕಾಲನ್ನು ಹೆಚ್ಚು ಅಲುಗಾಡಿಸದಂತೆ ಇಡಬೇಕು. ಕಾಲಿಗೆ ಸ್ಪೃಹ ಆದಾಗ ಕಟ್ಟುವಂತೆ ಇಲ್ಲಾಗೆ ಸಹಕಟ್ಟಬೇಕು. ಬ್ಯಾಂಡೇಜ್ ಅನ್ನು ಆದವ್ಯಾ

ಮೇಲಕ್ಕೆ ಮುಂದುವರಿಸಿ, ಬ್ಯಾಂಟ್ ಹಾಕಿಕೊಂಡಿದ್ದರೆ ತೆಗೆಯದಂತೆ ಮುಡಿಚಿ ಚಲನೆ ಕಡಿಮೆ ಇರುವಂತೆ ಮಾಡುವುದು. ಕಾಲು ಮೂಲೆ ಮುರಿದಾಗ ಕಾಲಿಗೆ ಸ್ಪ್ಲಿಂಟ್ (splint) ಹಾಕುವಂತೆ ಇಲ್ಲಿ ಹಾಕಿ. ಅದು ಆದಷ್ಟು ಗಟ್ಟಿಯಾಗಿರಲಿ. ಎರಡನ್ನು ಸರಿಯಾಗಿ ಕಚ್ಚಿದರೆ ವ್ಯಕ್ತಿ ಕೆಲವೇ ಗಂಟೆಗಳಲ್ಲಿ ಅರಾಮವಾಗುತ್ತಾನೆ. ಇದರಿಂದ ರೋಗಿಯನ್ನು ಆಸ್ತ್ರತ್ವೆಗೆ ಸಾಗಿಸುವವರೆಗೂ ತೊಂದರೆ ಇರುವುದಿಲ್ಲ. ರೋಗಿ ಆಸ್ತ್ರತ್ವೆ ಸೇರುವವರೆಗೂ ಎರಡನ್ನು ತೆಗೆಯುವಂತಿಲ್ಲ. ಇದರಿಂದ ವೈದ್ಯರು ಯಾವ ಜಾತಿಯ ಹಾವು ಕಚ್ಚಿದ್ದಕ್ಕೆ ಅಂಟಿವೆನಮ್ (Antivenom) ಕೊಡಬೇಕೆಂದು ನಿರ್ಧರಿಸಲು ಅನುಕೂಲ. ಕಚ್ಚಿದ ಜಾಗದಲ್ಲಿ ಕೊಯ್ದು ವಿಷ ತೆಗೆಯುವುದೋ, ಬೇಡವೋ ಎಂಬ ಬಗ್ಗೆ ಆಭಿಪ್ರಾಯವನ್ನು ಹೊಂದುವುದು.

ಬ್ಯಾಂಡೇಜ್ ಅನ್ನು ಅಥ್ವ ಗಂಟೆ ಬಿಟ್ಟು, ಅಥ್ವ ನಿಮಿಷ ಸದಿಲ ಮಾಡಬೇಕು. ಅಂಟಿವೆನಮ್ ಸಿಗುವವರೆಗೂ ರಕ್ತ ಪರಿಷಲನೆಯಾಗದಂತೆ ತಡೆಯಬೇಕು. ಇಲ್ಲಿ ಗಂಟೆಗಳವರೆಗೆ ಯಾವ ಲಕ್ಷಣವೂ ತೋರಿದಿದ್ದರೆ ಕನ್ಸ್ಟ್ರಿಕ್ಟೆವ್ ಬ್ಯಾಂಡೇಜ್ ತೆಗೆದು ಹಾಕುವುದು. ಕಚ್ಚಿದ ಒಂದು ಗಂಟೆಯ ನಂತರ ಬ್ಯಾಂಡೇಜ್ ಹಾಕಿದರೆ ಪ್ರಯೋಜನವಿಲ್ಲ. ಕಚ್ಚಿದ ಜಾಗವನ್ನು ನೀರಿನಲ್ಲಿ / ಪೊಟ್ಟಾಸಿಯಂ ಪರೋಮಾಂಗನೇಚ್ ನಲ್ಲಿ ತೊಳೆಯುವುದು. ಕಚ್ಚಿದ ಜಾಗವನ್ನು ಸಂಸ್ಕರಿಸಿದ ಭೇಡ್‌ನಿಂದ ಕುಯ್ದರೆ ರಕ್ತಸ್ವಾವವಾಗುತ್ತದೆ. ತೊಳೆದರೆ ವಿಷ ಹೋಗುತ್ತದೆ.

**ಕಚ್ಚಿದ ಗಾಯದ ಚಿಕಿತ್ಸೆ :** ಗಾಯವನ್ನು ನೀರು ಮತ್ತು ಸೋಷಿನಿಂದ ತೊಳೆಯಬೇಕು. ಸಂಸ್ಕರಿಸಿದ ಬ್ಯಾಂಡೇಜ್ ಕಟ್ಟಬೇಕು. ನಂತರ ಅಂಟಿವೆನಮ್ (Antivenom) ಕೊಡಲು ಆಸ್ತ್ರತ್ವೆಗೆ ಸ್ತ್ರೇಚರ್ ಮೇಲೆ ಕಳಿಸಿಕೊಡಬೇಕು.

**ಉಸಿರಾಟ ನಿಂತಿದ್ದರೆ :** ಕೃತಕ ಉಸಿರಾಟ ಪ್ರಾರಂಭಿಸಬೇಕು. ದೇಹದ ಚಲನೆ ಆದಷ್ಟು ಕಡಿಮೆ ಇರಬೇಕು. ರೋಗಿ ಅರಾಮವಾಗಿರಲಿ. ಬಿಸಿ ಕಾಫಿ, ಟೀ ಕೊಡಿ. ವೈದ್ಯರಿಗೆ ಸುದ್ದಿ ತಿಳಿಸಿ.

**1) ನಾಯಿ ಕಚ್ಚಿದಾಗ :** ನಾಯಿ ಕಚ್ಚಿದರೆ ನಂಜಾಗಬಹುದು. ಕೆಲವೊಮ್ಮೆ ಪ್ರಾಣಾಂತರ. ಮುಖ್ಯವಾಗಿ ನರಭುತ್ತಿರುವ ನಾಯಿ ಕಚ್ಚಿದರೆ, ಕಚ್ಚಿಸಿಕೊಂಡವರಿಗೆ ರೋಗ ಹರಡುತ್ತದೆ. ಈ ರೋಗವನ್ನು ಜಲ ಭಯ (HYDROPHOBIA) ಎನ್ನಲಿಲ್ಲ. ನಾಯಿ ಕಚ್ಚಿದ ನಂತರ ಆ ನಾಯನ್ನು ೧೦-೧೫ ದಿವಸ ನೋಡುತ್ತಿರಬೇಕು. ೧೦ ದಿವಸಗಳ ಕಾಲ ನಾಯಿಗೆ ಯಾವ ತೊಂದರೆಯೂ ಇಲ್ಲದೆ ಆರೋಗ್ಯವಾಗಿದ್ದರೆ ಅದು ಹುಬ್ಬು ನಾಯಿಯಲ್ಲ.

ಹುಚ್ಚು ನಾಯಿ ಸಾಮಾನ್ಯವಾಗಿ ಅನೇಕರನ್ನು ಕಚ್ಚುತ್ತದೆ. ಆಹಾರ ತಿನ್ನುವುದಿಲ್ಲ. ವಿಚಿತ್ರವಾಗಿ ಸದಾ ಚೋಗುಳುತ್ತಿರುತ್ತದೆ. ಮೂಳೆ ಬರಬಹುದು. ಸದಾ ಚೋಲ್ಲು ಸುರಿಯುತ್ತಿರಬಹುದು.

**ಪ್ರಥಮ ಚಿಕಿತ್ಸೆಯ ಉದ್ದೇಶ :** ರೇಬೀಸ್ ಹುಚ್ಚು ನಾಯಿ ರೋಗವನ್ನು ಪ್ರತಿಬಂಧಿಸಬಹುದು. ವೈದ್ಯಕೀಯ ಸೇವೆ ದೊರೆಯುವರೆವಿಗೂ ಪ್ರಥಮ ಚಿಕಿತ್ಸೆ ಮುಂದುವರಿಯಬೇಕು.

**ನಿಯಂತ್ರಣ :** ಹುಚ್ಚು ನಾಯಿ ಕಚ್ಚಿದ ನಂತರ ಭಯ ನಿವಾರಣೆಗೆ ಚಿಕಿತ್ಸೆ ಕೊಡಬೇಕು. ಗಾಯದಿಂದ ವಿಷವನ್ನು ತೆಗೆಯಲು ಸೋಮ ಮತ್ತು ನೀರನ್ನು ಬಳಸಬೇಕು. ಕಚ್ಚಿದ ಅಥ ಗಂಟೆಯೊಳಗಾಗಿ ತೊಳೆಯಬೇಕು. ತರ್ಕಣ ಪ್ರಥಮ ಚಿಕಿತ್ಸೆ ಆವಶ್ಯಕ. ಕಡಿದಿರುವ ಅಥವ ಕೆರೆದಿರುವ ಜಾಗವನ್ನು ಸೋಮ ಮತ್ತು ನೀರನಿಂದ ಚೆನ್ನಾಗಿ ತೊಳೆದು ಶುದ್ಧ ಕಾಬಾರ್ಲಿಕ್ ಆಸಿದ್ದೋ ಸಿಕ್ಕರೆ ಅದನ್ನು ಬಳಿಯಬೇಕು. ಇದು ಹಲ್ಲಿನ ಗುರುತಿನ ಆಳದವರೆವಿಗೆ ಹೋಗಲಿ. ಕಣ್ಣಿನ ಹತ್ತಿರ ಬಳಿಯುವಾಗ ಎಚ್ಚರವಿರಲಿ. ಇದು ಸಿಗದಿದ್ದರೆ ಮೊಟ್ಟಾಸಿಯಂ ಪರೋಮಾಂಗನೇಟ್ ಬಳಸಬಹುದು. ನಂತರ ವೈದ್ಯರ ಬಳಿಗೆ ನಾಯಿ ಕಚ್ಚಿದ ರೋಗದ ನಿಯಂತ್ರಣಕ್ಕೆ ಅಂಟರೇಬಿಸ್ ಇಂಜಿನ್‌ನಾಗೆ ಕಳಿಸಿಕೊಡಬೇಕು. ATS, ARS ಇಂದು ಲಭ್ಯವಿದೆ.

**ಇ) ಚೇಳು ಕುಟುಂಬದಾಗ :** ರಕ್ತಸ್ತಾವವಾಗಲು ಬಿಡುವುದು, ಮಾನಸಿಕ ಧೈಯ ತುಂಬುವುದು. ಕಚ್ಚಿದ ಗಾಯಕ್ಕೆ ಸೋಡ, ಅಮೋನಿಯ ಅಥವ ಮೊಟ್ಟಾಸಿಯಂ ಪರೋಮಾಂಗನೇಟ್ ದ್ರಾವಣ ಹಚ್ಚಿ. ನಂತರ ಆಸ್ಟ್ರೋಗ್ರೆ ಕಳಿಸಿಕೊಡುವುದು.

**ಇ) ಕೀಟಗಳ ಉಪಟಳ :** ಜೇನು, ಕೊಜ, ಚಿಗಟೆ, ಹೆದ್ದಂಬಿ, ಜಿಗಳೆ, ಉಣಿ, ನುಸಿಗಳು : ಇವುಗಳು ಸಾಮಾನ್ಯವಾಗಿ ಮೊದೆಗಳಲ್ಲಿ, ಕಾಡುಗಳಲ್ಲಿ ಇರುತ್ತವೆ. ಮನುಷರ ಮತ್ತು ಪ್ರಾಣಿಗಳ ಚಮಚ್ಚೆ ಗಟ್ಟಿಯಾಗಿ ಕಚ್ಚಿಕೊಳ್ಳುತ್ತವೆ. ಜೇನು, ಕೊಜ, ಚಿಗಟೆ, ಹೆದ್ದಂಬಿಗಳ ಕೊಂಡಿಗಳು ನೋವನ್ನಂಟು ಮಾಡುತ್ತವೆ. ಕಚ್ಚಿದ ಕಡೆ ಬಾವು ಬರಬಹುದು. ಕೆಲವು ಗಂಟೆಗಳ ನಂತರ ಶಾಶ್ವತ ಆಗಬಹುದು. ಜೇನು ತೊಂದರೆದಾಯಕ. ಆದರೆ ರಕ್ತವನ್ನು ಕುಡಿಯುವುದಿಲ್ಲ. ಜೇನಿನ ಭಾಗವು ಚಮಚ್ಚದಲ್ಲಿ ಉಳಿದರೆ ನಂಜು ಮತ್ತು ಉರಿತಕ್ಕೆ ಕಾರಣವಾಗುತ್ತದೆ. ನುಸಿ ಮತ್ತು ಉಣಿಗಳು ಟೈಪ್ಸಾಗೆ ಕಾರಣವಾಗುತ್ತವೆ.

**ವಿಷಕರ ಕೀಟಗಳ ಪ್ರಥಮ ಚಿಕಿತ್ಸೆ :** ಪ್ರಥಮ ಚಿಕಿತ್ಸೆಕರು ಇವುಗಳನ್ನು ಬರಿಕ್ಕೆನಿಂದ ತೆಗೆಯದೆ ಚಿಮುಟದಿಂದ ಅಥವ ಸಂಸ್ಕರಿಸಿದ ಸೂಜಿಯಿಂದ

ತೆಗೆಯಬೇಕು. ಉಣಿ, ಜೀನು ಸೊಣದ ದೇಹದ ಮೇಲೆ ಸಿಗರೇಟಿನ ಉರಿಯುವ ಪುಡಿಯನ್ನು ಇಟ್ಟರೆ ಅವು ಕೆಳಗೆ ಬೀಳುತ್ತವೆ. ಇಲ್ಲದಿದ್ದರೆ ಇವುಗಳ ಬಾಯಿಯಲ್ಲಿರುವ ಅಂಗಗಳು ಚಮಚದಲ್ಲಿ ಉಳಿದಿದ್ದು ನಂಜು ಮತ್ತು ಉರಿಯೂತಕ್ಕ ಕಾರಣವಾಗುತ್ತದೆ.

**ಚಿಗಣಿಗಳಿಗೆ :** ಉಪನ್ನ ಬಳಿದರೆ ಅವು ಕೆಳಗೆ ಬೀಳುತ್ತವೆ. ಇವು ರಕ್ತವನ್ನು ಹಡಿಯುತ್ತವೆ. ನುಸಿ : ಇದು ಕಾರ್ಣೇಸಿಡಿರುವುದರಿಂದ ಇದನ್ನು ತೆಗೆಯುವುದು ಕಷ್ಟ. ಸ್ವಿರಿಚೆನಿಂದ ಆ ಜಾಗವನ್ನು ಚೊಕ್ಕಿಟಗೊಳಿಸಿ ದುರ್ಬಲ ಅರೋನಿಯ ಅಥವ ಸೋಡಾ ಬೃಹಾರ್ಬ ಅನ್ನ ಬಳಿಯುವುದು. ಅಂಟಿಹಿಸ್ಟಮಿನ್ ಅನ್ನ ಬಳಿದರೆ ಉರಿತ ಕಡಿಮೆಯಾಗುತ್ತದೆ.

**(ಒ) ವಿಷಮಯ (TOXIC CITY) :** ರಕ್ತ, ಜಿಷ್ಫಾಗಳು ಹಾಗು ಆಹಾರವು ವಿಷಮಯವಾಗಬಹುದು.

**(ಎ) ವಿಷಮಯ ರಕ್ತ :**

**ಕಾರಣಗಳು :** ಬ್ಯಾಕ್ಟೀರಿಯದ ಸೋಂಕು. ಉ.ಹ. ಗಾಯಗಳು, ಕುರು, ಶಸ್ತರಚಿಕಿತ್ಸೆಯ ಗಾಯಗಳು, ಗಡ್ಡೆಗಳ ಸೋಂಕು. ಪಿತ್ತಜನಕಾಂಗದ ಸೋಂಕುಗಳಿಂದ ರಕ್ತವು ವಿಷಮಯವಾಗಬಹುದು. ಇದಕ್ಕೆ ಲಿಂಗ ಮತ್ತು ವಯಸ್ಸಿನ ಬೇಧವಿಲ್ಲ.

**ಲಕ್ಷಣಗಳು :** ತೀವ್ರಗಳಿಯ ನಡುಕ, ಜ್ಬರ, ಅತಿಯಾದ ಬೆವರು, ರಕ್ತದ ಒತ್ತಡ ಕಡಿಮೆಯಾಗುವುದು, ನೋವು ಮತ್ತು ಅನೇಕ ದುಪ್ಪರಿಣಾಮಗಳಿಗೆ ಕಾರಣವಾಗಬಹುದು.

**ಚಿಕಿತ್ಸೆ :** ರೋಗಿಂರುನ್ನ ಆಸ್ತ್ರಲೈಗೆ ಸಾಗಿಸಬೇಕು. ಏಕೆಂದರೆ ಅಂಟಿಬಯಾಟೆ ಅನ್ನ ಹೆಚ್ಚಿನ ಪ್ರಮಾಣದಲ್ಲಿ ಚಿಕಿತ್ಸೆಗೆ ನೀಡಬೇಕಾಗುತ್ತದೆ. ಶಸ್ತ್ರ ಚಿಕಿತ್ಸೆಯ ಆವಶ್ಯಕತೆಯೂ ಉಂಟಾಗಬಹುದು.

**(ಬಿ) ವಿಷಮಯ ಡೈಪಫಾಗಳು : (DRUGS TOXICITY) :**

**ಕಾರಣಗಳು :** ಅತಿ ಹೆಚ್ಚಿನ ಪ್ರಮಾಣದಲ್ಲಿ ಡೈಪಫಾಗಳ ಚಟವಾದರೆ ವಿಷಮಂರುವಾಗುತ್ತದೆ. ಉ.ಹ. ನಿಕೋಟಿನ್, ಕೊಕೇನ್, ಮಾಡ್ಯಸಾರ ಮುಂತಾದವುಗಳು. ಇದಕ್ಕೆ ವಯಸ್ಸು ಮತ್ತು ಲಿಂಗದ ಬೇಧವಿಲ್ಲ.

**ಲಕ್ಷಣಗಳು :** ವಾಂತಿಯಾಗಬಹುದು. ಕೆಣ್ಣಗಳು ಹೊಳೆಯುತ್ತಿರುತ್ತವೆ. ತುಸು ಶಬ್ದವಾದರೂ ಸಹಿಸಲಾರರು. ಇವು ಕೇಂದ್ರಸರ್ವಮಂಡಲ, ರಕ್ತ, ಜರರ, ಮೂತ್ರ ಪಿಂಡಗಳ ಮೇಲೆ ದುಪ್ಪರಿಣಾಮ ಬಿರುತ್ತವೆ.

**ಚಿಕಿತ್ಸೆ :** ರೋಗಿಯು ಎಚ್‌ರವಾಗಿದ್ದರೆ : ಜಿಷ್ಘಧದ ಹೆಸರು ಕೇಳಿ ತಿಳಿಯವುದು.

**ರೋಗಿಯು ಎಚ್‌ರದಿಂದಿಲ್ಲದಿದ್ದರೆ :** ರೋಗಿಯ ಯತ್ತಿರ ಬಾಟಲ್. ಸ್ನ್ಯಾಫ್ ಬಿದ್ದಿದ್ದರೆ ಅದನ್ನು ಜೋಪಾನವಾಗಿ ತೆಗೆದಿಟ್ಟುಕೊಂಡು ವೈದ್ಯರಿಗೆ ಕೊಡುವುದು.

### (ಸಿ) ವಿಷಮಯ ಆಹಾರ (FOOD POSITION) :

**ಖಾರಣಾಗಳು :** ಆಹಾರದಲ್ಲಿ ಬ್ಯಾಕ್ಟೀರಿಯಗಳು ವಿಷ ವಸ್ತುವನ್ನು ಉತ್ಪತ್ತಿ ಮಾಡುತ್ತವೆ. ಡಬ್ಬದ ಆಹಾರಗಳಿಂದ, ಮೀನು, ಮಾಂಸ, ಹಣ್ಣು ತರಕಾರಿಗಳು ವಿಷಮಯವಾಗಿರಬಹುದು. ಇದಕ್ಕೆ ವಯಸ್ಸು ಮತ್ತು ಲಿಂಗದ ಶಾರತಮ್ಯವಿಲ್ಲ.

**ಲಕ್ಷಣಾಗಳು :** ಉಂಟದ ನಂತರ ಕೆಲವು ಗಂಟೆಗಳಲ್ಲಿ ತುಟೆಯು ಒಣಗಿ ಬಿರಿಯಬಹುದು. ನೋಟ ಮಸುಕಾಗಬಹುದು. ಪಾಪೆ ದೊಡ್ಡದಾಗಬಿಹುದು. ಮಲಬದ್ದತೆ, ಮೂತ್ರ ವಿಸರ್ಜನೆ ಕಡಿಮೆಯಾಗುವುದು, ನಿಶ್ಚಯಿತ ಬರಬಹುದು. ಕೇಂದ್ರ ನರಮಂಡಲ ಮತ್ತು ಮಾಂಸವಿಂಡಗಳು ತೊಂದರೆಗೆ ಒಳಗಾಗುವುದೇ ಇದರ ಸ್ವಷ್ಟ ಕಾರಣ.

**ಚಿಕಿತ್ಸೆ :** ಡಬ್ಬದ ಆಹಾರದ ರಕ್ಷಣೆ ಅತಿ ಮುಖ್ಯ. ಡಬ್ಬವನ್ನು ತೆರೆದಾಗ ಅನುಮಾನವಾದರೆ, ಭಯವಾದರೆ ಅದರಲ್ಲಿರುವ ಆಹಾರ ಪದಾರ್ಥಗಳನ್ನು ತಿನ್ನಬಿಡಿರುವುದು ಒಳ್ಳೆಯದು.

ತೊಂದರೆಗೆ ಒಳಗಾಗಿರುವ ವ್ಯಕ್ತಿಯನ್ನು ತುರ್ತು ನಿಗಾವಣಾ ಘಟಕಕ್ಕೆ ಸಾಗಿಸಬೇಕು. ಏಕೆಂದರೆ ಈ ರೋಗಿಗೆ ಜಿಷ್ಘಧಗಳನ್ನು ಕೊಟ್ಟು ದೇಹದೊಳಗಿರುವ ವಿಷವನ್ನು ತೆಗೆದು ಹಾಕಬೇಕಾಗುತ್ತದೆ.

ಅಧ್ಯಾಯ-೮

## ತಲೆಸುತ್ತು ಬಂದು ಕುಸಿದು ಬೀಳುವುದು (SHOCK) / ಅಫಾತ :

ಈ ಸಂದರ್ಭದಲ್ಲಿ ಅತಿ ಮುಖ್ಯವಾದ ಅಂಗಗಳು ಶ್ರೀಯೆಯಲ್ಲಿ ಹೆಚ್ಚು ನಾಶವಾಗಿರುತ್ತವೆ. ಭಯಾನಕತೆಯು ಪೆಟ್ಟಿನ ಗುಣ ಮತ್ತು ಪ್ರಮಾಣವನ್ನು ಅವಲಂಬಿಸುತ್ತದೆ. ಅಫಾತದಲ್ಲಿನ ಮರಣಕ್ಕೆ ಇದು ಪ್ರಥಾನ ಕಾರಣವಾಗಬಹುದು. ಇದಕ್ಕೆ ತತ್ತ್ವಕ್ಷಣ ಚಿಕಿತ್ಸೆ ಆತ್ಮವರ್ತಕ ಏಕೆಂದರೆ ಕೆಲವೊಮ್ಮೆ ಇದು ಭಯಾನಕ ರೋಗದ ಗುರುತಾಗಿರಬಹುದು. ಉ.ಹ. ರಕ್ತದಲ್ಲಿ ಗ್ಲೂಕೋಸ್‌ನ ಪ್ರಮಾಣ ಕಡಿಮೆಯಾದರೆ ಅಥವ ಹೆಚ್ಚಾದರೆ ತಲೆಯ ಬುರುಡೆಯ ಒಳಗೆ ರಕ್ತಸ್ವಾವವಾದರೆ ಈ ಲಕ್ಷಣ ತಲೆಮೋರಬಹುದು. ಅಫಾತದಿಂದ ಪ್ರಾರಂಭವಾಗಿರಬಹುದು. ಆದುದರಿಂದ ಇದನ್ನು ಕಡೆಗಳಿಸುವಂತಿಲ್ಲ. ಅಫಾತವಾದ ವ್ಯಕ್ತಿಗೆ ಉಸಿರು ಕಟ್ಟಿದ್ದರೆ, ಹೃದಯದ ಬಡಿತ ನಿಂತಿದ್ದರೆ, ಅತಿಯಾಗಿ ರಕ್ತಸ್ವಾವವಾಗಿ ಚಿಕಿತ್ಸೆ ಪಡೆದಿದ್ದರೂ ಹೀಗಾಗಬಹುದು.

(A) ವಿಧಗಳು : ಇದರಲ್ಲಿ ಎರಡು ವಿಧಗಳಿವೆ :

ಗ) ನರ ಸಂಬಂಧಿತ ಅಫಾತ ಅ) ಸ್ನೇಚ ಅಫಾತ

ಗ) ನರ ಸಂಬಂಧಿತ ಅಫಾತ : ಅತ್ಯಂತ ಹೆಚ್ಚು ಉದ್ದೇಗವಾದಾಗ, ಉ.ಹ. ಭಯ, ಅಧ್ಯಯ, ಕೆಟ್ಟಿ ಸುದ್ದಿಗಳನ್ನು ಕೇಳಿದಾಗ, ಅಪಫಾತ, ಹೆಚ್ಚು, ನೋವು ಮುಂತಾದವುಗಳು ನರ ಸಂಬಂಧಿತ ಅಫಾತಗಳು. ಇದು ಪೆಟ್ಟಿನಿಂದ ಆಗಿಲ್ಲದೆ ಕೇವಲ ವ್ಯಕ್ತಿಯು ಚಿಕಿತ್ಸೆಗೆ ಸಂಬಂಧಿಸಿರಬಹುದು.

ಅ) ಸ್ನೇಚ ಅಫಾತ : ಹೊರ ಮೈನ ರಕ್ತಸ್ವಾವ, ಶುದ್ದ ರಕ್ತನಾಳ ಕತ್ತರಿಸಿದರೆ, ವೆರಿಕೋಸ್ ವೈನ್‌ನಿಂದ ರಕ್ತಸ್ವಾವವಾದರೆ ಆಗಬಹುದು. ಇದು ಇಧ್ಕಷಿದ್ದಂತ ಪ್ರಾರಂಭವಾಗಬಹುದು. ಅಥವ ನಿಧಾನವಾಗಿ ತಲೆಮೋರಬಹುದು.

**ಅಂತರಿಕ ರಕ್ತಸ್ವಾಪ :** ಹೊಟ್ಟೆಯೋಳಗೆ, ಎದೆಯ ಗೂಡಿನಲ್ಲಿ ತಲೆ ಬುರುಡೆಯೋಳಗೆ ರಕ್ತಸ್ವಾಪವಾದರೆ, ರಕ್ತವು ಶೀಪ್ರಗತಿಯಲ್ಲಿ ನಷ್ಟವಾದರೆ ಅಫಾತವು ಶೀಪ್ರಗತಿಯಲ್ಲಿ ಪ್ರಾರಂಭವಾಗುತ್ತದೆ. ರಕ್ತಸ್ವಾಪವು ನಿಧಾನವಾಗಿ ಆದರೆ ಯಂತರಾಗಿರಬೇಕು. ಏಕೆಂದರೆ ಪ್ರಾರಂಭದಲ್ಲಿ ರಕ್ತಸ್ವಾಪವು ಕಡಿಮೆ ಪ್ರಮಾಣದಲ್ಲಿದ್ದು ನಂತರ ಹೆಚ್ಚಾಗಬಹುದು.

### (B) ಅಫಾತದ ಕಾರಣಗಳು :

೧) ಅತಿಯಾದ ರಕ್ತಸ್ವಾಪ

೨) ಅತಿಯಾಗಿ ಬೆಂದ ಗಾಯ, ಸುಟ್ಟಗಾಯ, ಚಮ್ಮೆ ಅಥವ್ಯಾಕ್ಷಿಂತಲೂ ಹೆಚ್ಚು ಭಾಗ, ಸುಟ್ಟಗ್ರಾಗ.

೩) ಹೃದಯಾಫಾತ : ಹೃದಯಕ್ಕೆ ರಕ್ತದ ಸರಬರಾಜು ಕಡಿಮೆಯಾದರೆ ಅಥವಾ ಸಂಪೂರ್ಣವಾಗಿ ನಿಂತಿದ್ದರೆ.

೪) ಹೊಟ್ಟೆಯೋಳಗೆ ಭಯಾನಕ ತೊಂದರೆಯಾದಾಗ : ಉ.ಹ. ಅಪೆಂಡಿಕ್ಸ್ ವ್ರೋವಾಗಿ ಒಡೆದಾಗ, ಜರರದಲ್ಲಿ ರಂದ್ರ, ಕರುಳು ತಡೆಯುಂಟಾದಾಗ.

೫) ಜಟ್ಟಿದ ಗಾಯ : ವ್ಯಕ್ತಿ ಕಟ್ಟಡದ ಕೆಳಗೆ ಸಿಕ್ಕಿ ಹಾಕಿಕೊಂಡಾಗ, ಸಿಡಿತದಿಂದ.

೬) ಜೀವಜಲ ನಷ್ಟವಾದಾಗ : ಅತಿಸಾರಿ ಬೇದಿ, ರಕ್ತಬೇದಿ, ಅತಿಯಾದ ವಾಂತಿಯಾದಾಗ.

೭) ಬ್ಯಾಕ್ಟೀರಿಯಾಗಳ ಸೋಂಕು : ಇದರಲ್ಲಿ ಟಾಕ್ಸಿನ್ ಉತ್ಪತ್ತಿಯಾಗುತ್ತದೆ. ಅದು ರಕ್ತವನ್ನು ಸೇರಿ ತೊಂದರೆಗೆ ಅವಕಾಶ ಮಾಡಿಕೊಡುತ್ತದೆ.

**ರೋಗಲಕ್ಷಣಗಳು :** ತಲೆಸುತ್ತು, ವಾಕರಿಕೆ, ದೃಷ್ಟಿ ಮಾಂದ್ರ್ಯತೆ, ಚಮ್ಮೆ ತಣ್ಣಿಗಿರು-ವುದು, ತಣ್ಣನೆಯ ಭಾವನೆ, ಮುಖಿ ಬಿಳಿಚಿಕೊಳ್ಳುವುದು, ತುಟಿ ಬೆಳಗಾಗುವುದು ಮುಂತಾದವುಗಳು.

**ನಾಡಿ ಮಿಡಿತ :** ಪ್ರಾರಂಭದಲ್ಲಿ ನಿಧಾನವಿದ್ದು ನಂತರ ವೇಗವಾಗಿ ಮಿಡಿದರೂ ಸ್ವರ್ವರ್ಕ್ಕೆ ಸಿಗುವುದಿಲ್ಲ. ವಾಂತಿಯ ನಂತರ ಜ್ಞಾನ ಶೂನ್ಯತೆಯುಂಟಾಗಬಹುದು.

**ಪ್ರಥಮ ಶುಷ್ಣೂತೆ :** ಪ್ರಾಚೀ ಇಲ್ಲದ ರೋಗಿಗಳಿಗೆ ಅಭಯ ಹಸ್ತ ಅತಿ ಮುಖ್ಯ ವ್ಯಕ್ತಿಯನ್ನು ಬೆನ್ನಿನ ಮೆಲೆ ಮಲಗಿಸುವುದು. ಆದರೆ ಪೆಟ್ಟು ತಲೆಗೆ, ಎದೆಗೆ

ಬಿದ್ದಿರಬಾರದು. ತಲೆಯನ್ನು ಒಂದು ಕಡೆಗೆ ತಿರುಗಿಸುವುದು. ತೋಳು ಮತ್ತು ತಲೆಯ ಭಾಗವನ್ನು ದೇಹದ ಇತರ ಭಾಗಕ್ಕಿಂತ ಸ್ಪೃಲ್ಪ ಕೆಳಗೆ ಇರುವಂತೆ ಮಾಡಿ ಕತ್ತು, ಎಡ ಮತ್ತು ಸೊಂಟದ ಸುತ್ತ ಇರುವ ಉದುವನ್ನು ಸಡಿಲಿಸಿ. ವ್ಯಕ್ತಿಯನ್ನು ಬಳಾಂಕೆಟ್‌ನಲ್ಲಿ ಸುತ್ತಿ, ಬಾಯಾರಿಕೆಯಾದರೆ ತುಸು ನೀರು, ಕಾಫಿ, ಟೀ, ಹಾಲು ಕೊಟ್ಟಿ, ಬಿಸಿ ಶಾಖಿ, ಬಿಸಿ ನೀರಿನ ಬಾಟಲ್ ಬಳಸದೆ ಇರುವುದು. ಅಲ್ಲಿಕೋಹಾಲ್ ಅನ್ನು ಸಹ ಕೊಡಬಾರದು. ದೇಹದ ಯಾವ ಭಾಗಕ್ಕೂ ಮುಲಾಮು ಹಚ್ಚಬಾರದು. ಆವಶ್ಯಕತೆ ಇದ್ದರೆ ರಕ್ತ ಸರಬರಾಜು ಮಾಡಬಹುದು. ಎದೆಗೆ, ಹೊಟ್ಟಿಗೆ ಏಟು ಬಿದ್ದದ್ದರೆ, ಪ್ರಜ್ಞೆ ಇದ್ದರೆ, ಬಿಸಿ ಹಾಲು, ಕಾಫಿ, ಟೀ ಕೊಡಬಹುದು. ಆದವ್ಯಾಂತ ಬೇಗ ಆಸ್ತ್ರೆಗೆ ಕಳಿಸುವುದು. ವಾಂತಿಯಾದರೆ ಅಥವಾ ಉಸಿರಾಟಕ್ಕೆ ತೊಂದರೆಯಾದರೆ ವ್ಯಕ್ತಿಯನ್ನು ಮುಕ್ಕಾಲು ಭಾಗ ಕುಳಿತಿರುವ ಭಂಗಿಯಲ್ಲಿ ಒರಿಗಿಸ ಕೂಡಿಸುವುದು.

**ರಕ್ತ ವರ್ಗಾವಣೆ :** ರಕ್ತದ ಆವಶ್ಯಕತೆ ಇರುವವರಿಗೆ ರಕ್ತ ವರ್ಗಾವಣೆ ಮಾಡುವ ಮೊದಲು ಯಾರು ರಕ್ತದಾನ ಮಾಡಬಹುದು. ಯಾರಿಂದ ರಕ್ತ ಪಡೆಯಬಾರದು ಎಂಬುದನ್ನು ಪರೀಕ್ಷಿಸಿ ನಂತರ ತೀವ್ರಾನ ತೆಗೆದುಕೊಳ್ಳುವುದು.

### **ರಕ್ತ ವರ್ಗಾವಣೆ (BLOOD TRANSFUSION) :**

ರಕ್ತದಲ್ಲಿರುವ ಗ್ಲೂಬಿನ್ ಗಳನ್ನು ಗುಂಪುಗಳಿಂದ A, B, AB ಮತ್ತು O. Rhನಲ್ಲಿ ಇಲ್ಲಿ ಗುಂಪುಗಳಿಂದ. Rh+ve ಮತ್ತು Rh-ve ಬೇರೆಯವರ ರಕ್ತವನ್ನು ಮತ್ತೊಬ್ಬರಿಗೆ ವರ್ಗಾವಣೆ ಮಾಡುವಾಗ ಅದೇ ಗುಂಪಿನ ರಕ್ತವನ್ನು ಕೊಡಬೇಕು. ರಕ್ತ ಕೊಡುವ ಮೊದಲು ದಾನಿಯ ಮತ್ತು ದಾನ ಪಡೆವರ ರಕ್ತದ ಕ್ರಾಸ್ ಮ್ಯಾಚಿಂಗ್ ಪರೀಕ್ಷೆ ನಡೆಸುವುದು. ಒಂದೇ ಮನೆಯವರ ರಕ್ತದ ಗುಂಪು ಸಾಧಾರಣವಾಗಿ ಒಂದೇ ಇರುತ್ತದೆ.

ಯಾರು ಬೇಕಾದರೂ ೩-೪ ತಿಂಗಳಿಗೂಮೇ ರಕ್ತ ದಾನ ಮಾಡಬಹುದು. ಅರೋಗ್ಯವಂತ ದೊಡ್ಡವರ ದೇಹದಲ್ಲಿ ೫೫ ಲೀಟರ್ ರಕ್ತವಿರುತ್ತದೆ. ಅದರಲ್ಲಿ ಒಂದು ಸಲಕ್ಕು ೨೫೦-೩೦೦ ಮೀ.ಗ್ರಾಂ. ರಕ್ತವನ್ನು ಮಾತ್ರ ತೆಗೆದುಕೊಳ್ಳುತ್ತಾರೆ.

ಯಾರಿಗಾದರೂ ಹಿಂದೆ ಅರಿಸಿನ ಕಾಮಾಲೆ ರೋಗ ಬಂದಿದ್ದರೆ ಅವರು ರಕ್ತದಾನ ಮಾಡುವಂತಿಲ್ಲ. ಅತ್ಯಂತ ತುತ್ತಿ ಸಮಯದಲ್ಲಿ ಮಾತ್ರ ಗಂಡ - ಹೆಂಡತಿಯರ ಪರಸ್ಪರ ರಕ್ತ ವರ್ಗಾವಣೆ ಮಾಡಬಹುದು. ಏಕೆಂದರೆ ಗಭೀರಣೆಯು ಮುಂದಿನ ಗಭ್ರ ಧರಿಸಿದಾಗ ತೊಂದರೆಗೆ ಸಿಲುಕಬಹುದು.



ಅಧ್ಯಾಯ-೬

## ಮಾನಸಿಕ ತೊಂದರೆಗಳಿಗೆ ಪ್ರಧಾಮ ಒಿಂತ್ತೆ

ಉತ್ತಮ ಆರೋಗ್ಯಕ್ಕೆ ಮಾನಸಿಕ ಮತ್ತು ದೃಷ್ಟಿಕ ಸ್ವಾಸ್ಥ ಅತ್ಯಗತ್ತ.

I (ಇ) ಮಾನಸಿಕ ಆರೋಗ್ಯವಂತರು : ದುಃಖ ದುಮ್ಮಾನಗಳಿಲ್ಲದೆ, ಸುಖವಾಗಿ, ಸಂತೋಷವಾಗಿ, ಇತರರೊಡನೆ ಹೊಂದಿಕೊಂಡು ಬಾಳುವವರು. ತಮ್ಮ ಸಮಸ್ಯೆ-ಗಳನ್ನು ತಾವೇ ಬಗೆಹರಿಸಿಕೊಳ್ಳುವವರು. ಆವಶ್ಯಕತೆ ಇರುವಾಗ ಇತರರಿಂದ ಸಹಾಯ ಪಡೆದು, ಇತರರಿಗೆ ಬೇಕಾದಾಗ ಸಹಾಯ ನೀಡಿ ಅವರ ಸಮಸ್ಯೆಗಳನ್ನು ಪರಿಹರಿಸುತ್ತಾರೆ.

II ಮಾನಸಿಕ ಅಸ್ವಸ್ಥತೆಯವರು : ಇತರರ ಮನಸ್ಸಿಗೆ ತೊಂದರೆಯಾಗು-ವಂತಹ ನಡೆ-ನುಡಿಗಳನ್ನು ಹೊಂದಿದ್ದು, ವಿಚಿತ್ರ ನಡಾವಳಿಗಳನ್ನು ಹೊಂದಿರುವವರು.

ವಿಚಿತ್ರ ನಡಾವಳಿಕೆ : ಕ್ರಾಂತಿಕಾರಕ ಮತ್ತು ಕೋಪಿಷ್ಟತೆಯ ಗುಣ, ಕೊಗಾಡುವುದು, ವಿನಾಕಾರಣ ಜಗಳ ವಾಡುವುದು, ದುಃಖಿತರಾಗಿ ಅಭುವುದು, ಇತರರಿಗೆ ಇಷ್ಟವಾಗದಂತಹ ನಡೆ-ನುಡಿಗಳು, ಸ್ಥಳ-ಸಮಯ ಮತ್ತು ವ್ಯಕ್ತಿಗಳ ಬಗ್ಗೆ ಪರಿಜ್ಞಾನವಿಲ್ಲದಿರುವ ನಡತೆಗಳೇ ವಿಚಿತ್ರ ನಡತೆಗಳು.

ಇವರು ತಮ್ಮಿಷ್ಟಕ್ಕೆ ತಾವೇ ಒಂಟಿಯಾಗಿರುತ್ತಾರೆ. ಇತರರೊಡನೆ ಸೇರಲು ಬಯಸುವುದಿಲ್ಲ. ಇತರರು ಕೇಳಿದ ಶಬ್ದವನ್ನು ಇವರು ಕೇಳುತ್ತಾರೆ. ಇತರರು ಕಾಣಿದ ದೃಶ್ಯವನ್ನು ಇವರು ಕಾಣುತ್ತಾರೆ. ಸರಿಯಾಗಿ ಕೆಲಸ ಮಾಡುವುದಕ್ಕಾಗುವು-ದಿಲ್ಲ. ಶುಚಿತ್ವವಿರುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದೆಂದು ಹೆದರಿಸುತ್ತಾರೆ. ಮನೆ ಬಿಟ್ಟು ಓಡಿ ಹೋಗುತ್ತಾರೆ. ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ.

III ಅಸ್ವಷ್ಟ ರೋಗಗಳು : ಯಾವುದಕ್ಕೆ ಸಂಬಂಧವಿಲ್ಲದ ಅಪರೂಪದ

ಲಕ್ಷ್ಮಣಗಳನ್ನು ತೋರುತ್ತಾರೆ. ಬೇಗ ಸುಸ್ತಾಗುವುದು, ನೋವು, ತಲೆ, ಎದೆ, ಹೊಟ್ಟೆ, ಕ್ಯಾಲುಗಳಿಗೆ ಏನೋ ಆಗಿದೆ ಎಂಬ ಭಾವನೆ. ಹಸಿವಿಲ್ಲದಿರುವುದು, ತಲೆಯಲ್ಲಿ ಬಿಸಿ ಬಿಸಿ. ಹಿಸುಕಿದಂತಹ, ಜೋರಾಗಿ ಒತ್ತಿದಂತಹ ಭಾವನೆ, ನಿದ್ರೆ ಬರದಿರುವುದು. ವಿನಾಕಾರಣ ಎದ್ದಿರುವುದು, ಲೈಂಗಿಕ ಕ್ರಿಯೆಯಲ್ಲಿ ನಿರಾಸಕ್ಕಿಂತ ಮುಂತಾದವುಗಳನ್ನು ಅಡಿಗಿಡಿಗೆ ಹೇಳುತ್ತಾರೆ.

#### IV) ಕಾರಣಗಳು :

- ೧) ವಾಹನ ಅಪಘಾತಗಳು
- ೨) ಪ್ರಕೃತಿ ವಿಕೋಪಗಳು
- ೩) ದೃಹಿಕ ಪೆಟ್ಟು
- ೪) ಮಾನಸಿಕ ಸಂದಿಗ್ಗ ಪರಿಸ್ಥಿತಿ, ಉದ್ದೇಶ
- ೫) ಹಳೆಯ ರೋಗಗಳು
- ೬) ಮದ್ವಾನ ಮತ್ತು ಮಾದಕ ವಸ್ತುಗಳ ಸೇವನೆ
- ೭) ಉನಾಡ

#### II. ಮಾನಸಿಕ ತೊಂದರೆಗಳಿಗೆ ಒಳಗಾದವರಿಗೆ ಪ್ರಫಮ ಚಿಕಿತ್ಸೆ :

ದೃಹಿಕ ಪೆಟ್ಟು ಅಥವ ಇದ್ದಕ್ಕಿದ್ದ ಹಾಗೆ ರೋಗಗ್ರಸ್ತರಾಗುವವರಿಗೆ ಸಾಮಾನ್ಯವಾಗಿ ಪ್ರಫಮ ಚಿಕಿತ್ಸೆ ಬೇಕಾಗುತ್ತದೆ. ಆದರೆ ಮಾನಸಿಕ ಸಂದಿಗ್ಗ ಪರಿಸ್ಥಿತಿಯವರಿಗೆ ಮಾನಸಿಕ ಪ್ರಫಮ ಚಿಕಿತ್ಸೆ ಕೂಡಬೇಕಾಗುತ್ತದೆ. ಅನೇಕರಿಗೆ ಎರಡೂ ಒಟ್ಟಿಗೆ ಬೇಕಾಗಬಹುದು. ಮಾನಸಿಕ ಸಂದಿಗ್ಗ ಪರಿಸ್ಥಿತಿಯ ವ್ಯಕ್ತಿ ತತ್ವಕ್ಷಣ ಭಾವೋದ್ದೇಗಕ್ಕೆ ಒಳಗಾದರೆ ರೋಗಿಗೆ ಮಾನಸಿಕ ಒತ್ತಾಸೆ ನೀಡಬೇಕಾಗುತ್ತದೆ.

ವಾಹನ ಅಪಘಾತ, ಪ್ರಕೃತಿ ವಿಕೋಪದ ಪರಿಸ್ಥಿತಿಗಳಲ್ಲಿ ಅನೇಕರು ಒಟ್ಟಿಗೆ ತೊಂದರೆಗೆ ಒಳಗಾಗುತ್ತಾರೆ. ಕೆಲವರು ದೃಹಿಕ ಅಥವ ಮಾನಸಿಕ ಆಫಾತಕ್ಕೆ ಒಳಗಾಗಿದ್ದರೂ ಸಹ ಪ್ರಯಾಣಕರು ಅನುಭವಿಸುತ್ತಿರುವ ಸಾವು-ನೋವುಗಳನ್ನು ಕಂಡ ಅವರ ಮನಸ್ಸಿಗೆ ಕಸಿವಿಸಿಯಾಗಿ ಮಾನಸಿಕ ಚಂಚಲತೆಗೆ ಕಾರಣವಾಗಬಹುದು. ದೃಹಿಕ ಪೆಟ್ಟಿಗೆ ಒಳಗಾದವರಿಗೆ ಹೋಲಿಸಿದರೆ ಮಾನಸಿಕ ಪೆಟ್ಟಿನವರು ಈ ತರಿಸಿ ಕೊಳ್ಳಲು ಹೆಚ್ಚುಕಾಲ ಬೇಕಾಗುತ್ತದೆ. ಅವರಿಗೆ ವಾರಗಟ್ಟಿಲೆ ಸಹಾಯ ದೇಕಾಗುತ್ತದೆ.

೧) ದೈಹಿಕ ಪೆಟ್ಟಿಗೆ ಒಳಗಾದವರಿಗೆ : ಪೆಟ್ಟು ಅಥಾತಕ್ಕೆ ಕಾರಣ. ಆ ಸಂದರ್ಭ – ಗಳಲ್ಲಾಗುವ ಮಾನಸಿಕ ಬದಲಾವಣೆಗಳಲ್ಲಿ ಇ ಹಂತಗಳನ್ನು ಗುರುತಿಸಬಹುದು.

೨) ಧಕ್ಕೆಯ ಹಂತ ೧) ಪ್ರತಿಕ್ರಿಯೆಯ ಹಂತ ೨) ಅಥಾತದ ಸಮಯದಲ್ಲಿ ನಡೆಸುವ ಕಾರ್ಯಗಳ ಹಂತ ೩) ಮನಃ ಮೊದಲ ಸ್ಥಿತಿಗೆ ಬರುವ ಹಂತ.

೧) ಧಕ್ಕೆ : ಇವರಿಗೆ ಹಿಂದೆಂದೂ ಆಗದ ಅನುಭವವಾಗುತ್ತದೆ. ವ್ಯಕ್ತಿಯ ಮನಸ್ಸಿನಲ್ಲಿ ಗಲಿಬಿಲಿ, ವಿಚಿತ್ರ ರೀತಿಯ ವರ್ತನೆ ತೋರಿಸುತ್ತಾರೆ.

೨) ಪ್ರತಿಕ್ರಿಯೆ : ತತ್ತ್ವಜ್ಞಾನ ಅಪಾಯಕ್ಕೆ ಒಳಗಾಗುತ್ತಾರೆ. ಏನಾಯಿತೆಂದು ಅರ್ಥಮಾಡಿಕೊಳ್ಳಲ್ಲು ಪ್ರಯತ್ನಿಸುತ್ತಾರೆ. ಅನುಭವಕ್ಕೆ ಪ್ರತಿಕ್ರಿಯಿಸುತ್ತಾರೆ.

೩) ಅಪಥಾತದ ಸಮಯದ ನಂತರ ನಡೆವುದು : ಪರಿಸ್ಥಿತಿಗೆ ಮೊಂದಾಣಿಕೆ ಮಾಡಿಕೊಳ್ಳುತ್ತಾರೆ. ದ್ಯುಸಂದಿನ ಕಾರ್ಯಗಳಲ್ಲಿ ತೊಡಗುತ್ತಾರೆ. ಮುಂದಿನ ಭವಿಷ್ಯದ ಯೋಜನೆ ಮಾಡುತ್ತಾರೆ.

೪) ಮೊದಲ ಸ್ಥಿತಿಗೆ ಬರುವುದು : ಇಷ್ಟರಲ್ಲಿ ತೊಂದರೆ ಮುಗಿದಿರುತ್ತದೆ. ಅನುಭವವಾಗಿರುತ್ತದೆ. ಜೀವನದಲ್ಲಿ ಹೊಸ ಅನುಭವ ಪಡೆದಿರುತ್ತಾರೆ. ಅದು ಮುಂದಿನ ಜೀವನದ ಅಡಿಪಾಯವಾಗಿರುತ್ತದೆ.

### (ಎ) ಪ್ರಥಮ ಚಿಕಿತ್ಸೆ ದೈಹಿಕ ಪರಿಸ್ಥಿತಿಗಳಿಗೆ :

ಜೀವ ಉಳಿಸುವುದಕ್ಕೆ ಪ್ರಪ್ರಥಮ ಪ್ರಶ್ನೆ ಅಪಥಾತದಿಂದಾಗುವ ತೊಂದರೆಗಳನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡುವುದು. ಆವಶ್ಯಕತೆ ಇರುವವರಿಗೆ ಪ್ರಾಣ ಉಳಿಸಲು ಪ್ರಥಮ ಚಿಕಿತ್ಸೆ ಕೊಡುವುದು. ತೊಂದರೆಗೊಳಗಾದವರನ್ನು ಜೀವ ಸಹಿತ ಆಸ್ತ್ರತ್ವಗೆ ರವಾನಿಸುವುದು. ಪೆಟ್ಟಿನ್ನು ಆದಷ್ಟು ಕಡಿಮೆ ಮಾಡುವುದು. ಗಾಯಾಳುವಿಗೆ ದಯೆ ತೋರುವುದು. ಅಲ್ಲಿರುವವರಲ್ಲಿ ಅನೇಕರು ಸಹಾಯ ಮಾಡಲು ತಯಾರಿರಬಹುದು. ಆವಶ್ಯಕತೆ ಇದ್ದರೆ ಅವರ ಸಹಾಯ ಪಡೆಯುವುದು.

### (ಬಿ) ಪ್ರಥಮ ಚಿಕಿತ್ಸೆಕರ ಕರ್ತವ್ಯ :

ಶಾಂತರೀತಿಯಲ್ಲಿ ವರ್ತಿಸುವುದು. ತೊಂದರೆಗೊಳಾದವರಿಗೆ ಇದು ಸಾಂತ್ವನೆ ನೀಡುತ್ತದೆ. ಸಾಮಾನ್ಯವಾದ ರೀತಿಯಲ್ಲಿ ಮಾತನಾಡುವುದು. ಅಲ್ಲಿ ಇಲ್ಲಿ ಓಡಾಡದೆ ವ್ಯಕ್ತಿಯ ಜೊತೆ ಇರುವುದು. ನೋಡಿಕೊಳ್ಳುತ್ತಿದ್ದಾನೆ ಎಂಬ ನಂಬಿಕೆ ವ್ಯಕ್ತಿಗೆ ಬರಬೇಕು.

### (ಸಿ) ಖಚಿತ ಚಿಕಿತ್ಸೆ :

ದೈಹಿಕ ಪೆಟ್ಟು ಅಥವ ಇದ್ದಕ್ಕಿಂದ ಹಾಗೆ ರೋಗಗ್ರಸ್ತರಾಗುವವರಿಗೆ ಸಾಮಾನ್ಯ ಪ್ರಥಮ ಚಿಕಿತ್ಸೆ ಬೇಕಾಗುತ್ತದೆ. ಆದರೆ ಮಾನಸಿಕ ಸಂದಿಗ್ನ ಪರಿಸ್ಥಿತಿಯವರಿಗೆ ಮಾನಸಿಕ ಪ್ರಥಮ ಚಿಕಿತ್ಸೆ ಕೊಡಬೇಕಾಗುತ್ತದೆ. ಅನೇಕರಿಗೆ ಎರಡೂ ಒಟ್ಟಿಗೆ ಬೇಕಾಗುತ್ತದೆ. ಮಾನಸಿಕ ಸಂದಿಗ್ನ ಪರಿಸ್ಥಿತಿಯ ವ್ಯಕ್ತಿ ತತ್ತ್ವಜ್ಞಣ ಬಾವೋದ್ದೇಗಕ್ಕೆ ಒಳಗಾದರೆ ರೋಗಿಗೆ ಮಾನಸಿಕ ಒತ್ತಾಸೆ ನೀಡಬೇಕಾಗುತ್ತದೆ. ಮತ್ತು ಮಾನಸಿಕ ತೊಂದರೆಯಾದವರಿಗೆ ತಿಳಿವಳಿಕೆ ನೀಡುತ್ತಾರೆ. ಪ್ರಥಮ ಚಿಕಿತ್ಸೆಕರು ಅವರ ಜೊತೆ ಸಂಪರ್ಕ ಹೊಂದಿದ್ದು ಅವರಿಗೆ ಸಹಾಯ ನೀಡಬಹುದು.

ವ್ಯಕ್ತಿಯನ್ನು ಅಸ್ವತ್ತಿಗೆ ಕಳಿಸಬೇಕಾದ ಅವಶ್ಯಕತೆ ಇದ್ದರೆ ತುರ್ತ ವಾಹನವನ್ನು ತರಿಸಿ ರವಾನಿಸುವುದು. ತಡಮಾಡುವಂತಿಲ್ಲ.

**ಹಳೆಯ ತೊಂದರೆ ದೌಜಣ್ಯದ ಗುಣವಿಲ್ಲಿದ್ದರೆ :** ಬೈಷಣಿ ಅವಶ್ಯಕತೆ ಇಲ್ಲ. ಮನೆಯವರ ಜೊತೆ ಮಾತನಾಡಿ ನೆರೆಹೊರೆಯವರ ಜೊತೆ. ಧಾರ್ಮಿಕ ಮುಖಿಂಡರ ಜೊತೆ ಚಚ್ಚಿಸಿ ಹಿತವಚನ, ನೀಡಿ ಸಮಸ್ಯೆಗಳಿಂದ ಪಾರಾಗುವಂತೆ ಸಹಾಯ ಮಾಡುವುದು.

**ದೌಜಣ್ಯದ ಗುಣವಿದ್ದರೆ :** ಪರಿಸ್ಥಿತಿ ಹದಗೆಟ್ಟಿದ್ದರೆ ತತ್ತ್ವಜ್ಞಣ ಕ್ರಮ ತೆಗೆದು ಕೊಳ್ಳಬೇಕು. ಇಲ್ಲಿದ್ದರೆ ವ್ಯಕ್ತಿಗೆ ಹಾಗು ನೆರೆಹೊರೆಯವರಿಗೆ ತೊಂದರೆಯಾಗುತ್ತದೆ. ಇದಕ್ಕೆ ಕಾರಣ ತಿಳಿಯಬೇಕು.

**ಅತಿಯಾದ ಮದ್ಯಪಾನದಿಂದಾದರೆ :** ನಿದ್ರಿಸುವಂತೆ ಮಾಡಿ ಅವನ ಮನೆಮಂದಿಯ ಜೊತೆ ಚಚ್ಚಿಸಿ ಮದ್ಯಪಾನದ ದುಷ್ಪರಿಣಾಮಗಳನ್ನು ತಿಳಿಸುವುದು. ಹಿತ್ತಜನಕಾಂಗ ಮತ್ತು ಮೆದುಳಿನ ತೊಂದರೆಗಳಿಗೆ ಒಳಗಾಗುವ ಸಾಧ್ಯತೆ, ಲೈಂಗಿಕ ಶಕ್ತಿನಾಶ, ರೋಗ ನಿರೋಧಕ ಶಕ್ತಿ ಹಾಜಾಗುವಿಕೆ, ಮುಂದೆ ಅದು ದುಶ್ಚಿವಾಗುವ ವಿಷಯ, ಹಿಂಸಾತ್ಮಕ ನಡತೆ, ಅರ್ಥಿಕ ನಷ್ಟವಾಗುವುದನ್ನು ತಿಳಿಸುವುದು. ದುಶ್ಚಿವಾರಣಾ ಕೇಂದ್ರಕ್ಕೆ ಕರೆದುಕೊಂಡು ಹೋಗಲು ತಿಳಿಸುವುದು.

**ಅತಿಯಾದ ಉದ್ದೇಷ :** ರೋಗಿಯ ಜೊತೆ ಪ್ರತ್ಯೇಕವಾಗಿ ಮಾತನಾಡಿ ವಿಚಾರಿಸುವುದು. ಕುಡಿಂಯಲು ನೀರು ಕೊಟ್ಟು, ಜ್ವರವಿದ್ದರೆ ಪರಿಚೀಸಿ ಶಾಂತವಾಗಿರುವಂತೆ ತಿಳಿಸಿ ಸಾಧ್ಯವಾಗಿದ್ದರೆ ಅಸ್ವತ್ತಿಗೆ ಕಳಿಸುವುದು.

ಸಮುದಾಯದ ಸಹಕಾರ : ಸಾಮಾಜಿಕ ಮತ್ತು ಮಾನಸಿಕ ಒತ್ತಾಸೆ ಮನೆಯಲ್ಲಿ / ಸಮುದಾಯದಲ್ಲಿ ಈ ವ್ಯಕ್ತಿಗೆ ಯಾರಾದರೂ ಸಹಾಯಕ್ಕೆ ಸಿಗುತ್ತಾರಾ ನೋಡುವುದು. ಸಮುದಾಯದ ಮುಖಿಂಡರ ಜೊತೆ ಮಾತನಾಡಿ ಅವರಿಗೆ ಹೇಗೆ ಸಹಾಯ ಮಾಡಬಹುದೆಂದು ನಿರ್ಧರಿಸುವುದು.

## ಗುಂಪು ಚಚ್ಚೆಯ ಅನಾನುಕೂಲಗಳು

ಆತ್ಮಹತ್ಯೆಯ ಮನಸ್ಸು : ವ್ಯಕ್ತಿಯ ಹೇಳುವ ಸಮಸ್ಯೆಗಳನ್ನು ಕೇಳಿಕೊಳ್ಳಿ. ವ್ಯಕ್ತಿಯ ಸಮಸ್ಯೆಗಳನ್ನು ಕೇಳಿ ತಿಳಿದುಕೊಳ್ಳಿ, ಸಮಯಕ್ಕೆ ತಕ್ಕ ಆಹಾರ. ಪಾನೀಯ ಕೊಟ್ಟಿ ಕರುಣೆ ತೋರಿಸಿ. ತುರ್ತುವಾಹನ ಬರಲು ತಿಳಿಸುವುದು. ತಡಮಾಡಬಾರದು.

ತೊಂದರೆಗೀಡಾದ ವ್ಯಕ್ತಿಯ ಜೊತೆ ಹೇಗೆ ಪರೀಕ್ಷೆಸುವುದು : ವ್ಯಕ್ತಿಗೆ ಅವನಿಗಾದ ಅನುಭವದ ಬಗ್ಗೆ ತಿಳಿಸಲು ಅವಕಾಶ ಕೊಡುವುದು. ಅವನು ಹೇಳುವುದನ್ನು ಹೆಚ್ಚು ಕೇಳಲು ಹೇಳುವಂತೆ ಪ್ರೋತ್ಸಾಹಿಸುವುದು. ಇದರಿಂದ ಅವನಿಗೆ ಆದ್ಯತೆ ಕೊಟ್ಟಂತಾಗುತ್ತದೆ. ಅದು ನಂಬಲಹ್ವಾಗಿಲ್ಲದಿರಬಹುದು. ಅದರೆ ಅದನ್ನು ತಿಳಿಸಬಾರದು. ಅನುಭವವನ್ನು ಕೇಳುವುದರಿಂದ ಅವನನ್ನು ಗುರುತಿಸಲು ಸಹಾಯವಾಗುತ್ತದೆ. ಅನುಭವಗಳು ಭಯಪಡಿಸಬಹುದು. ಹೇಳುವುದರಿಂದ ಅವು ಮೆದುಳಿನಲ್ಲಿ ಮುದ್ರಿತವಾಗಿ ಬಹಳ ಕಾಲ ಜ್ಞಾಪಕವಿರುತ್ತದೆ.

ಪ್ರಥಮ ಚಿಕಿತ್ಸಕನು ವ್ಯಕ್ತಿಗೆ ಸಹಾಯ ಮಾಡಬಹುದು. ಅಥವ ದೈಹಿಕ ತೊಂದರೆಗೆ ಒಳಗಾಗದ ಇತರರು ಸಹಾಯ ಮಾಡಬಹುದು. ಮಾನಸಿಕ ತೊಂದರೆಗೆ ಒಳಗಾದ ವ್ಯಕ್ತಿಗೆ ಸಹಾನುಭೂತಿ ತೋರಿಸಿ. ಎಲ್ಲಿಗೆ ಹೋಗಬೇಕು, ಹೇಗೆ ಹೋಗಬೇಕು, ಅಲ್ಲಿ ಅವರನ್ನು ನೋಡಿಕೊಳ್ಳಬವರು ಯಾರು ಎಂಬ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು.

ರೋಗಿಯ ಜೊತೆ ಬೆರೆಯುವುದು : ಪ್ರಥಮ ಚಿಕಿತ್ಸಕನ ದೈಹಿಕ ಅಂಗಗಳ ಸ್ವಷ್ಟವು ವ್ಯಕ್ತಿಗೆ ಸಮಾಧಾನ ಮತ್ತು ರಕ್ತಕ್ಷಯನ್ನು ಕೊಡುತ್ತದೆ. ವ್ಯಕ್ತಿಯು ಮಾಡನಾಡುವಾಗ ಪ್ರಥಮ ಚಿಕಿತ್ಸಕನು ಅವನ ಕ್ಷಯನ್ನು ಹಿಡಿದುಕೊಳ್ಳುವುದು. ಅವನ ಹೆಗಲ ಮೇಲೆ ಕ್ಯಾಹಾಕುವುದು, ವ್ಯಕ್ತಿ ತನ್ನ ತಲೆಯನ್ನು ಪ್ರಥಮ ಚಿಕಿತ್ಸಕನ ಹೆಗಲ ಮೇಲೆ ಹಾಕಿದರೆ ಆಕ್ಷೇಪಣ ಮಾಡದಿರುವುದು ಒಳ್ಳಿಯದು. ವ್ಯಕ್ತಿಯು ಅವನಿಗೆ ಅರಿವಿಲ್ಲದಂತೆ ರಕ್ತಕ್ಷಯ ಬಯಸುತ್ತಾನೆ. ಆದುದರಿಂದ ಹಿರಿಯ ವ್ಯಕ್ತಿಯ ಸಹಾಯ ಬಯಸುತ್ತಾನೆ. ಸಾಮಾನ್ಯ ತೊಂದರೆಗಳಿಂದ ರಕ್ತಕ್ಷಯ ಪಡೆಯುವುದು ಅವನ ಆಸೆ.

ಅತ್ಯರೆ ಅಳಲಿ ಬಿಡಿ : ಈ ವ್ಯಕ್ತಿಗಳು ತಮ್ಮ ಮನದ ದುಃಖವನ್ನು ಅಳುವದರ ಮೂಲಕ ಹೊರಡೂಡುತ್ತಾರೆ. ಆದ ಕಾರಣ ಅಳುವುದಾದರೆ ಅಳಲಿ. ಆದರೆ ಅದು ಕಾಣುತ್ತದೆ, ಕೇಳುತ್ತದೆ. ಅದು ಮಾನಸಿಕ ತುಮಲಗಳ ಕುರುಹು. ಇದು ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ, ಬಿಡಲು ಸಾಧ್ಯವಾಗುತ್ತಿಲ್ಲ. ಸಹಿಸಲೂ ಆಗುತ್ತಿಲ್ಲ. ವ್ಯಕ್ತಿಯನ್ನು ಅಥವ್ಯಾ ಮಾಡಿಕೊಂಡರೆ ಸಾಕು. ಅದು ವ್ಯಕ್ತಿಗೆ ಮನದಟ್ಟಾಗಬೇಕು.

ಇತರರಿಂದ ರಕ್ಷಣೆ : ಈ ವ್ಯಕ್ತಿಗಳು ತಮ್ಮ ಭಾವನೆಗಳನ್ನು ಇತರರಿಗೆ ತೋರಿಸಿಕೊಳ್ಳಲು ವುಜಗರ ಪಟ್ಟುಕೊಳ್ಳುತ್ತಾರೆ. ತಮ್ಮನ್ನು ಇತರರು ನೋಡುತ್ತಿದ್ದಾರೆ ಎಂದು ತಿಳಿಯುತ್ತಾರೆ. ಅದನ್ನು ಅವರು ಇಷ್ಟಪಡುವುದಿಲ್ಲ. ಆದರೆ ವಿಧಿ ಇಲ್ಲ. ನೋಡುಗರಿಗೆ ಮರೆ ಮಾಡಲು ಬೇರೆಡೆ ಅವರನ್ನು ಒಂಟಿಯಾಗಿ ಬಿಡುವುದರಿಂದ ತೋಂದರೆ ಹೆಚ್ಚು ಆದಕಾರಣ ಪ್ರಫಮ ಚಿಕಿತ್ಸಕ ವ್ಯಕ್ತಿಯ ಜೊತೆ ಇರಲಾಗಿದ್ದರೆ ಯಾರನ್ನಾದರೂ ಅವನ ಜೊತೆ ಇರಲು ಬಿಡಬೇಕು. ಅವರಿಗೆ ರೋಗಿಯ ಪರಿಸ್ಥಿತಿ ಗೊತ್ತಿದ್ದರೆ ಮತ್ತು ಉತ್ತಮ ಉತ್ತಮ. ಅವರಿಗೆ ಪ್ರಫಮ ಚಿಕಿತ್ಸೆ ವಿಚಾರ ಗೊತ್ತಿದ್ದರೆ ಇನ್ನೂ ಒಳ್ಳಿಯಿದು. ಮಾನವರ ಒತ್ತಾಸೆ ಇವರಿಗೆ ಅತಿಮುಖ್ಯ.

ಸಂಪರ್ಕ ವಾಗ್ರಾದ ತಜ್ಞತೆಯನ್ನು ಬಳಸಿ, ಆಲಿಸಿ, ಓಲೈಸಿ ಸಮಾಧಾನಗೊಳಿಸಿ ಗೊಂದಲಕ್ಷ್ಯಾಳಗಾದವರನ್ನು, ಕಳೆದು ಹೋಗಿರುವವರನ್ನು ಮನೆಮುಂದಿಯಿಂದ ಬೇರೆಟ್ಯಾಪ್ಟಿರುವವರನ್ನು ಅವರ ಕುಟುಂಬದ ಜೊತೆ ಮತ್ತು ಸೇರಲು ಸಹಾಯ ವಾಡುವುದು. ಅಪಘಾತದಲ್ಲಿ ಅನೇಕರು ತೋಂದರೆಗೊಳಿರುವುದರಿಂದ ವೈದ್ಯಕೀಯ ಗುಂಪಿನ ಮುಖ್ಯಸ್ಥರ ಮಾತಿನಂತೆ ವರ್ತಿಸಬೇಕಾಗುತ್ತದೆ.

### III. ಚಿತ್ತಭ್ರಮೆಯ ರೋಗಿಗಳಿಗೆ (DELIRIUM) :

ಒತ್ತುಡ, ಬ್ರಹ್ಮೆ, ಅತಿಂರಾದ ಉದ್ದೇಶಗಳು, ಚಿತ್ತ ಬ್ರಹ್ಮೆಗೆ ಕಾರಣವಾಗಿರಬಹುದು. ಅದು ಹೆರಿಗೆಯ ನಂತರವೂ ಬರಬಹುದು. ಇದನ್ನು ಸ್ತೀ ಮರುಷರಿಬ್ಬರಲ್ಲಿ, ಎಲ್ಲ ವಯಸ್ಸಿನವರಲ್ಲಿ ಕಾಣಬಹುದು.

ಅವರದು ಅಸಂಬಧ ಮಾತು ಮತ್ತು ನಡತೆ, ಗಲಿಬಿಲಿ, ಭಯ, ಬೀತ ಮನೋಭಾವ ಮತ್ತು ಭಯದ ಶಂಕೆಯ ಗುಣಗಳು, ಚಿತ್ರೋದ್ರೇಕ, ಇಲ್ಲದಿರುವ ನೋಟಗಳನ್ನು ಕಲ್ಪಿಸಿಕೊಳ್ಳುವುದು. ಅತಿಯಾದ ಮದ್ಯಪಾನದವರಲ್ಲಿ ಇದು ಹೆಚ್ಚು ಮೊದಲು ಇದಕ್ಕೆ ಕಾರಣ ತಿಳಿದು ಅದನ್ನು ಹೋಗಲಾಡಿಸುವುದು. ಜ್ಞಾನವಿದ್ದರೆ ಚಿಕಿತ್ಸೆ ನೀಡುವುದು, ಹುಚ್ಚೋದ್ರೇಕವಿದ್ದರೆ ಮಂಕುಗೊಳಿಸುವ ಜೀವಧವನ್ನು ಕೊಡುವುದು.

#### IV. ಉನ್ನಾದ (HYSTERIA) :

ಕಾರಣ : ಉನ್ನಾದ ಮಾನಸಿಕ ಒತ್ತಡದ ಮೂಲ ಕಾರಣ. ಇದು ಮರುಷರಿಗಿಂತಲೂ ಸ್ತೀಯರಲ್ಲಿ ಅತಿ ಹೆಚ್ಚು, ಆದರೆ ಅಪರೂಪ.

ಲಕ್ಷಣಗಳು : ಕೊಗಾಡುವುದು ಅಥವ ಅಳುವುದು. ಕೊಡಲು ಕಿಟ್ಟು ಕೊಳ್ಳುವುದು, ಕೆನ್ನು ಸ್ವಲ್ಪ ಮುಚ್ಚಿಕೊಂಡಿರುವುದು, ಅವರ ಸಾಮಾನ್ಯ ಲಕ್ಷಣಗಳು. ಅವರಿಗೆ ಪ್ರೇಕ್ಷಕರು ಬೇಕು. ಆದ ಕಾರಣ ಅವರನ್ನು ಆಕಷಿಂಫೆಸಲು ಬೇಕಂತಲೇ ಕೆಳಗೆ ಬೀಳುವುದು ಸಾಮಾನ್ಯ. ಒಂಟಿಯಾಗಿದ್ದರೆ ಬೀಳುವುದಿಲ್ಲ. ಬಿದ್ದಾಗ ದೇಹದ ಯಾವ ಭಾಗಕ್ಕಾಗಲೇ ಹೆಚ್ಚಾಗುವುದಿಲ್ಲ. ಅವರ ಪರಿಸ್ಥಿತಿಯನ್ನು ಕಂಡು ಹಿಡಿಯುವುದು ಕಷ್ಟ

ಪ್ರಥಮ ಚಿಕಿತ್ಸೆ : ಪರಿಸ್ಥಿತಿಯ ಮೂಲ ತಿಳಿಯುವುದು ಕಷ್ಟವಲ್ಲ. ದಯ ತೋರಬೇಕು. ಆದರೆ ಕಟ್ಟನಿಟ್ಟಾಗಿರಬೇಕು. ಚಲನೆಯನ್ನು ಗಮನಿಸಬಾರದು. ಜೀತರಿಸಿಕೊಂಡ ನಂತರ ಕೆಲಸ ಮಾಡಲು ಆಸ್ಟ್ರದ ಕೊಡಬಹುದು. ಇದು ಪ್ರಥಮ ಚಿಕಿತ್ಸೆಕರ ಪರಿಮಿತಿಯಲ್ಲಿ ಬರುವುದಿಲ್ಲ. ಆದರೆ ಅಪರೂಪಕ್ಕೆ ಪ್ರಥಮ ಚಿಕಿತ್ಸೆ ಕೊಡಬೇಕಾಗಬಹುದು.

ಹಿಂಸಾಚಾರ / ಆಕ್ರಮಣ ತೀಲತೆಯನ್ನು ಪ್ರದರ್ಶಿಸುತ್ತಾ ಅಪಾಯಕಾರಿ ವೃಕ್ಷಿಯಾಗಿ ಕಾಣುವ ಮನೋರೋಗಿಗ ಪ್ರಥಮ ಚಿಕಿತ್ಸೆ : ಹಿಂಸಾಚಾರವು ಶಾಂತಿಭಂಗವನ್ನುಂಟು ಮಾಡುವ ಆಕ್ರಮಣಕಾರಿ ನಡತೆ. ಮಾನವರ ಆರೋಗ್ಯಕರ ನಡತೆಯಲ್ಲಿನ ಬದಲಾವಣೆ. ಆಕ್ರಮಣಕಾರಕ ಪ್ರವೃತ್ತಿಯ ವೃಕ್ಷಿಯ ಗುಣಲಕ್ಷಣವಾಗಿರು-ಬಹುದು. ಅದ್ವಯವಶಾತ್ ಇದು ಸಾಮಾನ್ಯವಾಗಿ ಹೆಚ್ಚು ಕಂಡುಬರುತ್ತಿಲ್ಲ. ಆದರೆ ಕೆಲವರಲ್ಲಿ ಇದು ಔಷಧದ ಅಥವ ಮದ್ಯದ ಕುಡಿತದ ದುಪ್ಪರಿಣಾಮ ಅಥವ ಮತಿಭ್ರಮಣೆಯಿಂದಾಗಿರಬಹುದು. ಅಪರೂಪಕ್ಕೆ ಅದುಸ್ವಾಭಾವಿಕ ಕಾರಣದಿಂದ ಉಂಟಾಗಿರಬಹುದು. ಕೆಲವರು ಉದ್ದೇಶಮಾರ್ಗಕವಾಗಿ ಅದರಲ್ಲಿ ತೊಡಗಬಹುದು. ಕೆಲವರು ನಟನೆಯನ್ನು ಸದ ಪ್ರದರ್ಶಿಸಬಹುದು.

ಕಾರಣಗಳು : ಅನೇಕ ಹಾಗೂ ಸಂಯುಕ್ತ. ಮಾನಸಿಕ ರೋಗಗಳಿಗೆ ಸಂಬಂಧಪಟ್ಟಿರಬಹುದು. ಅಥವಾ ರೋಗರಹಿತ ಕಾರಣವೂ ಇರಬಹುದು. ಅವುಗಳಲ್ಲಿ ಪ್ರಥಾನವಾದವು.

i. ಮಾನಸಿಕ ರೋಗ : ಇಚ್ಛಿತ ಮನೋಬೇನೆ (SCHIZOPHRENIA)

ii. ರೋಗ ರಹಿತ ಕಾರಣಗಳು : ಇವುಗಳಲ್ಲಿ ಪ್ರಥಾನವಾದ ಇ ಕಾರಣಗಳಿವೆ.

(ಎ) ಜ್ಯೋತಿಕ ಕಾರಣಗಳು : ಜನಿಕಗಳಿಗೆ ಸಂಬಂಧಿಸಿರಬಹುದು.

(ಬಿ) ಮಾನಸಿಕ ಕಾರಣಗಳು : ವ್ಯಕ್ತಿಯು ಬೆಳೆದು ಬಂದ ಪರಿಸರ, ಚಿಕ್ಕಂದಿನಲ್ಲಿ ಆರೋಗ್ಯಕರವಾಗಿ ಬೆಳೆಯಲು ದೊರೆತ ಸೌಲಭ್ಯಗಳು, ಅನುಭವಿಸಿದ ಕಷ್ಟ ಕಾರಣಗಳನ್ನು ಅವಲಂಬಿಸುತ್ತದೆ.

(ಸಿ) ಸಾಮಾಜಿಕ ಕಾರಣಗಳು : ೧. ಸಹವಾಸ ದೋಷ, ನಿಜ ಜೀವನೆಷ್ಟ್ರ ದೊರೆತ ಬಂಧು-ಮಿತ್ರಗಳ ನಡಾವಳಿಗಳು

೨. ನಗರೀಕರಣ : ಶೀಪ್ರಸ್ಥಾಪಿತ ನಗರದ ಬೆಳವಣಿಗೆ, ಉದ್ಯೋಗದ ಕೊರತೆ, ಬಡತನ, ಗಳಿಕೆಯ ಆಸೆ, ವಿವಿಧ ರೀತಿಯ ಮಾನಸಿಕ ಮತ್ತು ದೃಷ್ಟಿಕ ಒತ್ತಡಗಳು.

ಪ್ರಥಮ ಚಿಕಿತ್ಸೆ : (ಎ) ರೋಗಿಯ ಮತ್ತು ಇತರರ ರಕ್ಷಣೆ ಅತಿ ಮುಖ್ಯ ಮತ್ತು ಅತ್ಯವಶ್ಯಕ.

(ಬಿ) ಅಪಾಯಕರ ನಡಾವಳಿಕೆಯ ನಿಯಂತ್ರಣ : ಇದಕ್ಕೆ ಪ್ರಶಾಂತ ಮಾರ್ಗ (CALM APPROCH) ಅತ್ಯಂತ ಒಳ್ಳೆಯ ವಾಗ್ರ. ಆದರೆ ಇದಕ್ಕೆ ಕ್ರಮ ಜರುಗಿಸಲು ಸಾಕಷ್ಟು ಸಂಖ್ಯೆಯ ಸಿಬ್ಬಂದಿ ವರ್ಗ ಬೇಕಾಗುತ್ತದೆ. ರೋಗಿಯನ್ನು ಬಲವಂತದಿಂದ ತಡೆಹಿಡಿಯಲೇ ಬೇಕು. ಇದಕ್ಕೆ ಕಾನೂನಿನ ರಕ್ಷಣೆಯೂ ಇದೆ. ಇದಕ್ಕೆ ಅತಿ ಶೀಪ್ರ ಪರಿಶೀಲನೆ ಅತ್ಯವಶ್ಯಕ. ಏಕೆಂದರೆ ಇಲ್ಲಿ ನಿಂತೆ ರೀತಿಯ ತಿಮಾರನ ತೆಗೆದುಕೊಳ್ಳಬೇಕಾಗುತ್ತದೆ.

೧) ಈ ರೀತಿಯ ಬದಲಾವಣೆ (ಆಕ್ರಮಣಕಾರಕ) ರೋಗದಿಂದಲೇ? ಅಲ್ಲವೇ? ರೋಗದಿಂದಲ್ಲದ್ದರೆ ಮೋಲಿಸರಿಗೆ ಒಟ್ಟಿಸಬೇಕಾಗುತ್ತದೆ. ರೋಗಿಯು ಆಯುಧವನ್ನು ಹೊಂದಿದ್ದರೆ ಅಥವ ಇತರರ ಮೇಲೆ ದೃಷ್ಟಿಕ ಹಲ್ಲೆ ನಡೆಸಿದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

೨) ರೋಗಿಯಾಗಿದ್ದರೆ ಅದು ಅವಯವಗಳಿಗೆ ಸಂಬಂಧಿಸಿದ ರೋಗವೇ? ಅಥವ ಕಾರ್ಯಸಂಬಂಧಿತವೇ? (FUNCTIONAL DISORDER) ಎಂದು ನಿರ್ಧರಿಸಬೇಕು. ಇದಕ್ಕೆ ಸಾಕಷ್ಟು ಮಾಹಿತಿಯನ್ನು ರೋಗಿಯ ಕಡೆಯವರಿಂದ ಪಡೆಯಬೇಕು. ಇತ್ತೀಚೆಗೆ ನಡತೆಯಲ್ಲಿ ವ್ಯತ್ಯಯವಾಗಿತ್ತೇ? ಮಾನಸಿಕ ರೋಗದ ಲಕ್ಷಣಗಳಾದ ಮುಚ್ಚು ನಡತೆ ತೋರಿದನೇ? ಹಳೆಯ ಮಾನಸಿಕ ರೋಗದ ಚರಿತ್ರೆ ಇರಬಹುದು. ಇತ್ತೀಚೆಗೆ ದೃಷ್ಟಿಕ ರೋಗ, ತಲೆಗೆ ಪೆಟ್ಟು ಅಥವ ಜಿಷಧದಿಂದಾಗಿರಬಹುದು. ಇಲ್ಲಿ ರೋಗಿಯ ಮಾನಸಿಕ ಪರಿಸ್ಥಿತಿಯನ್ನು ಅಳೆಯಬೇಕು. ಅಂಗಾಂಗಗಳ ವ್ಯತ್ಯಯದ ಮೂರಾವೆ. ಮುಚ್ಚು ಉನ್ನಾದ, ಆಕ್ರಮಣ ಕಾರಕ ನಡತ ಅತ್ಯಹತ್ಯೆಯ ಪ್ರಾಣ ಉಳಿಸಲು ಪ್ರಥಮ ಚಿಕಿತ್ಸೆ.

ಸಂಭವಗಳನ್ನು ಪರಿಗಣಿಸಬೇಕು. ಇತ್ತೀಚೆಗೆ ಯಾವುದಾದರೂ ಕಾರಣದಿಂದ ಉಲ್ಪಣ ವಾಗಿದೆಯೇ? ಈ ಜನರಲ್ಲಿ ಅನೇಕರು ಅಧಿಕ ಪ್ರಸಂಗಿಗಳು. ಅತಿಯಾಗಿ ವರ್ತೀಸುವವರು ಭಯ - ಭೀತಿ ಉಳ್ಳವರು ಇವರನ್ನು ಆತ್ಮ ವಿಶ್ವಾಸಕ್ಕೆ ತೆಗೆದುಕೊಂಡು ಹೆದರಿಸದೆ ದಾರಿಗೆ ತರಬೇಕು. ವ್ಯಾದ್ಯರು ಅವರನ್ನು ಅಥವಾಡಿಕೊಂಡಿದ್ದರೆ ಎಂಬ ಭಾವನೆ ಅವರಿಗೆ ಬಂದರೆ ಅದು ಸಹಾಯ ಮಾಡುತ್ತದೆ. ಒಮ್ಮೆ ಹಮೇಣಿಗೆ ಬಂದರೆ ನಂತರ ಅವರಿಗೆ ಉಪಶಾಮಕ (SEDATIVE) ಬೇಕಾಗುತ್ತದೆ. ಹೆಲ್ಲೊ ಪರಿಷಾಲ್ ಝಿ-೧೦ ಮಿ.ಗ್ರಾಂ. ಪ್ರಾರಂಭದಲ್ಲಿ ಬೇಕಾಗುತ್ತದೆ. ರೋಗಿ ಚೇತರಿಸಿಕೊಳ್ಳುವತನಕ ಮುಂದುವರಿಸಬೇಕು. ನಂತರ ಮುಂದಿನ ಕ್ರಮ ಯೋಚಿಸಬೇಕು. ಮಾನಸಿಕ ರೋಗಕ್ಕೆ ಚಿಕಿತ್ಸೆ. ಅವರನ್ನು ವುನೆಗೆ ಕಳಿಸುವುದೋ ಅಥವ ವರಾಡ್‌ನಲ್ಲಿ ಇಟ್ಟುಕೊಂಡಿರುವುದೋ? ಎಂದು ತೀಮಾರ್ಚನಿಸಬೇಕು. ಅವರನ್ನು ವಾಡ್‌ನಲ್ಲಿ ಇಟ್ಟುಕೊಳ್ಳುವ ಅಧಿಕಾರ ಮೆಂಟಲ್ ಹೆಲ್ಟ್ ಆರ್ಕಾನಡಿ ಲಭ್ಯವಿದೆ. ಅವಶ್ಯಕತೆ ಇದ್ದರೆ ಇಟ್ಟುಕೊಳ್ಳಬಹುದು. ಮುಂದಿನ ಕ್ರಮ ತೆಗೆದುಕೊಳ್ಳಬೇಕು.

### ಪ್ರತಿಬಂಧಕ ಕ್ರಮಗಳು :

೧) ಪ್ರಾಥಮಿಕ ಪ್ರತಿಬಂಧಕ ಕ್ರಮ : ವ್ಯಕ್ತಿಯ ನಡತೆಯಲ್ಲಿ ಬದಲಾವಣೆಯನ್ನು ಬಾಲ್ಯದಲ್ಲೇ ಕಂಡರೆ, ಉ.ಹ. ಕಳ್ಳತನ, ಸುಳ್ಳ ಹೇಳುವುದು. ಲೈಂಗಿಕ ಕಿರುಕುಳ ಮುಂತಾದವನನ್ನು ಗಮನಿಸಿದಾಗ ತೆಕ್ಷಣ ನಡತೆಯ ಬದಲಾವಣೆಗೆ ಸಂಬಂಧಿಸಿದ ಶೀಕ್ಷಣ ಕೊಡುವುದು. ಸಜ್ಜನರ ಸಹವಾಸ ಮಾಡುವುದು.

ಅರಿವಿನ ಚಿಕಿತ್ಸೆ : ದೂರಪಾನ ಮತ್ತು ಮದ್ಯಪಾನದ ದುಪ್ಪರಿಣಾಮಗಳ ಬಗ್ಗೆ. ಅರಿವನ್ನುಂಟು ಮಾಡುವುದು. ಮದ್ಯಪಾನ ಬಿಡಲು ಸಹಾಯ, ದೂರಪಾನ ಮದ್ಯಪಾನದ ಬಗ್ಗೆ ಇರುವ ತಪ್ಪು ಜಾಹಿರಾತಿನ ಬಗ್ಗೆ ಶೀಕ್ಷಣ, ವಸತಿಹೀನ ಮಕ್ಕಳಿಗೆ ವಸತಿ ಸೌಕರ್ಯ, ಬಡತನದವರಿಗೆ ಸಹಾಯ ಹಾಸ್ತ ನೀಡುವುದು. ಶಾಲಾ ಆರೋಗ್ಯ ಕಾರ್ಯಕ್ರಮಗಳ ಉಪಯೋಗ ಪಡೆಯುವುದು. ಒತ್ತುದ ನಿವಾರಣ ಕಾರ್ಯಕ್ರಮಗಳ ಬಳಕೆ, ವಿರಾಮದ ಸಮಯದ ಸದ್ವಿನಿಯೋಗ, ವಿಶ್ರಾಂತಿ, ಅಪರಾಧಕ್ಕೆ ತಕ್ಷ ಶೀಕ್ಷಣ ಬಗ್ಗೆ ಅರಿವು ಮೂಡಿಸುವುದು.

ದ್ವಿತೀಯ ಪ್ರತಿಬಂಧಕ ಕ್ರಮ : ಶೀಪ್ರಸ್‌ರೋಗ ನಿಧಾರ, ಆರೋಗ್ಯ ಸೇವಾ ಸೌಲಭ್ಯಗಳನ್ನು ಒದಗಿಸುವುದು. ಸ್ನೇಹಿಟ್ಟೊಫಿಕ್ ಡೈಟಾಫಾರ ಬಳಕೆ

ತೃತೀಯ ಪ್ರತಿಬಂಧಕ ಕ್ರಮ : ಮರು ಜೀವನ, ಉದ್ದೋಗವನ್ನು ಕೊಡುವುದು.



ಅಧ್ಯಾಯ-೧೦

## ಹೆಚ್.ಪಿ.ವಿ. / ಪಯ್ಯಾ ಸೋಂಕಿತರಿಗೆ ಪ್ರಥಮ ಚಿಕಿತ್ಸೆ

ಪ್ರಥಮ ಚಿಕಿತ್ಸೆಕರು ರೋಗಗ್ರಸ್ಥರಾಗಬಹುದು : HIV/AIDS ರೋಗದಿಂದ ನರಳುತ್ತಿರುವವರ ದೇಹದ ದ್ರವಗಳಲ್ಲಿ ವೈರಸ್‌ಗಳಿರುತ್ತವೆ. ಈ ವೈರಸ್ ಗಳು ಮರುಷರ ಏಂಟಿವರ್‌ಲ್, ಸ್ಟೀಯರ ಯೋನಿ ಮತ್ತು ಗಭ್‌ಶಿರದ ದ್ರವಗಳಲ್ಲಿ ಹಾಗೂ ಇಬ್ಬರ ರಕ್ತದಲ್ಲಿ ಯಥೇಷ್ಟವಾಗಿರುತ್ತವೆ. ಇಬ್ಬರ ಕಂಬನಿ, ಜೊಲ್ಲು, ಬೆವರು, ಮೆದುಳು ಬಳ್ಳಿ ರಸದಲ್ಲಿಯೂ ಸಾಧಾರಣ ಸಂಖ್ಯೆಯಲ್ಲಿ ಇರುತ್ತವೆ. ಪ್ರಥಮ ಚಿಕಿತ್ಸೆಕರು ಅದರ ಸಂಪರ್ಕ ಹೊಂದಿದ್ದರೆ, ರೋಗಿಗಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಶಸ್ತ್ರಚಿಕಿತ್ಸೆಕರು ಶಸ್ತ್ರಕ್ಕಿಯೆ ನಡೆಸಿದರೆ, ಶಸ್ತ್ರಚಿಕಿತ್ಸೆಕರು ಮತ್ತು ಪ್ರಥಮ ಚಿಕಿತ್ಸೆಕರ ಮೈಕ್ರೋಳ ಮೇಲೆ ಗಾಯಗಳಿಂದಿದ್ದರೆ, ಅದನ್ನು ಮುಚ್ಚಿರದಿದ್ದರೆ, ರೋಗಿಯ ರಕ್ತ ಈ ಗಾಯದ ನೇರ ಸಂಪರ್ಕ ಪಡೆದರೆ ರೋಗ ಬರುವ ಸಾಧ್ಯತೆ ಹೆಚ್ಚು. ವೈಕಿಯ ಬಾಯಿಯ ಸುತ್ತ ರಕ್ತಸ್ವಾಪವಾಗುತ್ತಿದ್ದರೆ ಬಾಯಿಂದ ಬಾಯಿಗೆ ಕೃತಕ ಉಸಿರಾಟ ಮಾಡುವಾಗ ಸೋಂಕಿಗೆ ಒಳಗಾಗಬಹುದು.

ದಂತ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವಾಗ, ಅವರ ಬೆರಳುಗಳು ಜೊಲ್ಲಿನ ಸಂಪರ್ಕದಲ್ಲಿರುವುದರಿಂದ, ವೈದ್ಯರ ಬೆರಳುಗಳಿಗೆ ಗಾಯವಾದರೆ ರೋಗಿಯ ಜೊಲ್ಲು, ರಕ್ತ ಗಾಯವನ್ನು ಸಂಪರ್ಕಿಸಿದರೆ ಸೋಂಕಾಗುವ ಸಾಧ್ಯತೆಯು ಉಂಟು. ರೋಗಿಯ ರೋಗ ನಿರ್ಧಾರ, ಮತ್ತು ಚಿಕಿತ್ಸೆಗೆ ಬಳಸಿದ ಸಲಕರಣೆಗಳು ಕಲುಸಿತವಾಗಿದ್ದರೆ, ಅದರ ಸಂಪರ್ಕ ಹೊಂದಿದರೆ, ಕಲುಷಿತ ವಸ್ತು ಚುಚ್ಚಿಕೊಂಡರೆ ರೋಗ ಹರಡುವ ಸಾಧ್ಯತೆ ಅತಿ ಹೆಚ್ಚು.

ಆದರೆ ಈ ರೀತಿಯ ಪ್ರಸಾರವು ಅಪರೂಪವೆಂದು ಅನೇಕ ತನಿಖೆಗಳು ನಿರೂಪಿಸಿದ್ದರೂ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದು ಭಯಾನಕ, ಪ್ರಾಣಾಂತಕ,

ಕಳಂಕ ಮೂರಿತ ರೋಗವಾದುದರಿಂದ ಇದರಿಂದ ತಪ್ಪಿಸಿಕೊಳ್ಳುವುದು ಮೇಲಲ್ಲವೇ? ಪ್ರಸೂತಿ ತಜ್ಜರು ಹೆರಿಗೆ ಮಾಡಿಸುವಾಗ ಉಲ್ಲದ್ವಾ ಮತ್ತು ಸೆತ್ತೆಯ ರಕ್ತದಲ್ಲಿ ವೈರಸ್‌ಗಳಿರುವುದರಿಂದ ಅವುಗಳು ಹೆರಿಗೆ ಮಾಡಿಸುವವರ ದೇಹದೊಳಗೆ ನುಸುಳುವ ಸಾಧ್ಯತೆಯೂ ಉಂಟು.

ಅನೇಕ ವೇಳೆ ಸೋಂಕಿತರು ಚಿಕಿತ್ಸೆ ನೀಡುವವರಿಗೆ ತಮ್ಮ ರೋಗವನ್ನು ತಿಳಿಸದೆ ಗೌಪ್ಯವಾಗಿಟ್ಟುಕೊಂಡು, ಚಿಕಿತ್ಸೆ ಪಡೆಯುತ್ತಾರೆ. ಏಕೆಂದರೆ ಇದು ಕಳಂಕ ರೋಗ, ಅದರ ವಿಷಯ ತಿಳಿದರೆ ಚಿಕಿತ್ಸೆ ಕೊಡುವುದಿಲ್ಲ ಎಂಬ ಭಯದಿಂದ ಸುಮೃದ್ಧಿಸಿರುತ್ತಾರೆ. ರೋಗದ ವಿಷಯ ತಿಳಿದಿದ್ದರೆ ಪ್ರತಿಬಂಧಕ ಕ್ರಮ ತೆಗೆದುಕೊಳ್ಳಲು ಅನುಕೂಲ ಇಲ್ಲದಿದ್ದರೆ ಎಲ್ಲರನ್ನು ಅನುಮಾನಿಸಿ ಪ್ರತಿಬಂಧಕ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಒಬ್ಬರ ರೋಗದಿಂದ ತಪ್ಪಿಸಿಕೊಳ್ಳಲು ನೂರಾರು ಜನರ ಚಿಕಿತ್ಸೆಯ ಸಮಯದಲ್ಲಿ ಅನಾವಶ್ಯಕವಾಗಿ ಪ್ರತಿಬಂಧಕಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಲಭ್ಯವಿರುವ ಕ್ರಮವೆಂದರೆ ಸಾರ್ವತ್ರಿಕ ಪ್ರತಿಬಂಧಕ ಕ್ರಮ.

೧) ಸಾರ್ವತ್ರಿಕ ಪ್ರತಿಬಂಧಕ ಕ್ರಮ (UNIVERSAL WORK PRECAUTIONS) ಮತ್ತು ಜೈವಿಕ ಸುರಕ್ಷಿತಾ ವಾಗ್ಫ (BIO SAFETY PRECAUTIONS) ಈ ಕ್ರಮಗಳು ಕ್ಷೇಮದಾಯಕ.

I. ಸಾರ್ವತ್ರಿಕ ಪ್ರತಿಬಂಧಕ ಕ್ರಮಗಳು : ಪೆಟ್ಟಿ ಬಿದ್ದವರಿಗೆ ಹಾಗೂ ರಕ್ತಸ್ವಾಂತಿರುವವರಿಗೆ ಪ್ರಥಮ ಚಿಕಿತ್ಸೆ ಕೊಡುವಾಗ ಈ ಕೆಳಕಂಡ ಕ್ರಮಗಳನ್ನು ತಪ್ಪದೆ ಅನುಸರಿಸಬೇಕು.

೧) ಪ್ರಥಮ ಚಿಕಿತ್ಸಕರು ಚಿಕಿತ್ಸೆಗೆ ಮೊದಲು ಮತ್ತು ನಂತರ ಸೋಮು ಮತ್ತು ನೀರಿನಿಂದ ಚೆನ್ನಾಗಿ ಉಜ್ಜಿಪ್ಪಿ ಕೈ ತೊಳೆದುಕೊಳ್ಳಬೇಕು.

೨) ಮ್ಯಾಕ್ಸ್ ಕಾಲುಗಳ ಮೇಲೆ ಗಾಯ, ಹುಲ್ಲು, ಪ್ರೋ. ಹುರು ಇದ್ದರೆ ಅದಕ್ಕೆ ಬ್ಯಾಂಡೇಜ್ ಮಾಡಿ ಅದನ್ನು ಸಂಪೂರ್ಣ ಮುಚ್ಚಬೇಕು. ಅದರ ಮೇಲೆ ನೀರು ಹಿಂದಂತಹ ವಸ್ತುವನ್ನು ಸುತ್ತಬೇಕು. ಸಾಧ್ಯವಿಲ್ಲದಿದ್ದರೆ ಹತ್ತಿ ಅಥವ ಬ್ಯಾಂಡೇಜ್ ಬಟ್ಟೆಯ ಪ್ಯಾಡ್‌ನಿಂದ ಮುಚ್ಚಿಕೊಳ್ಳಬೇಕು.

೩) ಕೈಗೆ ಗ್ಲೋಸ್ ಅನ್ನು ಹಾಕಿಕೊಳ್ಳಬೇಕು. ಸಾಧ್ಯವಿದ್ದರೆ ಗೊನು ಧರಿಸಬೇಕು. ಪ್ರಥಮ ಚಿಕಿತ್ಸಕನಂತಹ ವೈಕೆಯ ರಕ್ತದ ಸಂಪರ್ಕಕ್ಕೆ ಒಳಗಾದರೆ ತಕ್ಷಣ ಬರೆಸಿಕೊಳ್ಳಬೇಕು. ಮತ್ತು ಚೆನ್ನಾಗಿ ತೊಳೆದುಕೊಳ್ಳಬೇಕು. ಈ ರೀತಿಯ ಹರಡುವಿಕೆ ಅಪರೂಪವಾದರೂ ಎಚ್ಚರಿಕೆ ಕ್ರಮ ಅಶ್ವಗತ್ಯ.

ಇ) ಎಲ್ಲ ರೀತಿಯ ಸಲಕರಣಗಳನ್ನು ಹುಟಾರಾಗಿ ಬಳಸಬೇಕು. ರಕ್ತದ ಸಂಪರ್ಕವಾಗದಂತೆ, ಚುಚ್ಚಿಕೊಳ್ಳಬಂತೆ ಎಚ್ಚರವಹಿಸಬೇಕು. ರಕ್ತ ಸಿಡಿದರೆ ಎಚ್ಚರಿಕೆ-ಯಿಂದ ಚೊಕ್ಕಟಗೊಳಿಸಿಕೊಳ್ಳಬೇಕು. ರಕ್ತಸಿಕ್ತವಾದ ಉಡುಪನ್ನು ತಕ್ಷಣ ಬಿಚ್ಚಿ, ನೀರಿನಲ್ಲಿ ಕುದಿಸಿ, ನಂತರ ಒಗೆಯಬೇಕು.

ಉಪಕರಣಗಳನ್ನು ನೀರಿನಲ್ಲಿ ಕುದಿಸಬೇಕು / ಅಂಥೋಳ್ಳೇವ್ ಮಾಡಬೇಕು.  
ರೋಗಿಯಿಂದ ಬಂದ ತ್ಯಾಜ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ತೇವಿರಿಸಿಟ್ಟಿದ್ದು  
ನಂತರ ಸುಡಬೇಕು. ಉ.ಹ. ಪ್ರಸಿಂಗ್, ಬ್ಯಾಂಡೇಜ್, ಹತ್ತಿ ಮುಂತಾದವುಗಳು.

ಈ) ಕೆಲಸ ನಿರ್ವಹಿಸುವ ಜಾಗದಲ್ಲಿ ಒಡೆಯಿದಂತಹ ಸಲಕರಣಗಳನ್ನು  
ಬಳಸಬೇಕು. ಕಣ್ಣಗಳನ್ನು ತೊಳೆದುಕೊಳ್ಳಲು ವ್ಯವಸ್ಥೆ ಇರಬೇಕು.

ಹೆಚ್.ಎ.ವಿ. ವೃತ್ತಿಯ ದೃಹಿಕ ದ್ರವ ಪದಾರ್ಥಗಳು ಚಿಲ್ಲಿದರೆ, ಸಿಡಿದರೆ,  
ತುಳುಂದರೆ ಕ್ರಮ :

ದ್ರವ ಪದಾರ್ಥದ ಮೇಲೆ ಹೀರುವ ವಸ್ತುವಾದ ಹತ್ತಿ, ಬ್ಯಾಂಡೇಜ್ ಬಟ್ಟೆ  
ಹಾಕಬೇಕು. ನಂತರ ಹೀರುವ ವಸ್ತು ತೆಗೆದು ಅದರ ಮೇಲೆ ಶ್ರಮಿನಾಶಕಗಳನ್ನು  
ಹಾಕಿ ೩೦ ನಿಮಿಷ ಹಾಗೇ ಬಿಡಬೇಕು. ಮಾಸ್ಕ್, ಗ್ಲೋಸ್, ಗೌಣ ಧರಿಸಿ ಹೀರುವ  
ವಸ್ತುವನ್ನು ಶುಧಿಗೊಳಿಸುವುದು. ನಂತರ ಪರಿಕರಗಳನ್ನು ಬಿಚ್ಚಿ ಲಾಂಡ್ರಿಗೆ ಕಳಿಸುವುದು.  
ತ್ಯಾಜ್ಯ ವಸ್ತುಗಳನ್ನು ಆರೋಗ್ಯಕರ ರೀತಿಯಲ್ಲಿ ವಿಲೇವಾರಿ ಮಾಡುವುದು.

ಇ) ವೃತ್ತಿಯ ಮುಖಿದ ಮೇಲೆ ಗಾಯವಿದ್ದರೆ, ಬಾಯಿಯ ಸುತ್ತ  
ರಕ್ತಸ್ರಾವವಿದ್ದರೆ :

ಕೃತಕ ಉಸಿರಾಟದ ಕ್ರಮ : ಪ್ರಥಮ ಚಿಕಿತ್ಸಕನು ವೃತ್ತಿಯ ರಕ್ತ ಸಂಪರ್ಕದಿಂದ  
ತಪ್ಪಿಸಿಕೊಳ್ಳಬೇಕು. ಅದರಲ್ಲಿ ಕಣ್ಣಿಗೆ, ಕರಿಯ ಗುಡ್ಡೆಗೆ ತಗುಲದಂತೆ ಎಚ್ಚರವಹಿಸ-  
ಬೇಕು. ರಕ್ತ ಸಂಪರ್ಕವಾದರೆ ತಕ್ಷಣ ಒರೆಸಿಕೊಳ್ಳಬೇಕು.

ಹೆಚ್.ಎ.ವಿ. ವೃತ್ತಿಯ ಬಾಯಿಯ ಸುತ್ತ ರಕ್ತಸ್ರಾವವಿದ್ದರೆ ತತ್ತಕಣ ತೊಳೆಯ  
-ಬೇಕು. ಕೃತಕ ಉಸಿರಾಟಕ್ಕೆ ಮೊದಲು ಪಾಲಿಧೀನೋಶೀಟ್ ಅನ್ನು ತೆಗೆದುಕೊಂಡು  
ಅದರಲ್ಲಿ ಒಂದು ತೂಪು ಮಾಡಿ ಆ ತೂಪು ಹೆಚ್.ಎ.ವಿ. ರೋಗಿಯ ಬಾಯಿಯ  
ಮೇಲೆ ಬರುವಂತೆ ಮುಚ್ಚುವುದು. ಈಗ ಬಾಯಿಯಿಂದ - ಬಾಯಿಗೆ ಉಸಿರಾಟ  
ನಡೆಸಿದರೆ ಪ್ರಥಮ ಚಿಕಿತ್ಸಕನಿಗೆ ಸೋಂಕಿನ ಭಯವಿರುವುದಿಲ್ಲ. ಗಾಳಿಯನ್ನು  
ನಿಭರ್ಯದಿಂದ ಉಂಟಾಗಬಹುದು. ಕೃತಕ ಉಸಿರಾಟದಿಂದ ರೋಗಿಯ ಪ್ರಾಣ  
ಉಳಿಸಬಹುದು.

ಅಧ್ಯಾಯ-೧೧

## ನೋವು ಮತ್ತು ಪ್ರಥಮ ಚಿಕಿತ್ಸೆ (PAIN AND FIRST AID)

ಮಾನವರಲ್ಲರೂ ಹುಟ್ಟಿದಂದಿನಿಂದ ಸಾಯಂವರೆವಿಗೆ ಅವರ ದೇಹದ ಒಂದಲ್ಲಿ ಒಂದು ಅಂಗದ ನೋವನ್ನು ಯಾವಾಗಲಾದರೂ ಅನುಭವಿಸುವುದು ತಪ್ಪವುದಿಲ್ಲ. ಅದಕ್ಕೆ ತಕ್ಕ ಚಿಕಿತ್ಸೆ ಪಡೆದರೆ ನೋವಿನಲ್ಲಿಯೂ ನಲಿಯಬಹುದು.

ನೋವು ಬಂದಾಗ ಏನು ಮಾಡಬೇಕು? ಅದರ ಕಾರಣಗಳೇನು? ಎಂದು ತಿಳಿಯುವುದು ಒಳ್ಳೆಯದಲ್ಲವೇ?

### ೧) ತಲೆನೋವು (HEAD ACHE)

ಕಾರಣಗಳು : ತಲೆ ಇರುವವರೆವಿಗೂ ತಲೆ ನೋವು ತಪ್ಪವುದಿಲ್ಲ. ಅದಕ್ಕೆ ಕಾರಣಗಳು ನೂರಾರು. ಆದರೆ ಅನೇಕ ಕಾರಣಗಳು ತೊಂದರೆದಾಯಕವಲ್ಲ. ಅವುಗಳಲ್ಲಿ ಮುಖ್ಯವಾದವರು ಗಳಿಂದರೆ ದೈಹಿಕ ಮತ್ತು ಮಾನಸಿಕ ಒತ್ತಡಗಳು. ಐ.ಆ.ಹ. ರಕ್ತದ ಅತಿ ಒತ್ತಡ, ಅತಿಯಾದ ಶಬ್ದ, ಬೆಳಕು (ಚುಚ್ಚುವ ಬೆಳಕು) ಮಧುಮೇಹ, ಹಸಿವು, ಸುಸ್ತು, ತಣ್ಣನೆಯ ಗಾಳಿ, ನೆಗಡಿ, ಮೃಗ್ಯೇನ್, ಮೆದುಳಿನ ರೋಗ, ಮೆದುಳು ಗಡ್ಡೆ, ತಲೆಯ ಹತ್ತಿರ ಅತಿಯಾದ ಒತ್ತಡ ಬೀಳುವುದು, ರಕ್ತನಾಳಗಳ ಬುಡ್ಡೆ, ಒಗ್ಗಿಂತ ಹಾಗೂ ಇತರಮಾನಸಿಕ ಕಾರಣಗಳಿರಬಹುದು.

ತಲೆನೋವು ಕೆಲವು ಭಯಾನಕ ರೋಗಗಳ ಮುನ್ಹಾಚನೆಯೂ ಆಗಿರಬಹುದು. ಮತ್ತು ಅದರ ಜೊತೆ ಇತರ ಲಕ್ಷಣಗಳೂ ಇರಬಹುದು.

ಉ.ಹ. ಸುಸ್ತು ಮತ್ತು ಚುರುಕರಿವಿನ ನಾಶವೂ ಇರಬಹುದು.

ತಲೆನೋವು ಅಪಾಯಕರವೆಂದು ತಿಳಿಯುವ ಬಗೆ : ರೋಗಿಯ ತಲೆನೋವಿನ ಮೂಳೆ ವಿವರಗಳನ್ನು ಕೆಳಿ ತಿಳಿದುಕೊಳ್ಳುವುದು. ಉ.ಹ. ಎಷ್ಟು ದಿನದಿಂದ

ತಲೆನೋವಿದೆ. ಬೇರೆ ಲಕ್ಷಣಗಳು ಇರುವುದೇ? ಎಂದು ಕೇಳಿ ತಿಳಿಯುವುದು. ಅವರು ಕೊಡುವ ಉತ್ತರದ ಆಧಾರದ ಮೇಲೆ ತೀವ್ರತೆಯನ್ನು ಪರಿಗಣಿಸುವುದು.

ಅಪಾಯವಿಲ್ಲದ ತಲೆ ನೋವು : ಜ್ಞರ, ಕತ್ತು ಬಿಗಿಯಾಗಿಲ್ಲದಿರುವುದು. ವರ್ತನೆಯಲ್ಲಿ ಬದಲಾವಣೆ ಇಲ್ಲದಿದ್ದರೆ ಅಪಾಯಕರದ ತಲೆನೋವಲ್ಲವೆಂದು ತಿಳಿಯುವುದು.

ಅಪಾಯಕರ ತಲೆ ಶಾಲೆ : ಘಟ್ಟನೆ ವಿಪರೀತ ನೋವು, ವಾಂತಿ, ದೃಷ್ಟಿ ಮಂಜಾಗುವುದು / ಪ್ರಜ್ಞಾ ಹೈನತೆ, ನಿದ್ರೆ ಕೆಡಿಸಿದರೆ, ಯಾವುದಕ್ಕೂ ಗಮನ ಕೊಡಲಾಗಿದ್ದರೆ, ಆಯಾಸ, ಭಯ, ಮತ್ತು ದುಃಖರವಾಗಿದ್ದರೆ ಅಪಾಯಕರ ತಲೆನೋವೆಂದು ಪರಿಗಣಿಸುವುದು.

**ಪ್ರಥಮ ಚಿಕಿತ್ಸೆ :** ವಿನಾಕಾರಣ ತಲೆನೋವು ಬಂದರೆ ಸಂಮಾರ್ಫ ದೈಹಿಕ ಪರಿಣಾಮ, ರಕ್ತದ ಒತ್ತಡ ಮತ್ತು ರಕ್ತದಲ್ಲಿ ಸಕ್ಕರೆಯ ಪರಿಣಾಮ ಮತ್ತು ದೃಷ್ಟಿಯೊಂದರ ಪರಿಣಾಮ ವಾಡಬೇಕು. ರೋಗಿಯಾದ್ಯಾದ ವಿಶ್ಲಾಂತಿ ಪಡೆದು, ನೋವು ನಿವಾರಕ ಮಾತ್ರೆಯಾದ ಪ್ರಾರಾಸಿಟಮಲ್ ಮಾತ್ರೆಯನ್ನು ದಿನಕ್ಕೆ ಇಲ್ಲಿ ಸಾರಿ ಬಂದೊಂದು ಅಥವ ಎರಡೆರಡು ಮಾತ್ರೆಗಳನ್ನು ತೆಗೆದುಕೊಂಡು, ತಲೆಗೆ ಬಿಸಿ ಅಥವ ತಣ್ಣೀರಿನ ಪಟ್ಟಿ ಹಾಕಿಕೊಂಡು, ಅತಿಯಾದ ಬೆಳಕು ಮತ್ತು ಶಬ್ದವನ್ನು ದೂರಿಕರಿಸಿದರೆ ತಲೆನೋವು ಕಡಿಮೆಯಾಗುತ್ತದೆ. ಕಡಿಮೆಯಾಗಿದ್ದರೆ ವೈದ್ಯರ ಬಳಿಗೆ ಕಳಿಸುವುದು.

## ೨) ಅರೆತಲೆನೋವು (MIGRAINE)

ತಲೆಯ ಬಂದು ಕಡೆ ಮಾತ್ರ ನೋವಿರುತ್ತದೆ. ವಾರಗಳು ಅಥವ ತಿಂಗಳುಗಳಲ್ಲಿ ಮರುಕಳಿಸುತ್ತದೆ. ಆಗ ವೈಕ್ಕಿ ರೋಗಿಯಂತೆ ಕಾಣಲಾಗುತ್ತದೆ. ವಾಂತಿ ಮಾಡಬಹುದು, ಹೊಳೆವ ಬೆಳಕು ಸಹಿಸುವುದಿಲ್ಲ. ದೃಷ್ಟಿಯ ತೊಂದರೆ ಇರುತ್ತದೆ. ಮೊದಲೇ ಗೋಚರಿಸಬಹುದು.

**ಕಾರಣಗಳು :** ಸ್ತ್ರೀಮರುಷರಿಬ್ಬರಲ್ಲಿಯೂ ಕಾಣಬಹುದು. ಸ್ತ್ರೀಯರಲ್ಲಿ ಮುಟ್ಟಿಂತ್ಯಾದ ಕಡೆಗೆ ಹೆಚ್ಚು ಸಾಧ್ಯ. ಚಿಂತೆ, ಭಾವಾವೇಶ, ಒತ್ತಡ, ದೂರದರ್ಶನದ ಹೆಚ್ಚು ವೀಕ್ಷಣೆ. ಅತಿಯಾದ ಶಬ್ದಗಳು.

**ರೋಗ ಲಕ್ಷಣಗಳು :** ತಲೆಯ ಬಂದು ಕಡೆ ಮಾತ್ರ ನೋವಿರುತ್ತದೆ. ಕಣ್ಣಗುಡ್ಡೆಯ ಮೇಲೆ ಕಿವಿಗಳ ಮೇಲೆ, ನೋವು ಕಂಡು ಬರುತ್ತದೆ. ವಾಕರಿಕೆ / ವಾಂತಿ ಸಹ ಇರಬಹುದು. ಅತಿಯಾದ ಶಬ್ದ ಮತ್ತು ಬೆಳಕಿಗೆ ತಾಳ್ಳು ಇರುವುದಿಲ್ಲ.

**ಪ್ರಥಮ ಚಿಕಿತ್ಸೆ :** ನಿಶಭ್ವಾದ, ಹೆಚ್ಚು ಬೆಳಕಿಲ್ಲದ ಕೊರಡಿಯಲ್ಲಿ ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಮಂದ ಬೆಳಕಿನಲ್ಲಿರುವುದು, ನೋವು ನಿವಾರಕ ಮಾತ್ರಗಳನ್ನು ಬಳಸುವುದು. ಅಡಿಗಡಿಗೆ ಹತ್ತಿ ಆರುವಂತಹ ದೀಪದ ಬೆಳಕನ್ನು ವೀಕ್ಷಿಸಿರುವುದು ಒಳ್ಳೆಯದು. ನೋವು ಕಡಿಮೆಯಾಗಿದ್ದರೆ ವೈದ್ಯರ ಹತ್ತಿರ ಹೋಗುವುದು.

## ೨) ಕುತ್ತಿಗೆ ಮತ್ತು ತೋಳಿನ ನೋವು :

**ಕಾರಣಗಳು :** ಬಹಳ ಸಮಯದವರೆಗೆ ಕೆಲಸ ಮಾಡುವುದು, ಒಂದೇ ಭಂಗಿಯಲ್ಲಿ ಬಹಳ ಹೊತ್ತು ಕೆಲಸ ಮಾಡುವುದು, ಅಡಿಗಡಿಗೆ ನಿಂತು - ಕುಳಿತು ಮಾಡುವುದು, ತೋಳು, ತಲೆ, ಕತ್ತು ಒಂದೇ ಭಂಗಿಯಲ್ಲಿರದಿರುವುದು. ಕುತ್ತಿಗೆ ಮತ್ತು ತೋಳಿನ ನೋವಿಗೆ ಕಾರಣವಾಗಿರಬಹುದು. ಕತ್ತು ತಿರುಚಿದಾಗ, ಪೆಟ್ಟು ಬಿದ್ದಾಗ ಮತ್ತು ವೃದ್ಧಾಪ್ಯದ ಬದಲಾವಣೆಗಳಿಂದಲೂ ನೋವು ಬರಬಹುದು.

**ಪ್ರಥಮ ಚಿಕಿತ್ಸೆ :** ನೋವು ಹೆಚ್ಚಾಗದಂತಹ, ಕತ್ತಿನ ಚಲನೆ ಮತ್ತು ಭಂಗಿಯನ್ನು ಅಳವಡಿಸಿಕೊಳ್ಳುವುದು. ಕೆಲಸದಲ್ಲಿ ನಿರತರಾಗಿರುವಾಗ ಭಂಗಿಯನ್ನು ಬದಲಿಸುತ್ತಿರುವುದು. ಯೋಚನೆಯನ್ನು ಹೆಚ್ಚು ಮಾಡಿರುವುದು. ಬೆನ್ನು, ತಲೆ ಮತ್ತು ತೋಳುಗಳನ್ನು ನೀಳ ಮಾಡುವುದು. ಸಾವಕಾಶವಾಗಿ ತಿರುಗಿಸಿಕೊಳ್ಳುವುದು ಮತ್ತು ನೋವಿಗೆ ಚಿಕಿತ್ಸೆ ಪಡೆಯುವುದು.

**ನೋವು ನಿವಾರಕ ಮಾತ್ರೆ :** ಅಸ್ಟ್ರಿನ್ ಕಡಿಮೆ ಬೆಲೆ ಮತ್ತು ಸುಲಭವಾಗಿ ದೊರೆಯುತ್ತದೆ. ಇದನ್ನು ಬೇಕಾದೋಗ ತೆಗೆದುಕೊಳ್ಳುವುದರಿಂದ ನೋವು ಶಮನವಾಗುತ್ತದೆ.

## ೩) ಕಿವಿಯ ನೋವು (EAR ACHE) :

**ಕಾರಣಗಳು :** ಕಿವಿಯ ಯಾವುದೇ ಭಾಗದ ಸೋಂಕು ಅದರಲ್ಲಿ ಮದ್ದ ಕಿವಿಯ ಸೋಂಕು, ಗುಗ್ಗೆ, ಒಂಗುವುದು, ಒಗ್ಗಿದಿಕೆ, ಕಿವಿಯೋಳಗೆ ಕೀಟಗಳು ಸೇರುವುದು, ಅನ್ಯ ವಸ್ತುಗಳು ಕಿವಿಯನ್ನು ಸೇರುವುದು ಮುಂತಾದವುಗಳು ಮುಖ್ಯ ಕಾರಣಗಳು.

**ಲಕ್ಷಣಗಳು :** ಜ್ಞರ, ಕಿವಿ ಮುಚ್ಚಿಕೊಳ್ಳುವುದು, ಸರಿಯಾಗಿ ಕೇಳಿಸಿರುವುದು. ಘಂಟೆ ಬಾರಿಸಿದಂತಹ ಶಬ್ದ ಕೇಳುವುದು. ತಲೆ ಚಿಟ್ಟು ಹಿಡಿಯುವುದು. ಕಿವಿ ಸೋರುವುದು ಮುಂತಾದವುಗಳು.

**ಪ್ರಥಮ ಚಿಕಿತ್ಸೆ :** ಕಿವಿಯನ್ನು ಪರೀಕ್ಷಿಸಿ ಸೋರುತ್ತಿದ್ದರೆ, ಜ್ಞರದಿಂದ ಕೂಡಿದ್ದರೆ, ಕಿವಿಗೆ ಶಾವಿ, ಬಿಸಿ ನೀರಿನ ಚೀಲ, ಅಥವ ಬಿಸಿನೀರಿನ ಬಾಟಲನ್ನು ಕಿವಿಯ

ಮೇಲಿಡುವುದು. ಕಿವಿಯೋಳಗೆ ಕ್ರಿಮಿ-ಕೀಟ ಸೇರಿದ್ದರೆ ಎಣ್ಣೆಯನ್ನು ಬಿಸಿ ಮಾಡಿ ಕಿವಿಗೆ ಹಾಕಿದರೆ ಕೀಟವು ಅದರಲ್ಲಿ ತೇಲಾಡುತ್ತದೆ. ಆಗ ಸುಲಭವಾಗಿ ತೆಗೆಯಬಹುದು. ನೋವು ಕಡಿಮೆಯಾಗಿದ್ದರೆ, ಅನ್ಯವಸ್ತುವಿದ್ದರೆ ಆಸ್ಟ್ರೇಗೆ ಕಳಿಸುವುದು.

### ಒ) ಬೆನ್ನು ನೋವು (BACK ACHE)

**ಕಾರಣಗಳು :** ಅನೇಕ ಸಾಧಾರಣ ಕಾರಣದಿಂದ ಹಿಡಿದು ಭಯಾನಕ ರೋಗಗಳ ಪ್ರಾರಂಭದ ಲಕ್ಷಣವಾಗಿರಹುದು. ಪ್ರಸ್ತುತದಲ್ಲಿ ಬಿದ್ದ ಪೆಟ್ಟಿ ಅಥವ ಹಿಂದೆಂದೋ ಬಿದ್ದ ಪಟ್ಟಿನ ಕಾರಣವೂ ಆಗಿರಬಹುದು. ಕೆಲಸ ಅಥವ ವ್ಯಾಯಾಮ ಮಾಡುವಾಗ, ಭಾರವಾದ ವಸ್ತುವನ್ನು ಎತ್ತುವಾಗ, ಹೊರುವಾಗ ಸರಿಯಾದ ಶ್ರಮ ಅನುಸರಿಸದಿದ್ದರೆ, ದೇಹದ ಭಂಗಿ ಸರಿ ಇಲ್ಲಿದ್ದರೆ, ನುಲೀಯುವುದರಿಂದ, ಮುಂದಕ್ಕೆ ಹೆಚ್ಚು ಬಾಗುವುದರಿಂದಲೂ ಬೆನ್ನು ನೋವು ಬರಬಹುದು.

**ಲಕ್ಷಣಗಳು :** ನೋವು ಸಾಧಾರಣದಿಂದ ಭಯಾನಕ ಮಟ್ಟದವರೆವಿಗೂ ಇರಬಹುದು. ಕಾಲುಗಳಲ್ಲಿ ನಿಶ್ಚಯಿತ ಅಥವ ಕಾಲುನೋವು ಇರಬಹುದು. ಮೂತ್ರಾಂಗ ಮತ್ತು ಜೀಜಾಂಗಗಳ ತೊಂದರೆಗಳ ಲಕ್ಷಣಗಳು ಸಹ ಇದರ ಜೊತೆ ಇರಬಹುದು.

**ಪ್ರಥಮ ಚಿಕಿತ್ಸೆ :** ಸಾಧಾರಣವಾದ ನೋವಿದ್ದರೆ ಒಂದರೆಡು ದಿವಸಗಳಲ್ಲಿ ತಂತಾನೆಸರಿಯಾಗುತ್ತದೆ. ನೋವು ಕಡಿಮೆಯಾಗುವ ಭಂಗಿಯಲ್ಲಿ ಮಲಗುವುದು ಅಥವ ಕೊಡುವುದು. ಕುಳಿತುಕೊಳ್ಳುವುದಕ್ಕಿಂತ ಮಲಗುವುದು, ನಿಂತಿರುವುದು ಒಳ್ಳೆಯದು. ನೋವಿರುವ ಜಾಗಕ್ಕೆ ಬಿಸಿ ನೀರಿನ ಕಾವಟ, ಬಿಸಿ ನೀರಿನ ಬಾಟಲೋನ ಶಾವಿ, ಅಥವ ವಿದ್ಯುತ್ ಶಾಕ ಕೊಡುವುದು. ನೋವು ನಿವಾರಕ ಮಾತ್ರಗಳು ನೋವನ್ನು ಕಡಿಮೆ ಮಾಡುತ್ತವೆ.

ಸಮತಟ್ಟಿಲ್ಲದ ಜಾಗದಲ್ಲಿ ನಡೆಯಬಾರದು. ಅತಿಯಾದ ಭಾರ ಎತ್ತಬಾರದು. ಬೆಟ್ಟಗುಡ್ಡಗಳನ್ನು ಹತ್ತಿ ಇಳಿಯುಬಾರದು. ನೋವನ್ನುಂಟು ಮಾಡುವಂತಹ ಚಲನೆ, ಅದರಲ್ಲಿ ಭಾರ ಎತ್ತುವಾಗ, ಹೊತ್ತು ನಡೆಯುವಾಗ ನುಲೀಯಬಾರದು, ಭಾರ ಎತ್ತುವಾಗ ಮೊಣಕಾಲುಗಳನ್ನು ಬಗ್ಗಿಸಿ ಎತ್ತಬೇಕಾದ ವಸ್ತುವಿನ ಹತ್ತಿರದಲ್ಲಿದ್ದು ಎತ್ತಬೇಕು. ನೋವು ಅತಿಯಾದರೆ ಇತರ ಲಕ್ಷಣಗಳಿದ್ದರೆ ವೈದ್ಯರ ಬಳಿಗೆ ಕಳಿಸುವುದು.

### ೩) ಸೈನಸೈಟಿಸ್ (SINUSITIS)

**ಕಾರಣಗಳು :** ನೋಂಕು, ಒಗ್ಗದಿಕೆ (ALLERGY)ಗಳು ಮುಖ್ಯ ಕಾರಣ.

**ಲಕ್ಷಣಗಳು :** ಅತಿಯಾದ ನೋವು ಕಣ್ಣೆನ ಮೇಲೆ, ಕೆಳಗೆ ಇರಬಹುದು. ಜ್ವರದಿಂದ ಕೂಡಿರಬಹುದು. ಅತಿಯಾಗಿ ಚುಚ್ಚಿದಂತಹ ನೋವಿರುತ್ತದೆ.

**ಪ್ರಥಮ ಚಿಕಿತ್ಸೆ :** ಮೂಗಿಗೆ ಜೈಷಧದ ಹನಿ ಅಥವ ಸಿಂಪಡಿಕೆಯ ಜೈಷಧವನ್ನು ಬಳಸುವುದು, ಬಿಸಿಯಾದ ಕಾಫಿ, ಟೀ ತೆಗೆದು ಕೊಳ್ಳಬಹುದು.

**ಆವ ಎಳದು ಕೊಳ್ಳುವ ಚಿಕಿತ್ಸೆ :** ಒಂದು ಪಾತ್ರೆಯಲ್ಲಿ ಚೆನ್ನಾಗಿ ಕಾಯಿಸಿದ ನೀರನ್ನು ತೆಗೆದುಕೊಂಡು ಅದಕ್ಕೆ ಟೆಂಕ್ಕೂರ್ ಬೆಂಜೋಯಿನ್ ಹಾಕುವುದು. ಆವಿ ಬರುತ್ತದೆ. ತಲೆಯ ಮೇಲೆ ಬಟ್ಟೆ ಹಾಕಿಕೊಂಡು ಆವಿಯನ್ನು ಸ್ಪ್ಲಾಕಾಲ ಎಳೆದುಕೊಳ್ಳುವುದು (ಉಸಿರಾಡುವುದು) ಒಗ್ಗಿದಿಕೆಗೆ ಮಾತ್ರ ತೆಗೆದುಕೊಳ್ಳುತ್ತಿದ್ದರೆ ಮುಂದುವರಿಸುವುದು. ತೊಂದರೆ ಹೆಚ್ಚಾದರೆ ಮೂಗು, ಗಂಟಲು ಮತ್ತು ಕಿವಿಯ ರೋಗಗಳ ತಜ್ಜರನ್ನು ಭೇಟಿ ಮಾಡುವುದು.

## ೨) ಹಲ್ಲುಗಳ ನೋವು (TOOTH ACHE )

**ಕಾರಣ :** ಹಲ್ಲು ನಶಿಸುವುದು, ಉಳುಕು ಹಲ್ಲು, ಹಲ್ಲಿನ ಹೊರಬಾಗದ ಸೋಂಕು, ಚುರಕರಿಯುವಿಕೆಯ ನಾಶ, ಹಲ್ಲಿನ ಸಂದಿಯಲ್ಲಿ ತೂಪು, ಹಲ್ಲು ಮುರಿಯುವುದು, ಅತಿ ಬಿಸಿ ಅಥವ ತಣ್ಣನೆಯ ಪಾನೀಯ, ಆಹಾರ ಸೇವನೆಗಳು ಕಾರಣ.

**ಲಕ್ಷಣಗಳು :** ಅತಿಯಾದ ನೋವು, ಜುಂ ಎನ್ನುವುದು. ಕೆಲವೊಮ್ಮೆ ಒಸಡಿನಿಂದ ರಕ್ತಸ್ವಾವವೂ ಆಗಬಹುದು.

**ಪ್ರಥಮ ಚಿಕಿತ್ಸೆ :** ನೋವು ನಿವಾರಕ ಮಾತ್ರೆಗಳು. ಕೆನ್ನೆ ಮತ್ತು ಗದ್ದಕ್ಕೆ ಬಿಸಿ ಕಾವಟ. ಲವಂಗದ ಎಣ್ಣೆ : ಈ ಎಣ್ಣೆಯನ್ನು ಹತ್ತಿಯ ಸಣ್ಣ ಉಂಡೆಯಲ್ಲಿ ತೆಗೆದು ಕೊಂಡು ನೋವಿರುವ ಹಲ್ಲಿನ ಮೇಲಿಟ್ಟು (ಮುಳುಕು ಹಲ್ಲು) ಅದರ ಮೇಲೆ ಮತ್ತೊಂದು ದವಡೆ ಇಟ್ಟು ಕಚ್ಚಿಕೊಳ್ಳುವುದು. ಮಲಗುವಾಗ ಕತ್ತು ಬಗ್ಗಿಸಿ ಮಲಗುವುದು.

ಚುರುಕರಿವಿನ ಆಘ್ಯದ ಹಣ್ಣಿಗಳು, ಐಸ್‌ಕ್ರೀಮ್ ವರ್ಜಿನ್ ಸುವುದು. ನೋವು ಕಡಿಮೆಯಾಗಿದ್ದರೆ, ಒಸಡಿನಲ್ಲಿ ರಕ್ತಸ್ವಾವ, ಕೀವು ಗದ್ದದ ಉಂಡರೆ ದಂತ ವೃದ್ಧರ ಬಳಿಗೆ ಹೋಗುವುದು.

## ೩. ಜೀಣಾಂಗಗಳಿಗೆ ಸಂಬಂಧಿಸಿದ ತೊಂದರೆಗಳು :

**೧) ಎದೆ ಉರಿ (HEART BURN) :** ಯಾರು ಬೇಕಾದರೂ ಇದರಿಂದ ನರಳ -ಬಹುದು. ಆದರೆ ಗಭೀರಿಯರಲ್ಲಿ ಹೆಚ್ಚು ಹೃದಯದ ಭಾಗದಿಂದ ಗಂಟಲಿಗೆ ಹರಿಯಬಹುದು.

**ಕಾರಣಗಳು :** ಜರರದಲ್ಲಿ ಹೃಡೆಗ್ರೋಚ್ಲೋರಿಕ್ ಅಮ್ಲ ಹೆಚ್ಚು ಉತ್ಪತ್ತಿಯಾಗುವುದು. ಅನ್ನನಾಳದಲ್ಲಿ ಸೋಂಕು, ಅತಿಯಾಗಿ ಲಾಟ ಮಾಡುವುದು, ಕಾಫಿ, ಟೀ, ಶಾರ ಹೆಚ್ಚಾಗಿ ಬಳಸುವುದು. ಮಧುಪಾನ, ದೂಷಪಾನ, ಅಮ್ಲ ಪುಂಬಿದ ಹಣ್ಣಗಳನ್ನು ವರ್ಜಿನ್ ಸುವುದು.

**ಲಕ್ಷಣಗಳು :** ಅನ್ನನಾಳದ ಹತ್ತಿರ ಉರಿಯುತ್ತಿರುತ್ತದೆ.

**ಚಿಕಿತ್ಸೆ :** ಅಂಟಾಸಿಡ್ ಬಳಸುವುದು. ಮಜ್ಜಿಗೆ, ಹಾಲು ಕುಡಿಯುವುದು.

### ೨) ವಾಕರಿಕ, ವಾಂತಿ (NAUSEA, VOMITTING) :

**ಕಾರಣಗಳು :** ಜರರದ ಕೆರೆತ, ಜರರದ ಉಬ್ಬುವಿಕೆ, ಅತಿಯಾದ ಆಹಾರ, ಮಧುಪಾನ, ಆಹಾರದ ವಿಷತೆ, ಕರುಳು ಬೇನೆ. ಜರರ, ದುರೋಡಿನಂನಲ್ಲಿ ಹುಣ್ಣ, ಅಪೆಂಡಿಸ್ಟಿಸ್ ಮುಂತಾದವು ಕಾರಣಗಳು. ಇದು ಕೆಲವು ರೋಗದ ಮುಸ್ತಳಿಕನೆಂಬಾಗಿರಬಹುದು. ಶಾರವಿಲ್ಲದ ಆಹಾರ, ನೀರು, ಹಾಲು ಕುಡಿಯುವುದು. ಒಂದು ಗಂಟೆಯೋಳಗೆ ವಾಂತಿ ನಿಲ್ಲಿದ್ದರೆ. ಒಂದು ದಿನದಲ್ಲಿ ವಾಕರಿಕ ನಿಲ್ಲಿದ್ದರೆ ವೈದ್ಯರ ಬಳಿಗೆ ಕಳಿಸುವುದು. ಆಹಾರದ ವಿಷತೆಯಿಂದಾದರೆ ಆಹಾರ ಮತ್ತು ವಾಂತಿಯನ್ನು ಪರಿಕ್ಷೆಗೆ ಕಳಿಸಿಕೊಡಬೇಕು.

### ೩) ಮೊಟ್ಟೆನೋವು (ABDOMINAL PAIN) :

**ಕಾರಣಗಳು :** ನಿಗೂಢ ಹಾಗೂ ಅನೇಕ. ಉ.ಹ. ಮಲಬದ್ದತೆ, ಜಂತು ಮಳ್ಳಾಗು ಉಪಕ್ರಿಯೆ, ಅತಿಸಾರ ಬೇಧಿ, ಅಮ್ಲೀಯತೆ, ಜರರ ಅಥವ ಕರುಳಿನ ಹುಣ್ಣ ಕಾರಣವಿರುತ್ತದೆ. ಲಾಟ ಮಾಡಿದ ಏ ಗಂಟೆಯ ನಂತರ ನೋವು ಬರಬಹುದು.

**ಸ್ತ್ರೀಯರಶ್ಮಿ :** ಖರುಸ್ತಾಪದ ಸಮಯದಲ್ಲಿ, ಹರಿಗೆಯ ಸಮಯದಲ್ಲಿ ಹಾಗೂ

**ಮರುಷರಲ್ಲಿ :** ಮ್ಯೋಸ್ಟೋ ದೊಡ್ಡದಾಗಿದ್ದರೆ ಬರಬಹುದು.

**ಲಕ್ಷಣಗಳು :** ನೋವು ಸಾಧರಣದಿಂದ ಅತ್ಯಂತ ಉಗ್ರವಾಗಿರಬಹುದು. ಮೂತ್ರ ವಿಸರ್ಜನೆಯ ಸಮಯದಲ್ಲಿ ಬರಬಹುದು.

**ಪ್ರಥಮ ಚಿಕಿತ್ಸೆ :** ಮೊಟ್ಟೆನೋವು ಲಾಟ ಮಾಡಿದ ನಂತರ ಬಂದರೆ. ಅಲ್ಯೂಮಿನಿಯಂ ಹೈಡ್ರಾಕ್ಸಿಡ್ ಅನ್ನ ಕೊಡುವುದು. ಸಾಮಾನ್ಯ ನೋವಾದರೆ ಆಸ್ಟ್ರೆಗೆ ಕಳಿಸದೆ ಸ್ಥಳದಲ್ಲಿ ಚಿಕಿತ್ಸೆ ನೀಡಬಹುದು. ನೋವು ಹೆಚ್ಚಾಗುತ್ತಿದ್ದರೆ, ಅತಿಯಾಗಿದ್ದರೆ, ಮ್ಯೋಸ್ಟೋ ದೊಡ್ಡದಾಗಿದ್ದರೆ, ಹರಿಗೆಯ ನೋವಾಗಿದ್ದರೆ ಆಸ್ಟ್ರೆಗೆ ಕಳಿಸುವುದು.

## ೪) ವಾಂತಿ ಮತ್ತು ಬೇದಿ (DIARRHOEA & VOMITTING)

**ಅತಿಸಾರ ಬೇದಿ :** ಎಂ ಗಂಟೆಗಳ ಅಂತರದಲ್ಲಿ ಮೂರು ಭಾರಿಗಿಂತಲೂ ಹೆಚ್ಚು ಬಾರಿ ನೀರಿನಂತಹ ಮಲವಿಸಜ್ಞನೆಯಾಗುವುದಕ್ಕೆ ಅತಿಸಾರ ಬೇದಿ ಎನ್ನುತ್ತೇವೆ. ಈ ರೋಗಿಗಳ ದೇಹದಲ್ಲಿ ನೀರು ಮತ್ತು ಲವಣಗಳ ಅಂತ ಕಡಿಮೆಯಾಗುತ್ತದೆ. ದೇಹವು ನಿಜಲೀಕರಣಕ್ಕೆ ತುತ್ತಾಗಬಹುದು. ಅತಿಯಾದ ಸುಸ್ಥಿ ಇರುತ್ತದೆ. ತರ್ಕಣ ಚಿಕಿತ್ಸೆ, ದೂರೆಯಿದ್ದರೆ ಮರಣವು ಸಂಭವಿಸಬಹುದು.

**ಕಾರಣಗಳು :** ಕಲುತ್ತಿತ ನೀರು ಮತ್ತು ಆಹಾರದ ಸೇವನೆ, ಆಹಾರದ ವಿಷತೆ, ವಿಷ ಪ್ರಾರ್ಥನ, ಕರುಳುಬೇನೆ, ಅಜೀಣ, ಜಂತುಹುಳುಗಳ ಬಾಧೆಯು ಇದರ ಮುಖ್ಯ ಕಾರಣ. ಮಕ್ಕಳಲ್ಲಿ ಇದು ಅತಿ ಹೆಚ್ಚು.

**ಲಕ್ಷಣಗಳು :** ಹೊಟ್ಟೆಮೋವಿನಿಂದ ಕೂಡಿದ ನೀರಿನಂತಹ ಮಲ ವಿಸರ್ಜನೆ, ವಾಂತಿಯಾಗುವುದು ಇದರ ಮುಖ್ಯ ಲಕ್ಷಣಗಳು. ದ್ರವ ಮತ್ತು ಲವಣಗಳ ನಾಶವು ನಿಜಲೀಕರಣಕ್ಕೆ ಕಾರಣವಾಗಿ ಮರಣ ಸಂಭವಿಸಬಹುದು.

**ನಿಜಲೀಕರಣವನ್ನು ಗುರುತಿಸುವಿಕೆ :** ಕಣ್ಣಗಳು ಗುಳಿ ಬೀಳುವುದು. ಅತ್ಯರೂ ಕಣ್ಣೆನಲ್ಲಿ ನೀರು ಬರದಿರುವುದು. ನಾಲಿಗೆ ತುಟಿ ಒಣಗುವುದು. ಚಿವೃಟಿದರೆ ಚಮ್ಮದ ಸುಕ್ಕುಂಟಾಗಿ ಅದು ಕಾಣಿಸಾಗಲು ಬಹಳ ಸಮಯ ಹಿಡಿಯುತ್ತದೆ. ಮಗುವಿಗೆ ಬಂದೂವರೆ ವರ್ಷ ವಯಸ್ಸಾಗುವವರೆವಿಗೆ ನೆತ್ತಿಯಲ್ಲಿ ಗುಳಿಬೀಳುತ್ತದೆ. ಇವು ಮುಖ್ಯ ರೋಗ ಲಕ್ಷಣಗಳು.

**ಪ್ರಥಮ ಚಿಕಿತ್ಸೆ :** ಹೆಚ್ಚು ದ್ರವ ಪದಾರ್ಥಗಳನ್ನು ಹೊಡುವುದು.

ಉ.ಹ. ಗಂಜಿ, ಗ್ಲೂಕೋಸ್, ನೀರು, ಹಣ್ಣೆನ ರಸ, ಉಪ್ಪು, ಸಕ್ಕರೆ ನೀರು, ಇಳನೀರು, ಮಜ್ಜಿಗೆ, ಬೇಳೆಕಟ್ಟು, ಬೇಳೆ ನೀರು, ಯಾವುದೂ ಸಿಗಿದ್ದರೆ ಕಡೇಪಕ್ಕ ಕುಡಿಯುವ ನೀರನಾ್ಯಾದರೂ ಕೊಟ್ಟರೆ ನಿಜಲೀಕರಣವನ್ನು ತಪ್ಪಿಸಬಹುದು.

**ಜೀವ ಜಲ :** ORS ಪಟ್ಟಣಗಳು ಆಸ್ಟ್ರೋಗಳಲ್ಲಿ, ಅಂಗನವಾಡಿಗಳಲ್ಲಿ ಅರೋಗ್ಯ ಕಾರ್ಯಕರ್ತೆರ ಬಳಿ ಸಿಗುತ್ತದೆ. ಒಂದು ಲೀಟರ್ ಕುಡಿಯುವ ನೀರಿಗೆ ಒಂದು ಪ್ರೋಟ್ರಣದ ಮಡಿಯನ್ನು ಬೆರೆಸಿ ಆವಶ್ಯಕತೆಗೆ ತಕ್ಕಂತೆ ರೋಗಿಗೆ ಕುಡಿಸುತ್ತಿರುವುದು. ಪ್ರತಿಸಾರಿ ಬೇದಿಯಾದಾಗಲೂ ೨೦೦ ಎಂ.ಎಲ್. ಕುಡಿಸುವುದು. ಜೀವ ಜಲ ತಯಾರಿಸಿದ ನಂತರ ಎಂ ಗಂಟೆಯೋಳಗೆ ಬಳಸಬೇಕು. ಇಲ್ಲದಿದ್ದರೆ ಹುಳಿ ಬರುತ್ತದೆ. ಸಾಫ್ಟ್ ಡ್ರಿಂಕ್ಸ್, ಸಿಹಿ ಟೀ ಹೊಡಬಾರದು.

**ಪ್ರತಿಬಂಧಕ ಕ್ರಮ :** ತುಢವಾದ ಕುಡಿಯುವ ನೀರಿನ ಸರಬರಾಜು ಸರಿಪಡಿಸುವುದು. ಸ್ವಷ್ಟಿ ಸೌಚಾಲಯದ ಬಳಕೆ ಅತಿ ಮುಖ್ಯ.

**W.H.O ಶಿಪಾರಸ್ನಿನ ಜೀವ ಜಲ ತಯಾರಿಕೆ :** ORS ಪಟ್ಟಣ ಸಿಗದಿದ್ದರೆ ಮನೆಯಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿ W.H.O ಶಿಪಾರಸ್ನಿನಂತೆ ಜೀವಜಲ ತಯಾರಿಸಬಹುದು. ಇದನ್ನು ತಯಾರಿಸುವವರು ಮೊದಲು ಸೋಮ ಮತ್ತು ನೀರಿನಿಂದ ಜೆನ್ನಾಗಿ ಕೈತೋಳಿಯಬೇಕು.

ಉ ಟೇ ಚಮಚ ಗ್ಲೂಕೋಸ್, ೨.೫ ಗ್ರಾಂ ಅಂದರೆ ೩ ಬೆರಳು ಹಿಡಿಸುವಷ್ಟು ಅಡಿಗೆ ಉಪ್ಪು, ೨.೫ ಗ್ರಾಂ ಅಡಿಗೆ ಸೋಡ, ೧.೫ ಗ್ರಾಂ ಮೊಟಾಸಿಯಂ ಕ್ಲೋರೈಡ್ ಬೇಕಾಗುತ್ತದೆ. ಕ್ಲೋರೈಡ್‌ಗೆ ಒದಲು ಒಂದು ಸಾಧಾರಣ ಗಾತ್ರದ ನಿಂಬೆಹಣ್ಣೆನ ರಸ / ಒಂದು ಎಳನೀರು / ಎರಡು ತೆಂಗಿನ ಕಾಯಿಗಳ ನೀರು ಬಳಸಬಹುದು. ಇದನ್ನು ೧ ಲೀ ನೀರಿನಲ್ಲಿ ಬೆರಸಿದರೆ, ವಿಶ್ಲೇಷಣೆ ಅರ್ಹಗ್ಯಾ ಸಂಸ್ಥೆ ಶಿಫಾರಸ್ನು ಮಾಡಿದ ORS ಅನ್ನು ಹೋಲುತ್ತದೆ. ಗ್ಲೂಕೋಸ್ ಸಿಗದಿದ್ದರೆ ಸಕ್ಕರೆ ಬಳಸಬಹುದು. ಆದರೆ ಸಕ್ಕರೆಯನ್ನು ಗ್ಲೂಕೋಸ್‌ನ ಎರಡರಷ್ಟು ಬೆರಸಬೇಕು. ಇದರ ರುಚಿಯು ಕಣ್ಣೀರಿನ ರುಚಿಯಂತಿರುತ್ತದೆ. ಇದನ್ನು ತಯಾರಿಸಿದ ನಂತರ ೨೫ ಗಂಟೆಗಳ ಬಳಗೆ ಬಳಸಬೇಕು. ಬೇದಿ ನಿಲ್ಲಿದಿದ್ದರೆ, ವಾಂತಿ ನಿಲ್ಲಿದಿದ್ದರೆ, ನಿರ್ಜರ್ವೆ ಹೆಚ್ಚಾದರೆ ವ್ಯಾದರಲ್ಲಿಗೆ ಕಳಿಸುವುದು.

**ಏನನ್ನು ಕೊಡಬಾರದು? :** ಸಾಪ್ಟ್ ಡ್ರಿಂಕ್ ಸಿಹಿ ಮತ್ತು ಹಣ್ಣೆನ ರಸ, ಸಿಹಿ, ಟೇ ಕೊಡಬಾರದು.

### ಃ) ರಕ್ತಚೇದಿ (DYSCENTRY)

**ಕಾರಣಗಳು :** ಬ್ಯಾಕ್ಟೀರಿಯಗಳು ಹಾಗೂ ಕರುಳಿನ ಸೋಂಕು ಮೂಲ ಕಾರಣ. ಸ್ತ್ರೀಮರುಷರಿಭ್ರರಲ್ಲಿಯೂ ಇದನ್ನು ಸಾಮಾನ್ಯವಾಗಿ ಕಾಣಬಹುದು.

**ಲಕ್ಷಣಗಳು :** ಅನೇಕ ಸಲ ರಕ್ತಸಿಕ್ತ ಮಲ ವಿಸರ್ಜನೆ. ವಾಕರಿಕೆ ಮತ್ತು ಜ್ಬರ, ಇ ವಾರದವರೆವಿಗೆ ಮುಂದುವರಿಯಬಹುದು.

**ಪ್ರಥಮ ಚಿಕಿತ್ಸೆ :** ಹೆಚ್ಚು ನೀರು ಕುಡಿಸುವುದು. ಸಂಪೂರ್ಣ ವಿಶ್ರಾಂತಿ, ಲಕ್ಷಣಗಳು ಉಲ್ಪಣವಾದರೆ ಅಸ್ವತ್ತೆಗೆ ಕಳಿಸುವುದು.

**ಪ್ರತಿಬಂಧಕ :** ಪರಿಸರ ಮತ್ತು ಅರ್ಹೇಗ್ಯಕರ ನೈರ್ಮಾಲ್ಯ, ಆಹಾರ ನೈರ್ಮಾಲ್ಯ, ಅರ್ಹೇಗ್ಯಕರ ಆಹಾರ ಸ್ವರ್ಪಕರು ಮಾತ್ರ ಆಹಾರವನ್ನು ಮುಟ್ಟಿಸುವುದು.

## 2. ಮಕ್ಕಳ ಗಂಟಲು ರೋಗ (CROUP) :

ಸಣ್ಣ ಮಕ್ಕಳಲ್ಲಿ ದ್ವಾನಿಪೆಟ್ಟಿಗೆ ಉಬ್ಬಿ ಒಂದು ಕಡೆ ಗಾಳಿಯ ಪ್ರಸಾರಕ್ಕೆ ಅಡಚಣೆಯನ್ನುಂಟು ಮಾಡಬಹುದು. ಅಥವ ಗಂಟಲಲ್ಲಿ ಉರಿ ಇರಬಹುದು. ಗಂಟಲು ಮುಚ್ಚಿಕೊಂಡಿರಬಹುದು.

**ಲಕ್ಷಣಗಳು :** ಗೊಂದಲಮಯ ಉಸಿರಾಟ, ಗೊರ ಗೊರ ಶಬ್ದ, ಗಂಟಲು ನೋವು, ಎದೆಮೋವು, ಸುಸ್ತು, ನಿಶ್ಚಯ.

**ಚಿಕಿತ್ಸೆ :** ನೀರಿಗೆ ಬೆಂಜೋಯಿನ್ ಹಾಕಿ ಅದರ ಹೊಗೆಯನ್ನು ಎಳೆದುಕೊಳ್ಳಬುದು. ಸ್ವೀಮ್‌ನಿಂದ ತುಂಬಿರುವ ಕೊತಡಿಯಲ್ಲಿ ಮುಗುವನ್ನು ಬಿಡುವುದು. ನೋವು ನಿವಾರಕಗಳ ಬಳಕೆ, ಕೇವಲ ದ್ರವ ಪದಾರ್ಥಗಳನ್ನು ಮಾತ್ರ ತೆಗೆದು ಕೊಳ್ಳಬುದು. ತೊಂದರೆ ಹೆಚ್ಚಾದರೆ ಆಸ್ಟ್ರೋಗ್ಲಾಸ್ಟಿಕ್ ಕಳಿಸುವುದು.

## ಇತರ ಸಮಸ್ಯೆಗಳು :

೧) ಪ್ರಯಾಣ ಮಾಡುವಾಗ ಆಗುವ ತೊಂದರೆಗಳಿಗೆ ಪ್ರಥಮ ಚಿಕಿತ್ಸೆ : ಪ್ರಯಾಣ ಮಾಡುವಾಗ ಮಾನವರ ದೇಹವು ಅಡಿಗಣಿಗೆ ಚಲನೆಗೆ ಒಳಗಾಗುತ್ತದೆ.

**ಲಕ್ಷಣಗಳು :** ಆ ಸಮಯದಲ್ಲಿ ಆಳವಾಗಿ ಉಸಿರಾಡುವುದು, ಹೆಚ್ಚಿ ಬಾರಿ ಉಸಿರಾಡುವುದು, ಆಕಳಿಕೆ, ವಾಕರಿಕೆ, ವಾಂತಿ, ತೂಕದಿಕೆ, ತಲೆಶೂಲೆ, ಕಣ್ಣ ಕತ್ತಲೆ, ಅಯಾಸ, ಜೊಲ್ಲು ಸುರಿಸುವುದು. ಹೊಟ್ಟೆಯಲ್ಲಿ ತಳಮಳ, ಬಿಳಿಚಿಕೊಳ್ಳಬುದು, ಬೆವರುವುದು. ಇದರ ಮುಖ್ಯ ಲಕ್ಷಣಗಳು.

**ಪ್ರಥಮ ಚಿಕಿತ್ಸೆ :** ತಲೆಯನ್ನು ಹಿಂದಕ್ಕೆ ಬಗ್ಗಿಸಿ ಕುಳಿತುಕೊಳ್ಳಬುದು. ಶುದ್ಧ ಗಾಳಿಗೆ ಮುಖಿ ಒಡ್ಡುವುದು.

**ದೋಣಿಯಲ್ಲಿ ಪ್ರಯಾಣ ಮಾಡುವಾಗ :** ಮನಸ್ಸನ್ನು, ಕಣ್ಣಗಳನ್ನು ಚಲಿಸದಿರುವ ವಸ್ತುವಿನ ಮೇಲೆ ಕೇಂದ್ರೀಕರಿಸುವುದು ಒಳ್ಳೆಯದು.

**ಪ್ರಯಾಣದ ವಾಂತಿ :** ಪ್ರಯಾಣಕ್ಕೆ ಮೊದಲು ಹೆಚ್ಚು ಆಹಾರ - ಎಣ್ಣೆ ಜಡಿನ ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ. ಲಘು ತಿಂಡಿ / ಆಹಾರ ಸೇವಿಸಿ. ಪ್ರಯಾಣದ ಅರ್ಥ ಗಂಟೆಯ ಮೊದಲು ಅವೋಮಿನ್ ಮಾತ್ರ ಸೇವಿಸಿ. ಒಂದು ಪ್ಲಾಸ್ಟಿಕ್ ಬ್ಯಾಗ್ ಇಟ್ಟಿಕೊಂಡು ವಾಂತಿಯಾದಾಗ ಅದನ್ನು ಈ ಬ್ಯಾಗ್‌ನಲ್ಲಿ ತೇವಿರಿಸಿ. ಇತರರಿಗೆ ಮುಜುಗರ ತಪ್ಪಿಸುವುದು.

## ೨) ಬಿಕ್ಕಳಿಕೆ (HICUFF) :

ಕಾರಣ : ಇದಕ್ಕೆ ವಾಯುನಾಳ (TRACHEA) ಮುಖ್ಯಿಕೊಳ್ಳುವುದು ಮತ್ತು ವಪೆಯ ಕೆರೆತ ಕಾರಣ.

ಪ್ರಥಮ ಚಿಕಿತ್ಸೆ : ರಕ್ತದಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಹೆಚ್ಚಿಸುವುದು. ಆರಾವುವಾಗಿ ಕುಲಿತುಕೊಳ್ಳುವುದು. ನಂತರ ಜೋರಾಗಿ ಉಸಿರನ್ನು ಎಳೆದುಕೊಂಡು ಸಾಧ್ಯವಾದಷ್ಟು ಸಮಯದವರೆಗೆ ಉಸಿರನ್ನು ಹಾಗೆ ಹಿಡಿದುಕೊಂಡಿದ್ದು ನಂತರ ಪಾಲಿಧಿನ್ ಬ್ಯಾಗ್‌ಗೆ ಉಸಿರು ಬಿಡುವುದು.

ಮೂಗು ಮತ್ತು ಬಾಯಿನ್ನು ಸ್ವಲ್ಪ ಕಾಲ ಮುಖ್ಯಿ ಕೊಂಡಿರುವುದು. ನೀರನ್ನು ಹೆಚ್ಚು ಕುಡಿಯುವುದು. ಕಡಿಮೆಯಾಗಿದ್ದರೆ ವೈದ್ಯರ ಬಳಿ ಹೋಗುವುದು.



ಅಧ್ಯಾಯ-೧೨

## ದೇಹದ ಉಪ್ಪತೆ (BODY TEMPERATURE)

ಮನುಷ್ಯರ ದೇಹದ ಉಪ್ಪತೆ ಸಾಮಾನ್ಯವಾಗಿ  $37.8^{\circ}\text{F}$  ಇರುತ್ತದೆ. ಕೆಲಮೊಮ್ಮೆ ಅದು  $37.8^{\circ}\text{F}$  ಗಿಂತ ಹೆಚ್ಚಿರಬಹುದು. ಉ.ಹ. ಜ್ಝರ ಬಂದಾಗ ಅಥವ  $37.8^{\circ}\text{F}$  ಗಿಂತಲೂ ಕಡಿಮೆ ಇರಬಹುದು. ಉ.ಹ. ದೇಹದ ಉಪ್ಪತೆಯ ಕೊರೆ (HYPO THERMIA)ಯಲ್ಲಿ.

### (ಎ) ಜ್ಝರ (FEVER) :

ದೇಹದ ಉಪ್ಪತೆ  $37.8^{\circ}\text{F}$ . ( $22.2^{\circ}\text{C}$ ) ಗಿಂತಲೂ ಹೆಚ್ಚಾಗಿದ್ದರೆ ಜ್ಝರವೆಂದೂ ಕರೆಯುತ್ತೇವೆ. ಶಾಲಾ ಮೂರ್ವ ಮಕ್ಕಳಲ್ಲಿ  $100^{\circ}\text{C}$  ಇದ್ದರೂ ಅದು ಅತಿ ಹಚ್ಚು. ಜ್ಝರದಿಂದ ದೇಹದ ದ್ರವ ನಾಶವಾಗುತ್ತದೆ. ದೇಹದ ಉಪ್ಪತೆಯು ಹಚ್ಚಲು ಕಾರಣಗಳು ಅನೇಕ. ಅವುಗಳಲ್ಲಿ ಮುಖ್ಯವಾದವುಗಳು :-

ಕಾರಣ : ೧) ಸೋಂಕು : ಬ್ಯಾಕ್ಟೀರಿಯ, ವೈರಸ್‌ಗಳ ಸೋಂಕು, ಪರಸಿಂಡಕಗಳಾದ ಮಲೇರಿಯ.

- ೨) ನಿಜಲೀಕರಣ : ದೇಹದ ದ್ರವವು ನಾಶವಾಗುವುದರಿಂದ
- ೩) ತಲೆಗೆ ಹಚ್ಚು ಬಿಸಿ ತಗಲುವುದರಿಂದ
- ೪) ಹೃದಯಾಫಾತ
- ೫) ಕ್ಯಾನ್ಸರ್‌ಗಳಿಂದ ಉ.ಹ. ಲಿಂಪೋಮ
- ೬) ಛ್ಯಾರಾಯಿಡ್‌ನ ಅತಿಯಾದ ಕ್ರಿಯೆಯಿಂದ ಅಥವ
- ೭) ಕೆಲವು ರೋಗಗಳ ಪ್ರಾರಂಭದ ಗುರುತಾಗಿರಬಹುದು.

**ಲಕ್ಷಣಗಳು :** ಅತಿ ಹೆಚ್ಚು ಜ್ಞರವಿದ್ದರೆ ಅಪಾಯ. ೧೦೨° F ಗಿಂತ ಹೆಚ್ಚಿದ್ದರೆ ವೃದ್ಧಕೇಯ ಚಿಕಿತ್ಸೆ ಬೇಕಾಗುತ್ತದೆ. ಹೆಚ್ಚು ಜ್ಞರವು ಮೆದುಳಿನ ತೊಂದರೆಗೆ ಕಾರಣವಾಗಬಹುದು. ೪೮.೦-೪೯.೫° Cನಲ್ಲಿ ಅಪಾಯ ಹೆಚ್ಚು, ೪೦.೫° Cನಲ್ಲಿ ಮಂಜೂಟಿವಾಡಬಹುದು. ಜ್ಞರ ವಿರುವಾಗ ಆಸ್ಟ್ರಿನ್ ಕೊಡದಿರುವುದು ಒಳೆಯದು. ಅದು ಟೈಫಾಯಿಡ್ ನಲ್ಲಿ ಕರುಳು ತೊತು ಬೀಳಲು, ರಕ್ತಸ್ತಾವಾಗಲು ಕಾರಣವಾಗಬಹುದು.

ಅದು ರೆ (REY) ರೋಗಲಕ್ಷಣ ಕೂಟಕ್ಕೆ ಕಾರಣವಾಗಬಹುದು. ಇದರಲ್ಲಿ ಭಯ, ಮೆದುಳು ಮತ್ತು ಹಿತ್ತಜನಕಾಂಗದ ರೋಗಗಳು ಸಾಮಾನ್ಯ. ಚೆಳಿ, ತಲೆನೋವು, ಮೈ ಕ್ಯೂ ನೋವು, ನಡುಕ, ಬಾಯಾರಿಕೆ, ಅತಿಸಾರ ಅಥವ ಮಲಬದ್ದತೆ, ಉಸಿರಾಟ ಮತ್ತು ನಾಡಿಯ ಮಿಡಿತದ ಹೆಚ್ಚಿಕ್ಕೆ ಇದರ ಲಕ್ಷಣಗಳು. ಬಾಯಿ ಒಣಗಿ, ಮೂತ್ರ ವಿಸರ್ಜನೆ ಕಡಿಮೆಯಾಗಿ, ಹಸಿವು, ಮೂಚ್ರೆ, ಮಾನಸಿಕ ಗೊಂದಲಕ್ಕೆ ಸಿಲುಕಬಹುದು.

**ಪ್ರಥಮ ಚಿಕಿತ್ಸೆ :** ರೋಗಿಯನ್ನು ಚೊಕ್ಕಟವಾದ ಕೊತಡಿಯಲ್ಲಿ ಮಲಗಿಸಿ, ಉಗುರು ಬೆಚ್ಚಿಗಿನ ನೀರಿನಲ್ಲಿ ಸ್ವಾಂಚೋಭಾತ್ ವಾಡಿಸಿ, ದಿನಕ್ಕೆ ಪ್ರತಿ ಸಾರಿ ಒಂದರಂತೆ ಇ ಸಾರಿ ಪ್ಯಾರಸಿಟವಾಲ್ ಮಾತ್ರ ಕೊಡುವುದು. ಮಕ್ಕಳಿಗೆ ಪ್ಯಾರಸಿಟಮಾಲ್ ಸಿರಫ್ ಅಥ ಚಮಚದಂತೆ ಕೊಡುವುದು.

### (ಬಿ) ತಾಪವಿಳಿತ (HYPO THERMIA) :

ದೇಹದ ಉಪ್ಪತೆ ೯೮.೬°F ಗಿಂತಲೂ ಕಡಿಮೆಯಾಗುವುದಕ್ಕೆ ಉಪ್ಪತೆಯ ಕೊರೆ ಎನ್ನುತ್ತೇವೆ. ಸಣ್ಣ ಮಕ್ಕಳು, ವೃದ್ಧರು ಅತಿ ಸಣ್ಣಗಿರುವವರು ಹೆಚ್ಚು ಆಯಾಸಗೊಂಡವರು. ಹಸಿವಿನಿಂದ ಬಳಲುತ್ತಿರುವವರು, ಬಿಸಿಲು ಬೀಳದ ಮನೆಗಳಲ್ಲಿ ವಾಸಿಸುವವರು ಹೆಚ್ಚು ಹಿಮಪಾಥದಲ್ಲಿ ಸಿಕ್ಕಿಕೊಂಡವರು ಕೊರೆಯುವ ಭಳಿಯಲ್ಲಿರುವವರು ಇದಕ್ಕೆ ಒಳಗಾಗುವುದು ಹೆಚ್ಚು.

**ಲಕ್ಷಣಗಳು :** ನಡುಕ, ತಣ್ಣನೆಯ ಒಣಬೆಂಫ, ನಾಡಿಯ ಮಿಡಿತ ಮತ್ತು ಉಸಿರಾಟ ಕಡಿಮೆಯಾಗುವುದು ನೆನಪಿನ ಶಕ್ತಿ ಕುಂದುವುದು ಇದರ ಸಾಮಾನ್ಯ ಲಕ್ಷಣಗಳು. ದೇಹದ ಉಪ್ಪತೆ ೯೫°F ಗಿಂತಲೂ ಕಡಿಮೆಯಾದರೆ ತೂಕಡಿಕೆ ನಂತರ ಮದ್ದತನ, ಗಲಿಬಿಲಿ, ೮೫°F : ಮಾಂಡಬಿಂಡಗಳ ಜ್ಞಾನ, ಪ್ರಜ್ಞಾ ತೊನ್ಯತೆ, ೮೦.೬°F ಹೃದಯಾಫಾತ, ನಾಡಿ ಮಿಡಿತದಲ್ಲಿ ಕಡಿತವಾಗಿ ಮೆದುಳಿಗೆ ಅಘ್ಯಜನಕದ ಕೊರತೆಯಂಟಾಗುತ್ತದೆ.

**ಪ್ರಥಮ ಚಿಕಿತ್ಸೆ :** ಅಘಜನಕದ ಕೊರತೆಯಂದ ರಕ್ತಿಸುವುದು. ಹೆಚ್ಚು ಕಾಲ ಬದುಕಿರುವಂತೆ ಸಹಾಯ ಮಾಡುವುದು.

**ಕೊತಡಿಯ ಹೊರಗಿದ್ದರೆ :** ವನೆ ಅಥವ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸುವುದು. ತೊಟ್ಟಿರುವ ತಣ್ಣಿಗಿನ ಉದುಪನ್ಮುಕೆಯನ್ನು ಹೊದ್ದಿಸುವುದು. ವ್ಯಕ್ತಿಯ ಜೊತೆ ಒಂದೇ ಹೊದ್ದಿಕೆಯಡಿ ಯಾರಾದರೂ ಮಲಗಿದರೆ ವ್ಯಕ್ತಿಯ ದೇಹ ಬಿಸಿಯಾಗುತ್ತದೆ. ಬಿಸಿ ಪಾನೀಯ, ಬಿಸಿ ಉಂಟ ಕೊಡುವುದು. ಉಸಿರಾಟ ಮತ್ತು ನಾಡಿಯನ್ನು ಪರಿಕ್ಷಿಸುವುದು.

**ಕೊತಡಿಯ ಒಳಗಿದ್ದರೆ :** ಬಿಸಿ ನೀರಿನ ಟಬ್‌ನಲ್ಲಿ ಸ್ವಾನ ಮಾಡಲು ತಿಳಿಸುವುದು. ಬಿಸಿನೀರು ಹಾಸಿಗೆ ಬಳಸುವುದು. ತಲೆಯನ್ನು ಬಿಸಿ ಮಾಡಲು ಪ್ರಯತ್ನಿಸಿ, ಬಿಸಿ ಉಂಟ ಪಾನೀಯ ಕೊಡುವುದು.

**ಪ್ರಜ್ಞಾತ್ವನಾಗಿದ್ದರೆ :** ಉಸಿರಾಟ ಮತ್ತು ನಾಡಿಯ ಬಡಿತ ಪರೀಕ್ಷಿಸಿ. ಪ್ರನುಶ್ಯೇತನಗೊಳಿಸಿ, ಆವಶ್ಯಕತೆ ಇದ್ದರೆ ಬಾಯಿಂದ ಬಾಯಿಗೆ ಉಸಿರಾಟ ಮಾಡಿಸುವುದು ಹಾಗೂ ಎದೆಯನ್ನು ಹೊರಗಿಸಿಂದ ಒತ್ತುವುದು.

**ಶ್ರೀ ಕೆಳಕಂಡ ಅಂಶಗಳು ಅತಿ ಮುಖ್ಯ :** ಕೈಕಾಲುಗಳನ್ನು ನೀಡಬಾರದು. ಹೆಚ್ಚು ಓಡಬಾರದು. ಧೂಮಪಾನ ವಾಡಬಾರದು. ಬಿಸಿ ನೀರಿನಲ್ಲಿ ಮುಳುಗುವುದು. ಬಿಸಿ ನೀರಿನ ಬಾಟಲ್ ಬಳಸುವುದು ತೊಂದರೆದಾಯಕ.

## ೨. ಬಿಸಿಲಿನ ತಾಪ (ಅತಿಯಾದ ಶಾಖಿ) (HEAT EXHAUSTION, HEAT STROKE):

ಅತಿಯಾದ ಬಿಸಿಲಿನಲ್ಲಿ ಕೆಲಸ ಮಾಡುವ ಕ್ಷಮಿಕರು. ಹೂಲಿ ಕಾರ್ಮಿಕರು, ಫೋಂಡ್ರಿಯಲ್ಲಿ ಕೆಲಸ ಮಾಡುವವರು. ಅತಿಯಾದ ಶಾಖಿದ ದುಷ್ಪರಿಣಾಮಗಳಿಗೆ ಒಳಗಾಗುತ್ತಾರೆ. ಅತಿಬಿಸಿಯಾದ, ಗಾಳಿ ಇಲ್ಲದ ಕೊತಡಿಗಳಲ್ಲಿರುವವರು, ಬೆವರುವಂತಹ ಬಟ್ಟೆ ತೊಟ್ಟಿವರು, ಅತಿ ಜನ ಸಾಂದ್ರತೆಯ ಸ್ಥಳಗಳಲ್ಲಿ, ಕಳಪೆ ಮನೆಗಳಲ್ಲಿ ವಾಸಿಸುವವರು, ರೈಲ್ಯಾಗಳಲ್ಲಿ ಪ್ರಯಾಣ ಮಾಡುವವರು ಹೆಚ್ಚು ಶಾಖಿದ ದುಷ್ಪರಿಣಾಮಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು.

**ಶಾಖಿದ ಪರಿಣಾಮಗಳು :** ೧) ಬಿಸಿಲು ಭವಣೆ ಅಥವಾ ತಾಪ ೨) ಬಿಸಿಲಿನ ಧಕ್ಕೆ : ಪರಿಸರದಲ್ಲಿ ಅತಿಯಾದ ಬಿಸಿಲು, ಮತ್ತು ನೀರಿನ ಅಂಶ (HUMIDITY) ಹೆಚ್ಚಿದ್ದರೆ ಮತ್ತುಪ್ರತ್ಯೇಕಕ್ಕೆ ಬಳಗಾಗುತ್ತಾರೆ, ದೇಹದಲ್ಲಿನ ದ್ರವ ಮತ್ತು ಲವಣಾಂಶ ಕಡಿಮೆಯಾಗಿ ತಾಪದ ತೊಂದರೆಗೆ ಸಿಲುಕೆ ಪರಿತಾಪಪಡುತ್ತಾರೆ.

**ಲಕ್ಷಣಗಳು :** ಪ್ರಾರಂಭದಲ್ಲಿ ತಲೆಸುತ್ತು, ಬವಳಿ ಹೋಗುವುದು, ಬಿಳಿಚಿಕೊಳ್ಳುವುದು, ನಾಡಿ ವೇಗವಾಗಿ ಮಿಡಿಯುವುದು ಮತ್ತು ಪ್ರಬಲತೆಯಿಂದ ಕೂಡಿರುವುದು, ಚಮ್ರದಲ್ಲಿ ಹೆಚ್ಚು ಬದಲಾವಣೆಯಾಗಿರುವುದು, ಬಿಸಿ ಮತ್ತು ಒಣಿಗಿರ ಚಮ್ರವಿರಬಹುದು. ದೇಹದ ಶಾಖೆ ಸರಾಸರಿಯಷ್ಟಿರಬಹುದು. ಅಥವ ತುಸು ಕಡಿಮೆ ಇರಬಹುದು. ಉಸಿರಾಡಲು ಕಷ್ಟಪಡುವುದು.

**ಮಾನಸಿಕ ತೊಂದರೆಗಳು :** ಮಾನಸಿಕ ಪ್ರಚೋದನೆ, ನಡತೆಯಲ್ಲಿ ವೃತ್ತಯು, ಒದ್ದಾಟ, ಮುಚ್ಚಾಟ, ವಾಂತಿ, ಮಾಂಸವಿಂಡಗಳ ಸೆಳಿತ.

**ದೇಹದ ಉಷ್ಣತೆ :** ೧೦೫°F ಗೆ ತಲುಪಿದರೆ ಪ್ರಜ್ಞಾತ್ಮಾನ್ಯತೆ, ಚಮ್ರ ನೀಲಿಯಾಗುವುದು. ೧೧೦°F ನಲ್ಲಿ ಮರಣ ಸಂಭವಿಸಬಹುದು.

**ಕಾರಣಗಳು :** ಅತಿ ಹೆಚ್ಚು ಉಷ್ಣತೆ, ಹೆಚ್ಚು ತೇವಾಂಶದ ಗಾಳಿ, ಚಲಿಸದ ತಾಟಸ್ಯ ಗಾಳಿ, ಮದುಪಾನ, ದೇಹದಲ್ಲಿ ಉಷ್ಣತೆ ಹೆಚ್ಚುವುದು.

**ಚಿಕಿತ್ಸೆ :** ಬಿಸಿಲಿನ ತಾಪವನ್ನು ಅನುಭವಿಸುವವರನ್ನು ತಂಪಾದ ಜಾಗಕ್ಕೆ ವರ್ಗಾವಣೆ ಮಾಡುವುದು. ತಂಪಾದ ಲೋಷನ್, ಶ್ರೀಮ್ರ ಬಳಸಬಹುದು. ತಲೆಗೆ ಬಸ್‌ಕ್ಯಾಪ್ ಹಾಕುವುದು. ಹೆಚ್ಚು ನೀರು ಕುಡಿಸುವುದು. ವೃಕ್ಷಯನ್ನು ಮಲಗಿಸಿ, ಕತ್ತಿನ ಸುತ್ತಲಿರುವ ಬಟ್ಟೆಯನ್ನು ಸದಿಲಿಸಿ, ತಣ್ಣೀರು ಸಿಂಪಡಿಸಿ, ಜೋರಾಗಿ ಘ್ಯಾನ್ ಹಾಕುವುದು, ಬವಳಿಗೆ ಕೊಡುವ ಚಿಕಿತ್ಸೆಯನ್ನು ಕೊಡುವುದು.

## (ಬಿ) ಬಿಸಿಲು ಧಕ್ಕೆ :

**ಕಾರಣಗಳು :** ಮಾನಸಿಕ ಉತ್ತೇಷ್ಣೆ, ನಡತೆಯ ವೃತ್ತಯು, ಒಗ್ಗಾದಿಕೆ, ವಾಂತಿ, ಚಮ್ರ ಬಿಸಿಂಹಾಗಿದ್ದು ಒಣಿಗಿರುವುದು, ನಾಡಿಯ ವೇಗ ಹೆಚ್ಚಿದ್ದು ಲಯವಿಲ್ಲದಿರುವುದು, ಉಸಿರು ಕಟ್ಟಿಕೊಳ್ಳುವುದು.

**ಚಿಕಿತ್ಸೆ :** **ಉದ್ದೇಶ :** ಬಿಸಿಲಿನ ಬೇಗೆಯನ್ನು ಕಡಿಮೆ ಮಾಡುವುದು. ದೇಹದುಷ್ಣತೆಯನ್ನು ಕಾಪಾಡುವುದು. ದೇಹದ ಶಾಖಾವನ್ನು ಕಾಪಾಡುವ ಮೆದುಳಿನ ಕೇಂದ್ರವನ್ನು ಸಮತೋಲನದಲ್ಲಿ ಇಡುವುದು. ದೇಹದಿಂದ ನಷ್ಟವಾಗುವ ದ್ರವದ ಪ್ರಮಾಣ. ಲವಣಾಂಶಗಳನ್ನು ಸರಿಪಡಿಸುವುದು.

ಇದರ ಚಿಕಿತ್ಸೆಯ ಮೂಲ ಉದ್ದೇಶ. ಉಡುಪನ್ನು ಸಂಪೂರ್ಣವಾಗಿ ಕಳಚಿ (ಮರ್ಮಾದೆಯ ಭಾಗವನ್ನು ಮಾತ್ರ ಮುಚ್ಚಿ) ಮಂಚದ ಮೇಲೆ ಮಲಗಿಸಿ, ಮಂಚದ ಮೇಲೆ ನೀರನ್ನು ಹೀರಲಾರದಂತಹ ಬೆಡ್‌ಶೀಟ್ ಅಥವ ಟವಲ್‌ನ್ನು ಹಾಸಿ ಘ್ಯಾನ್‌ಅನ್ನು ಜೋರಾಗಿ ತಿರುಗಿಸಿ. ದೇಹದ ಮೇಲೆ ತಣ್ಣೀರು ಹಾಕುತ್ತಿರುವುದು.

**ಎನಿವು :** ವುಲಬದ್ದತೆಯಂಟಾಗುವ ಸಾದ್ರತೆ ಇವರಲ್ಲಿ ಹೆಚ್ಚಾಗಿರುವುದರಿಂದ ಎನಿಮ ಕೊಟ್ಟಿ ಬೆಡ್‌ಪಾನ್ ಬಳಸುವುದು. ತಲೆಗೆ ಇಸ್ತ್ರೋವ್ ಹಾಕಿ ಅಥವ ಕ್ಯಾನ್‌ವಾಸ್‌ಗಳಲ್ಲಿ ಎಣ್ಣೆ ಮತ್ತು ತಣ್ಣೀರನ್ನು ತುಂಬಿ ಒಂದನ್ನು ತಲೆಯ ಮೆಲಿಟ್ಟಿ ಮತ್ತೊಂದನ್ನು ಕೃತಿಗೆಯ ಮೇಲಿಡುವುದು. ಮಲವಿಸಜ್‌ನೆಯ ನಂತರ ಗುದದ್ವಾರದ ಮೂಲಕ ತಣ್ಣೀರನ್ನು ನಿಧಾನವಾಗಿ ಹರಿಸುವುದು. ಇದರಿಂದ ದೇಹದಿಂದ ನಾಶವಾಗಿರುವ ದ್ರವದ ಅಂಶ ಸ್ವಲ್ಪ ಮಟ್ಟಿಗೆ ಸರಿಯಾಗುತ್ತದೆ.

ಇಡೀ ದೇಹಕ್ಕೆ ಸ್ವಾಂಚ್ ಬಾತ್ ಮಾಡಿಸಿ ಬೆವರುವಂತೆ ಮಾಡಿ ದೇಹದ ಉಷ್ಣತೆಯನ್ನು ಅಡಿಗಡಿಗೆ ಪರಿಕ್ಷೇಸುತ್ತಿರುವುದು. ೧೦೨°F ಗೆ ಬರುವವರಿಗೂ ಈ ಕ್ರಮ ಅನುಸರಿಸುವುದು. ಜ್ವಾನ ಮರು ಕಳಿಸಿದ ನಂತರ ದೇಹವನ್ನು ತಣ್ಣಿಗೆ ಮಾಡುವ ಕ್ರಮವನ್ನು ನಿಲ್ಲಿಸುವುದು. ಮೈಯ್ಯನ್ನು ಒರಸಿ, ಒಣಿಸಿ, ತೆಳುವಾದ ಬೆಡ್‌ಸೀಟ್ ಹೊದಿಸಿ ಕುಡಿಯಲು ನೀರು ಬೇಕಾದರೆ ಕೊಡಬಹುದು.

ಮಲಬದ್ದತೆ ತಪ್ಪಿಸಲು ಬೇಧಿಗೆ ಕೊಡಬಹುದು. ಇದರಿಂದ ದೇಹದಲ್ಲಿರುವ ವಿಷವು ತುಸು ಕಡಿಮೆಯಾಗುತ್ತದೆ. ರೋಗಿಯ ಸ್ಥಿತಿ ಕೆಲವು ದಿನ ಚಿಂತಾಜನಕ, ಆಗಾಗ ಜ್ವರ ಬರಬಹುದು. ಅತಿಯಾದ ಜ್ವರದಿಂದ ದೀಪಾರ್ಥಕವಾಗಿ ದೃಷ್ಟಿಕೆ ಮತ್ತು ಮಾನಸಿಕ ತೊಂದರೆಗಳಿಗೆ ಬಳಗಾಗಬಹುದು.

### ಬಿಸಿಲು ಬವಳಿ ಮತ್ತು ಬಿಸಿಲು ಧಕ್ಕೆಯ ಹೋಲಿಕೆ, ವ್ಯಾತ್ಯಾಸಗಳು :

ಅಂಶಗಳು	ಬಿಸಿಲು ಬವಳಿ (HEAT EXHAUSTION)	ಬಿಸಿಲು ಧಕ್ಕೆ (HEAT STROKE)
ತಲೆಶೂಲೆ, ತಲೆಸುತ್ತು, ವಾಂತಿ ಹೊಟ್ಟೊಷ್ಟು, ಬವಳಿ	ನಿಧಾನವಾಗಿ ಪ್ರಾರಂಭ ಅಪರೂಪ	ಅತಿಭಯಾನಕ, ತತ್ತ್ವಾರ್ಥ ಪ್ರಾರಂಭ ಚಿಕ್ಕೆ ನೀಡದಿದ್ದರೆ ಬವಳಿಗೆ ಕಾರಣ
ಪ್ರಜ್ವಾಶಾಸ್ತ್ರಾನ್ಯತೆ	ನಿಧಾನವಾಗಿ ಪ್ರಾರಂಭ	ಅತಿಬೇಗು, ತಲೆಶೂಲೆಯ ನಂತರ ಬರಬಹುದು
ಮುಖಿ	ಬೆಳಿಕಿಕೊಂಡಿರುತ್ತದೆ ಬೆವರು ತಣ್ಣಿಗಿರುತ್ತದೆ ಅಂಟಿಕೊಂಡಿರುತ್ತದೆ	ಮುಖಿ ಕೆಂಪಾಗಿರುತ್ತದೆ, ವಾಂತಿಯಾಗಬಹುದು ಚಮ್ರ ಬಿಸಿ ಇದ್ದು ಒಣಿಗಿರುತ್ತದೆ
ನಾಡಿ	ದುರ್ಬಲ ನಾಡಿ	ತುಂಬು ನಾಡಿ
ಉಷ್ಣತೆ	ಸಾಮಾನ್ಯವಾಗಿ ತುಸು ಹೆಚ್ಚು	ಬೇಗ ಹೆಚ್ಚಿತದೆ ೧೦೨°F +

ರಾಮ	ಶಾಮನ ಲಕ್ಷ್ಮಣಗಳಿರುತ್ತವೆ	ಜ್ಞರ ಬೇಗ ಕಡಿಮೆಯಾಗುತ್ತದೆ. ಮರಣ ಬೇಗ ಸಂಭವಿಸಬಹುದು.
ಪ್ರಥಮ ಚಿಕಿತ್ಸೆ		
ಪ್ರಜ್ಞಾತ್ಯಾಸ್ತತೆ ಇದ್ದರೆ ಸಾಮಾನ್ಯ ನಿಯಮಗಳ ಅನುಕರಣೆ		ದೇಹದ ಉಷ್ಣತೆಯನ್ನು ಬೇಗ ಕಡಿಮೆ ಮಾಡಬೇಕು ತಣ್ಣನೆಯ ಜಾಗದಲ್ಲಿ ವ್ಯಕ್ತಿಯನ್ನಡಬೇಕು.
ಪ್ರಜ್ಞೆ ಇದ್ದರೆ	ತಣ್ಣನೆಯ ಜಾಗಕ್ಕೆ ವರ್ಗಾರ್ವಾಕ್ರಿ ಉಪ್ಪು ನೀರನ್ನು ಕುಡಿಸುವುದು ವಿಶ್ರಾಂತಿ	ಬಟ್ಟೆಗಳನ್ನು ಬಿಟ್ಟೆ ತಣ್ಣೀರು ಚುಮ್ಮುಕೆಸಿ ತಣ್ಣನೆಯ ಬಟ್ಟೆ ತೊಡಿಸಿ, ಘ್ರಾನ್ ಜೋರಾಗಿ ಹಾಕುವುದು. ಉಷ್ಣತೆ ಕಡಿಮೆ ಯಾಗಬೇಕು ಆದರೆ ೧೦೨°F ಗಂತ ಕಡಿಮೆಯಾಗಬಾರದು.
ಬಿಸಿಲು ಧಕ್ಕೆ	ತಕ್ಕು ಚಿಕಿತ್ಸೆ	ಈ ಹಂತ ತಲುಪಿದ ನಂತರ ಒಣ ಬಟ್ಟೆ ಸುತ್ತುವುದು.  ಉಷ್ಣ ಮತ್ತೆ ಏರದಂತೆ ನಿಗಾವಹಿಸುವುದು, ವಾಸಿಯಾದ ನಂತರ ಬಿಸಿಲು ಭವರೆಗೆ ಚಿಕಿತ್ಸೆ ಕೊಡುವುದು.

---

ಅಧ್ಯಾಯ-೧೩

## ಅನ್ಯ ವಸ್ತುಗಳು ವಿವಿಧ ಅಂಗಗಳಲ್ಲಿ ಸಿಕ್ಕಿಹಾಕಿಕೊಂಡಾಗ ಪ್ರಫರ್ಮ ಚಿಕಿತ್ಸೆ

ಚರ್ಮ, ಕಣ್ಣ, ಕೆವಿ, ಮೂಗು, ಗಂಟಲು, ಜರರಗಳಲ್ಲಿ ಸಿಕ್ಕಿಕೊಂಡಾಗ:

೧) ಚರ್ಮದೊಳಗೆ : ಮುಳ್ಳು, ಗಾಜು, ಸೂಜಿ, ಕಬ್ಬಿಣದ ಚೊರು ವುಂತಾದವು ಚರ್ಮದೊಳಗೆ ಚುಚ್ಚಿಕೊಳ್ಳಬಹುದು. ಸುಲಭವಾಗಿ ತೆಗೆಯುವಂತಿದ್ದರೆ ತೆಗೆದು ದ್ರುಸ್ತ ಮಾಡಿ, ಅಡೆಸಿವ್ ಟೀಪ್ ಹಾಕಿ ಆ ಭಾಗ ಚಲಿಸದಂತೆ ಮಾಡಿ, ಸೋಂಕಾಗುವ ಸಾಧ್ಯತೆ ಇರುವುದರಿಂದ ಅದನ್ನು ತಡೆಗಟ್ಟಲು ವೈದ್ಯರ ಬಳಿಗೆ ಕಾಳಿಸುವುದು.

೨) ಕಣ್ಣಗಳಲ್ಲಿ : ಕೀಟಗಳ ರೆಕ್ಕೆ, ಕಬ್ಬಿಣ, ಮರ, ಕಲ್ಲಿದ್ದಲು ಮಾಡಿ, ಲೀತಾನಿಂದ ಬರುವ ಲೋಹದ ಮಾಡಿ, ಧೂಳು, ಸಡಿಲವಾದ ಕಣ್ಣೆನ ರೆಪ್ಯೆಯ ಕೂದಲು, ಕಣ್ಣೆನೊಳಗೆ ಸೇರಬಹುದು. ತೆಗೆಯದಿದ್ದರೆ ಅದರಿಂದ ನೋವುಂಟಾಗಿ ಕೆಂಪಗಾಗಬಹುದು. ಕೆಲವೊಮ್ಮೆ ಕಬ್ಬಿಣ ಅಥವ ಮರದ ಚೊರು, ಕರಿಯ ಗುಡ್ಡೆಯ ಒಳಗೆ ಸೇರಬಹುದು. ತೊಂದರೆಗೆ ಕಾರಣವಾಗ ಬಹುದು. ಹರಿತವಾದ ಚುಚ್ಚಿಕೊಳ್ಳುವಂತಹ ವಸ್ತುವಾದರೆ ತೊಂದರೆದಾಯಕ. ಕಣ್ಣನ್ನು ಉಜ್ಜಬಾರದು. ಉಜ್ಜಿದರೆ ಅದು ಮತ್ತಪ್ಪು ಒಳಗೆ ಸೇರಿ ತೆಗೆಯಲಾಗದಿರಬಹುದು.

ಪ್ರಫರ್ಮ ಚಿಕಿತ್ಸೆ : ವ್ಯಕ್ತಿಯನ್ನು ಸಾವಧಾನವಾಗಿಕುಡಿಸಿ, ಕಣ್ಣೆನ ಕೆಳರೆಪ್ಯೆಯನ್ನು ಸ್ವಲ್ಪ ಕೆಳಗೆ ಎಳೆದು, ಕಣ್ಣೆನ ಮೇಲೆ ಬೆಳಕು ಬಿಟ್ಟು, ವಸ್ತು ಸ್ಥಿರವಾಗಿಲ್ಲದಿದ್ದರೆ, ಹಾರಾಡುತ್ತಿದ್ದರೆ. ನೆನೆಸಿದ ಹತ್ತಿಯಿಂದ ತೆಗೆಯುವುದು. ಕರವಸ್ತದ ತುದಿಯನ್ನು ತಿರುಗಿಸಿ ಸಣ್ಣಗೆ ಮಾಡಿ ಅದರಿಂದಲೂ ತೆಗೆಯಬಹುದು.

**ಅನ್ಯವಸ್ತು ಕಾಣದಿದ್ದರೆ :** ಮೇಲು ರೆಪ್ಪೆಯ ಅಡಿಯಲ್ಲಿದ್ದರೆ ಸ್ವಜ್ಞವಾದ ತಣ್ಣೀರಿನಿಂದ ತೊಳೆದು ಕಣ್ಣನ್ನು ಆದಷ್ಟು ಬಾರಿ ಮುಚ್ಚಿ ತರೆದು ಮಾಡುವಂತೆ ತಿಳಿಸುವುದು. ಕಣ್ಣ ರೆಪ್ಪೆಯನ್ನು ತೆಗೆಯಲಾಗದಿದ್ದರೆ ಮೇಲಿನ ರೆಪ್ಪೆಯನ್ನು ಮೇಲಕ್ಕೆತ್ತಿ ಕೆಳಗಿನ ರೆಪ್ಪೆಯನ್ನು ಮುಂದಕ್ಕೆ ಎಳೆದರೆ ಕೆಳರೆಪ್ಪೆಯ ಕೂಡಲು ಸಾಫನಪಲ್ಲಟವಾಗಿ ಅನ್ಯ ವಸ್ತುವನ್ನು ತೆಗೆಯುತ್ತದೆ. ಈ ವಿಧವನ್ನು ೨-೩ ಸಾರಿ ಮನರಾಖತಿ ಸುವುದು.

**ಸ್ಥಿರವಾಗಿ ಕುಳಿತಿದ್ದರೆ :** ಕರಿಯ ಗುಡ್ಡೆಯನ್ನು ಮುಟ್ಟದೆ, ಉಜ್ಜದೆ, ತತ್ತ್ವಣಾ ಆಸ್ಥಾತ್ಮೆಗೆ ಕಳಿಸಬೇಕು. ಏಕೆಂದರೆ ಅದು ಕರಿಯಗುಡ್ಡೆಯೊಳಗೆ ಹೋಗಿ ಮಸೂರಕ್ಕೆ ತೊಂದರೆಯನ್ನಂಟು ಮಾಡಿ ಅಂಥತ್ತಕ್ಕೆ ಕಾರಣವಾಗಬಹುದು.

**ಚುಚ್ಚಿಕೊಂಡಿದ್ದರೆ :** ಅದು ರಕ್ತಸ್ವಾವಕ್ಕೆ ಕಾರಣವಾಗುತ್ತದೆ. ಇದರಿಂದ ಗುರುತಿಸಲು ಸುಲಭವಾಗುತ್ತದೆ. ಮಧುಮೇಹದ ರೋಗಿಗಳಿಗೆ ಚುಚ್ಚಿಕೊಂಡರೆ ತತ್ವಣಾ ಆಸ್ಥಾತ್ಮೆಗೆ ಬ್ಯಾಂಡೇಜ್ ಮಾಡಿ ಕಳಿಸುವುದು.

**ತುಕ್ಕು ಹಿಡಿದ ವಸ್ತು, ಅಮ್ಲ, ಕ್ಷಾರ, ಗಿಡದ ರಸವಾದರೆ :** ಕಣ್ಣಗಳ ರೆಪ್ಪೆಯನ್ನು ನೀರಿನಲ್ಲಿಟ್ಟು ತೆಗೆದು ಮಾಡುತ್ತಿರಬೇಕು. ನಂತರ ಉಗುರು ಬೆಳ್ಳಿಗಿನ ನೀರಿನಲ್ಲಿ ಹಾಗೆ ಮುಂದುವರಿಸಬಹುದು. ನಂತರ ನುಣುಪಾದ ಪ್ಯಾಡ್ ಕಟ್ಟಿ ತತ್ವಣಾ ಆಸ್ಥಾತ್ಮೆಗೆ ಕಳಿಸುವುದು.

**ಶ್ರೀಮಿ ಕೀಟಗಳು ಸಹ ಕಣ್ಣಿಗೆ ಬೀಳಬಹುದು. ಅದನ್ನು ತೆಗೆಯುವುದು ಅತಿ ಸುಲಭ.**

**೩) ಹೋರ ಕಿವಿಯಲ್ಲಿ ಅನ್ಯವಸ್ತು :** ಶ್ರೀಮಿ-ಕೀಟಗಳು ಒಳಗೆ ಪ್ರವೇಶಿಸಬಹುದು. ಕೀಟವಿದ್ದರೆ ಕಿವಿಗೆ ಗ್ರಿಸರಿನಾ, ಎಳನೀರು, ಸಾಸಿವೆ ಎಣ್ಣೆ ಅಥವ ಬಿಸಿಯ ಉಮ್ಮೆ, ನೀರು, ಆಲಿವ್ ಆಯಿಲ್‌ಗಳಲ್ಲಿ ಯಾವುದಾದರೂ ಒಂದನ್ನು ಹಾಕಿದರೆ ಕೀಟವು ಅದರಲ್ಲಿ ತೇಲುವಾಗ ಸುಲಭವಾಗಿ ತೆಗೆಯಬಹುದು. ತೇಲದಿದ್ದರೆ ಹಾಗೇ ಬಿಟ್ಟು ಅದನ್ನು ಮುಟ್ಟಿದಂತೆ ವೈದ್ಯರ ಹತ್ತಿರ ಕಳಿಸುವುದು.

**೪) ಮೂಗಿನಲ್ಲಿ ಅನ್ಯವಸ್ತು :** ವುಣಿ, ಬಟಣಿ, ಹುಣಸೆಬೀಜ, ಮುಂತಾದವರ್ಗಗಳು ಸಿಕ್ಕಿ ಹಾಕಿಕೊಳ್ಳಬಹುದು. ಅದನ್ನು ಮುಟ್ಟಬಾರದು. ಉಸಿರಾಡಲು ತಿಳಿಸುವುದು. ಬಾಯಿಯ ಮೂಲಕ ಮಾತ್ರ ಉಸಿರಾಡುತ್ತಿದ್ದರೆ ಆದಷ್ಟು ಬೇಗ ಆಸ್ಥಾತ್ಮೆಗೆ ರವಾನಿಸುವುದು. ಮಕ್ಕಳಾದರೆ ಕೈಗಳನ್ನು ಕಟ್ಟಬೇಕು. ಏಕೆಂದರೆ ಮೂಗಿನೊಳಕ್ಕೆ ಅದನ್ನು ನೂಕಿಕೊಳ್ಳಬಹುದು. ತೆಗೆಯಲು ಸುಲಭವಾದರೆ ತೆಗೆದು, ತೆಗೆಯಲಾಗದಿದ್ದರೆ ಪ್ರಯತ್ನಿಸದೆ ಆಸ್ಥಾತ್ಮೆಗೆ ಕಳಿಸುವುದು.

ಇ) ಗಂಟಲಲ್ಲಿ ಅನ್ಯವಸ್ತು : ಅನೇಕ ಅನ್ಯ ವಸ್ತುಗಳು ಸಿಕ್ಕಿ  
ಹಾಕಿಕೊಳ್ಳಬಹುದು. ಉ.ಹ. ಗುಂಡುಪಿನ್ನು, ನಾಣ್ಯ, ಅಂಕುಡೊಂಕಾದ ವಸ್ತುಗಳು.  
ಮೀನಿನ ಮೂಳೆ ಮುಂತಾದವು.

ಗುಂಡುಪಿನ್ನು : ನೀರು ಮುಕ್ಕಿಸುವಂತೆ ಮಾಡುವುದು.

ಅಂಕು-ಡೊಂಕು ವಸ್ತುಗಳು : ದೊಡ್ಡ ವಸ್ತುಗಳು ಸಿಕ್ಕಿಕೊಂಡರೆ, ನೋಡಲು  
ಲಭ್ಯವಿದ್ದರೆ, ತೆಗೆಯಲು ಸುಲಭವಾಗಿದ್ದರೆ ತೆಗೆಯುವುದು.

ಮುಕ್ಕಳಲ್ಲಾದರೆ : ಕಾಲುಗಳನ್ನು ಹಿಡಿದು ಮುತ್ತಿ ತಲೆ ಕೆಳಗೆ ಮಾಡಿ ಬೆನ್ನಿನ  
ಮೇಲೆ ತುಸು ಗುದ್ದುವುದು.

ಮೀನಿನ ಮೂಳೆ : ಆಸ್ಟ್ರೇಗೆ ಕಳಿಸುವುದು.

ಈ) ನುಂಗಿದ ನಂತರ ಜರುದಲ್ಲಿದ್ದರೆ : ನಾಣ್ಯ, ಗುಂಡಿ, ಬೀಜ ಗುಂಡುಪಿನ್ನು  
ಮುಂತಾದವುಗಳನ್ನು ನುಂಗಿರಬಹುದು. ಅದು ತಂತಾನೆ ಕರುಳಿನ ಮೂಲಕ  
ಮಲದಲ್ಲಿ ಹೊರಬರಬಹುದು. ಗಾಬರಿಪಟ್ಟಿಕೊಳ್ಳಿದೆ ಬೇದಿಗೆ ಕೊಡುವುದು.  
ಬಾಳೆಹಣ್ಣು ತಿನ್ನಿಸಬಹುದು. ಒಂದೆರಡು ದಿನ ಮಲದಲ್ಲಿ ಬಿಡ್ಡಿದೆಯೇ ಇಲ್ಲವೇ  
ಎಂದು ಮಲವನ್ನು ಒಂದು ಕಡ್ಡಿಯಿಂದ ಕೆದಕಿ ಪರೀಕ್ಷಿಸುವುದು.

ಮುಕ್ಕಳಿಗಾದರೆ ಮೇಲೆ ತಿಳಿಸಿದಂತೆ ತಲೆಕೆಳಗೆ ಹಿಡಿದು ಬೆನ್ನಿನ ಮೇಲೆ  
ಗುದ್ದುವುದು. ಹೊಟ್ಟಿಯನ್ನು ಮೆದುವಾಗಿ ಒತ್ತುವುದು. ಹೊರಬರದಿದ್ದರೆ ಒಂದೆರಡು  
ದಿವಸಗಳ ನಂತರ ವೈದ್ಯರ ಬಳಿಗೆ ಕಳಿಸುವುದು.

ಅಧ್ಯಾಯ-೧೪

## ಡ್ರೆಸಿಂಗ್, ಬ್ಯಾಂಡೇಜ್, ಸ್ಲಿಂಗ್ ಮತ್ತು ಸ್ಪೀಲಂಟಗಳು

### I. ಗಾಯದ ಹೊದಿಕೆ (DRESSING)

ಗಾಯವನ್ನು ಅನ್ಯ ವಸ್ತುವಿನಿಂದ ಮುಚ್ಚುವುದು.

ಹೊದಿಕೆಯ ಉಪಯೋಗಗಳು : ಗಾಯವನ್ನು ರಕ್ಷಿಸಲು, ಸೋಂಕನ್ನು ತಡೆಗಟ್ಟಲು, ಗಾಯದ ಕೀವು, ರಕ್ತವನ್ನು ಹೀರಿಕೊಳ್ಳಲು, ರಕ್ತ ಸ್ಥಾವರವನ್ನು ತಡೆಯುವುದು, ಮುಂದಾಗುವ ಶೊಂದರೆಯನ್ನು ತಪ್ಪಿಸುವುದು.

ಅನುಸರಿಸ ಬೇಕಾದ ರೀತಿ - ನೀತಿಗಳು : ಗಾಯಕ್ಕೆ ಹೊದಿಕೆಯಾಗುವ ವೊದಲು ಕೈ ತೊಳೆಯಬೇಕು. ಗಾಯವನ್ನು ಶ್ರಮಿನಾಶಕ ಜಿಷ್ಘದಿಂದ ಮುಚ್ಚಬೇಕು. ಗಾಯವನ್ನು ಕೈಯಲ್ಲಿ ಮುಟ್ಟಬಾರದು. ಅದರ ಮೇಲೆ ಕೆಮ್ಮುವುದು, ಸೀನುವುದು ಅಪಾಯಕರ. ಅದನ್ನು ಧೃಥಪಡಿಸಬೇಕು.

ಧೃಥಪಡಿಸುವ ವಸ್ತುಗಳು : ಅಡ್ಡೇಸೀವ್ ಪಾಲಸ್‌ರ್, ಅಡ್ಡೇಸೀವ್ ಪಾಲಸ್‌ಕೆರ್ಟ್‌ಪ್ರೈಸ್, ಅಡ್ಡೇಸೀವ್ ಪಾಲಾಬ್ರಿಕ್ ಟ್ರೇಪ್ (FABRIC)

ಹೊದಿಕೆಯ ವಿಧಗಳು : ಪೀಲ್‌ಡ್ರೆಸಿಂಗ್, ಗಾಜ್ ಡ್ರೆಸಿಂಗ್, ಪರಿವರ್ತಿತ, ಸುಧಾರಿತ ಡ್ರೆಸಿಂಗ್ (IMPROVISED)

### II. ಪಟ್ಟಿ (BANDAGE) :

ಹತ್ತಿಯಿಂದ ಮಾಡಿದ ಜಾಳು - ಜಾಳಾಗಿ ನೇಯ್ಯ ಬಟ್ಟೆಯಂತಹ ವಸ್ತು.

ಉಪಯೋಗ : (೧) ರಕ್ತ ಸ್ಥಾವರ ನಿಯಂತ್ರಣ, ರಕ್ತವನ್ನು ಚಿಕಿತ್ಸೆಗೆ

ಬಳಸಲು (೧) ಗುಂಪು ವಾಸಿರೂಗಲು ಸಹಾಯಕ (೨) ಉತ್ತರದಿಂದ ಮೆಚ್ಚಿದ ಗುಂಪು ತ್ವರಿತವಾಗಿ ಬಂಡಿಸಲು ಅನುಕೂಲ. (೩) ದೇಹಕ್ಕೆ ಒತ್ತಾಸೆ ನೀಡಲು. (೪) ಸಾಗಾಟಕ್ಕೆ ಸಹಾಯಕ, ಚಲನೆಗೆ ಒತ್ತಾಸೆ ನೀಡಲು. (೫) ಸ್ಥಿಂಟ್ ಮತ್ತು ಕ್ರೆಸಿಂಗ್ ಸ್ಟ್ರೆಸ್‌ನಾನ್‌ದಲ್ಲಿಡಲು ಸಹಾಯಕ.

**ಎಚ್‌ರಿಕೆ :** ಬಹಳ ಬಿಗಿಯಾಗಿ ಕಟ್ಟಬಾರದು.


**ವಿಧಗಳು :** ೧) ತ್ರಿಕೋನಾಕಾರದ ಬ್ಯಾಂಡೇಜ್ (TRIANGULAR BANDAGE.) ೨) ಸುರಳಿಪಟ್ಟಿ (ROLLER BANDAGE)

**ತ್ರಿಕೋನಾಕಾರದ ಪಟ್ಟಿ (TRIANGULAR BANDAGE) :** ಇದು ಮೀಟರ್ ಚೌಕದ ಬಟ್ಟೆಯಿಂದ ಮಾಡಲ್ಪಡುತ್ತದೆ. ಡಯನೋನಲ್ ಆಗಿ ಇಂಥಾಗಿ ಮಾಡಲ್ಪಡುತ್ತದೆ. ತುದಿಗಳನ್ನು ರೀಪ್ (REEP) ನಾಟದಿಂದ ಕಟ್ಟಬೇಕು. ತುದಿ ಬಿಟ್ಟಿಕೊಳ್ಳುವುದಿಲ್ಲ. ಎಳೆದಷ್ಟು ಗಟ್ಟಿಯಗುತ್ತದೆ.

ಗ್ರಾನಿನಾಟ್ ಹಾಕಿದರೆ ಎಳೆದರೆ ಬಿಟ್ಟಿಕೊಳ್ಳುತ್ತದೆ, ಜಾರುತ್ತದೆ, ಒಂದು ತುದಿಯಿಂದ ಬೇರೆದುತ್ತದೆ.

**ಉಪಯೋಗ :** ತ್ರಿಕೋನಾಕಾರದ ಪಟ್ಟಿಯನ್ನು ಅರ್ಮ್ಸ್‌ಸ್ಟಿಂಗ್ ಆಗಿ ಬಳಿಸಬಹುದು. ಇದು ಮುಂಗ್ಯಾಯನ್ನು ರಕ್ಷಿಸುತ್ತದೆ. ಪಕ್ಕೆಲುಬು ಮುರಿದಾಗ, ಗಾಯವಾದಾಗ, ತೋಳು ಮತ್ತು ಮುಂಗ್ಯಾ, ಮುರಿದಾಗ, ತಲೆಬುರುಡೆಗೆ ಪಟ್ಟಿ ಕಟ್ಟಲು, ಮುಂಗ್ಯಾ, ಅಂಗ್ಯಾ, ಮುಂಗಾಲು, ಮೊಣಕಾಲು ಮತ್ತು ಮುಂಗ್ಯಾ ಮೂಲೆ ಮುರಿದಾಗ, ಸ್ಥಿಂಟ್ ಬಳಸಿದಾಗ, ಇದನ್ನು ಮದಿಚಿ ಬಳಸಬಹುದು.

ಸಣ್ಣ ಪಟ್ಟಿ ಮಾಡಿ ಕಘ ಮತ್ತು ಕಾಲರ್ಲಿಂಗ್ ಆಗಿ ಬಳಸಬಹುದು.



**ಸುರುಳಿ ಪಟ್ಟಿ (ROLLER BANDAGE) :** ಆವಶ್ಯಕತೆಗೆ ತಕ್ಷಂತೆ ಮಾಡಲ್ಪಟ್ಟಿದೆ. ಹತ್ತಿ, ಗಾಜ್ ಅಥವ ಲಿನನ್‌ನಿಂದ ತಯಾರಿಸಲ್ಪಟ್ಟಿದೆ. ೧-೬ ಅಂಗುಲ ಅಗಲ ಬೆರಳಿಗೆ ಬಳಸಲು ರ್ಹ ಅಗಲ, ಮುಂಡಕ್ಕೆ ಬಳಸಲು ಉಂಟ್ರ್ಹ ಅಗಲ. ನೆತ್ತಿಯ ಚಮ್ಮೆ ಮತ್ತು ತಲೆಗೆ, ಎದೆಗೆ, ಬೆನ್ನಿಗೆ, ಮೋಣಕಾಲು, ಹಸ್ತ ಮತ್ತು ಪಾದಕ್ಕೆ.

### ಸುರುಳಿಪಟ್ಟಿಯ ಉಪಯೋಗಗಳು :

- ೧) ಡ್ರೆಸಿಂಗ್ ಮತ್ತು ಸ್ಟ್ರಿಂಟ್ ಬಹಳ ಕಾಲ ಅದೇ ಸ್ಥಳದಲ್ಲಿ ಸ್ಥಿರವಾಗಿರಲು
- ೨) ಮುರಿದ ಮೂಳೆ ಚಲಿಸದಿರಲು
- ೩) ಹಾನಿಗೊಳಗಾದ ಭಾಗಕ್ಕೆ ಆಸರೆ ನೀಡಲು, ಉ.ಹ. ಕಪ್ ಮತ್ತು ಕಾಲರ್ ಸ್ಟ್ರಿಂಗ್ ಆಗಿಬಳಸಲು
- ೪) ರಕ್ತಸ್ತಾವ ನಿಲ್ಲಿಸಲು : ಯೂರ್ನಿಕೆ ತರಹ ಬಳಸುವುದಕ್ಕೆ
- ೫) ಉತ ಕಡಿಮೆ ಮಾಡಲು ಅಥವ ತಡೆಗಟ್ಟಲು.

### ಸಂಖ್ಯೆ ಉರ ಪಟ್ಟಿ (FIGURE OF 8 BANDAGE)


ಕಾಲುಗಳಿಗೆ, ಕೈ ಮತ್ತು ಎದೆಯ ಮದ್ದೆ, ತೊಡೆ ಮತ್ತು ಪಿರ್ಯೆಯ ಮದ್ದೆ ಬಳಸಿದರೆ ಅದನ್ನು ಸ್ಪೈಕೆ ಎನ್ನುತ್ತೇವೆ. ಇದು ಡ್ರೆಸಿಂಗ್‌ನ್ನು ಬಹಳ ಕಾಲ ಅದೇ ಸ್ಥಳದಲ್ಲಿ ಸ್ಥಿರವಾಗಿಡಲು ಸಹಾಯ ವಾಡುತ್ತದೆ. ಹಾಗೂ ಸಮತಟ್ಟಾದ ಒತ್ತಡವನ್ನುಂಟು ಮಾಡುತ್ತದೆ. ಕೀಲನ್ನು ಸ್ವಲ್ಪ ಮಟ್ಟಿಗೆ ಚಲಿಸಬಹುದು.

### ಇತರ ವಿಧದ ಪಟ್ಟಿಗಳು :

- ೧) ಸ್ಪೈರಲ್ ಪಟ್ಟಿ : ಒಂದೇ ಸಮನಿರುವ ಜಾಗಕ್ಕೆ ಬಳಸುವುದು.
- ೨) ರಿವರ್ಸ್ ಸ್ಪೈರಲ್ ಪಟ್ಟಿ : ಕೈಕಾಲುಗಳ ಮುರಿತದಲ್ಲಿ, ಒಂದು ಕಡೆ ಚಿಕ್ಕದಾಗಿರುತ್ತದೆ.
- ೩) ತ್ರಿಕೋನಾಕಾರದ ಪಟ್ಟಿಯಲ್ಲಿನ ವಿಧಗಳು :

**ಬ್ರೂಡ್ ಬ್ಯಾಂಡೇಜ್ :** ರ್ಹ ಮೀಟರ್ X ರ್ಹ ಮೀಟರ್ ಬಟ್ಟೆ ೨ ಭಾಗ ಮಾಡಿ ತಯಾರಿಸಿದುದು. ಟ್ರಿಯಾಂಗ್ಲರ್ ಬ್ಯಾಂಡೇಜ್‌ನ ರ್ಹ ತುದಿ ಮತ್ತು


## ಬ್ಯಾಂಡೇಜೆನ ವಿಧಗಳು



ಹಿಮ್ಮುಬಸ್ಪೆರಲ್



ಸ್ಪೆರಲ್ ಬ್ಯಾಂಡೇಜ್



ಕಾಲರ್ ಮತ್ತು ಕಪ್ಸಿಂಗ್

೨ ಭಾಗ ಮಾಡುವುದು.

**ನ್ಯಾರೋ ಬ್ಯಾಂಡೇಜ್ :** ಮೂರು ಮೂಲೆಯ ಬಟ್ಟೆಯನ್ನು ಉಚಾರಿ ಮಡಿಚಿರುವುದು.

**ರಿಬ್ ಪ್ರ್ಯಾಡ್ :** ಮುರಿದ ಮೂಲೆ ಹೊರಗೆ ಬಂದಾಗ, ಗಾಯದಲ್ಲಿ ಅನ್ಯವಸ್ತುವಿರುವಾಗ, ಚಲಿಸಬಾರದು, ತಡಮಾಡಬಾರದು.

**ಪಟ್ಟಿ ಕಟ್ಟಿದ ನಂತರ :** ಸೇಪ್ಟಿ ಟಿನ್, ಅಡಸಿವ್ ಟೈಪ್, ರೀಫ್ನಾಟ್ ಬಳಸುವುದು.

### III. ಶಾಗುಗಳು (SLINGS) :



**ಉಪಯೋಗಗಳು :** ಒತ್ತಾಸೆಗೆ, ಎಳೆದಾಡುವುದನ್ನು ತಪ್ಪಿಸಲು, ಎದೆ, ತೋಳು, ಕುತ್ತಿಗೆಗೆ ಪೆಟ್ಟಿ ಬಿದ್ದೆ ಜಾಗದಲ್ಲಿ, ಎಳೆದಾಡುವುದನ್ನು ತಡೆಯಲು ಬಳಸುತ್ತಾರೆ.

ತೋಳಿನ ಶಾಗು : ಗಾಯವಿರುವ ಮುಂಗ್ಯೆ ಮತ್ತು ಕೈಗೆ ಆಸರೆ ನೀಡಲು, ಗಾಯ, ಪೆಟ್ಟು ಮತ್ತು ಪಕ್ಕೆಲುಬುಗಳ ಮುರಿತದಲ್ಲಿ ಬಳಸುತ್ತಾರೆ.

ತ್ರಿಕೋನಾಕಾರದ ಶಾಗು : ಕೈ ಮತ್ತು ಮುಂಗ್ಯೆಗೆ ಆಸರೆ ನೀಡಲು, ಕೈಗೆ ಪೆಟ್ಟು ಬಿದ್ದಾಗ, ಕಾವಿಕಲ್ಲೊ ಮೂಳೆ ಮುರಿದಾಗ.



ಮೋಣ ಕೈ ಬ್ಯಾಂಡೇಜ್



ಕೈಸ ಬ್ಯಾಂಡೇಜ್

ದೇಹದ ವಿವಿಧ ಅಂಗಗಳ ಮೇಲೆ ಬ್ಯಾಂಡೇಜ್  
ಹಾಕುವುದು ತೋಳಿನ ಸ್ಥಿಂಗ್



## ಬ್ಯಾಂಡೇಜ್‌ಗಳ ವಿಧ



ಮೊಣ ಕೈನ ಸ್ಲಿಂಗ್



ಬ್ಯಾಂಡೇಜ್‌ಗಳ ವಿಧ  
ತೋಳಿನ ಸ್ಲಿಂಗ್  
ತಲೆ ಬುರುಡಗೆ ಬ್ಯಾಂಡೇಜ್

**ತೋಳಿನ ತೂಗು :** ದೊಡ್ಡ ತೂಗು, ಪಕ್ಕೆಲುಬಿನ ಮುರಿತ, ಮುಂದೋಳು, ಮಣಿಕಟ್ಟು, ಹಸ್ತದ ಮೂಳೆ ಮುರಿದಾಗ.

**ತ್ರಿಕೋನಾಕಾರದ ತೂಗು :** ಕ್ಲಾವಿಕಲ್ ಮೂಳೆ ಮುರಿದಾಗ ಕೊರಳಪಟ್ಟಿ ಮತ್ತು ಮಣಿಕಟ್ಟಿನ ಮೂಳೆ ಮುರಿದಾಗ ಮಣಿಕಟ್ಟಿನ ಆಧಾರಕ್ಕೆ ಬಳಸುತ್ತಾರೆ.

**ಎಲಿವೇಜ್ ಸ್ಲಿಂಗ್ :**

ಸ್ಲಿಂಗ್‌ನ ವಿಧಗಳು: ಅಮ್ ಸ್ಲಿಂಗ್ (Elevated sling) ಕೈನಲ್ಲಿ ರಕ್ತಸ್ರಾವವಿರುವಾಗ, ತೋಳು ಮತ್ತು ಎದೆಗೆ ಪಟ್ಟಬಿದ್ದಾಗ.

**ಜಾಳ್ಪಕದಲ್ಲಿಟ್ಟು ಕೊಳ್ಳಬೇಕಾದ ಅಂಶಗಳು :**

- ೧) ಉಸಿರಾಟ ನಿಮಿಸಕ್ಕೆ ೧೮ ಬಾರಿ
- ೨) ನಾಡಿ ನಿಮಿಷಕ್ಕೆ ೨೦ - ೮೦ ಸಾರಿ ಮಕ್ಕಳಲ್ಲಿ ೧೦೦ ಸಾರಿ
- ೩) ರಕ್ತದ ಒತ್ತಡ; ಸಂಕುಚಿತ ಒತ್ತಡ ೧೨೦ - ೧೫೦ MM  
ವಿಕಸಿತ ಒತ್ತಡ ೮೦ MM
- ೪) ರಕ್ತದ ಪ್ರಮಾಣ : ವೃಕ್ಷಿಗಳಲ್ಲಿ ೫ - ೬ ಲೀಟರ್

ಅದರಲ್ಲಿ ೧/೫ ನಿಂದ ೩/೫. ರಕ್ತದಾನವನ್ನು ೧-೨ ಲೀಟರ್‌ವರೆಗೆ ಮಾಡಬಹುದು. ಒಮ್ಮೆ ೨೦೦ - ೨೫೦ ML ಮಾತ್ರ ತೆಗೆದುಕೊಳ್ಳುತ್ತಾರೆ.

#### IV. ಸ್ಪ್ಲಿಂಟ್‌ಗಳು (SPLINTS) :

ಇದು ಗಟ್ಟಿಯಾದ ಮರ ಅಥವ ಲೋಹದಿಂದ ಮಾಡಿದ ಸಾಧನ.

ಬಳಕೆ : ಮುರಿದ ಕೈ ಕಾಲುಗಳಿಗೆ ಆಸರೆ ನೀಡಲು, ಚಲನೆಯನ್ನು ತಡೆಯಲು ಹಾಕುವುದು.

**ತುತ್ತು ಪರಿಸ್ಥಿತಿಯಲ್ಲಿ :** ಸ್ಥಳದಲ್ಲಿ ಸಿಗುವ ಬಲವಾದ ವಸ್ತುವನ್ನು ಬಳಸಬಹುದು. ಉ.ಹ. ಸುರುಳಿ ಸುತ್ತಿದ ಕಾಗದ, ದಿನಪತ್ರಿಕೆ, ಮರವಣೆ, ಮರದ ಕೊಂಬೆ ಮುಂತಾದವುಗಳು.

ದೇಹದ ಭಾಗವನ್ನು ಬಳಸಿಕೊಳ್ಳಬಹುದು. ಉ.ಹ. ಮುರಿದ ಕೈ ಎದೆಗೆ ಕಟ್ಟಿ ಚಲಿಸದಂತೆ ಮಾಡುವುದು. ಮುರಿದ ಕಾಲನ್ನು ಮತ್ತೊಂದು ಕಾಲಿಗೆ ಕಟ್ಟುವುದು.

**ಸ್ಪ್ಲಿಂಟ್‌ನ ಗುಣಲಕ್ಷಣಗಳು :** ಸರಿಯಾಗಿ ಬಳಸದಿದ್ದರೆ ತೊಂದರೆಗೆ ಕಾರಣವಾಗುತ್ತದೆ. ಸ್ಪ್ಲಿಂಟ್ ಮೇಲೆ ಮುರಿದ ಭಾಗವನ್ನು, ಮುರಿದ ಭಾಗಕ್ಕೆ ಸರಿಯಾಗಿ ಆಸರೆ ಕೊಡಬೇಕು. ಸ್ಪ್ಲಿಂಟ್‌ಗೆ ಹತ್ತಿ ಅಥವ ಬಟ್ಟೆಯ ಪ್ರಾಡ್ ಕೊಡಬೇಕು. ಸಾಕಷ್ಟು ಉದ್ದೇಶಿಸಬೇಕು. ಮುರಿದ ಭಾಗದ ಮೇಲಿನ ಮತ್ತು ಕೆಳಗಿನ ಕೀಲನ್ನು ಮುಚ್ಚುವಂತಿರಬೇಕು. ಬ್ಯಾಂಡೇಜ್ ಬಳಸಿದರೆ ಗಂಟು ಗಾಯದ ಮೇಲೆ ಬರಬಾರದು. ಸ್ಪ್ಲಿಂಟ್ ಮೇಲಿರಬೇಕು. ಪಕ್ಕೆಲುಬಿನ ಮುರಿತದಲ್ಲಿ ಎದೆಯ ಮೇಲೆ ಕಟ್ಟಿಕೊಳ್ಳುವ ಪ್ಲಾಸ್ಟಿಕ್ ಹಾಕಬೇಕು.

ಅಧ್ಯಾಯ-೧೫

## ಜೀವಧಗಳು ಮತ್ತು ಅಡ್ಡ ಪರಿಣಾಮಗಳು

---

ಜೀವಧಗಳ ಅಡ್ಡ / ವಿಷಮ ಪರಿಣಾಮ ಉಂಟಾದಾಗ  
ಪ್ರಥಮ ಚಿಕಿತ್ಸೆ

ಜೀವಧಗಳನ್ನು ತೆಗೆದುಕೊಳ್ಳುವ ಉದ್ದೇಶಗಳು :

- ೧) ರೋಗವನ್ನು ವಾಸಿ ಮಾಡಿಕೊಳ್ಳಲು
- ೨) ರೋಗ ಲಕ್ಷಣಗಳಿಂದ ಮುಕ್ತರಾಗಲು
- ೩) ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಲು

ಜೀವಧಗಳ ಅಡ್ಡ ಪರಿಣಾಮಗಳು :

ದುಷ್ಪರಿಣಾಮಗಳಿಲ್ಲದ ಯಾವ ಜೀವದವೂ ಲಭ್ಯವಿಲ್ಲ. ಎಲ್ಲಾ ಜೀವಧಗಳೂ ತಮ್ಮದೇ ಆದ ದುಷ್ಪರಿಣಾಮಗಳನ್ನು ಹೊಂದಿರುತ್ತವೆ. ಕೆಲವು ಜೀವಧಗಳ ದುಷ್ಪರಿಣಾಮಗಳು ಅತಿ ಕಡಿಮೆ ಇಂದ್ರ್ಯ, ವಾಸಿ ಮಾಡುವ ಗುಣವು ಹೆಚ್ಚಿರಬಹುದು. ಈ ರೀತಿಯ ಜೀವಧಗಳು ಆರೋಗ್ಯದ ದೃಷ್ಟಿಯಿಂದ ಉತ್ತಮ.

ಕೆಲವು ಜೀವಧಗಳು ಸಾಧಾರಣ ಅಡ್ಡ ಪರಿಣಾಮಗಳನ್ನುಂಟು ಮಾಡಿದರೆ ಕೆಲವು ಪ್ರಾಣಾಂತರ ದುಷ್ಪರಿಣಾಮಗಳನ್ನುಂಟು ಮಾಡುತ್ತವೆ. ಆದುದರಿಂದ ಜೀವಧಗಳನ್ನು ಸೂಚಿಸಬೇಕಾದರೆ ಹೆಚ್ಚು ಪ್ರಯೋಜನವಿರುವ ಕಡಿಮೆ ಅಡ್ಡ ಪರಿಣಾಮಗಳಿರುವ ಜೀವಧಗಳನ್ನು ಸೂಚಿಸಬೇಕು.

ಒಂದಕ್ಕಿಂತ ಹೆಚ್ಚು ಜೀವಧಗಳನ್ನು ಸೇರಿಸಿ ಸಂಯುಕ್ತ ಜೀವಧಗಳನ್ನು ತಯಾರಿಸುತ್ತಿದ್ದಾರೆ. ಅವುಗಳಲ್ಲಿ ಕೆಲವು ಜೀವಧಗಳು ಮತ್ತೊಂದು ಜೀವಧದ ಮರು

ಹೀರಿಕೆ (RE ABSORPTION)ಯನ್ನು ಅಡ್ಡಪಡಿಸುತ್ತವೆ. ಅಥವ ದುಷ್ಪರಿಣಾಮಗಳು ಹೆಚ್ಚಾಗುವಂತೆ ವಾಡುತ್ತವೆ. ಆದಕಾರಣ ಸಂಯುಕ್ತ ಜಿಷ್ಧಗಳನ್ನು ಸೂಚಿಸಿದರುವುದು ಒಳ್ಳೆಯದು.

ಕೆಲವು ದೃಷ್ಟಿಕೆ ರೋಗಗಳು, ಜಿಷ್ಧವನ್ನು ತೆಗೆದುಕೊಂಡಾಗ ಹಾಲಿ ರೋಗವು ಆ ಜಿಷ್ಧವನ್ನು ನಿಷ್ಟಿಯಗೊಳಿಸಬಹುದು. ಆಗ ಜಿಷ್ಧದ ಪ್ರಮಾಣ ಸಾಲದೆಂದು ಅದರ ಪ್ರಮಾಣವನ್ನು ಹೆಚ್ಚಿಸಿ ಚಿಕಿತ್ಸೆ ಕೊಡುವಂತಹ ಸಂದರ್ಭಗಳೂ ಉಂಟು. ಕೆಲವು ಜಿಷ್ಧಗಳ ಪ್ರಮಾಣ ಅಥವ ಜಿಷ್ಧಗಳ ಸಂಖ್ಯೆ ಕಡಿಮೆ ತೆಗೆದುಕೊಂಡರೂ ಅದರ ಪ್ರಭಾವ ಸ್ಥಿರವಾಗಿರಬಹುದು.

ವೃದ್ಧರಿಗೆ ಮತ್ತು ಮಕ್ಕಳಿಗೆ ಅವರ ವಯಸ್ಸು ಮತ್ತು ದೇಹದ ಶೂಕ್ರಕ್ಕೆ ಅನುಗುಣವಾಗಿ ಜಿಷ್ಧದ ಪ್ರಮಾಣವನ್ನು ನಿರ್ದರ್ಶಿಸಬೇಕಾಗುತ್ತದೆ.

ಎಲ್ಲಾ ಜಿಷ್ಧಗಳೂ ಎಲ್ಲಾರಿಗೂ ಅಡ್ಡ ಪರಿಣಾಮಗಳನ್ನುಂಟು ವಾಡುವುದಿಲ್ಲ. ಇದು ಕೆಲವರಲ್ಲಿ ವಾತ್ರ, ಜಿಷ್ಧ ಕೊಡುವ ಮೊದಲು ರೋಗಿಯನ್ನು ಕೇಳಿ ತಿಳಿದುಕೊಂಡು ಒಗ್ಗಿರಿಕೆ ಇಲ್ಲದ ಮಾತ್ರೆ ಕೊಟ್ಟರೆ ಅಡ್ಡ ಪರಿಣಾಮವಾಗುವುದಿಲ್ಲ. ಕೆಲವೊಮ್ಮೆ ಪನಿಸಿಲಿನ ಇಂಜಕ್ಸ್‌ನ್ ಕೊಡುವಾಗ TEST DOSE ಕೊಟ್ಟು ಅದರ ಪ್ರತಿಕ್ರಿಯೆಯನ್ನು ಪರೀಕ್ಷಿಸಿ ಒಗ್ಗಿರಿಕೆ ಇಲ್ಲದಿದ್ದರೆ ಇಂಜಕ್ಸ್‌ನ್ ಕೊಟ್ಟರೆ ಯಾವ ಅಡ್ಡ ಪರಿಣಾಮವೂ ಆಗುವುದಿಲ್ಲ.

**ಸಾಮಾನ್ಯವಾಗಿ ಸಂಭವಿಸಬಹುದಾದ ಜಿಷ್ಧಗಳ ಅಡ್ಡ ಪರಿಣಾಮಗಳು:**

ಒಗ್ಗಿರಿಕೆ (ALLERGIC REACTION) ಮತ್ತು ಮರೆ ಹಾರಿಕೆ (ANAPHYLACTIC SHOCK)ಗಳು ಜಿಷ್ಧಗಳ ಅಡ್ಡ ಪರಿಣಾಮಗಳಲ್ಲಿ ಅತ್ಯಂತ ಸಾಮಾನ್ಯವಾದವುಗಳು.

**ಒಗ್ಗಿರಿಕೆ (ALLERGY) :** ಇದು ಸರಳ ರೀತಿಯಿಂದ ಅತ್ಯಂತ ಭಯನಕ ರೂಪದವರೆವಿಗೆ ಇರಬಹುದು. ಪ್ರಾಣಾಪಾಯದ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು. ಉ.ಹ. ಮುಪ್ಪಸದ ವಾಯನಾಳಗಳ ಸೆಳೆತ (BRONCHO SPASM) ರಕ್ತನಾಳಗಳ ಸೆಳೆತ (VASOSPASM) ಹೃದಯದಿಂದ ರಕ್ತ ಹೊರಡೂಡುವ ಪ್ರಮಾಣವು ಕಡಿಮೆಯಾಗುವುದು (DECREASED CARDIAC OUTPUT) ಹೃದಯದ ರಕ್ತನಾಳಗಳಲ್ಲಿ ರಕ್ತದ ಸರಬರಾಜು ಕಡಿಮೆಯಾಗುವುದು (DECREASED CORONARY FLOW) ರಕ್ತನಾಳಗಳ ಹಿಗ್ಗುವಿಕೆ (VASODILATATION) ರಕ್ತನಾಳಗಳಿಂದ ಪ್ರಾಣ ಉಳಿಸಲು ಪ್ರಭಮ ಚಿಕಿತ್ಸೆ

**ರಕ್ತ ಒಸರುವಿಕೆ (LEAK OF BLOOD FROM BLOOD VESSELS)**  
ಚಮ್ಮದ ನವೆ, ಚಮ್ಮದ ತುರುಚಿಕೆ ಮತ್ತು ಉತ್ಪಾದನೆಗಬಹುದು.

### I. ಸರಳ ರೀತಿಯ ಒಗ್ಗಿಡಿಕೆ (MILDTYPE OF ALLERGY) :

**ಲಕ್ಷಣಗಳು :** ಜಿಷಧದ ಸ್ವಷ್ಟದ ಜಾಗದಲ್ಲಿ ಉತ್ಪಾದನೆ, ರಕ್ತನಾಳಗಳ ಉತ್ಪಾದನೆ (ANGIO OEDEMA), ಸ್ಥಳೀಯ ಕೆರೆತ (LOCAL IRRITATION, IT CHING), ಕೆಂಪು ಬಣ್ಣದದ್ದು.

### II. ಭುಂಕಾನಕ ರೂಪದ ಒಗ್ಗಿಡಿಕೆ (ವುರೆ ಹಾರಿಕೆ) (ANAPHYLACTIC SHOCK) : ಲಕ್ಷಣಗಳು :

**ಉತ್ಪಾದ :** ತುಟಿ, ನಾಲಿಗೆ, ಗಂಟಲುಗಳಲ್ಲಿ

**ಉಸಿರಾಟ :** ವೇಗವಾಗಿ ಉಸಿರಾಡುವುದು (TACHYPNFA). ಉಸಿರಾಟದ ತೊಂದರೆ, ಸಿಳ್ಳುದ್ವನಿ (STRIDER), ಎಳಿತ (WHEEZING) ಎದೆ ಬಿಗಿತ, ಬಳಲಿಕೆ (FAINTNESS), ತಲೆಸುತ್ತು, ಗೊಂದಲ, ಅತಿಯಾದ ಎದೆ ಬಡಿತ, ಚಮ್ಮದ ದದ್ದು, ತುರುಚಿಕೆ (URTI CARIA) ಸ್ಥಳೀಯ ಅಥವ ದೇಹದ ರಕ್ತನಾಳಗಳ ಉತ್ಪಾದನೆ, ಅತಿಯಾದ ಬೆವರುವಿಕೆ (DIAPHORESIS) ಚಮ್ಮ ಬಿಳಿಚಿಕೊಳ್ಳುವುದು ಅಥವ ನೀಲಿ ಬಣ್ಣಕ್ಕೆ ತಿರುಗುವುದು (CYANOSIS), ವಾಕರಿಕೆ, ವಾಂತಿ, ಅತಿಸಾರ, ಸೆಡೆತ (CRAMPS), ರಕ್ತದ ಒತ್ತಡ ಕಡಿಮೆಯಾಗುವುದು. ಒಗ್ಗಿಡಿಕೆಯ ಲಕ್ಷಣಗಳು ಎಲ್ಲರಲ್ಲಿ ಒಂದೇ ರೀತಿ ಇರುವುದಿಲ್ಲ. ಒಬ್ಬಬ್ಯಾಬ್ರರಲ್ಲಿ ಒಂದೊಂದು ರೀತಿ ಇರುತ್ತದೆ. ಅದು ಒಮ್ಮೆ ದೇಹದ ಒಂದು ಅಥವ ಒಂದಕ್ಕಿಂತ ಹೆಚ್ಚು ಅಂಗಗಳ ತೊಂದರೆಗಳಿಗೆ ಕಾರಣವಾಗಬಹುದು. ಎಲ್ಲಾ ಲಕ್ಷಣಗಳು ಎಲ್ಲರಲ್ಲಿ ಒಂದೇ ಸಾರಿ ಕಂಡು ಬರುವುದಿಲ್ಲ.

**ಉ.ಹ:** ನರಮಂಡಲ, ಉಸಿರಾಟದ ಅಂಗಗಳ ಮಂಡಲ, ಹೃದಯದ ರಕ್ತಪರಿಚಲನೆಯ ಅಂಗ, ಚಮ್ಮ, ಜರರ ಮತ್ತು ಕರುಳು ಸಾಮಾನ್ಯವಾಗಿ ತೊಂದರೆಗೆ ಹೆಚ್ಚು ಈಡಾಗುತ್ತವೆ. ಒಗ್ಗಿಡಿಕೆಯು ಎಲ್ಲರಲ್ಲಿಯೂ ಮರೆಹಾರಿಕೆಯಲ್ಲಿ (ANAPHYACTU SHOCK) ಕೊನೆಯಾಗುವುದಿಲ್ಲ. ಎರಡನೇ ಸಲ ಒಗ್ಗಿಡಿಕೆಯಂಟಾದರೆ ಮೊದಲನೆಯ ಒಗ್ಗಿಡಿಕೆಯ ಬಗ್ಗೆ ವಿವರ ಪಡೆಯಬೇಕು.

**ಚಿಕಿತ್ಸಾ ಕ್ರಮ :** ತೊಂದರೆಗೆ ಒಳಗಾಗಿರುವ ವ್ಯಕ್ತಿಯನ್ನು ಒಗ್ಗಿಡಿಕೆ ಮುಕ್ತನಾಗ್ನಿ ಮಡಲು ತಕ್ಕು ಕ್ರಮ ತಗೆದುಕೊಂಡು ಅವನನ್ನು ಪೂರ್ವ ಸ್ಥಿತಿಗೆ

ತರುವುದು. ಚಿಕಿತ್ಸೆಯ ಮೂಲ ಉದ್ದೇಶ. ತೊಂದರೆಗೆ ಒಳಗಾಗಿರುವ ವ್ಯಕ್ತಿಯನ್ನು ಸೊಂದಲಿದಿಂದ ತಪ್ಪಿಸಲು ಬೇರೆ ಸ್ಥಳಕ್ಕೆ ವರ್ಗಾಯಿಸುವುದು ಒಳೆಯದು. ವ್ಯಕ್ತಿಯನ್ನು ಪರೀಕ್ಷೆಸಿ ಆಗಿನ ಸ್ಥಿತಿಗತಿಗಳನ್ನು ಗುರುತಿಸಿ ಸಾಧ್ಯವಿದ್ದರೆ ಪ್ರಫಮ ಚಿಕಿತ್ಸೆ ಕೊಡುವುದು. ಸಾಧ್ಯವಾದರೆ ಒಗ್ಗದಕೆಯಿಂದ ಮುಕ್ತನಾಗಿ ಮಾಡುವುದು. ಸಾಧ್ಯವಿಲ್ಲದಿದ್ದರೆ ವೈದ್ಯರ ಬಳಿಗೆ ಕಳಿಸುವುದು.

ಈ ಕೆಳಕಂಡ ಚಿಕಿತ್ಸೆಯ ಆವಶ್ಯಕತೆ ಸಾಮಾನ್ಯವಾಗಿ ಇರುತ್ತದೆ.

೧) ಅಡ್ರಿನಲಿನ್ ಇಂಜಕ್ಸ್ : ಇದು ಮುಖ್ಯಸದ ವಾಯು ನಾಲಿಕೆಗಳನ್ನು ಹಿಗ್ಗಿಸುತ್ತದೆ ಮತ್ತು ರಕ್ತನಾಳಗಳನ್ನು ಹಿಗ್ಗಿಸುತ್ತದೆ.

೨) ಅಭಿಧಮನಿಗೆ ದ್ರವನನ್ನು ಕೊಡುವುದು (I.V. FLUIDS). ಇದರ ಜೊತೆ ಡೋಪಮಿನ್ ಮತ್ತು ಎಟಿನೆಪ್ರುನ್ ಸಹ ಬೇಕಾಗುತ್ತದೆ. ರಕ್ತದ ಒತ್ತಡವು ಕಡಿಮೆಯಾಗಿದ್ದರೆ ಬಳಸಬಹುದು.

೩) ಅಂಟಿಹಿಸ್ಟಮಿನ್ (ಬೆನಡ್ರಿಲ್) ಉಪಯೋಗಕರ

೪) ಆಮ್ಲಜನಕವೂ ಕೆಲವೊಮ್ಮೆ ಬೇಕಾಗಬಹುದು.

೫) ಕಾರ್ಫೆಕೋಸ್ಟಿರಾಯಡ್ ಮೀಡ್ಜ್‌ಲ್ ಪ್ರೆಡ್ಸಿಸಲೋನ್ ಸೋಡಿಯಂ ಸಾಕ್ಸನೇಟ್ ಬೇಕಾಗಬಹುದು.

ಉದಾಹರಣೆಗಳು :

೧) ಸೆಮಿಟಡಿನ್ : ಅನ್ನನಾಳ ಮತ್ತು ಜರರದ ಹೃದ್ದಿನವರಿಗೆ ಪ್ರಾರಂಭದಲ್ಲಿ ತಾತ್ಕಾಲಿಕವಾಗಿ ಬಳಸುತ್ತಾರೆ. ಜರರ - ಕರಣ ಹೃದ್ದಿಗೆ ದೀರ್ಘಾವಧಿಯವರಿಗೆ ಬಳಸುತ್ತಾರೆ. ಎದೆ ಉರಿ, ಅಮ್ಲೀಯತೆ (ACIDITY) ಗೆ ತೆಗೆದುಕೊಳ್ಳುತ್ತಾರೆ.

ಪಾಶ್ಚ ತೊಂದರೆ : ಶೇ. ೧-೧೦ರಷ್ಟು ರೋಗಿಗಳಿಗೆ ತಲೆನೋವು, ತಲೆ ಸುತ್ತು, ಮಂಪರ, ಅತಿಸಾರ, ವಾಕರಿಕ, ಹಂತಿ ಬರಹುದು.

ಶೇ. ೧ರಷ್ಟು ರೋಗಿಗಳಲ್ಲಿ ಜ್ಞರ ಸಹ ಕಂಡು ಬರಬಹುದು. ಹೃದಯದ ಮಿಡಿತದ ಸಂಖ್ಯೆ ಕಡಿಮೆಯಾಗುತ್ತದೆ. ರಕ್ತದ ಒತ್ತಡವೂ ಕಡಿಮೆಯಾಗುತ್ತದೆ.

ಕೆಲವರಲ್ಲಿ ಹೃದಯದ ಬಡಿತವು ಹೆಚ್ಚಿತ್ತದೆ. ಗೊಂದಲಮಂಯ ಉಂಟಾಗುತ್ತದೆ. ಚಮಚದ ಮೇಲೆ ಗಂಡ, ಹೆಣ್ಣೆತನ, ಸ್ತನದ ಉತ, ಲೈಂಗಿಕ ನಿರಾಸಕ್ಕಿ, ಮಾಂಸವಿಂಡಗಳ ನೋವು ಉಂಟಾಗಬಹುದು.

**ಒಗ್ಗದಿಕೆಗೆ ಚಿಕಿತ್ಸೆ :** ಇದರಲ್ಲಿ ಇಲ್ಲಿ ವಿಧಗಳಿವೆ.

- ೧) ಅರೋಗ್ಯ ಶಿಕ್ಷಣ. ಒಗ್ಗದಿಕೆ ವಸ್ತುವಿನಿಂದ ದೂರವಿರುವುದು.
- ೨) ಜಿಷಧಗಳು : ಅಂಟಿಹಿಸ್ಟಮಿನಿಕ್ ಡೈಫಾಂಡಿ : ಬಾಯಿಯ ಮೂಲಕ. ಮೂಗಿನ ಮೂಲಕ (INTRA NASAL), ಗಾಳಿಯ ನಳಿಕೆಗಳ ಹಿಗ್ಗುವಿಕೆ ಜಿಷಧ ಮೂಸುವುದು (BRONCHODILATORS) ಮೂಗಿಸೊಳಕ್ಕೆ (INTRA NASAL) ಸ್ವೀರಾಯಿಡ್, ಅತಿಯಾದರೆ : ಎಪಿನೆಪ್ರೆನ್ ಇಂಜಕ್ಷನ್ ಸ್ಥಳಿತಃ ತೆಗೆದುಕೊಳ್ಳುವುದು.

- ೩) ಇಮ್ಮುನೋ ಧರಣಿ : ಸಂವೇಧನಾ ತೀಲತಯನ್ನು ಕಡಿಮೆ ಮಾಡುವುದು (DE SENSITISATION) : ಒಗ್ಗದಿಕೆಯನ್ನುಂಟು ಮಾಡುವ ಜಿಷಧವನ್ನು ಬೇರೆ ಬೇರೆ ಪ್ರಮಾಣದಲ್ಲಿ ಇಂಜಕ್ಷನ್ ರೂಪದಲ್ಲಿ ಕೊಡುವುದು. ನಂತರ ಹಚ್ಚಿಸುತ್ತಾ ಹೋಗುವುದು ದೇಹವು ಅದಕ್ಕೆ ಹೊಂದಾರೆಕೆ ಮಾಡಿಕೊಳ್ಳುತ್ತದೆ.

- ಮರೆ ಹಾರಿಕೆ (ANAPHYLACTIC SHOCK) :** ಬೆಕ್ಕು, ನಾಯಿ, ವಿಷದ ಕೊಂಡಿ (ಜೇನು), ಆಹಾರ, ಘಾಲು, ಶೆಲ್ಲಾಪಿಶ್, ಬಟಾಣೆ, ಲೇಟೆಕ್ಸ್ ಮುಂತಾದವುಗಳಿಗೆ.

- ಜಿಷಧಗಳು :** ಸೆಪೆಲೋಸ್ಟ್ರೋರಿನ್, ಹಾಮೋಎನ್, ಎಂಜ್ಯೋ, ಡ್ರೆ, ಸ್ಥಾಲೀಯ ಅರಿವಿಳಿಕೆ, ಬೇರೆ ಗುಂಪಿನ ರಕ್ತದ ಸರಬರಾಜು, ಹಿಪ್ಪಾಟಿಕ್, ಓಪಿಯಾಯಿಡ್, ಸ್ವಾಯುಗಳನ್ನು ಒಗ್ರಿಸುವ ಜಿಧಗಳು (MUSCLE RELAXANT), ಅಂಟಿಬಯಾಟಿಕ್ (ಪೆನಿಸಿಲಿನ್) ಸಾಲಿಸಿಲೇಟ್ (ಆಸ್ಟ್ರಿನ್), ಸಲ್ವಾನಮ್ಯೂಡ್.

**ಲಾಂಕಿಗಳು :** ಡಿ.ಪಿ.ಟಿ., ಹೋಲಿಯೋ, ಮೀಸಲ್ ಮುಂತಾದವುಗಳು.

- ಪಾಶ್ವಾತ್ಮಕ ದೇಶಗಳಲ್ಲಿ :** EPI PEN ಲಭ್ಯವಿದೆ. ಇವುಗಳನ್ನು ಪ್ರಾಣಾಂತಕ ಪ್ರತಿ ಕ್ರಿಯೆ ತೋರುವವರಿಗೆ ಈ ಪೆನ್ ಅನ್ನು ಜೊತೆ ಇಟ್ಟಿಕೊಂಡು ಹೋದಲ್ಲಿಲ್ಲಾ ತೆಗೆದುಕೊಂಡು ಹೋಗಲು, ತೋಟಗಾರಿಕೆ, ಕ್ಯಾಂಪಸಗಳಲ್ಲಿ ಆವಶ್ಯಕತೆ ಬಂದರೆ ಬಳಸಲು, ಹೇಗೆ ಬಳಸಬೇಕು ಎಂಬುದರ ಬಗ್ಗೆ ತಿಳಿಸಲಾಗುವುದು.

- ಎಪಿಪೆನ್ ಅನ್ನು ಒಮ್ಮೆ ಆಪರೇಟ್ ಮಾಡಿದರೆ ೧೦ ಸೆಕೆಂಡುಗಳಲ್ಲಿ ಎಪಿನೆಪ್ರೆನ್ ದೇಹದೊಳಗೆ ಸೇರುತ್ತದೆ. ಪ್ರತಿಕ್ರಿಯೆಯನ್ನು ತಪ್ಪಿಸುತ್ತದೆ.

**ಎಪಿಪೆನ್ನನ ಬಗೆಗಳು :** ೨ ರೀತಿಗಳಲ್ಲಿ ಲಭ್ಯವಿವೆ.

- ೧) ದೊಡ್ಡವರು ಬಳಸುವುದು : ಸ್ಥಳಿತಃ ಬುಂಬ್ರಿ ಕೊಳ್ಳುವುದು ೦.೨ ಮಿ.ಗ್ರಾಂ ಜಿಷಧ ಸಿಗುತ್ತದೆ.

೨) ಮಕ್ಕಳು ಬಳಸುವುದು : ಸ್ವತಃ ಚುಚ್ಚಿ ಕೊಳ್ಳುವುದು ೦.೧೫ ಮಿ.ಗ್ರಾಂ ಜಿಷ್ಡ ಸಿಗುತ್ತದೆ.

**ವಿಧಾನ :** ೧) ಇಂಜಕ್ಕನ್ನ ತೆಗೆದುಕೊಳ್ಳುವ ಜಾಗವನ್ನು ಹತ್ತಿಗೆ ಆಲೋಹಾಲ್ ಹಾಕಿ ಚರ್ಮವನ್ನು ಅದರಿಂದ ಬರೆಸುವುದು. ೨) ಇಂಜಕ್ಕನ್ನನ ವುಂಚ್ಚಳ ತೆಗೆಂರುವುದು. ೩) ಪೆನ್ಸನ್ಸ್ ರೋಗಿಂರು ತೊಡೆಂರು ಮೇಲಿಟ್ಟುಕೊಳ್ಳುವುದು. ೪) ಸೂಜಿಯನ್ನು ಚರ್ಮಕ್ಕೆ ಚುಚ್ಚಿಕೊಳ್ಳುವುದು. ೫) ೧೦ ಸೆಕೆಂಡ್ ಹಾಗೆ ಒಡಿದುಕೊಂಡಿರುವುದು. ೬) ನಂತರ ಪೆನ್ಸನ್ ಹೊರಗೆ ತೆಗೆಯುವುದು.

**ಆಸ್ಟ್ರಿನ್ :** ನೋವ್ ನಿವಾರಕ. ಹೊಸದಾಗಿ ಎದೆ ನೋವ್ ಕಾಣಿಸಿಕೊಂಡವರು (M.I), ಮೆದುಳಿನ ರಕ್ತನಾಳಗಳ ಧಕ್ಕೆಗೆ ಬಳಗಾದವರು ಬಳಸುತ್ತಾರೆ.

**ಪಾಶ್ರ್ ತೊಂದರೆ :** ಎದೆ ಉರಿ, ಆಮ್ಲೀಯತೆ, ಮಣ್ಣ, ಅಸ್ತ್ರಮ, ಜರರ ಕರುಳಿನಿಂದರಕ್ತ ಸ್ವಾವ, ವಾಕರಿಕೆ, ವಾಂತಿ, ಉಸಿರಾಡುವಾಗ ಶಬ್ದ ಉತ್ಪತ್ತಿ, ಇತರ ಜಿಷ್ಡದ ಜೊತೆ ಸೇರಿದರೆ ಹೆಚ್ಚು ತೊಂದರೆ. ಉ.ಹ. NSALID.

**ಪ್ರಮಾಣ :** ೧೦೦ ಮಿ.ಗ್ರಾಂ ಅಥವ ೨೫೫ ಮಿ.ಗ್ರಾಂ

ಗಭಿರಣಿಯರಿಗೆ, ಮಕ್ಕಳಿಗೆ ಕೊಡಬಾರದು.

**ಪ್ರಥಮಚಿಕಿತ್ಸೆ :** ಮೇಲೆ ತಿಳಿಸಿದಂತೆ.

**ಗ್ಲೂಕೋಸ್ ಘಟಿ :** ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾದರೆ ಇಳಿಸವಿರಕ್ತ (HYPO GLY CAEMIA), ಪ್ರಜ್ಞಾತ್ಮಾನಸ್ಯತೆ. ಜಿಷ್ಡ ನಿಲ್ಲಿಸುವುದು. ವಾಂತಿಗೆ ಜಿಷ್ಡಿ IV 300 ML ಬಾಟಲ್, ಪೇಸ್ಟ್, ಜಲ ಲಭ್ಯವಿದೆ.

**I. ಅವಶ್ಯಕತೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜಿಷ್ಡ ತೆಗೆದುಕೊಂಡರೆ?**  
ಕೆಲವು ಜಿಷ್ಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡಾಗ ಆಗಬಹುದಾದ ಅಧ್ಯ ಪರಿಶಾಮಗಳು ಮತ್ತು ಪ್ರಥಮ ಚಿಕಿತ್ಸೆ :

ಜಿಷ್ಡಗಳು	ದುಷ್ಪರಿಶಾಮಗಳು	ಪ್ರಥಮ ಚಿಕಿತ್ಸೆ
೧. ಅಪಸ್ಯಾರದ ಚಿಕಿತ್ಸೆಗೆ ತೆಗೆದು-	ಹೃದಯದ ರಕ್ತನಾಳಗಳು ವಿಷತೆಗೆ ಬಳಗಾಗುತ್ತವೆ.	ಆಕ್ಷಿವೇಟೆಡ್ ಚಾರ್ ಕೋಲ್
ಕೊಳ್ಳುವ ಜಿಷ್ಡಗಳು ಕಂಪನ, ಪ್ರಜ್ಞಾತ್ಮೀನತೆ		ಅನೇಕ ಸಲ

			ಕೊಡುವುದು.
			ಅಪಸ್ಯಾರಕ್ಕೆ
			ದಯಜವಾವ್
			ಇಂಜಕ್ಟನ್ . I.V.
೧.	ಅಂಟಿ ಹಿಸ್ಟಾಮಿನ್ ಜಿಷಫಗಲ್ (ANTI HISTAMINES)	ಹೃದಯದ ಮಿಡಿತದಲ್ಲಿ ವೃತ್ತಯ (ARAYTHIMIA) ಮಂಪರ	ಅಕ್ಟಿವೇಟೆಡ್ ಚಾರ್ ಕೋಲ್ ಒಂದು ಸಾರಿಅಪಸ್ಯಾರಕ್ಕೆ ; ದಯಜವಾವ್ I.V.
೨.	ಕ್ಲ್ರೋರ್ ಮೋಮಜನ್ ಹ್ಯಾಲೋಪೆರಿಡಾಲ್	ರಕ್ತದ ಒತ್ತಡ ಕಡಿಮೆ ಯಾಗುವುದು ಮಂಪರ, ಸೆಳೆತ	ಮೇಲಿನಂತೆ
೩.	ಕಬ್ಲಿಣದ ಮಾತ್ರೆಗಳು	ವಾಂತಿ, ರಕ್ತವಾಂತಿ ಹೊಟ್ಟಿನೋವ್, ಪ್ರಜಾಳಶಾನ್ಯತೆ ಸೆಳೆತ, ಶಾಶ್ವತ ಅಮ್ಲೀಯತೆ ಪಿತ್ತಾಂಜನಕಾಂಗದ ನಿಷ್ಠೀಯತೆ	ಕಬ್ಲಿಣದ ಅಂಶ: ೧ ಕೆ.ಜಿ. ಟ್ಯಂ ತೂಕಕ್ಕೆ, ೨೦ ಮ. ಗ್ರಾ. ಇದ್ದರೆ : ಚಿಕಿತ್ಸೆ ಬೇಕಾಗಿಲ್ಲ ೩೦ ಮ.ಗ್ರಾಂಗೆ ಹೆಚ್ಚಿದ್ದರೆ : ಹೊಟ್ಟಿಯ X ರೆ ಹೊಟ್ಟಿ ತೂಳೆ- ಯುವುದು. ಸಿರೆಯ ಕಬ್ಲಿಣ (SERUM IRON) MOL/L ಇದ್ದರೆ ದೆಸ್‌ಪರಿ ಅಕ್ಟಮಿನ್
೪.	ಇಸೋನಿಯಾಜಿಡ್	ಪರಿಪೆರಲ್ ನ್ಯೂರ್ಯೆಟಿನ್, ಸೆಳೆತ	I.V.
೫.			ಆಕ್ಟಿವೇಟೆಡ್ ಚಾರ್ಕೋಲ್

		ಪೆರಿಡಾಕ್ಕನ್‌ I.V./ ದಯವಿಹಾವ್‌
		I.V.
೧. ಲಿಧಿಯವ್‌	ವಾಕರಿಕೆ, ವಾಂತಿ, ಕಂಪನ, ಸೆಳೆತ	ಕರುಳಸ್‌ನ್ನು ತೊಳೆ- ಯುವುದು.
		ಜಲೀಕರಣ ಮಷ್ಟರಿಣಾಮ ಕಾರಕ ಪೈಷಧ ನಿಲ್ಲಿಸುವುದು.
೨. ಧಿಯೋಪಿಲಿನ್‌	ಹೃದಯದ ಲಯ ತಮ್ಮವುದು ಪೆಡಸು	ಅಕ್ಷಿವೇಟೆಡ್‌ ಚಾರ್‌ ಕೋಲ್‌ ಅನೇಕ ಸಾರಿ ದಯವಿ- ಹಾವ್‌ ಇಂಡಕ್ಕನ್‌
		I.V.
೩. ಧೈರಾಕ್ಕನ್‌	ಹೃದಯದ ಬಡಿತದ ವರಿಕೆ, ಧೈರಾಯಿಡ್‌ ಶ್ರೀಯೆ ವೃತ್ತಯ ಕಂಪನ	ಮೆಲ್ಲಪ್ರಸಲಾಲ್‌ ಮಾತ್ರೆಯ ಬಳಕೆ
೪. ಜುಡುವೋಡಿನ್‌	ಒಂತೆಗೆತದ ಲಕ್ಷಣಗಳಾದ ವಾಕರಿಕೆ, ಸೆಳೆತ ಮೂಳೆಯ ಮಜ್ಜಿಯ ಪ್ರಮಾಣ ಕಡಿಮೆಯಾಗುವುದು	ರಕ್ತದ ಕಣಗಳ ಪರೀಕ್ಷೆ, ಅಕ್ಷಿವೇಟೆಡ್‌ ಚಾರ್‌ಕೋಲ್‌ ಸೆಳೆತ, ದಯವಿಹಾವ್‌
		I.V.
೧೦. ತಲೆನೋಾವಿನ ಚಿಕಿತ್ಸೆಗೆ	ಮೂಳೆಯ ಮಜ್ಜಿಯ ಕೊರೆತ (ಕೆಲವು	ಜಿಷಧ ನಿಲ್ಲಿ- ಸುವುದು
೧೧. ಅಮೃಡೋಪ್ಪೇರಿನ್‌	ರಾಪ್ಪುಗಳಲ್ಲಿ)	
೧೨. ಮೀಧೈಲ್‌ ಅಲ್‌ಕೋಹಾಲ್‌	ಕೇಂದ್ರ ನರಮಂಡಲದ ತೊಂದರೆ	ನಿಲ್ಲಿಸುವುದು
ಘ್ರಾ ಉಳಿಸಲು ಪ್ರಫಾಮ ಚಿಕಿತ್ಸೆ		೧೯೮

೧೨. ಕೊಕ್ಕನ್	ಮೂತ್ರಪಿಂಡದ ವಿಷತೆ ಪ್ರಜ್ಞೆ ತಮ್ಮವುದು	ಒಂದು ಕಡೆಗೆ ತಿರುಗಿಸಿ ಮಲಗಿ- ಸಿರುವುದು, ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು. ಟಿಷಧದ ಬಗ್ಗೆ ವಾಕರಿಕೆ ತರಿಸುವುದು.	
೧೩. ಪಾರಸಿಟಮಾಲ್	ಪಿತ್ತಜನಕಾಂಗದ ತೊಂದರೆ	ಟಿಷಧ ನಿಲ್ಲಿಸುವುದು.	
	ದೃಹಿಕ ರೋಗಗಳಿಂದ ನರಭುತ್ತಿರುವವರು ಟಿಷಧ ತೆಗೆದುಕೊಂಡಾಗ ಆಗುವ ಅಡ್ಡ ಪರಿಣಾಮಗಳು :		
	ನರಭುತ್ತಿರುವ ರೋಗಗಳು	ಟಿಷಧಗಳ ಸೇವನೆ	ಅಡ್ಡ ಪರಿಣಾಮಗಳು
೧.	ಪಿತ್ತಜನಕಾಂಗದ ರೋಗ	ಮಿಥಿಯಚೋಲ್ ಓಟಿಯಂ ಅನಲಾಗ್	ಮಂಪರು ಮೆದುಳಿನ ಸೋಂಕು
೨.	ದಿಗಾಕ್ಕನ್	ರೋಗ	ದಿಗಾಕ್ಕನ್ ಟಾಕ್ಕಿಸಿಟಿ
೩.	ಜ್ಞರ್, ಕೆಮ್ಮು,	ಪೆನಿಸಿಲಿನ್	ಅನಾಫಿಲಾಕ್ಟಿಕ್ ಶಾಕ್
೪.	ಸೋಂಕು		
೫.	ಅಸ್ತ್ರಮ ರೋಗ-	ನೋವ್ ನಿವಾರಕ ವಿರುವವರು	ಅಸ್ತ್ರಮ ಮರುಕಳಿಕೆ
೬.	G <sub>4</sub> PD ಕೊರತೆ	ಯಾವ ಟಿಷಧ	ಹೀಮೋಲೈಸಿಸ್‌ಗೆ
	ಇರುವವರು	ತೆಗೆದುಕೊಂಡರೂ	ಕಾರಣ
೭.	ಸೋಂಕಿರುವವರು	ಅಂಟಿಸಿಲಿನ್	ಚಮರ್ದದ ಮೇಲೆ ಗಂಡೆ
೮.	ರಕ್ತದ ಅತಿ ಒತ್ತಡ	B ಬ್ಲೂಕೆಸ್‌	ಟಿಷಧ ಹಿಂತೆಗೆತದ ಲಕ್ಷಣಗಳು ಹೃದಯಾಘಾತ.

ಹೃದಯ ಬಡಿತದ  
 ಹೆಚ್ಚೆಳ  
 ಉ. ಹೆಪಟೆಟಿಸ್ ಇಂಟರ್ ಪೆರಾನ್ +  
 ರಿಬಾವಿರಿನ್ ಜಿಷಧಗಳನ್ನು  
 ಒಟ್ಟಿಗೆ ತೆಗೆದು-  
 ಕೊಂಡಾಗ ರಿಬಾ-  
 ವಿರಿನ್ ಹಿಮೋ-  
 ಲ್ಯಾಸಿಸ್‌ಗೆ ಕಾರಣ  
 -ವಾಗುತ್ತದೆ. ಇದು  
 ಗಭ್ರಪಾತಕ್ಕೆ  
 ಕಾರಣವಾಗುತ್ತದೆ.  
 ಗಂಡ ಈ ಜಿಷಧ  
 ತೆಗೆದುಕೊಂಡರೆ  
 ಅವನ ಹೆಂಡತಿಗೆ  
 ಗಭ್ರಪಾತವಾಗ-  
 ಬಹುದು.

**ಎಚ್ಚರಿಕೆ :** ರಕ್ತಹೀನತೆ ಇರುವವರು ಈ ಜಿಷಧ ಬಳಸಬಾರದು. ಹಾಗೂ ಹೃದಯ - ಮುಪ್ಪಸ ರೋಗದವರು ಸಹ ಈ ಜಿಷಧ ಬಳಸಬಾರದು.

**ಪ್ರಥಮ ಚಿಕಿತ್ಸೆ :** ಜಿಷಧದ ಪ್ರಮಾಣವನ್ನು ಕಡಿಮೆ ಮಾಡುವುದು. ಜಿಷಧದ ದುಷ್ಪರಿಣಾಮಗಳ ಬಗ್ಗೆ ನಿಗಾವಣೆ.

**ನಿಧಾನಗತಿಯ ದುಷ್ಪರಿಣಾಮಗಳು :** ಜಿಷಧದ ಬಳಕೆ ಕಡಿಮೆ ಮಾಡುವುದು. ಅಥವ ಬಳಸದಿರುವುದು. ಬೇರೆ ಜಿಷಧದ ಜೊತೆ ಬಳಸದಿರುವುದು.

**ರಕ್ತದ ಅತಿ ಒತ್ತಡದ ಚಿಕಿತ್ಸೆ :** ACE ಇನ್‌ಹಿಬಿಟಾರೋಗಳ ಬಳಕೆ. ಮೂಲತ್ವ ಹಚ್ಚಿಸುವ ಮಾತ್ರೆ (DIURETICS) ಕೊಡುವುದು.

**ಎಚ್ಚರಿಕೆ :** ದುಷ್ಪರಿಣಾಮಗಳಿಂದ ತಪ್ಪಿಸಲಾಗದಿದ್ದರೆ ಕಡಿಮೆ ಮಾಡುವುದು. ಪ್ರಥಾನ ಜಿಷಧದ ಪ್ರಮಾಣ ಕಡಿಮೆ ಮಾಡುವುದು. ಜಿಷಧದ ಪರಿಣಾಮದ ಬಗ್ಗೆ ನಿಗಾವಣೆ.

ಒಂದಕ್ಕಿಂತಲೂ ಹೆಚ್ಚು ಬೈಪಥ ತೆಗೆದುಕೊಂಡರೆ :

ಒಂದು ಬೈಪಥದ ಗುಣವನ್ನು ಮತ್ತೊಂದು ಬೈಪಥ ತಗ್ಗಿಸುತ್ತದೆ. ಹಾಗೂ ಅದ್ದು ಪರಿಣಾಮಗಳಿಗೆ ಕಾರಣವಾಗುತ್ತದೆ.

ಅಂಟೆ ಬಯಾಟಿಕ್	ಇತರ ಬೈಪಥಗಳು	ಅದ್ದು
ಮೂಲ ಬೈಪಥ		ಪರಿಣಾಮಗಳು
೧. ಜೆಂಟಮ್ಯೂಸಿನ್	ಮ್ಯೋಸಮ್ಯೂಡ್	ಕಿವಿಯ ತೊಂದರೆ ಮತ್ತು ಕವುಡುತನ
೨. ರಿಪಾರ್ ಬಿಸಿನ್	ಆಸ್ಟ್ರೋಜನ್	ಗಭ್ರನಿರೋಧಕ ಶಕ್ತಿ ಕಡಿಮೆ— ಯಾಗುತ್ತದೆ.
೩. ರಿಪಾರ್ ಬಿಸಿನ್	ವಾರ್ಪೆರಿನ್	ವಾರ್ಪೆರಿನ್ ಶಕ್ತಿ ಕಡಿಮೆ— ಯಾಗುತ್ತದೆ.
೪. ಕೆಲ್ಲೀರಮ್ ಪೆನಿಕಾಲ್	ವಾರ್ಪೆರಿನ್	ರಕ್ತಹೆಪ್ಪಗಟ್ಟಿವಕೆಗೆ ಅಣ್ಣಿ
೫. ಟೆಟ್ರಾಸ್ಟ್ರೀನ್	ವಾರ್ಪೆರಿನ್	ರಕ್ತಹೆಪ್ಪಗಟ್ಟಿವು— ದನ್ನು ಅಡ್ಡಿಪಡಿ— ಸುತ್ತದೆ.
೬. ಮೆಟ್ರಿಡಚೋಲ್	ವಾರ್ಪೆರಿನ್	ಡ್ರೆಸಲ್ ಸ್ಟರಮ್ ರಿಯಾಕ್ಟನ್

### ಇಂಜಕ್ಸ್‌ನ್ ವ್ರಣ (ABSCESS) :

ಇಂಜಕ್ಸ್‌ನ್ ತೆಗೆದುಕೊಂಡ ಸ್ಥಳದಲ್ಲಿ ಸೋಂಕು :

ಕಾರಣ : ಕಲುಷಿತ ಸೂಜಿ ಮತ್ತು ಸಿರಂಜ್‌ನಿಂದ ಇಂಜಕ್ಸ್‌ನ್ ತೆಗೆದು—  
ಕೊಳ್ಳುವುದು. ಬೈಪಥ ಚಟುವರು ಸಿರಂಜ್ ಅನ್ನು ಇತರರಿಂದ ಎರವು ಪಡೆದು,  
ಸಂಸ್ಕರಿಸದೆ ಇಂಜಕ್ಸ್‌ನ್ ತೆಗೆದುಕೊಳ್ಳುವುದು. (HIV/AIDS) ಸೋಂಕೆನವರಲ್ಲಿ ಇದು  
ಹೆಚ್ಚು. ಈ ಸ್ಥಳದಲ್ಲಿ ಸೋಂಕಾಗಿ, ಕಣಜಾಲ ಸೋಂಕಿಗೆ ಸಿಲುಕುವುದೇ ಇದರ  
ಕಾರಣ.

ಪರಿಕ್ಷೆ : ಆ ಸ್ಥಳದ ಕೀವನ್ನು ತೆಗೆದುಕೊಂಡು ರೋಗಕಾರಕಗಳನ್ನು  
ಗುರುತಿಸುವುದು.

**ಚಿಕಿತ್ಸೆ :** ಅಂಟಿಬಯಾಟಕ್ಸ್‌ನ ಬಳಕೆ

**ಇಂಜಕ್ಸ್‌ನ್ ತೆಗೆದುಕೊಳ್ಳುವ ಜಾಗದಲ್ಲಿ ವ್ಯತ್ಯಯವಾಗುವುದು :**

ಆಕ್ಸಿಡ್‌ಕವಾಗಿ ಶುದ್ಧ ರಕ್ತನಾಳಕ್ಕೆ ಚುಚ್ಚಿಕೊಂಡರೆ ಅದರಿಂದ ಪೀಮರಲ್ಲಾ ವ್ಯೇನಾನಲ್ಲಿ ರಕ್ತ ಹೆಪ್ಪುಗಟ್ಟುವುದು. ಮಿಥ್ಯಗಂಟು (FALSE ANEURISM) ಕುರು, ಕೇಲಿನ ಸೋಂಕು, ಕಂಪಾಟ್‌ಮೆಂಟ್ ಸಿಂಡ್ರೋಮ್‌ಗಳಿಂಟಾಗಬಹುದು.

**ಚಿಕಿತ್ಸೆ :** ಸ್ವತಃ ಇಂಜಕ್ಸ್‌ನ್ ತೆಗೆದುಕೊಳ್ಳುವ ವಿಧಾನವನ್ನು ತಿಳಿಸುವುದು.

**ಬೈಪಥಗಳಿಂದಾಗುವ ಸಾಮಾನ್ಯ ಸಮಸ್ಯೆಗಳು :**

**ಸಾಮಾನ್ಯ ಅಷ್ಟ ಪರಿಣಾಮಗಳು :** ಜ್ಬರ, ಒಗ್ಗಿದಿಕೆ (ALLERGY), ಧಕ್ಕೆ (SHOCK), ಎದೆ ಉರಿ.

**ಚಮ್ರದ ಮೇಲಾಗುವ ಅಷ್ಟ ಪರಿಣಾಮಗಳು :** ಬೈಪಥ ಗುಳ್ಳೆಗಳು (ERUPTIONS) ಮೊಡಮೆಗಳು, ಸೋಂಕು, ಬೊಕ್ಕೆ (BLISTER) ಅಟ್‌ಕೇರಿಯ ಪೂರ್ಣೋಷನೆನ್ನಿಟಿವ್ ಡಮ್ರಟ್ಯೂಟಿಸ್

**ಕೂದಲು ಉದುರುವುದು :** ಬೊಕ್ಕೆ ತಲೆ

**ಅಂಗಗಳ ಮೇಲೆ :** ನೋವು ನಿವಾರಕಗಳಿಂದ ಮೂತ್ತಿಂದದ ನಿಷ್ಪಾಯತೆ.

**೧) ಜ್ಬರ :** ಜ್ಬರವಿರುವವರು ಬೈಪಥವನ್ನು ತೆಗೆದುಕೊಂಡಾಗ ಜ್ಬರ ಅದರಿಂದ ಬಂದರೂ ಅದು ಬೆಳಕಿಗೆ ಬರುವುದಿಲ್ಲ.

**ಬೈಪಥಗಳು :** ಪೆನಿಸಿಲಿನ್‌, ಸೆಪೆಲೋಸ್‌ಮ್ಯಾರಿನ್‌, ಸಲ್ಪನಮ್ಯೆಡ್, ಪಿನಿಟಾಯಿನ್ ಎಂ. ಡೋಪ, ಕ್ಲಿನಿಡಿನ್‌, ಕ್ಷಯ ರೋಗದ ವಿರುದ್ಧ ತೆಗೆದುಕೊಳ್ಳುವ ಬೈಪಥಗಳು ಜ್ಬರಕ್ಕೆ ಕಾರಣವಾಗುತ್ತವೆ. ಒಗ್ಗಿದಿಕೆ ಇರುವವರಲ್ಲಿ ಇದು ಹೆಚ್ಚು.

**ಚಿಕಿತ್ಸೆ :** ವಿಚಿತವಾದ ಬೈಪಥಕ್ಕೆ ಒಗ್ಗಿದಿಕೆ ಇರುವವರಿಗೆ ಅ ಬೈಪಥ ಕೊಡಬಾರದು. ಅಂಟಿ ಹಿಸ್ಟಮಿನಿಕ್‌ಗಳಾದ ಸ್ಯೇನೋಪೆನ್‌, ಇನ್‌ಸಿಡಾಲ್ ಮಾತ್ರೆ ಅಥವ ಇಂಜಕ್ಸ್‌ನ್ ಕೊಡಬೇಕಾಗುತ್ತದೆ. ಕೆಲವೊಮ್ಮೆ ಕಾಟ್‌ಸೋನ್‌ ಇಂಜಕ್ಸ್‌ನ್ ಕೊಡಬೇಕಾಗುತ್ತದೆ.

**೨) ಒಗ್ಗಿದಿಕೆ (ALLERGY) :**

**ತೊಂದರೆಗೆ ಒಳಗಾಗಬಹುದಾದ ಅಂಗಗಳು :** ಚಮ್ರ, ಕರುಳು, ಕೇಲುಗಳು, ಉಸಿರಾಟದ ಅಂಗಗಳು.

**ಲಕ್ಷಣಗಳು :** ಜರ್ಮ್ : ಕೆಂಪು ಗಂಡೆಗಳು, ಕಣ್ಣಿನ ಸುತ್ತ ಉತ್ತರ, ಉಸಿರು ಕಟ್ಟುವುದು, ಅತಿಸಾರ.

**ಚಿಕಿತ್ಸೆ :** ಕಾರಣಕ್ಕೆ ತಕ್ಕ ಚಿಕಿತ್ಸೆ, ಜಿಷಧ ನಿಲ್ಲಿಸುವುದು, ಕಾಟೆಸೋನ್, ಅಂಟಿಹಿಸ್ಟಮಿನಿಕ್ ಮಾತ್ರ, ಪರಿಸ್ಥಿತಿಗೆ ತಕ್ಕಂತೆ ಆಸ್ತ್ರೇಗೆ ರವಾನೆ.

### **ಪ್ರತಿಬಂಧಕ ಕ್ರಮ :**

ಜಿಷಧಗಳನ್ನು ಕೊಡುವುದಕ್ಕೆ ಮೊದಲು ತೆಗೆದುಕೊಳ್ಳಬೇಕಾದ ಮುನ್ನಿಟ್ಟಿರಿಕೆ ಕ್ರಮಗಳು :

ಕೆಲವು ಜಿಷಧಗಳನ್ನು ಕೆಲವರಿಗೆ ಕೊಡಬಾರದು. ಅಂಟಿಬಯಾಟಿಕ್ ಯಾರಿಗೆ ಕೊಡಬಾರದು : ಸೆಪಲೋಸ್ಟ್ರಿನ್ ಮತ್ತು ಪೆನಿಸಿಲಿನ್ ಒಗ್ಗಿಡಿಕೆ ಇರುವವರಿಗೆ

**ಕ್ಲಿನಲ್ಯೋನ್ :** ಗಭಿಂಣೆಯರಿಗೆ ಮತ್ತು ಮಕ್ಕಳಿಗೆ

**ಸಲ್ವನಮ್ಯೆಡ್ :** ಮಕ್ಕಳಲ್ಲಿ : ಮೂಳೆ ಮತ್ತು ಯಲ್ಲಿಗಳ ಬೆಳವಣಿಗೆ ಕುಂತಿತ, ಮೂತ್ರಪಿಂಡದ ತೊಂದರೆ ಇರುವವರಿಗೆ ಕೊಡಬಾರದು.

ಸಮರ್ಪಕವಾದ ಜಿಷಧಗಳನ್ನೇ ಅಯ್ಯ ಮಾಡಿಕೊಳ್ಳಬೇಕು.

**ಅಸ್ತ್ರಮ :** ತೀವ್ರಗತಿಯಲ್ಲಿ : ಬ್ರಾಂಕೋಡ್‌ಲೈಟಾರ್

**ಮಧುಮೇಹ :** ಮಾತ್ರೆಗಳು, ಇನ್‌ಸುಲಿನ್ ಇಂಜಕ್ಟನ್

**(CCF) :** ಡ್ರೆಪಿಪಾಮ್ (ACEINHIBITORS) ಏಸೋಡ್‌ಲೈಟರ್‌ಗಳು (VASODILATORS)

**ರಕ್ತದ ಅತಿ ಒತ್ತಡ :** ನೀರು ದೇಹದಿಂದ ಹೊರಹೋಗುವಂತಹ ಜಿಷಧ (DIURETICS). ಬಿ-ಬ್ಲಾಕ್‌ಸ್ರ್ಫ್, ಕ್ಯಾಲ್ಸಿಯಂ ಅಂಟಿಗೋನಿಸ್ಟ್ ಶರೀರಿ ಅಯ್ಯ ಮಾಡಿದರೆ ಸಾಧ್ಯವಾದಷ್ಟುಮಟ್ಟಿಗೆ ತಪ್ಪು ಜಿಷಧಗಳನ್ನು ತೆಗೆದುಕೊಂಡಾಗ ಆಗಬಹುದಾಗಿದ್ದ ತೊಂದರೆಗಳಿಂದ ಮುಕ್ತರಾಗಬಹುದು.

ಅಧ್ಯಾಯ-೧೯

## ತೊಂದರೆಗೀಡಾದ ವ್ಯಕ್ತಿಗಳ ಸಾಗಣ (SHIFTING OF VICTIMS)ದ ಕ್ರಮ :

ತೊಂದರೆಗೀಡಾದ ವ್ಯಕ್ತಿಯನ್ನು ಕಂಡ ತಕ್ಷಣ ಆ ವ್ಯಕ್ತಿಯ ಸಂಪರ್ಕ ದೃಷ್ಟಿಕ್ಕೆ ಪರೀಕ್ಷೆ ನಡೆಸುವುದು ಅತ್ಯವಶ್ಯಕ. ಇದರಿಂದ ವ್ಯಕ್ತಿಗೆ ಅದೇ ಸ್ಥಳದಲ್ಲಿ ಚಿಕಿತ್ಸೆ ನೀಡಲು ಸಾಧ್ಯವೋ ಇಲ್ಲವೋ ಎಂದು ತಿಳಿಯುತ್ತದೆ. ಬೇರೆಡೆಗೆ ಸಾಗಿಸಬೇಕೋ ಬೇಡವೋ ಎಂದು ತಿಳಿಸುತ್ತದೆ. ವೈದ್ಯರ ಸಲಹೆ ಬೇಕಾದರೆ ಪ್ರಫಮ ಚಿಕಿತ್ಸೆಯ ನಂತರ ಅಥವ ಅಸಾಧ್ಯವಾದರೆ ಪ್ರಫಮ ಚಿಕಿತ್ಸೆ ನೀಡದೆ ನೇರವಾಗಿ ಸಾಗಿಸಬೇಕಾಗಬಹುದು. ಸಾಗಿಸುವಾಗ ಸರಿಯಾದ ಕ್ರಮ ಅನುಸರಿಸಬೇಕು. ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ.

### (ಎ) ಯಾವಾಗ ಸಾಗಿಸಬೇಕು :

ಚಿಕಿತ್ಸೆ ಸಿಗದಾಗ. ಅಥವ ಪ್ರಾಣಾಪಾಯವಿರುವಾಗ ತಕ್ಷಣ ಕಳಿಸಬೇಕು. ಉ.ಹ. ರಸ್ತೆಯ ಅಪಘಾತದಲ್ಲಿ, ಅಪಾಯಕರ ಕಟ್ಟಡದಲ್ಲಿದ್ದರೆ, ಬೆಂಕಿಯ ಅಪಘಾತದಲ್ಲಿ ಸಿಲುಕಿದ್ದರೆ, ಪ್ರಜ್ಞಾ ಚೂನ್ಯರಾಗಿದ್ದರೆ, ಕಟ್ಟಡದಲ್ಲಿ ಅನಿಲ, ವಿಷದ ಗಾಳಿ ಇದ್ದರೆ ಉ.ಹ. ಮೋಟಾರ್ ಗ್ಯಾರೇಜ್‌ಗಳಲ್ಲಿ ಇಂಗಾಲದ ಮಾನಾಸ್ಕೇಡ ತುಂಬಿದ್ದರೆ ತೊಂದರೆಗೀಡಾದ ವ್ಯಕ್ತಿಯನ್ನು ಇಂತಹ ಸ್ಥಳಗಳಿಂದ ತಕ್ಷಣ ಹೊರ ಸಾಗಿಸಬೇಕು.

ಪೆಟ್ಟಿಗೆ ಒಳಗಾದವರನ್ನು ಸಾಗಿಸಲೇ ಬೇಕಾದರೆ : ಮೊದಲು ವ್ಯಕ್ತಿಯ ಪರಿಸ್ಥಿತಿಯನ್ನು ನೋಡಿ ಕುತ್ತಿಗೆಗೆ, ಎದೆಗೆ, ಹೊಟ್ಟಿಗೆ, ಕೈಕಾಲುಗಳಿಗೆ ಪೆಟ್ಟು ಬಿದ್ದಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸುವುದು. ಏಟು ಬಿದ್ದಿದ್ದರೆ ಸಾಗಿಸುವಾಗ ವ್ಯಕ್ತಿಗೆ ಆಸರೆ ನೀಡಬೇಕು.

ಪ್ರಚ್�ೇ ಇದ್ದರೆ, ಉಸಿರಾಡುತ್ತಿದ್ದರೆ, ವ್ಯಕ್ತಿಯು ಇರುವ ಭಂಗಿಯಲ್ಲಿಯೇ ಸಾಗಿಸಬಹುದು. ಜಜ್ಞಗಾಯವಾಗಿರುವವರನ್ನು ಸಾಗಿಸದಿರುವುದು ಒಳ್ಳಿಯದು. ಏಕೆಂದರೆ ಸಾಗಿಸುವಾಗ ತೊಂದರೆಯಾಗುವುದು ಹೆಚ್ಚು. ಒಬ್ಬರಿಂದ ಸಾಗಿಸಲಾಗುವುದಿಲ್ಲ. ಇತರರ ಸಹಾಯ ಪಡೆಯಬೇಕು.

### (ಬಿ) ಸಾಗಿಸುವ ಉದ್ದೇಶ :

ಪೆಟ್ಟಿ ಬಿದ್ದವರ ಸ್ಥಿತಿ ಮತ್ತಪ್ಪು ಹದಗೆಡದಂತೆ ಕಾಪಾಡುವುದು. ವ್ಯಕ್ತಿಯನ್ನು ಹಿತಕರವಾಗಿಟ್ಟು ಸಾಗಿಸುವುದು, ಅವನ ಹಿತ ಕಾಪಾಡುವುದು, ತೊಂದರೆಯಾಗದಂತೆ ಸಾಗಿಸುವುದು ಅತಿಮುಖ್ಯ.

### (ಸಿ) ವ್ಯಕ್ತಿಯನ್ನು ಎತ್ತುವಾಗ ಅನುಸರಿಸಬೇಕಾದ ನಿಯಮಗಳು :

ಪ್ರಥಮಚಿಕಿತ್ಸಕರು ರೋಗಿಗೆ ಆದಪ್ಪು ಹತ್ತಿರವಿದ್ದು, ಕಾಲುಗಳನ್ನು ಸಾಧ್ಯವಾದಪ್ಪು ದೂರ ದೂರ ಇಟ್ಟುಕೊಂಡಿರಬೇಕು. ಆಗ ರೋಗಿಯನ್ನು ಎತ್ತಲು ಅನುಕೂಲವಾಗುತ್ತದೆ. ವ್ಯಕ್ತಿಯ ಮಟ್ಟಕ್ಕೆ ಬಗ್ಗಿದರೆ ಎತ್ತಲು ಸುಲಭ. ಬೆನ್ನನ್ನು ಬಗ್ಗಿಸದೆ ಮೊಣಕಾಲು ಮಾತ್ರ ಬಗ್ಗಿಸಬೇಕು. ಬೆನ್ನು ನೆಟ್ಟಿರಬೇಕು. ಕೈಗಳನ್ನು ಬಳಸಿ ವ್ಯಕ್ತಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಕಾಲುಗಳನ್ನು ಮೇಲೆತ್ತಿ, ಬೆನ್ನಿನಲ್ಲಿ ವ್ಯಕ್ತಿಯ ಭಾರವನ್ನು ಹೊರುವಂತೆ ಪ್ರಥಮ ಚಿಕಿತ್ಸಕರು ಭುಜವನ್ನು ಬಳಸಬೇಕು. ವ್ಯಕ್ತಿ ಜಾರಿದರೆ ನೆಲದ ಮೇಲೆ ಸಾವಕಾಶವಾಗಿ ಉರುಳುವಂತಿರಬೇಕು. ಇಲ್ಲದಿದ್ದರೆ ಮತ್ತಪ್ಪು ತೊಂದರೆಯಾಗಬಹುದು. ಹಾಗು ವ್ಯಕ್ತಿ ಬೀಳುವಂತಿದ್ದರೆ ತಡೆಯಬಾರದು. ಏಕೆಂದರೆ ತಡೆಯುವುದರಿಂದ ಪ್ರಥಮ ಚಿಕಿತ್ಸಕನ ಬೆನ್ನಿಗೆ ತೊಂದರೆಯಾಗುತ್ತದೆ. ಅತಿ ಭಾರವಾಗಿರುವವರನ್ನು ಎತ್ತಬಾರದು. ಆವ್ಯಕತೆ ಇದ್ದರೆ ಇತರರ ಸಹಾಯ ಪಡೆಯಬೇಕು. ಹೆಚ್ಚು ಜನರಿದ್ದರೆ ತೊಂದರೆಯು ಕಡಿಮೆ.

### (ಡಿ) ಯಾವ ವಿಧವನ್ನು ಅಳವಡಿಸಬೇಕು :

ಇದಕ್ಕೆ ಅನೇಕ ವಿಧಗಳು ಲಭ್ಯವಿದೆ. ಅವುಗಳ ಆಯ್ದೆಯು ಈ ಕೆಳಕಂಡ ಅಂಶಗಳನ್ನು ಅವಲಂಬಿಸುತ್ತದೆ. ಅವುಗಳೆಂದರೆ ಈ ಕಾರ್ಯಕ್ರಮ ಲಭ್ಯವಿರುವ ಸಹಾಯಕರ ಸಂಖ್ಯೆ; ಸಾಗಿಸಬೇಕಾದ ದೂರ, ಸಾಗಬೇಕಾದ ರಸ್ತೆಯ ಸ್ಥಿತಿಗಳಿ. ವ್ಯಕ್ತಿಯ ತೊಂದರೆಯ ಹಂತ, ವ್ಯಕ್ತಿಯ ಗಾತ್ರ, ತೂಕ, ಮತ್ತು ಬಳಕೆಗೆ ಲಭ್ಯವಿರುವ ಸಾಧನಗಳು, ಸೌಕರ್ಯಗಳು.

## I. ಪ್ರಥಮ ಚಿಕಿತ್ಸಕರು ಒಬ್ಬರೆ ಇರುವಾಗ :

1) ತೊಟ್ಟಿಲ ವಿಧ (CRADLE METHOD) 2) ಉರುಗೋಲ ಆಸರ (CRUTCHES) 3) ಪಿಕ್‌-ಎ-ಬ್ಯಾಕ್ (4) ಪ್ರಥಮನ್ನಲಿಪ್ಪು ಮತ್ತು ಕ್ಯಾರಿ (5) ಎಳೆದುಕೊಂಡು ಹೋಗುವುದು.

1) ತೊಟ್ಟಿಲ ವಿಧ : ಚಿಕ್ಕ ಮಕ್ಕಳು ಮತ್ತು ಕಡಿಮೆ ತೂಕದ ವ್ಯಕ್ತಿಗಳಿಗೆ ಇದು ಯೋಗ್ಯ ವಿಧಾನ. ಪ್ರಥಮ ಚಿಕಿತ್ಸಕನು ವ್ಯಕ್ತಿಯ ತೊಡೆಯ ಕೆಳಗೆ ತೋಳು ಮತ್ತು ಬೆನ್ನಿನ ಹಿಂದೆ ಮತ್ತೊಂದು ತೋಳನ್ನು ಬಳಸಿ ವ್ಯಕ್ತಿಯನ್ನು ಹೊತ್ತು ಸಾಗುವುದು.

ಬೆನ್ನಿನ ಮೇಲೆ ಹೋರುವುದು. ಚಿಕ್ಕ ವಯಸ್ಸಿನ. ತೂಕ ಹೆಚ್ಚಿರದ. ಪ್ರಜ್ಞಾ ಇರುವ ವ್ಯಕ್ತಿಗೆ ಮತ್ತು ಪ್ರಥಮ ಚಿಕಿತ್ಸಕರನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಸಾಮರ್ಥ್ಯವಿರುವ ವ್ಯಕ್ತಿಗೆ ಇದು ಸಮರ್ಪಕ ರೀತಿ.

ಬೆಂಕಿ ಅವಶಾತದ ರಕ್ಕಕರ ತರವ ಎತ್ತುವುದು : ಪ್ರಥಮ ಚಿಕಿತ್ಸಕನು ಕೈಯನ್ನು ಸರಾಗವಾಗಿ ಅಲ್ಲಾಡಿಸುತ್ತ ವ್ಯಕ್ತಿಯನ್ನು ಭುಜದ ಮೇಲೆ ಹೊತ್ತು ಸಾಗಿಸುವ ವಿಧ. ವ್ಯಕ್ತಿ ಪ್ರಜ್ಞಾವಂತ / ಪ್ರಜ್ಞಾಶೂನ್ಯನಾಗಿರಬಹುದು. ಆದರೆ ವ್ಯಕ್ತಿಯ ಮಗು ಅಥವ ಕಡಿಮೆ ತೂಕದವರಾಗಿರಬೇಕು.

ನಿಂತುಕೊಳ್ಳಲು ಸಹಾಯ ಮಾಡುವುದು : ಪ್ರಥಮ ಚಿಕಿತ್ಸಕನು ತನ್ನ ಎಡಗ್ಗೆಯಿಂದ ವ್ಯಕ್ತಿಯ ಬಲ ಮಣಿಕಟ್ಟನ್ನು ಹಿಡಿದುಕೊಂಡು, ಮೊಣಕಾಲನ್ನು ಮುಂದಕ್ಕೆ ಬಗ್ಗಿಸಿ ನಿಂತು. ತನ್ನ ಬಲತೋಳನ್ನು ವ್ಯಕ್ತಿಯ ತೊಡೆಸಂದಿಯ ಹತ್ತಿರ ಹಾಕಿ. ಮೆಲೆತ್ತಿ, ನಿಂತುಕೊಂಡು, ವ್ಯಕ್ತಿಯ ತೂಕವನ್ನು ತೋಳಿನ ಮೇಲೆ ಹಾಕಿಕೊಂಡು ಸರಿಪಡಿಸಿಕೊಂಡು ನಂತರ ಮುಂದ ಸಾಗುವುದು.

ನಿಂತುಕೊಳ್ಳಲಾಗದವರಿಗೆ : ಪ್ರಥಮ ಚಿಕಿತ್ಸಕನು ತನ್ನ ಮುಖಿವನ್ನು ತಗ್ಗಿಸಿ. ವ್ಯಕ್ತಿಯನ್ನು ಮೊಣಕಾಲ ಮೇಲೆ ಎಳೆದುಕೊಂಡು ನಂತರ ನಿಲ್ಲುವಂತೆ ಸಹಾಯ ಮಾಡಿ, ಹತ್ತಿರ ನಿಂತು ಕಂಕುಳಿಗೆ ಕೈಹಾಕಿ ಉರುಗೋಲಿನಂತೆ ನಡೆಸುತ್ತಾ ಹೋಗುವುದು.

ವ್ಯಕ್ತಿಯನ್ನು ಎಳೆದುಕೊಂಡು ಹೋಗುವುದು : ಪ್ರಥಮ ಚಿಕಿತ್ಸಕನಿಂದ ವ್ಯಕ್ತಿಯನ್ನು ಎತ್ತಲು ಸಾಧ್ಯವಾಗದಿದ್ದರೆ. ವ್ಯಕ್ತಿಗೆ ನಿಲ್ಲಲಾಗದಿದ್ದರೆ, ಬೇಗ ಸಾಗಿಸಬೇಕಾದರೆ ಮಾತ್ರ ಈ ವಿಧ ಅನುಸರಿಸುವುದು. ವ್ಯಕ್ತಿಯ ಭುಜಗಳನ್ನು ಎದೆಯ ಮೇಲಿಟ್ಟು, ಮಡಿಟಿ, ವ್ಯಕ್ತಿ ಹೋಟು ಅಥವ ಜಾಕೆಟ್ ಧರಿಸಿದ್ದರೆ ಗುಂಡಿಗಳನ್ನು ಬಿಭಿನ್ನ ಅದನ್ನು ತಲೆಯ ಕೆಳಗಿಡುವುದು. ವ್ಯಕ್ತಿಯ ಹಿಂದೆ ನಿಂತು ನೆಲಕ್ಕೆ ಸಮನಾಗಿ ಬಗ್ಗಿ ಬುಜವನ್ನು ಹಿಡಿದುಕೊಂಡು ವ್ಯಕ್ತಿಯನ್ನು ಹಿಂದಕ್ಕೆ ಎಳೆದುಕೊಂಡು ಹೋಗುವುದು.

ವ್ಯಕ್ತಿಯು ಕೊಡು ಅಥವ ಜಾಕೆಟ್ ಅನ್ನು ಧರಿಸದಿದ್ದರೆ : ವ್ಯಕ್ತಿಯ ಕಂಕುಳನ್ನು ಹಿಡಿದುಕೊಂಡು, ಎಳೆದುಕೊಂಡು ಹೋಗಬಹುದು.

ಮಾನವ ಉರುಗೋಲು : ವ್ಯಕ್ತಿಯು ನಡೆಯುವಂತಿದ್ದರೆ, ಸಹಾಯ ಬೇಕಾದರೆ, ತೊಂದರೆಗೆ ಈಡಾಗಿರುವ ಕಡೆ ಪ್ರಫಥಮ ಚಿಕಿತ್ಸಕರುನಿಂತು, ವ್ಯಕ್ತಿಯ ಕೈಯ್ಯನ್ನು ಪ್ರಫಥಮ ಚಿಕಿತ್ಸಕರು ತಮ್ಮ ಕ್ತಿನ ಸುತ್ತ ಬಳಸುವಂತೆ ಮಾಡಿ ಆ ಕೈಯ್ಯನ್ನು ಪ್ರಫಥಮ ಚಿಕಿತ್ಸಕರು ಹಿಡಿದುಕೊಂಡು, ಮತ್ತೊಂದು ಕೈಯ್ಯನ್ನು ವ್ಯಕ್ತಿಯ ಸೊಂಟದ ಸುತ್ತ ಬಳಸಿ ವ್ಯಕ್ತಿಯ ಬಟ್ಟೆಯನ್ನು ಬಿಗಿಯಾಗಿ ಹಿಡಿದುಕೊಂಡು ಮುಂದೆ ನಡೆಸುವುದು. ಆದರೆ ವ್ಯಕ್ತಿಯ ಕೈಗೆ ಪೆಟ್ಟಾಗಿದ್ದರೆ ಈ ಕ್ರಮ ಮಾತ್ರವಲ್ಲ.


## II. ಇಬ್ಬರು ಪ್ರಫಥಮ ಚಿಕಿತ್ಸಕರಿದ್ದರೆ :

(ಬಿ) ವ್ಯಕ್ತಿಯನ್ನು ಎತ್ತುವುದು : ಇಬ್ಬರು ಒಟ್ಟಿಗೆ ಎತ್ತುವಂತಿದ್ದರೆ ವ್ಯಕ್ತಿಗೆ ಇ ಕೈಗಳ ಆಸನವನ್ನು ಸಂಯೋಜಿಸಬಹುದು.

(ಗ) ಇ ಕೈಗಳ ಆಸನ : ವ್ಯಕ್ತಿಯು ತನ್ನ ಒಂದು ಅಥವ ಎರಡು ಕೈಗಳನ್ನು ಪ್ರಫಥಮ ಚಿಕಿತ್ಸಕರಿಗೆ ಕೊಟ್ಟು ಸಹಕರಿಸುವುದು. ಪ್ರತಿಯೊಬ್ಬ ಪ್ರಫಥಮ ಚಿಕಿತ್ಸಕನೂ ಅವನವನ ಎಡಮೇಕಟ್ಟನ್ನು ಬಲಗ್ಗೆಲೆ ಹಿಡಿದುಕೊಂಡ ನಂತರ ಮತ್ತೊಬ್ಬರ ಬಲ ಮೇಕಟನ್ನು ಎಡಗ್ಗೆನಿಂದ ಹಿಡಿದು ಕೊಳ್ಳುವುದು. ಇಬ್ಬರೂ ಕುಕ್ಕರುಗಾಲಲ್ಲಿ ಕೊಡುವುದು. ವ್ಯಕ್ತಿಯನ್ನು ಅವರ ಕೈಗಳ ಮೇಲೆ ಕೂಡಿಸಿಕೊಳ್ಳುವುದು. ವ್ಯಕ್ತಿಯು ತನ್ನ ಒದೊಂದು ಕೈಯನ್ನು ಒಬ್ಬೊಬ್ಬ ಪ್ರಫಥಮ ಚಿಕಿತ್ಸಕನ ಹೆಗಲ ಮೇಲೆ ಹಾಕುವುದು. ಇಬ್ಬರೂ ಒಟ್ಟಿಗೆ ಹೊರುವುದು. ನಂತರ ನಿಧಾನವಾಗಿ ಪ್ರಫಥಮ ಚಿಕಿತ್ಸಕರು ನಡೆದುಕೊಂಡು ಹೊತ್ತುಹೋಗುವುದು.

(ಂ) ಎರಡು ಕೈಗಳ ಆಸನ : ಪ್ರಫಥಮ ಚಿಕಿತ್ಸಕರಿಗೆ ವ್ಯಕ್ತಿಯ ಸಹಕರಿಸಲಾಗ -ದಿದ್ದರೆ ಈ ವಿಧವನ್ನು ಅನುಸರಿಸುವುದು. ಇಬ್ಬರು ಪ್ರಫಥಮ ಚಿಕಿತ್ಸಕರು ವ್ಯಕ್ತಿಯ ಎದರು ಬರು ತೋಳಿನ ಹತ್ತಿರ, ಬೆನ್ನು ಹಿಂದನಿಂತು ವ್ಯಕ್ತಿಯ ಬಟ್ಟೆಯನ್ನು ಹಿಡಿದುಕೊಳ್ಳುವುದು.

ಪ್ರಫಥಮ ಚಿಕಿತ್ಸಕರು ವ್ಯಕ್ತಿಯ ಬನ್ನೆನ್ನು ತುಸು ಎತ್ತುವುದು. ಅವರ ಇನ್ನೊಂದು ಕೈಯನ್ನು ವ್ಯಕ್ತಿಯ ತೊಡೆಯ ಮಧ್ಯ ಸೇರಿಸಿ ಪರಸ್ಪರರರು ಕೈಯ್ಯನ್ನು ಹಿಡಿದುಕೊಳ್ಳುವುದು. ಪ್ರಫಥಮ ಚಿಕಿತ್ಸಕರಿಬ್ಬರೂ ಒಟ್ಟಿಗೆ ಮೇಲೆ ಏಳುವುದು. ನಡೆಯಲು ಪ್ರಾರಂಭಿಸುವುದು. ನಂತರ ಸಾವಧಾನವಾಗಿ ನಡೆಯುವುದು.



ಎಲ್ಲರೂ ಸೇರಿ ಎತ್ತುವ ವಿಧಾನ



ಎರಡು ಕೃಗಳ ಅಸನ



**ವ್ಯಕ್ತಿಗೆ ಬಟ್ಟೆ ಇಲ್ಲದಿದ್ದರೆ :** ಪ್ರಥಮ ಚಿಕಿತ್ಸಕರು ಹಿಡಿದುಕೊಳ್ಳಲು ಬಟ್ಟೆ ಇಲ್ಲದಿದ್ದರೆ ಅವರು ಪರಸ್ಪರ ಮನೋಕಟ್ಟನ್ನು ಹಿಡಿದುಕೊಳ್ಳುವುದು.

ಇ) ಅಡಿಗೆ ಕೋಣಯ ಕುಚೀಯ ವಿಧ : ವ್ಯಕ್ತಿಯನ್ನು ಪ್ರಾಸೇಜ್‌ನಲ್ಲಿ ಅಥವ ಮೆಟ್ಟಲ ಕೆಳಗೆ ಮೇಲೆ ಸಾಗಿಸಬೇಕಾದರೆ, ಈ ಶ್ರಿಯ ಅಶ್ಯಂತ ಸೂಕ್ತ ಆದರೆ ವ್ಯಕ್ತಿಯ ಪ್ರಾಜ್ಞಾಪಂತನಾಗಿರಬೇಕು. ಮತ್ತು ಭಯಾನಕ ಪೆಟ್ಟಾಗಿರಬಾರದು. ಕುಚೀಯ ವ್ಯಕ್ತಿಯ ಭಾರವನ್ನು ತಡೆಯುವಂತಿರಬೇಕು. ಸಾಗಿಸುವ ದಾರಿಯು ಅಡಚಣೆಗಳಿಂದ ಮುಕ್ತವಾಗಿರಬೇಕು. ಎಡವಿ ಬೀಳುವಂತಹ ಜಮಖಾನವಿರಬಾರದು. ವ್ಯಕ್ತಿಯ ಮುಂಡ ಮತ್ತು ತಲೆಯನ್ನು ಬ್ಯಾಂಡೇಜ್‌ನಿಂದ ಕುಚೀಗೆ ಕಟ್ಟಬೇಕು.

ಪ್ರಥಮ ಚಿಕಿತ್ಸಕರಲ್ಲಿ ಒಬ್ಬರು ಕುಚೀಯ ಹಿಂದೆ ಮತ್ತು ಮುಂದೆ ಒಬ್ಬರು ನಿಂತು ಕುಚೀಯನ್ನು ತುಸು ವಾಲಿಸಿ ಒಬ್ಬರು ಹಿಂದೆ, ಮತ್ತೊಬ್ಬರು ಮುಂದೆ, ಕುಚೀಯ ಕಾಲು ಹಿಡಿದು ಹಿಂದಕ್ಕೆ ನಿಧಾನವಾಗಿ ಚಲಿಸಬೇಕು. ಮೆಟ್ಟಲಗಳ ಮೇಲೆ ಅಥವ ಪ್ರಾಸೇಜ್‌ನಲ್ಲಿ ಸಾಗಬಹುದು. ಮೆಟ್ಟಲು/ಮೋಗುವ ಜಾಗ ದೊಡ್ಡಾಗಿದ್ದರೆ ಪ್ರಥಮ ಚಿಕಿತ್ಸಕರು ಕುಚೀಯ ಪಕ್ಕಗಳಲ್ಲಿ ನಿಂತು ಒಬ್ಬರು ಕುಚೀಯ ಹಿಂಭಾಗದ ಕಾಲನ್ನು ಹಿಡಿದುಕೊಂಡಿರಬೇಕು.

ಕುರ್ಚಿಯನ್ನು ವ್ಯಕ್ತಿಗೆ ತಿಳಿಸದೆ ತಿರುಗಿಸಬಾರದು. ಏಕೆಂದರೆ ವ್ಯಕ್ತಿಗೆ ಗಲಿಬಿಲ ಮತ್ತು ತೊಂದರೆಯಾಗುತ್ತದೆ.

**ಉ) ಕೈಮಂಚ (STRETCHER) :** ಒಂಟ ದೂರ ಸಾಗಿಸಲು ಈ ವಿಧವು ಸಮರ್ಪಕ. ಅದು ಸಿಗದಿದ್ದರೆ ಸ್ಥಳೀಯ ವಸ್ತುಗಳನ್ನು ಬಳಸಬಹುದು. ವ್ಯಕ್ತಿಯ ತಲೆ ಮತ್ತು ಕುತ್ತಿಗೆಯು ದೇಹದ ಭಂಗಿಗೆ ನೇರವಾಗಿರಬೇಕು. ಉಸಿರಾಟವನ್ನು ಪರಿಶೀಲಿಸಬೇಕು.

**ಸ್ಥಳೀಯ ವಸ್ತುಗಳು ಕೈ ಮಂಚದಂತೆ :** ಬ್ಲಾಂಕೆಟ್ ಲಜ್ಜಾವಿದ್ದರೆ ಸ್ಟ್ರೇಚರ್ ಮೇಲೆ ಹರಡಿ ವ್ಯಕ್ತಿಯನ್ನು ಅದರ ಮೇಲೆ ಮಲಗಿಸಿ ಅದನ್ನು ಹೊದಿಸುವುದು. ಗಟ್ಟಿಯಾದ ಜಾಕೆಟ್ ಅಥವ ಕೋಟು ಸಿಕ್ಕರೆ ಅದನ್ನೇ ಬಳಸಬಹುದು. ಸಿಗದಿದ್ದರೆ ಈ ಕೆಳಕಂಡ ಪರ್ಯಾಯ ವಸ್ತುಗಳನ್ನು ಬಳಸಬಹುದು.

**ಗಟ್ಟಿಯಾದ ಗೋಣೀ ಚೀಲ (SACKS) :** ಒಂದು ಅಥವ ಹೆಚ್ಚು ಗೋಣೀಚೀಲಗಳಲ್ಲಿ ತಳಗಡೆಯ ತುದಿಯಲ್ಲಿ ರಂದ್ರಗಳನ್ನು ಮಾಡಿ ಅದರೊಳಗೆ ಇತರ ಗೋಣೀಚೀಲಗಳ ತುದಿಯನ್ನು ತುರುಕುವುದು.


**ಬ್ಯಾಂಡೇಜ್ :** ಅಗಲವಾದ ಬ್ಯಾಂಡೇಜ್‌ಗಳ ತುದಿಯನ್ನು ಸೇರಿಸಿ ಒಂದಕ್ಕೊಂದು ಕಟ್ಟಬುದು. ಗಟ್ಟಿಯಾದ ಬ್ಲಾಂಕೆಟ್. ಟಾಪ್‌ಲಿನ್‌. ರಗ್‌. ಗೋಣೀಚೀಲದ ತುಂಡುಗಳನ್ನು ಹಾಸಿ ತುದಿಗಳನ್ನು ಕೂಡಿಸಿ ಮಡಿಬುವುದು ಅದು ಭಾರವನ್ನು ತಡೆಯುತ್ತದೆ.

**ಹೊಸ ಮಾದರಿಯ ಕೈ ಮಂಚ (IMPROVED STRETCHER) :** ೨-೩ ಕೋಟು / ಕೈತೋಳಿನ ಅಂಗಿ, ತೋಳನ್ನು ಒಳಕ್ಕೆ ಮಡಿಚಿ ದೊಡ್ಡ ಕೋಲನ್ನು ತೆಳ್ಳಿಸೆಯ ರಂದ್ರದಲ್ಲಿ ಸೇರಿಸಿ ಜಪ್ಪಾ ಅಥವ ಗುಂಡಿ ಹಾಕಿದರೆ ಸ್ಟ್ರೇಚರ್ ರೆಡಿಯಾಗುತ್ತದೆ. ಅದರ ಮೇಲೆ ತೊಂದರೆ ರಹಿತ ವ್ಯಕ್ತಿಯನ್ನು ಮಲಗಿಸಿ ಪರೀಕ್ಷಿಸುವುದು.


**ಕೈ ಮಂಚಕ್ಕೆ ವ್ಯಕ್ತಿಯನ್ನು ಸ್ಥಳಾಂತರಿಸುವುದು :** ಒಬ್ಬ ಪ್ರಥಮ ಜಿಕಿತ್ಸಕ ವ್ಯಕ್ತಿಯ ತೊಂದರೆಗೆ ಈಡಾದ ಕಡೆಗೆ ಸಾವಧಾನವಾಗಿ ತಿರುಗಿಸುವುದು. ಮತ್ತೊಬ್ಬರು ವ್ಯಕ್ತಿಯನ್ನು ಸ್ಟ್ರೇಚರ್ ಮೇಲೆ ಮಲಗಿಸುವುದು.

**ವ್ಯಕ್ತಿ ಪ್ರಜಾತ್ಮಾನ್ಯನಾಗಿದ್ದರೆ :** ವ್ಯಕ್ತಿಯ ಮುಂದೆ ಸ್ಟ್ರೇಚರ್ ನಿಲ್ಲಿಸಿ ಅದರ ಮೇಲೆ ಮಲಗಿಸುವುದು.


ಸ್ವೇಚ್ಚರ್ ಮಾಡುವುದು ಹೇಗೆ?



ಎರಡು ದೋಣ್ಣೆ, ಎರಡು ಮೀಟರ್ ಉದ್ದ,  
ಎರಡು ಷರಟ್, ಗುಂಡಿ ಮುಖ್ಯವುದು.



ತೋಳಿನೊಳಗೆ ದೋಣ್ಣೆಗಳನ್ನು ಸೇರಿಸುವುದು.



### III. ಇಬ್ಬರಿಗಿಂತಲೂ ಹೆಚ್ಚು ಮಂದಿ ಪ್ರಥಮ ಚಿಕಿತ್ಸಕರಿದ್ದರೆ :

(ಎ) ಬೆನ್ನನ ಮೂಲಿಯ ತೊಂದರೆಯ ಅನುವಾನಿತ ವೃಕ್ಷಿಯನ್ನು ತಿರುಗಿಸುವುದು : ವೃಕ್ಷಿಯ ವಾಂತಿ ಮಾಡಬೇಕಾದರೆ ಚೋಕ್ ಆಗದಿರಲು. ತೊಂದರೆಯಾಗುವುದನ್ನು ತಪ್ಪಿಸಲು ತಿರುಗಿಸುವುದು. ಇದಕ್ಕೆ ಜನರು ಬೇಕಾಗುತ್ತದೆ. ಮೂರು ಜನರು ಒಂದು ಕಡೆ ಹಿಡಿಕುಹೊಂಡರೆ, ಇಬ್ಬರು ಎದುರುಗಡೆ ಮತ್ತೊಬ್ಬರು ತಲೆಯನ್ನು ಹಿಡಿದುಕೊಳ್ಳಬೇಕು. ಅಂತಿ ನಿಧಾನವಾಗಿ, ಮಡಿಚದಂತೆ, ಅಥವ ಬೆನ್ನನ್ನು ಮೂಲಿ ಬಗ್ಗದಂತೆ ತಿರುಗಿಸುವುದು. ಯಾವುದೇ ಕಾರಣಕ್ಕಾಗಿ ವೃಕ್ಷಿಯ ತಲೆಯ ಭಂಗಿ ಮತ್ತು ದೇಹದ ಭಂಗಿಯ ಒಂದೇ ಕೋನದಲ್ಲಿರಬೇಕು.

(ಬಿ) ಬೆನ್ನ ಮೂಲಿಯ ಮುರಿತದ ಅನುವಾನಿತ ವೃಕ್ಷಿಯನ್ನು ಸಾಗಿಸುವುದು : ಪ್ರಥಮ ಚಿಕಿತ್ಸಕರು ವೃಕ್ಷಿಯ ತಲೆ, ಭುಜ, ಕಿಳ್ಳಣಿ (PELVIS) ಗಳನ್ನು ಭದ್ರವಾಗಿ ಹಿಡಿದುಕೊಂಡುಪಾದದ ಕೀಲು (Ankle), ಮೊಣಾಕಾಲು ಮತ್ತು ತೊಡೆಯ ನಡುವೆ ಮೆತ್ತನೆಯ ಪ್ಯಾಡ ಇಟ್ಟಿ ವೃಕ್ಷಿಯ ಕಾಲುಗಳನ್ನು ಚೋಡಿಸಿ ಕಟ್ಟುವುದು. ಸಂಖ್ಯೆ ಲರ ಬ್ಯಾಂಡೇಜ್‌ನಿಂದ ಪಾದಗಳನ್ನು ಸೇರಿಸಿ ಕಟ್ಟುವುದು.

ವೃಕ್ಷಿಯ ಎರಡೂ ಕಡೆ ಮೂರು-ಮೂರು ಜನರಿದ್ದು, ಉಳಿದ ಪ್ರಥಮ ಚಿಕಿತ್ಸಕ ಕುಕ್ಕರುಗಾಲಲ್ಲಿ ವೃಕ್ಷಿಯ ತಲೆಯ ಹತ್ತಿರ ಕುಳಿತು ವೃಕ್ಷಿಯ ದೇಹದ ಕೋನವನ್ನು ಪರಿಶೀಲಿಸುವುದು. ತಲೆ ಮತ್ತು ಕುತ್ತಿಗೆ ದೇಹದ ಕೋನ (Angle) ಕ್ಕೆ ಹೊಂದಿಕೊಂಡಿರಬೇಕು. ವೃಕ್ಷಿಯ ತಲೆಯ ಎರಡೂ ಕಡೆ ಪ್ರಥಮ ಚಿಕಿತ್ಸಕ ಕ್ಕೆ ಇಟ್ಟಿ ಪರಿಶೀಲಿಸುವುದು. ತಲೆಕಡೆ ಇರುವ ಪ್ರಥಮ ಚಿಕಿತ್ಸಕ ಉಳಿದವರಿಗೆ ಆಜ್ಞೆ ವಾಡಿದಾಗ ವೃಕ್ಷಿಯನ್ನು ತುಸು ತಿರುಗಿಸಿದರೆ ಪ್ರಥಮ ಚಿಕಿತ್ಸಕರು ತಮ್ಮ ತೋಳುಗಳನ್ನು ವೃಕ್ಷಿಯ ದೇಹದ ಕೆಳಗೆ ತರಲು ಅನುಕೂಲವಾಗುತ್ತದೆ. ತಲೆ ಬೇರೆದೆ ತಿರುಗಿರಬಾರದು.

### ವೃಕ್ಷಿಯ ಬಟ್ಟೆ ಮತ್ತು ಹೆಲ್ಚೆನ್ಸ್ ತೆಗೆಯುವುದು :

ಅನೇಕ ವೇಳೆ ವೃಕ್ಷಿಗೆ ಸಮರ್ಪಕ ಚಿಕಿತ್ಸೆ ನೀಡಲು, ಗಾಯಗಳನ್ನು ಪರಿಕ್ಷಿಸಲು, ವೃಕ್ಷಿಯ ಪರಿಸ್ಥಿತಿಯನ್ನು ತಿಳಿಯಲು ಬಟ್ಟೆಗಳನ್ನು ತೆಗೆಯುವುದು ಅತ್ಯವಶ್ಯಕವಾಗಬಹುದು. ಆದರೆ ಆವಶ್ಯಕತೆ ಇದ್ದರೆ ಆದಷ್ಟು ಕಡಿಮೆ ತೆಗೆಯುವುದು. ವೃಕ್ಷಿಗೆ ಜಾನ್ನವಿದ್ದರೆ ವೃಕ್ಷಿಯ ಪರವಾನಿಗೆ ಪಡೆದು ರೋಗಿಗೆ ತೊಂದರೆಯಾಗದಂತೆ ತೆಗೆಯುವುದು. ಒಳ ಉಡುಪು ಬಿಗಿಯಾಗಿದ್ದರೆ ತೆಗೆಯಬೇಕಾಗಬಹುದು. ಅತ್ಯವಶ್ಯಕವಿದ್ದರೆ ಮಾತ್ರ ತೆಗೆಯುವುದು. ಎಕೆಂದರೆ ಅದರಿಂದ ತೊಂದರೆ ಹೆಚ್ಚು.

## ಕೋಟು, ಜಾಕೆಟ್, ವೇಸ್ಟ್ ಕೋಟು, ಶಟ್ಟು ತೆಗೆಯುವುದು :

ತೊಂದರೆ ಇಲ್ಲದಿದ್ದರೆ ವ್ಯಕ್ತಿಯನ್ನು ಸ್ಪಷ್ಟ ಮೇಲಕ್ಕೂತ್ತಿ ಅವರ ಭೂಜದಿಂದ ಈ ವಸ್ತುವನ್ನು ಎಳೆಯುವುದು. ತೊಂದರೆ ಇಲ್ಲದಿದ್ದರೆ ತೋಳನ್ನು ಬಗ್ಗಿಸಿ ಬಟ್ಟಿ ತೆಗೆಯುವುದು. ಮತ್ತೊಂದು ಕ್ಯಾರೀನ್ನು ಬಳಸಿ ಬಟ್ಟಿಯನ್ನು ಹಿಂದಕ್ಕೆ ಎಳೆಯುವುದು.

**ಬಿಂಜಲು ತೊಂದರೆ ಇದ್ದರೆ :** ತೊಂದರೆಗೆ ಈಡಾದ ಕಡೆ ಹೊಲಿಗೆಯನ್ನು ಕತ್ತರಿಸುವುದು.

**ಪ್ಯಾಂಟ್ :** ಪ್ಯಾಂಟ್ ಹಾಕಿರುವವರ ಕಾಲನ್ನು ಸ್ಪಷ್ಟ ಮೇಲೆತ್ತುವುದು. ಅದರೆ ಕಾಲು ಅಥವ ಮೊಣಕಾಲು ಅಥವ ಕಾಲು ತೊಂದರೆಗೆ ಬಳಗಿದ್ದರೆ. ತೊಡಗೆ ಪೆಟ್ಟು ಬಿದ್ದಿದ್ದರೆ ಸೊಂಟದಿಂದ ಪ್ಯಾಂಟನ್ನು ಕೆಳಕ್ಕೆ ಎಳೆಯುವುದು. ತೆಗೆಯಲು ತೊಂದರೆಯಾದರೆ ಹೊಲಿಗೆಯನ್ನು ಕತ್ತರಿಸುವುದು.

**ಪಾದರಕ್ಕೆ ತೆಗೆಯುವುದು :** ವ್ಯಕ್ತಿಯ ಕಾಲನ್ನು ಸರಿಯಾಗಿಟ್ಟು ಲೇಸನ್ನು ಬಿಂಜಿ ಮೂ ತೆಗೆಯುವುದು. ತೊಂದರೆ ಇದ್ದರೆ ಲೇಸನ್ನು ಕತ್ತರಿಸಿ ತೆಗೆಯುವುದು. ಈ ಕಾಲಿನಲ್ಲಿ ಎತ್ತರದವರೆಗೆ ಇದ್ದರೆ ಮೂನ ಹಿಂಭಾಗದ ಹೊಲಿಗೆ ಕತ್ತರಿಸುವುದು.

**ಕಾಲುಚೀಲ ತೆಗೆಯುವುದು :** ಸುಲಭವಾಗಿ ತೆಗೆಯಲು ಬಂದರೆ ತೆಗೆಯುವುದು. ಇಲ್ಲದಿದ್ದರೆ ಪ್ರಥಮ ಚಿಕಿತ್ಸಕರು ಕಾಲು ಚೀಲದಲ್ಲಿ ಇ ಬೆರಳುಗಳನ್ನಿಟ್ಟು (ಕಾಲು ಮತ್ತು ಕಾಲು ಚೀಲದ ನಡುವೆ) ಕತ್ತರಿಯಿಂದ ಕತ್ತರಿಸುವುದು.

**ಹೆಲ್ಪೆಟ್ ತೆಗೆಯುವುದು :** ವ್ಯಕ್ತಿಯು ರಕ್ಷಣಾ ಹೆಲ್ಪೆಟ್ (SAFETY) ಅಥವ ಸಂಪೂರ್ಣ ಮುಖ ಮುಚ್ಚುವ ಕ್ರಾಸ್ ಹೆಲ್ಪೆಟ್ ಧರಿಸಿರಬಹುದು. ಪ್ರಥಮ ಚಿಕಿತ್ಸಕರು ಹೆಲ್ಪೆಟ್ ತೆಗೆಯಲು ಪ್ರಯತ್ನಿಸಿದಿರುವುದು ಒಳೆಯದು. ಏಕೆಂದರೆ ಕುತ್ತಿಗೆಯ ಮೂಳೆ ಮುರಿದಿದ್ದರೆ ಲಕ್ಷ ಅಥವ ಮರಣಕ್ಕೆ ಕಾರಣವಾಗಬಹುದು. ಅನೇಕ ಪ್ರಕರಣಗಳು ತೀವ್ರಗತಿಯ ತಲೆಯ ಪೆಟ್ಟಿನಿಂದ ರಕ್ಷಿಸಲ್ಪಟ್ಟಿರುತ್ತದೆ.

**ಕ್ರಾಸ್ ಹೆಲ್ಪೆಟ್ ತೆಗೆಯುವಾಗ ಗಮನಿಸಬೇಕಾದ ಅಂಶಗಳು :** ಸಾಧ್ಯವಾದರೆ ವ್ಯಕ್ತಿಯೇ ಹೆಲ್ಪೆಟ್ ತೆಗೆದರೆ ಉತ್ತಮ. ಮೊಟ್ಟ ಮೊದಲು ಕನ್ನಡಕ ಅಥವ ತಂಪು ಕನ್ನಡಕ ತೆಗೆಯುವುದು. ಈ ಹೆಲ್ಪೆಟ್ ತೆಗೆಯಲು ಇಬ್ಬರು ಅತ್ಯವಶ್ಯಕ. ಒಬ್ಬರು ವ್ಯಕ್ತಿಯ ತಲೆ ಮತ್ತು ಕುತ್ತಿಗೆ ಹಿಡಿದುಕೊಂಡರೆ ಮತ್ತೊಬ್ಬರು ಹೆಲ್ಪೆಟ್ ಬಿಂಜಲು ಅನುಕೂಲ.

ಪ್ರಾಣಾಪಾಯವಿದ್ದರೆ ಮಾತ್ರ ಹೆಲ್ಟ್‌ಟ್ ತೆಗೆಯಬಹುದು. ಇಲ್ಲದಿದ್ದರೆ ತೆಗೆಯದಿರುವುದು ಒಳ್ಳೆಯದು. ಹೆಲ್ಟ್‌ಟ್‌ನಿಂದ ಉಸಿರಾಟಕ್ಕೆ ತೊಂದರೆಯಾಗುತ್ತಿದ್ದರೆ. ಉಸಿರಾಡದಿದ್ದರೆ, ನಾಡಿ ಸಿಗದಿದ್ದರೆ, ವಾಂತಿ ಮಾಡುತ್ತಿದ್ದರೆ ತೆಗೆಯಬೇಕು.

ಒಬ್ಬ ಪ್ರಥಮ ಚಿಕಿತ್ಸಕರು ವ್ಯಕ್ತಿಯ ದವಚಯ ಕಡೆ ಬೆರಳುಗಳನ್ನು ತೂರಿಸಿ ಎರಡನೆಯವರು ಗದ್ದದ ಸ್ಥಾಪ್ತ ಅನ್ನ ಬಿಂಜಿಬೇಕು. ಅಸಾಧ್ಯವಾದರೆ ಕತ್ತರಿಸಬಹುದು. ಒಬ್ಬರು ವ್ಯಕ್ತಿಯ ತಲೆಯ ಕೆಳಗೆ ಕೈಕೊಟ್ಟು ತಲೆಯನ್ನು ರಕ್ಷಿಸಿ ಹೆಲ್ಟ್‌ಟ್ ಅನ್ನ ಹಿಂದಕ್ಕೆ ಜರುಗಿಸಿ. ಇದರಿಂದ ಗದ್ದ ಮತ್ತು ಮೂಗಿಗೆ ಅಡಚಣೆಯಾಗುವುದಿಲ್ಲ. ಹೆಲ್ಟ್‌ಟ್ ಅನ್ನ ಮುಂದಕ್ಕೆ ತಿರುಗಿಸಿ, ವ್ಯಕ್ತಿಯ ತಲೆಬುರುಡಯ ತಳಭಾಗವನ್ನು ತಡೆರಹಿತವನ್ನಾಗಿ ಮಾಡಿ ಹೆಲ್ಟ್‌ಟ್ ಅನ್ನ ಮೇಲೆತ್ತಬಹುದು.

**ರಕ್ಷಣಾ ಹೆಲ್ಟ್‌ಟ್ ತೆಗೆಯವುದು :** ಇದು ತಲೆಯನ್ನು ಮಾತ್ರ ಮುಚ್ಚುವಂತಹ ಹೆಲ್ಟ್‌ಟ್. ಒಬ್ಬ ಪ್ರಥಮ ಚಿಕಿತ್ಸಕ ಗದ್ದದ ಸ್ಥಾಪ್ತ ಅನ್ನ ತೆಗೆದು ಅಥವ ಕತ್ತರಿಸಿ ಎರಡನೆ ಪ್ರಥಮ ಚಿಕಿತ್ಸಕ ವ್ಯಕ್ತಿಯ ಕುತ್ತಿಗೆ ಮತ್ತು ತಲೆಯನ್ನು ಹಿಡಿದುಕೊಂಡರೆ ಹೆಲ್ಟ್‌ಟ್ ಅನ್ನ ಪಕ್ಕಕ್ಕೆ ಜರುಗಿಸಿ, ಅಲುಗಾಡಿಸಿ ಹಿಂದಕ್ಕೆ ಎಳೆಯಬಹುದು.

#### **IV. ತೊಂದರೆದಾಯಕ ಸ್ಥಳಗಳಲ್ಲಿ ವ್ಯಕ್ತಿಯನ್ನು ಸಾಗಿಸುವುದು :**

೧) ಹಳ್ಳಿ-ದಿಕ್ಕೆ ಇರುವ ನೆಲದ ಮೇಲೆ ಸಾಗಿಸುವುದು : ಇ ಜನರು ಸ್ವೇಚ್ಚರ್ ಅನ್ನ ಹೊರುವುದು ಸೂಕ್ತ. ಸ್ವೇಚ್ಚರ್ ಅನ್ನ ಕೆಳಗಿಡಬೇಕಾದರೆ ಸಾಧ್ಯವಾದವ್ಯಾ ಮಟ್ಟಿಗೆ ನೆಲ ಸರಿ ಇರುವ ಜಾಗದಲ್ಲಿ ಇಡುವುದು. ಇದರಿಂದ ವ್ಯಕ್ತಿ ಸ್ವೇಚ್ಚರ್‌ನಿಂದ ಬೀಳುವು-ದನ್ನು ತಪ್ಪಿಸಬಹುದು.

೨) ಹಳ್ಳಿವನ್ನು ದಾಟುವುದು : ಕಾಲಿನ ಕಡೆ ಹೊತ್ತಿರುವವರು ಹೊದಲು ಹಳ್ಳಿದಲ್ಲಿ ಇಳಿಯಬೇಕು. ನಂತರ ಇತರರು ಇಳಿಯಬೇಕು. ಹೊದಲನೆಯವರು ಮತ್ತು ಎರಡನೆಯವರು ಕೆಳಗಿಳಿದು ಮೂರು ಮತ್ತು ನಾಲ್ಕನೆಯವರು ಅದಕ್ಕೆ ತಕ್ಕಹಾಗೆ ಸಮತೋಲನ ಕಾಪಾಡಬೇಕು. ನಂತರ ಅವರು ಕೆಳಗಿಳಿಯಬೇಕು. ಈಗ ಎಲ್ಲರೂ ವಿರುದ್ಧ ದಿಕ್ಕಿಗೆ ತಿರುಗಬೇಕು. ಸ್ವೇಚ್ಚರ್ ಅನ್ನ ನೆಲದ ಮೇಲೆ ಇಳಿಸಿ ಬದಲಾವಣೆ ಮಾಡಿಕೊಂಡು ಒಂದು ಮತ್ತು ಎರಡನೆಯವರು ಮೇಲೇರಬೇಕು. ನಂತರ ಮೂರು ಮತ್ತು ನಾಲ್ಕನೆಯವರು ವಿರಬೇಕು.

**ಅಂಬ್ಯುಲೆನ್ಸಿಗೆ ಸಾಗಿಸುವುದು :** ವ್ಯಕ್ತಿಯ ತಲೆಯ ಕಡೆ ಹೊತ್ತಿರುವವರು ಹೊದಲು ಬಾಗಿಲಿನ ಒಳಗೆ ಹೋಗಬೇಕು. ಹಿಂದಿನವರು ಸಮತೋಲನವನ್ನು

ಕಾಪಾಡಬೇಕು. ಮುಂದಿನ ಭಾಗ ಸ್ತ್ರೀರೋನ ಗ್ರೂಪ್‌ನೊಳಗೆ ಭದ್ರಪಡಿಸಬೇಕು. ಸ್ಲಿಂಗ್ ಹಾಕಿದ್ದರೆ ಸ್ತ್ರೀರೋ ಜೊತೆ ಇಡಬೇಕು.

**ಅಂಬ್ಯುಲೆನ್‌ನಿಂದ ಇಳಿಸುವುದು :** ಮೊದಲು ಬೋಲ್ಪ್ ಅನ್ನು ಬಿಜ್ಜೆ ಗ್ರೂಪ್‌ನಿಂದ ಹೊರಗೆಳೆಯಲು ಸ್ತ್ರೀರೋನ ಹೃಂಡಲ್ ಅನ್ನು ಹಿಡಿದು ನಿಧಾವಾಗಿ ಹೊರಗಡೆಗೆ ಎಳೆಯಬೇಕು. ಕೆಳಗೆ ನಿಂತಿರುವ ಇಬ್ಬರು ಸ್ತ್ರೀರೋ ಹೊರಗೆ ಬರುವಾಗ ಗಟ್ಟಿಯಾಗಿ ಹಿಡಿದಿರಬೇಕು. ನಂತರ ಕಾಲು ಮತ್ತು ತಲೆಯ ಎರಡೂ ಕಡೆಯವರು ಸ್ತ್ರೀರೋ ಹಿಡಿದು ಸಾವಕಾಶವಾಗಿ ಟ್ರಾಲಿಯ ಮೇಲೆ ಅಥವ ನೆಲದ ಮೇಲಿಡಬಹುದು.

**ಹಾಸಿಗೆಗೆ ವರ್ಗಾಯಿಸುವುದು :** ಸ್ತ್ರೀರೋ ಅನ್ನು ಮಂಚದ ಎತ್ತರದಲ್ಲಿ ಇಟ್ಟುಕೊಂಡು ವ್ಯಕ್ತಿಯನ್ನು ಪಕ್ಕಕೆ ಹಾಸಿಗೆಯ ಮೇಲೆ ಬರುವಂತೆ ಜರುಗಿಸಬೇಕು. ನಂತರ ಸ್ತ್ರೀರೋ ಅನ್ನು ದೂರ ಸಾಗಿಸಬೇಕು.

**ತೋಳನ ಮೂಳೆ ಮುರಿದಿರುವ ವ್ಯಕ್ತಿಯನ್ನು ಸಾಗಿಸುವುದು :** ವ್ಯಕ್ತಿಯ ಕೈಯನ್ನು ಸ್ಲಿಂಗ್‌ನಲ್ಲಿಟ್ಟು ಅದನ್ನು ಎದೆಗೆ ಕಟ್ಟುವುದು. ರೋಗಿಯು ಓಡಾಡಬಹುದು. ಕೂಡಬಹುದು.

**ತೋಡೆ ಅಥವ ಕಾಲು ಮುರಿದಿದ್ದರೆ :** ತೋಂದರೆಗೇಡಾದ ಕಾಲಿಗೆ ಸ್ಟ್ರೀರೋ ಹಾಕುವವರೆವಿಗೆ ವ್ಯಕ್ತಿಯನ್ನು ಕದಲಿಸಬಾರದು. ಗಟ್ಟಿಯಾದ ಸ್ತ್ರೀರೋ ಮೇಲೆ ಸಾಗಿಸಬೇಕು. ಸ್ತ್ರೀರೋ ಸಿಗದಿದ್ದರೆ ಗಟ್ಟಿಯಾದ ಬೋಡ್‌ ಅಥವ ಬಾಗಿಲು ತರಿಸಿ, ಅದರ ಮೇಲೆ ಮಲಗಿಸಿ, ಸಾವಕಾಶವಾಗಿ ಸಾಗಿಸಬಹುದು.

**ಬೆನ್ನು, ಕತ್ತು, ಎದೆ, ಕಿಳ್ಗುಲಿ(PELVIS)ಗಳಿಗೆ ಪೆಟ್ಟು ಬಿಡ್ಡಿರುವ ಅನುಮಾನವಿದ್ದರೆ :**

ಪ್ರಥಮ ಚಿಕಿತ್ಸಕ ತನ್ನ ಜೊತೆ ಇ ಜನ ಸೇರುವರೆಗೆ ರೋಗಿಯನ್ನು ಎತ್ತಬಾರದು. ಸಾಕಷ್ಟು ಅಗಲ ಮತ್ತು ವ್ಯಕ್ತಿಯ ಎತ್ತರಕ್ಕೆ ಅನುಗುಣವಾಗಿ ಉದ್ದವಾಗಿರುವ ಬೋಡ್ ಅಥವ ಬಾಗಿಲು ತರಿಸಿ ಇತರರ ಸಹಾಯದಿಂದ ವ್ಯಕ್ತಿಯನ್ನು ಅದರ ಮೇಲೆ ಮಲಗಿಸಿ ಅದನ್ನು ಹೊತ್ತು ವೈದ್ಯರ ಬಳಿಗೆ ಹೋಗುವುದು. ಅನಾವಶ್ಯಕವಾಗಿ ರೋಗಿಯನ್ನು ಕದಲಿಸುವುದು ತೋಂದರೆದಾಯಕ.

ವ್ಯಕ್ತಿಯು ಆಸ್ಟ್ರೇಯಿಂದ ಮನಸೆ ವಾಪಸ್ಸು ಬಂದಿದ್ದರೆ ಏಳಿ ಗಂಟೆಯೊಳಗೆ ಮತ್ತೆ ವ್ಯಕ್ತಿಯನ್ನು ಭೇಟಿ ಮಾಡಿ ವ್ಯಕ್ತಿಯ ನೋಪು, ಬೆರಳುಗಳು ನೀಲಿ ಬಣ್ಣಕ್ಕೆ ತಿರುಗಿರುವುದು. ಅವುಗಳ ಚಲನೆಗೆ ತೋಂದರೆಯಾಗಿರುವುದು, ದೇಹ ತಣ್ಣಿಗಿರುವ

ಬಗ್ಗೆ ಕೇಳಿ ತಿಳಿದು ಪರೀಕ್ಷೆಸುವುದು. ಇವುಗಳಲ್ಲಿ ಯಾವುದಾದರೂ ಇದ್ದರೆ ತಕ್ಷಣ ಅಸ್ವತ್ತಗೆ ಸಾಗಿಸುವುದು.

### ಸ್ವೇಚ್ಛರ್ ಸಿಗದಾಗ ವ್ಯಕ್ತಿಯನ್ನು ಮಾನವರಿಂದಲೇ ಸಾಗಿಸುವುದು :

**ಮಾನವರಿಂದ :** ಪರಸ್ಪರರ ನಡುವೆ ಹೊಂದಾಣಿಕೆ ಇದ್ದರೆ ಅವಫಾತಕ್ಕೆ ಸಿಲುಕಿದ ವ್ಯಕ್ತಿಯನ್ನು ಮನುಷ್ಯರೇ ಸಾಗಿಸಲು ಪರಸ್ಪರರು ತಮ್ಮ ಕೈಗಳನ್ನು ಕೊಂಡಿಯಂತೆ ಮಾಡಿಕೊಳ್ಳುವುದು. ಒಬ್ಬ ಪ್ರಥಮ ಚಿಕಿತ್ಸಕ ಮಾತ್ರ ಇದ್ದರೆ : ಮಾನವ ಕ್ರಿಚನಂತೆ ಕಾರ್ಯ ನಿರ್ವಹಿಸಬಹುದು. ಗಾಯಾಳುವಿಗೆ ನಡೆಯಲು ತೊಂದರೆಯಾದರೆ “ಪಕ್ಕ ಎ ಬಾಳ್ಳಕ್ಕೆ” ರೀತಿ ವರ್ತಿಸಬಹುದು.

**ಇಬ್ಬರು ಪ್ರಥಮ ಚಿಕಿತ್ಸಕರಿದ್ದರೆ :** ಎರಡು ಕೈಗಳ ಆಸನದ ರೀತಿ ವರ್ತಿಸಬಹುದು. ಗಾಯಾಳುವನ್ನು ಕೈಗಳ ಮೇಲೆ ಮಲಗಿಸಿಕೊಂಡು ಸಾಗಿಸುವುದು.

**ಒಂದು ಕೈಗಳ ಆಸನದ ರೀತಿ :** ಇಬ್ಬರು ಪ್ರಥಮ ಚಿಕಿತ್ಸಕರು ಕುತ್ತಿಗೆಯನ್ನು ಹಿಡಿದುಕೊಳ್ಳುತ್ತಾರೆ. ಗಾಯಾಳು ಒಬ್ಬರು ಪ್ರಥಮ ಚಿಕಿತ್ಸಕರು, ವ್ಯಕ್ತಿಯ ಕಂಪಳನ್ನು ಹಿಡಿದು ಮತ್ತೊಬ್ಬರು ವ್ಯಕ್ತಿಗಳ ಕಾಲುಗಳ ನಡುವೆ ಕ್ಷೇತ್ರಕ್ಕಿ, ಮೊಣಕಾಲಿನ ಆಸರೆ ಪಡೆದು ಸಾಗಿಸುತ್ತಾರೆ. ಕುಚೀರ್ಯ ಮೇಲೆ ಕೂರಿಸಿ ಸಾಗಿಸಲಾಬಹುದು.

**ವ್ಯಕ್ತಿ ಮಲಗಿರುವಾಗ ಸಾಗಿಸುವುದು :** ಸ್ವೇಚ್ಛರ್ ಬಳಸಬಹುದು. ಇಬ್ಬರು ಅಥವ ನಾಲ್ಕು ಜನ ಹೊತ್ತು ಸಾಗಿಸಬಹುದು. ಸ್ವೇಚ್ಛರ್ ಇಲ್ಲದಿದ್ದರೆ ಇಬ್ಬರು ಪ್ರಥಮ ಚಿಕಿತ್ಸಕರು ಅವರ ತೋಳುಗಳನ್ನು ಸ್ಟಿಂಗ್ ನಂತೆ ಮಾಡಿ, ತಲೆ ಮತ್ತು ಮುಂಡಕ್ಕೆ ಆಸರೆ ಕೊಟ್ಟು, ಮೂರನೆಯವರು ಕಾಲುಗಳಿಗೆ ಆಸರೆ ಕೊಟ್ಟು ಸಾಗಿಸಬಹುದು.

**ನೆಲದಿಂದ ಸ್ವೇಚ್ಛರ್ಗೆ ಸಾಗಿಸುವುದು :** ಸಾಕಷ್ಟು ಸಂದರ್ಭಗಳಲ್ಲಿ ಸ್ವೇಚ್ಛರ್ನ ಒಂದು ರಾಡ್ ತೆಗೆದು ವ್ಯಕ್ತಿಯನ್ನು ಸ್ವೇಚ್ಛರ್ ಮೇಲೆ ಮಲಗಿಸಿ, ನಂತರ ರಾಡ್ ಮತ್ತು ಅಡ್ಡ ರಾಡಗಳನ್ನು ಅಳವಡಿಸುವುದು.

**ಬೆನ್ನು ಮೂಳೆಯ ಮುರಿತ :** ವ್ಯಕ್ತಿಯನ್ನು ನೆಲದ ಮೇಲೆ ಮಲಗಿಸುವುದು. ಸ್ವೇಚ್ಛರ್ ಮೇಲೆ ಬೆಡ್ ಹಾಕಿ, ಭದ್ರಪಡಿಸುವುದು. ಕೊಕಾಲು, ಮೊಣಕಾಲು, ತೊಡೆಗಳ ಮದ್ದೆ ಪ್ರಾಡ್ ಇಟ್ಟು ಬಾಂಡೇಜ್ ಮಾಡಿದರೆ ಮಂಚದ ಚಲನೆ ತಪ್ಪಾಗಿ.

**ಬೆನ್ನುನ ಮೇಲೆ ಮಲಗಿಸಿ, ಮಡಿಚದಂತೆ, ತಿರುಚದಂತೆ, ಅತಿಯಾಗಿ ನೀಡದಂತೆ ಇರಬೇಕು. ಸಹಾಯಕರು ತಲೆ ಮತ್ತು ಕುತ್ತಿಗೆಯನ್ನು ಸ್ಥಿರಗೊಳಿಸುವುದು. ಮತ್ತೊಬ್ಬರ ಸಹಾಯದಿಂದ ಕಾಲುಗಳನ್ನು ಸ್ಥಿರಗೊಳಿಸುವುದು. ಇನ್ನಿಬ್ಬರು**

ಸ್ವೇಚ್ಛರ್‌ಗೆ ಅಥವ ಬ್ಲಾಂಕೆಟ್‌ಗೆ ಸಾಗಿಸುವುದು. ಬ್ಲಾಂಕೆಟ್ ಸಮೀತ ಸ್ವೇಚ್ಛರ್‌ಗೆ ಸಾಗಿಸುತ್ತಾರೆ.

ಮಹಡಿಯಿಂದ ಸ್ವೇಚ್ಛರ್ ಇಳಿಸುವಾಗ : ಇಬ್ಬರು ಸಹಾಯಕರು ಸ್ವೇಚ್ಛರನ ಮೇಲಾಗುವನ್ನು, ಸ್ವೇಚ್ಛರ್ ಅನ್ನು ತೂಗಾಡುವ ಭಂಗಿಯಲ್ಲಿ, ಕೈಗಳನ್ನು ಹಿಡಿಯುತ್ತಾರೆ. ಇಬ್ಬರು ಕೆಳಭಾಗದ ಸ್ವೇಚ್ಛರ್ ಅನ್ನು ಹೆಗಲ ಮೇಲೆ ಹೊರುತ್ತಾರೆ.

ವಿಧಾನಗಳು : ಒಬ್ಬ ಪ್ರಥಮ ಚಿಕಿತ್ಸಕನ ಸಹಾಯ. ಕೈನ ಸೀಟು, ಕಿಬಿನ್ ಚೇರ್‌ನಲ್ಲಿ ಹೂಡಿಸಿ ಸಾಗಿಸುವುದು. ಬ್ಲಾಂಕೆಟ್ ಲಿಫ್ಟ್, ಸ್ವೇಚ್ಛರ್, ಅಂಬ್ಯುಲೆನ್ಸ್‌ಗಳನ್ನು ಬಳಸಬಹುದು.



## ವಿಶೇಷ ಮಾಹಿತಿಗಳು

೧) ಹಾಸಿಗೆಯ ವ್ಯವಸ್ಥೆ, ೨) ವಾಂತಿ ಮಾಡಿಸುವುದು, ೩) ರಕ್ತದ ಒತ್ತಡದ ಪರೀಕ್ಷೆ, ೪) ದೇಹದ ಉಪ್ಪತೆಯನ್ನು ಅಳೆಯುವುದು, ೫) ಬೈಷಧ ಕೊಡುವುದು, ೬) ಸಾಮಾನ್ಯ ಶ್ರಮಿನಾಶಕಗಳು ಮತ್ತು ಕ್ರಮ, ೭) ಪ್ರಥಮ ಚಿಕಿತ್ಸಕರು ಮಾಡಬೇಕಾದುದು, ಮಾಡದಿರುವುದು, ೮) ಪ್ರಥಮ ಚಿಕಿತ್ಸಗೆ ಬೇಕಾದ ವಸ್ತುಗಳು

೧) ಹಾಸಿಗೆಯ ವ್ಯವಸ್ಥೆ (BED MAKING) : ಮಂಚವು ಲಭ್ಯವಿದ್ದರೆ ಗಟ್ಟಿಯಾದ ಒಂದು ಹಾಸಿಗೆಯನ್ನು ಮಂಚದ ಮೇಲೆ ಹಾಕುವುದು. ಬೆನ್ನುನ ಮೂಳೆ, ಕಿಳ್ಳಣಿ, ಕಾಲು ಮೂಳೆ ಮುರಿದಿದ್ದರೆ ಹಾಸಿಗೆಯ ಕೆಳಗೆ ಅಡ್ಡವಾಗಿ ಬೆಡ್ ಒಂದನ್ನು ಹಾಕುವುದು. ತೊಟ್ಟಲು ಮಂಚವನ್ನು ಕಾದಿರಿಸುವುದು.

ಹಾಸಿಗೆಯ ಮೇಲೆ ಹಾಸಿರುವ ಬೆಡ್‌ಶೀಟ್‌ ತೆಗೆದು ಅದರ ಮೇಲೆ ಮೆಕೆಂಟಾರ್, ಅಥವ ನೀರು ಹೀರದಂತಹದನ್ನು ಹಾಸಿಗೆಯನ್ನು ತತ್ತ್ವಾಲಕ್ಷೆ ಬಳಸುವುದು. ಇದಕ್ಕೆ ಬೆಡ್‌ಶೀಟ್‌ ಅಥವ ಪ್ಲಾಸ್ಟಿಕ್ ಶೀಟ್‌ ಅಥವ ಏಪ್ರಾನ್ ಅಥವ ಬ್ರೋನ್ ಕಾಗದ ಅಥವ ದಿನ ಪ್ರತಿಕೆಯನ್ನು ಬಳಸಬಹುದು. ಕೊಳೆಯಾಗಿರುವ ಬಟ್ಟೆ ತೆಗೆದು ಬೇರೆ ಹಾಸುವವರೆವಿಗೆ, ವೃದ್ಧರು ರೋಗಿಯನ್ನು ಪರೀಕ್ಷೆಸಿ ಹೋಗುವವರೆಗೆ ಈ ಕ್ರಮವನ್ನು ಅನುಸರಿಸುವುದು.

೨) ವಾಂತಿ ವಾಡಿಸುವುದು (INDUCE VOMITTING) : ಸಂದರ್ಭಗಳು : ತೀವ್ರತರದ ವಿಷ ಸೇವನೆಯಲ್ಲಿ : ತುಟಿ, ಬಾಯಿ, ಗಂಟಲು ಸುಟ್ಟಿಲ್ಲದಿದ್ದರೆ, ವ್ಯಕ್ತಿಗೆ ಪ್ರಜ್ಞೆ ಇದರೆ ವಾಂತಿ ಮಾಡಿಸಲು ಪ್ರಯತ್ನಿಸಬಹುದು.

ಪ್ರಜ್ಞೆ ಇದರೆ : ವ್ಯಕ್ತಿಯ ತಲೆಯು ಎದೆಯ ಮಟ್ಟಕ್ಕಿಂತ ಕೆಳಗಿರುವಂತೆ ಹೊಟ್ಟೆಯ ಮೇಲೆ ಮಲಗಿಸುವುದು. ಗಂಟಲಿನ ಹಿಂಭಾಗವನ್ನು ಚಮಚ ಅಥವ

బెరటుగళింద ముట్టలు షైక్కిగే తిళిసువుదు అథవ ప్రథమ చికిత్సకరు ఇదన్ను మాడబముదు.

**ఇతర విధానగళు :** १) నీ చుట్టు ఉప్పన్ను కాలు లీటర్ నీరినల్లి కరగిసి కుడిసువుదు.

2) నీ ఎం.ఎల్ ఎపేస్కిసానద సిరఫ్ అన్న నీరు బెరేసి కుడిసువుదు. నీ నిమిషద నంతర మత్తే కుడిసబముదు.

**ప్రభుత్వమస్తనాగిధ్వరే :** తుటి బాయి సుట్టిద్వరే వాంతి మాడిసబారదు. మోట్టిగే ఏనూ కొడదే ఆస్ట్రోగ్ సాగిసువుదు.

**వాంతి మాడిసిద నంతర :** హెచ్చ్ నీరు, టో కొడబముదు. అక్షివేటిం ఇద్దిలన్న రీ-చుట్టు నీరినల్లి సేరిసి కొడుపుదు. మోట్టియ బిళియ భాగ. యాలు కొడబేకు.

3) రక్తద ఒత్తడవన్న (BLOOD PRESSURE) పరీక్షిసువ రీతి : రక్తద ఒత్తడవన్న అళతే మాడువ యంత్ర (B.P. APPARATUS)ద కఫ్ఫ (CUFF) అన్న బిగియాగి మోణక్కే మత్తు బుజద నడువే కట్టబేసు. అదర బల్బు (BULB) అన్న అదుముత్తిద్వరే గాళియు కఫ్ఫానోలగే హోగి కఫ్ఫ అన్న బిగిగోళిసుత్తదే. స్టేటాస్మోపన బిల్లేయన్న మోణక్కేన ముంఖాగదల్లిట్టు నాడియన్న కేళిసికొళ్ళుపుదు. కేళిసుత్తిద్వరే నిధానవాగి బల్భ అన్న అదుముత్తిద్వరే ఒందు హంతదల్లి తబ్బ నిల్లుత్తదే. ఆగ నిధానవాగి బల్భ అన్న సడిల మాడి గాళియన్న హోరగే బిడుత్తా తబ్బ కేళిసిదాగ నిల్లిసి ఒత్తడవన్న బరెదుకొళ్ళుపుదు. ఇదు సిస్టాలిక్ ఒత్తడ. నంతర తబ్బవన్న కేళిసికొళ్ళుత్తా గాళియన్న బిడుత్తా హోదరే తబ్బ కేళిసువుదు. మసుకాగుత్తా హోగుత్తదే. మత్తప్పు గాళ తేగదరే సంఘంణావాగి కేళిసువుదే ఇల్ల. ఇదు జినే హంత ఈ హంతదల్లి రక్తద ఒత్తడవన్న బరెదిట్టుకొళ్ళుపుదు. ఇదు డాయాస్ట్రలిక్ ఒత్తడ.

**ఎష్ట్రిక్ క్రమగళు :** విశ్వ ఆరోగ్య సంస్థయ సలహాగళ ప్రకార ఎల్లరూ ఒందే రీతియల్లి రక్తద ఒత్తడ అళిదరే అదన్న ఇతరరిగే హోలిసలు సులభవాగుత్తదే. ఇల్లదిద్వరే తప్పు నిధారక్కే బరువ సాధ్యత ఇరుత్తదే.

ಇದರಲ್ಲಿ ಇಲ್ಲಿ ರೀತಿಯ ತಪ್ಪಿಗಳಾಗುವ ಸಾಧ್ಯತೆ ಇರುತ್ತದೆ. (೧) ಪರೀಕ್ಷೆಕರಿಂದ ತಪ್ಪಿ (೨) ಪರೀಕ್ಷೆಯಂತ್ರದ ನ್ಯಾನತೆ (೩) ವ್ಯಕ್ತಿಗೆ ಸಂಬಂಧಿಸಿದ ತಪ್ಪಿ ಮಾಡಿತೆ.

(೧) ಪರೀಕ್ಷೆಕರಿಂದ ತಪ್ಪಿ : ದಯಾಸ್ಥಾಲಿಕ್ ಒತ್ತಡವನ್ನು ಶಬ್ದ ಮೂರ್ತಿ ನಿಂತ ಮೇಲೆ ತೆಗೆದುಕೊಳ್ಳುವುದು ಉತ್ತಮ. ಕೆಲವರು ಶಬ್ದ ಮನುಕಾದಾಗ, ಕೆಲವರು ಮೂರ್ತಿ ನಿಂತಾಗ ತೆಗೆದುಕೊಂಡರೆ ವ್ಯತ್ಯಾಸವಿರುತ್ತದೆ.

(೨) ಪರೀಕ್ಷೆಯಂತ್ರದ ನ್ಯಾನತೆ (ದೋಷ) : ಕಣ್ಣ ಮೇಲುಗೈಯನ್ನು ಮೂರ್ತಿ ಆವರಿಸಿರಬೇಕು. ದೊಡ್ಡವರಿಗೆ ದೊಡ್ಡ ಕಣ್ಣ, ಮಕ್ಕಳಿಗೆ ಬೆಕ್ಕೆ ಕಣ್ಣ ಕಟ್ಟಬೇಕು. ಬಿಗಿಯಾಗಿರ್ಬೇಕು. ಇಲ್ಲದಿದ್ದರೆ ಹೆಚ್ಚು ಒತ್ತಡವನ್ನು ತೋರಿಸುತ್ತದೆ.

(೩) ವ್ಯಕ್ತಿಗೆ ಸಂಬಂಧಿಸಿದ ತಪ್ಪಿ ಮಾಡಿತೆ (ವ್ಯತ್ಯಾಯಗಳು) : ವ್ಯಕ್ತಿಯ ಪರಿಸರ, ಮಾನಸಿಕ ಒತ್ತಡ, ಭಯ ಮುಂತಾದುವರ್ಗಳಲ್ಲಿ ಒತ್ತಡ ಹೆಚ್ಚಿರುತ್ತದೆ.

ರಕ್ತದ ಒತ್ತಡವನ್ನು ಇಲ್ಲಿ ಸಾರಿ ಪರೀಕ್ಷೆಸಿ, ಮೊದಲನೆಯ ಪರೀಕ್ಷೆಯಲ್ಲಿ ಒತ್ತಡ ಹೆಚ್ಚು ಇರುತ್ತದೆ. ಆದುದರಿಂದ ಇಲ್ಲಿ ನಿಮಿಷಗಳಲ್ಲಿ ಇಲ್ಲಿ ಸಾರಿ ಪರೀಕ್ಷೆ ಕಡಿಮೆ ಇರುವುದನ್ನು ಗಣನೆಗೆ ತೆಗೆದುಕೊಳ್ಳಬೇಕು.


ವ್ಯಕ್ತಿ ಪರೀಕ್ಷೆಗೆ ಬಂದಾಗ ೫೫-೮೦ ನಿಮಿಷ ಕುಳಿತುಕೊಂಡು ಢೇಹಿಕ, ಮಾನಸಿಕ ಒತ್ತಡ ಕಡಿಮೆಯಾದ ನಂತರ ಪರೀಕ್ಷೆ ನಡೆಸಬೇಕು.

೪) ದೇಹದ ಉಪ್ಪತೆಯನ್ನು ಅಳಿಯುವ ವಿಧಾನ : ದೇಹದ ಉಪ್ಪತೆಯನ್ನು ಅಳಿಯಲು ಉಪ್ಪಮಾಪಿ (CLINICAL THERMAMETERE) ಬಳಸಬೇಕು. ಬಾಯಿ ಅಥವ ಕಂಕುಳಲ್ಲಿ ಉಪ್ಪಮಾಪಿಯ ಬಲ್ಲ (ಪಾದರಸ ಇರುವ ಭಾಗ) ಅನ್ನು ಇಟ್ಟು ಇಲ್ಲಿ ನಿಮಿಷದ ನಂತರ ಹೊರಗೆ ತೆಗೆದು ಉಪ್ಪತೆಯನ್ನು ಗುರುತು ಹಾಕಿಕೊಳ್ಳಬೇಕು. ಬಲ್ಲ ಅನ್ನು ನಾಲಿಗೆಯ ಕೆಳಗೆ ಅಥವ ಕಂಕುಳಲ್ಲಿ ಇಟ್ಟಾಗ ಬಲ್ಲಗೆ ಆ ಭಾಗದ ಸಂಪರ್ಕ ಸಂಘರ್ಷಣವಾಗಿ ಆಗಬೇಕು.


ದೇಹದ ಉಪ್ಪತೆ ೯೮.೬°F ಇರುತ್ತದೆ. ವ್ಯಕ್ತಿಯ ತೊಂದರೆಗೆ ಒಳಗಾದಾಗ ಉಪ್ಪತೆ ಇದಕ್ಕಿಂತಲೂ ಹೆಚ್ಚಿರಬಹುದು ಅಥವಾ ಕಡಿಮೆ ಇರಬಹುದು.

ಕೆಲವೊಮ್ಮೆ ಗುದನಾಳದೊಳಗೆ ಉಪ್ಪಮಾಪಿಯನ್ನಿಟ್ಟು ಉಪ್ಪತೆಯನ್ನು ಅಳಿಯ ಬಹುದು. ಇದಕ್ಕೆ ಪ್ರತ್ಯೇಕ ಉಪ್ಪಮಾಪಿ ಲಭ್ಯವಿದೆ. ಅದನ್ನು ಮಾತ್ರ ಬಳಸಬೇಕು.


ಬಾಯೆಯ ಭರ್ಮಾರ್ ಮೀಟರ್



ನಾಲ್ಕಿಗೆಯ  
ಕಳೆಹುಷುದು






ಬಾಯೆಯ ವಕ್ಕುದಲ್ಲಿ ಸ್ವಲ್ಪ  
ಬರಹೇತು




ತುಪೆ ಮುಚ್ಚೆ  
ಹೊಳ್ಳಿಹುಷುದು

ದೇಹದ ಉಷ್ಣತೆಯ ಅಳತೆ




ಗುದದ ಭರ್ಮಾರ್ ಮೀಟರ್





ಕಂಕುಳಲ್ಲಿ ಉಷ್ಣತೆ ಅಳೀಯುವುದು

## ಗಾಜಿನ ತಮಾರ್ ಮೀಟರ್‌ಗಳು





ಬಾಯಿ, ಗುದ, ರಕ್ಷಣ ತಮಾರ್ ಮೀಟರ್‌ಗಳು

### ಸರಾಸರಿ ಅರೋಗ್ಯವಂತರಲ್ಲಿ



### ಸರಾಸರಿ ಅರೋಗ್ಯವಂತರಲ್ಲಿ



ಥಮಾರ್ ಮೀಟರ್‌ಗಳು

**ಎಚ್‌ಆರ್‌ಎಕ್ಸಿಪಿ : ಉಪ್ಪಮಾಟಿಯನ್ನು ಬಳಸುವ ಮೊದಲು ಅದರಲ್ಲಿ ಪಾದರಸ ಎಲ್ಲಿಯವರೆಗೆ ಇದೆ ಎಂದು ಪರಿಶೀಲಿಸಬೇಕು. ಪಾದರಸ ಕಾಂಡದಲ್ಲಿದ್ದರೆ ಕೈನಿಂದ ಒದರಿ ಪಾದರಸ ಬಲ್ಲೋಳಗೆ ಸಂಪರ್ಕವಾಗಿ ಮೋಗುವಂತೆ ಮಾಡಿ ನಂತರ ಬಳಸುವುದು. ಬಾಯಿಯಲ್ಲಿ ಉಪ್ಪಮಾಟಿ ಇಡುವ ಮೊದಲು ಅದನ್ನು ಸ್ವಿರಿಟ್‌ನಿಂದ ಸಂಸ್ಕರಿಸಬೇಕು. ಏಕೆಂದರೆ ಅದರಿಂದ ರೋಗಾಣ ಇತರರಿಗೆ ಹರಡುವ ಸಾಧ್ಯತೆ ಇರುತ್ತದೆ. ಉಪ್ಪಮಾಟಿಯಲ್ಲಿ ಪಾದರಸ ಖಾಂಡಕ್ಕೆ ಹರಿದಿದ್ದರೆ ಅದು ವಾಪಸ್ಸು ಬಲ್ಲೋಗೆ ಮೋಗುವುದಿಲ್ಲ. ದೇಹದ ಉಪ್ಪತೆ ಹೆಚ್ಚಿ ಕಡಿಮೆ ಇದ್ದರೆ ಮಾತ್ರ ಹಿಂದಕ್ಕೆ ಅಥವ ಮುಂದಕ್ಕೆ ಸಾಗುತ್ತದೆ. ಇಲ್ಲದಿದ್ದರೆ ತಟಸ್ವವಾಗಿರುತ್ತದೆ.**

**ವ್ಯಕ್ತಿಯು ಅತಿಯಾದ ಬಿಸಿ ಅಥವ ಕೊರೆಯುವಂತಹ ಪದಾರ್ಥ ತಿಂದಿದ್ದರೆ ಅಥವ ಕುಡಿದಿದ್ದರೆ ಉಪ್ಪತೆ ಬಾಯಿಯಲ್ಲಿ ತಕ್ಷಣ ಅಳಿಯಬಾರದು. ಸ್ವಲ್ಪ ಹೊತ್ತು ಕಾದಿದ್ದ ಬಾಯಿಯ ಉಪ್ಪತೆ ಮೊದಲ ಸ್ಥಿತಿಗೆ ಬಂದ ನಂತರ ಅಳಿಯಬೇಕು. ಇಲ್ಲದಿದ್ದರೆ ತಪ್ಪ ಮಾಹಿತಿ ದೊರೆಯುತ್ತದೆ.**

**೩) ಡೈಫರೆಣ್ಸಿನ್ ರೋಗಿಗಳಿಗೆ ಕೊಡುವುದು (ADMINISTRATION OF DRUGS) :** ಸರಿಯಾದ ರೀತಿಯಲ್ಲಿ, ಸರಿಯಾದ ಪ್ರಮಾಣದಲ್ಲಿ, ವೇಳೆಗೆ ತಕ್ಷಣತೆ ಡೈಫರೆಣ್ಸಿನ್ ತೆಗೆದುಕೊಂಡರೆ ಮಾತ್ರ ರೋಗ ವಾಸಿಯಾಗುತ್ತದೆ.

**ವಯಸ್ಸು :** ಡೈಫರೆಣ್ಸಿ ಪ್ರಮಾಣವು ವಯಸ್ಸಿಗೆ ತಕ್ಷಣತೆ ಇರಬೇಕು. ಒಂದು ವರ್ಷದೊಳಗೆ, ಒಂದು ರಿಂದ ರಿಂದ ವರ್ಷ, ಲು ರಿಂದ ಲು ವರ್ಷ, ಲು ವರ್ಷಕ್ಕೆ ಮೇಲ್ಪಟ್ಟ ಈ ವಯಸ್ಸಿಗೆ ಅನುಗುಣವಾಗಿ ಪ್ರಮಾಣ ಬದಲಾಗುತ್ತದೆ.

**ಮಾರ್ಗ :** ಬಾಯಿಯ ಮೂಲಕ : ಮಡಿ, ಮಾತ್ರ, ದ್ರವದ ತೊಟ್ಟಿಗಳು, ದ್ರವದ ಟಾನಿಕ್.

**ಮೂರಿನ ಮೂಲಕ :** ನೇಸಲ್ ಸ್ಟ್ರೀ

**ಚರ್ಮದ ಮೂಲಕ :** ಮುಲಾಮು

**ಕೆಳ್ಳಿಗೆ :** ಮುಲಾಮು

**ಇಂಡಕ್ಸನ್ ಮೂಲಕ :** ಚರ್ಮದೊಳಗೆ (INTRA DERMAL)

**ಚರ್ಮದಡಿ (Sub Cutaneous)**

**ಸ್ಯಾರ್ಯುಗಳಿಗೆ (INTRA MUSCULAR)**

**ಅಭಿಧಮುನಿಗಳಿಗೆ (INTRA VENOUS)**

**ಎಚ್‌ಪಿಕೆ ಕ್ರಮಗಳು :** ಗೊತ್ತಿಲ್ಲದ ಜಿಷ್ಠ ಬಳಸಬಾರದು. ಜಿಷ್ಠಗಳು ಹೆಚ್ಚು ತೊಂದರೆದಾಯಿಕವಾದುದರಿಂದ ಎಚ್‌ಪಿಕೆಯಿಂದ ಬಳಸುವುದು. ಮೋಲು ಮಾಡಬಾರದು. ಎಲ್ಲರಿಗೂ ಜಿಷ್ಠ ಬೇಕಾಗದಿರಬಹುದು. ಪ್ರಕೃತಿಯು ಕೆಲವರ ರೋಗವನ್ನು ವಾಸಿ ಮಾಡಬಹುದು. ತಮ್ಮ ಜಿಷ್ಠ ಕೊಡಬಾರದು. ರೋಗಿಗೆ ಹೇಗೆ ತೆಗೆದುಕೊಳ್ಳಬೇಕೆಂಬ ಮಾಹಿತಿ ಇರಬೇಕು.

**ಜಿಷ್ಠದ ಹೆಸರು :** ಜನರಿಕ್ ನೇರ್‌ನಲ್ಲಿ ಜಿಷ್ಠದ ಮಾಹಿತಿ ಹೊಂದಿದ್ದರೆ ಅನುಕೂಲ. ಏಕೆಂದರೆ ಒಂದು ಜನರಿಕ್ ನೇರ್‌ನ ಜಿಷ್ಠವನ್ನು ಒಂದೊಂದು ಕಂಪನಿಯವರು ಒಂದೊಂದು ಮಾರಾಟದ ಹೆಸರಿನಲ್ಲಿ ತಯಾರಿಸುತ್ತಾರೆ. ಒಂದಕ್ಕಿಂತ ಹೆಚ್ಚು ಜಿಷ್ಠವನ್ನು ಬೆರಸಿ ಕೆಲವು ಜಿಷ್ಠಗಳನ್ನು ತಯಾರಿಸುತ್ತಾರೆ.

**ಜಿಷ್ಠದ ಪ್ರಮಾಣವು** ಒಂದು ಕಂಪನಿಗೂ ಮತ್ತೊಂದು ಕಂಪನಿಗೂ ವ್ಯತ್ಯಾಸವಿರುತ್ತದೆ. ಒಂದು ದೇಶದ ಜಿಷ್ಠಕ್ಕೂ ಮತ್ತೊಂದು ದೇಶದ ಜಿಷ್ಠಕ್ಕೂ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ.

### ೩) ಶ್ರೀಮಿನಾಶಕಗಳು ಮತ್ತು ತಮ್ :

**ಡಿಸ್‌ಇನ್‌ಪೆಕ್ಟ್ :** ದೇಹದ ಹೊರಗೆ ಸೋಂಕು ಕಾರಕಗಳನ್ನು ಕೊಲ್ಲಲು ಬಳಸುವ ರಾಸಾಯನಿಕ ವಸ್ತು ಹಾಗೂ ನಿರ್ಜೀವ ವಸ್ತುಗಳ ಸೋಂಕು ಮುಕ್ತ ವಾಡಲು ಬಳಸಬಹುದು. ಕಡಿಮೆ ಪ್ರಮಾಣದಲ್ಲಿ (ಪ್ರಬಲತೆ) ಸೋಂಕು ನಿರೋಧಕಗಳಾಗಿ ವರ್ತಿಸುತ್ತದೆ.

**ಸೋಂಕು ನಿರೋಧಕ :** ಇವು ಸೋಂಕು ಕಾರಕಗಳನ್ನು ನಾಶಗೊಳಿಸುತ್ತವೆ/

..... ಅನ್ನಗಳಲ್ಲಿ ಸೋಂಕು ನಿರೋಧಕವು ಸಜೀವ ವಸ್ತುಗಳಿಗೂ  
ಲು.ಹ. ಆಲೋಕೊಹಾಲ್, ಡೆಟಾಲ್.

ಅವುಗಳ ಬಳಿಯ  
ಬಳಸಬಹುದು.

(ಎಚ್‌ಪಿರಿಕರಣ) (PASTURISATION) :

ಹುಷ ಕುದಿಸಿದರೆ ಎಲ್ಲಾ ಶ್ರೀಮಿಗಳು ಸಾಯುತ್ತವೆ.

೧೦ ನಿಂ

ಹುಷ ಕುದಿಸಿದರೆ ಎಲ್ಲಾ ಕವಚ (SPORE)ಗಳು ಸಾಯುತ್ತವೆ.

೧೦ ನಿಂ

ವಸ್ತುಗಳು : ಸಿರೆಂಜ್, ಸೂಜಿಗಳು, ರಬ್ಬ್ರ್, ಸಾಧನಗಳು ಲು.ಹ.  
ಎಂಜ್ ಅನ್ನು ಕುದಿಸುವ ಮೊದಲು ಬ್ಯಾರಲ್ ಮತ್ತು ಟಿಸ್ಟನ್  
ಸಬೇಕು. ಗಾಸ್‌ನಲ್ಲಿ ಸುತ್ತಿ ನೀರಿನಲ್ಲಿ ಮುಳುಗಿಸಿ ಕುದಿಸಬೇಕು.

ಲೋಚರ

ಗೌಸಾಗಳು. ಸಿರೆ  
ಅನ್ನ ಬೇಫ್‌ಡಿ

ಲಿನನ್ : ಇವುಗಳನ್ನು ಕುದಿಸಬಹದು. ಇದಕ್ಕೆ ಶೇ ಱರ ಸೋಮ  
೦.೩೫ ವಾತಿಂಗ್ ಸೋಡ ಹಾಕಿ ಅ ಗಂಟೆಗಳ ಕಾಲ ಕುದಿಸಬೇಕು.  
ಅಡಿಗಡಿಗೆ ತಿರುಗಿಸುತ್ತಿರಬೇಕು.

**ಕುದಿಸುವುದು :** ಹಾಸಿಗೆಗೆ, ಉಲ್ಲನ್ ವಸ್ತುಗಳಿಗೆ ಸಮರ್ಪಕವಲ್ಲ. ರಕ್ತದ  
ಕಲೆ ಇದ್ದರೆ ಅಂಟೆಕೊಳ್ಳುತ್ತದೆ.

**ಎಂಡೋಸ್ಟೋಪಿಕ್ ಸಲಕರಣೆ :** ನೀರಿನಲ್ಲಿ ಉಂಟಾಗಿರುವ ನಿಮಿಷ  
ಕಾಯಿಸುವುದು. ಅನೇಕ ರೋಗಕಾರಕಗಳು ಸಾಯುತ್ತವೆ.

## ೨) ಪ್ರಥಮ ಚಿಕಿತ್ಸಕರು ಮಾಡಬೇಕಾದುದು :

(೧) ತುರ್ತು ಪರಿಸ್ಥಿತಿಯ ಬಗ್ಗೆ ಕರೆಬಂದಾಗ ವಿಷಯವನ್ನು ಸಂಪೂರ್ಣ  
ವಾಗಿ ವಿಚಾರಿಸಿ ತಿಳಿದುಕೊಂಡು ಜಾಗ್ರತೆಯಾಗಿ ಆ ಸ್ಥಳಕ್ಕೆ ಧಾವಿಸಿ ಪ್ರಥಮ ಚಿಕಿತ್ಸ  
ಸೋಡಬೇಕು.

(೨) ರಕ್ತಸ್ವಾಪವಾಗುತ್ತಿದ್ದರೆ ತಕ್ಕಣ ನಿಲ್ಲಿಸಬೇಕು. ಸುಸ್ತು ಧಕ್ಕೆ ಇದ್ದರೆ ತಕ್ಕಣ  
ಚಿಕಿತ್ಸೆ ಕೊಡಬೇಕು.

(೩) ವೃಕ್ಷಿಯ ಧರಿಸಿರುವ ಉಡುಪನ್ನು ಎಪ್ಪು ಬೇಕೋ ಅಪ್ಪು ಮಾತ್ರ  
ತೆಗೆಯಬೇಕು.)

(೪) ವೃಕ್ಷಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವಾಗ  
ಈ ಕೆಳಕಂಡ ನಿಯಮಗಳನ್ನು ಪರಿಪಾಲಿಸಬೇಕು.

- ಪ್ರಜ್ಞಾತ್ಮಾನ್ಯರನ್ನು ಸಾಗಿಸುವಾಗ ಮುಕ್ಕಾಲು ಭಾಗ ಬೋರಲು  
ಮಲಗಿಸಿ ಸಾಗಿಸಬೇಕು.
- ಕೆಳದವಡೆ ಮುರಿದಿರುವವರನ್ನು ಬೋರಲಾಗಿ ಮಲಗಿಸಿ/ಕೊಡಿಸಿ  
ಸಾಗಿಸಬೇಕು.

(೫) ಮೂಳೆ ಮುರಿದವರನ್ನು ಅಪಘಾತದ ಸ್ಥಳದಲ್ಲೇ ಚಿಕಿತ್ಸೆ  
ನೀಡಬೇಕು. ಅನುಮಾನವಿದ್ದರೆ ತೊಂದರೆಗೆ ಒಳಗಾದ ಭಾಗವನ್ನು ಮೂಳೆ  
ಮುರಿದಾಗ ಮಾಡುವಂತೆ ಚಿಕಿತ್ಸೆ ಮಾಡಬೇಕು.

(೬) ವೃಕ್ಷಿಯನ್ನು ಎತ್ತುವಾಗ : ಬೆನ್ನು ಮೂಳೆ, ಕಿಳ್ಳುಳಿ, ಕಾಲು,  
ಮುರಿದಿರುವ ವೃಕ್ಷಿಯನ್ನು ಕಂಬಳಿಯ ಮೇಲೆ ಮಲಗಿಸಿ ಎತ್ತಬೇಕು.

(2) ಮುನ್ನೆಚ್ಚರಿಕೆ ಕ್ರಮ : ವಾಂತಿ ಮಾಡುತ್ತಿರುವಾಗ ವ್ಯಕ್ತಿಯ ಮುಖವನ್ನು ಒಂದು ಕಡೆಗೆ ತಿರುಗಿಸಬೇಕು.

(3) ರಕ್ತಸ್ರಾವ ನಿಲ್ಲಿಸಲು ಬ್ಯಾಂಡೇಜ್ ಉಪಯೋಗಿಸಿದ್ದರೆ ಇಂಥಿನಿಷ್ಟೆಗೆ ಸಹಿತ ಮಾಡುತ್ತಿರಬೇಕು.

**ಪ್ರಥಮ ಚಿಕಿತ್ಸಕರು ಏನನ್ನು ಮಾಡಬಾರದು :**

1) ಹೆಚ್ಚಿಗೆ ಯಾವುದನ್ನು ಮಾಡಬಾರದು. ತರಪೇತಾದವರು ಪ್ರಥಮ ಚಿಕಿತ್ಸೆ ನೀಡಬೇಕು.

2) ರಕ್ತಸ್ರಾವವನ್ನು ನಿಲ್ಲಿಸಲು ಪಟ್ಟಿಯನ್ನು ಕಟ್ಟಿದ್ದರೆ ಅತಿಯಾಗಿ ಬಿಗಿಯಾಗಿ ಕಟ್ಟಬಹುದು.

3) ತತ್ಕಾಳ ಆಸ್ತ್ರತ್ರೇಗೆ ಈ ಕೆಳಕಂಡ ಸಂದರ್ಭದಲ್ಲಿ ಕಳಿಸಬೇಕು. ದೇಹದೊಳಗೆ ರಕ್ತಸ್ರಾವವಾಗುತ್ತಿರುವಾಗ. ತಲೆಗೆ ಪೆಟ್ಟು ಬಿದ್ದಾಗ ಮತ್ತು ಹಾವು ಕಚ್ಚಿರುವ ವ್ಯಕ್ತಿಯನ್ನು ತತ್ಕಾಳ ಆಸ್ತ್ರತ್ರೇಗೆ ಕಳಿಸಬೇಕು.

4) ಕೀಲು ತಪ್ಪಿದ್ದರೆ ಸರಿಪಡಿಸಬೇಡಿ. ಸ್ಟ್ರಿಂಟ್‌ಗಳನ್ನು ಹೆಚ್ಚಿಗೆ ಬಳಸದಿರುವುದು.

ಪ್ರಚ್ಚೆ ತಪ್ಪಿದವರಿಗೆ ವಾಂತಿ ಮಾಡಿಸಬಾರದು, ವಾಂತಿ ಮಾಡುವ ರೋಗಿಯ ತಲೆಯನ್ನು ಒಂದು ಪಕ್ಕಕ್ಕೆ ತಿರುಗಿಸಬೇಕು. ಇಲ್ಲಿ ಪಾಣಾ ತಿಂದವರಿಗೆ ಎಣ್ಣೆ ಕುಡಿಸಬಾರದು. ಅರ್ಥಮು ತಿಂದವನಿಗೆ ಉಪ್ಪು ನೀರು ಕೊಡದಿರುವುದು. ಮೂಚ್ಚೆ ಬಂದವರ ಕ್ಯೆಗೆ ಬೀಗದ ಕ್ಯೆ ಕೊಡದಿರುವುದು. ಕಣ್ಣಿನ ಹತ್ತಿರ ಅಥವ ತೆರೆದಿರುವ ಗಾಯಕ್ಕೆ ಸ್ಟ್ರಿಂಟ್ ಬಳಸಬೇಡಿ. ಸ್ಟ್ರಿಂಟ್‌ಗಳನ್ನು ಸಾಧ್ಯವಾದಪ್ಯ ಮಟ್ಟಿಗೆ ಬಳಸಬಾರದು. ನಾಯಿ ಅಥವಾ ಕೋತಿ ಕಚ್ಚಿದರೆ ನಿಲ್ದಾಕ್ಕ ಮಾಡಬಾರದು. ದೇಹದ ಒಳಗೆ ರಕ್ತಸ್ರಾವದ ಅನುಮಾನ. ಪ್ರಜಾಳಾಶೋನ್ಯತೆ, ಸೆಳೆತವಿರುವವರಿಗೆ ಉಂಟ ಕೊಡಬಾರದು. ಸುಟ್ಟಾಯಾಗಿಗೆ, ಎಣ್ಣೆ ಅಥವ ಇತರೆ ಯಾವ ವಸ್ತುಗಳನ್ನು ಹಾಕಬಾರದು.



ಅಧ್ಯಾಯ-೧೮

## ಪ್ರಥಮ ಚಿಕಿತ್ಸೆಗೆ ಬೇಕಾಗುವ ವಸ್ತುಗಳು

ಈ ವಸ್ತುಗಳನ್ನು ಕಿಟ್ಟೆ ಎನಲ್ಲಿ ಮತ್ತು ಡಬ್ಬು ಬಿದಲ್ಲಿ ತೇಕರಿಸಿದರೆ ಇವು ಸದಾ ಇರಬೇಕು. ತತ್ತ್ವಾರ್ಥಕ್ರಿಯೆಗೆ ಸಿಗುವಂತಿರಬೇಕು.

- (ಎ) ಪ್ರಥಮ ಚಿಕಿತ್ಸೆಯ ಕಿಟ್ಟೆ (ಎ)
- ೧) ವಿವಿಧ ಅಳತೆಯ ದ್ರೈಸಿಂಗ್ ಗಳು : ಇ ದೊಡ್ಡವು ಮತ್ತು ಇ ಸಣ್ಣ ಅಳತೆಯವು.
  - ೨) ಟಿಪ್ಪುಪೇಪರ್
  - ೩) ಬ್ಯಾಂಡೇಜ್ : ಟ್ರೈಯಾಂಗ್ಲಲರ್ ಬ್ಯಾಂಡೇಜ್ : ಇ ಭಲನೆಯನ್ನು ತಪ್ಪಿಸಲು ರೋಲರ್ ಬ್ಯಾಂಡೇಜ್ ಇ" (ಅಗಲ)
  - ೪) ಹತ್ತಿ :- ಸಂಸ್ಕರಿಸಿದ ಹತ್ತಿಯ ಸ್ವಾಟಗಳು ಲಿಪ್ಪಾಕೆಟ್, ಸಂಸ್ಕರಿಸಿದ ಹತ್ತಿ ಇ ರೋಲ್
  - ೫) ಜಿಷಧ ಅಳೆಯುವ ಗ್ಲೂಸ್
  - ೬) ಕತ್ತರಿ (ಬ್ಲಂಟ್, ವಾಯಿಂಟೆಡ್) ಇ", ಗುಂಡು ತುದಿಯದು.
  - ೭) ಸೇಪ್ಟಿಪಿನ್, ತುಪ್ಪು ಹಿಡಿಯದಂತಹದು ವಿವಿಧ ಅಳತೆಯದು.
  - ೮) ಲೀಬಲ್, ನೋಟು ಮಸ್ತಕ, ಪೆನ್ನಲ್.
  - ೯) ದ್ರೈಸಿಂಗ್ : ತಯಾರಾದ, ಸಂಸ್ಕರಿಸಿದ ಸಣ್ಣ ಗಾತ್ರದ ದ್ರೈಸಿಂಗ್
  - ೧೦) ದ್ರೈಸಿಂಗ್ : ತಯಾರಾದ, ಸಂಸ್ಕರಿಸಿದ ಸಾಧಾರಣ ಗಾತ್ರದ ದ್ರೈಸಿಂಗ್

**ಡ್ರೆಸಿಂಗ್ :** ತಯಾರಾದ, ಸಂಸ್ಕರಿಸಿದ ದೊಡ್ಡ ಗಾತ್ರದ ಡ್ರೆಸಿಂಗ್

೧೦) ಲಿಂಟ್ ಗಾಜ್ ಬಿಳಿ ಬಣ್ಣಾದ್ದು

ಲಿಂಟ್ ಗಾಜ್ ಬಣ್ಣಾವಿಲ್ಲದ್ದು

೧೧) ವಾಸನೆಯ ಉಪ್ಪು

೧೨) ಪ್ಲಾಸ್ಟಿಕ್ ದೊಡ್ಡ ಮತ್ತು ಸಣ್ಣ ಅಳತೆಯದು :

೧೩) ಗಾಜ್ (GAUGE) : ಇ ಪ್ರಾಕ್ಟಿಕ್ ೧೦ ನಂ, ೧೦ CM X ೧೦ CM, ಒಂದು ಕ್ರಿಪನ್ ವೆಟ್ ಕಾಜ್ನ ಬ್ಯಾಂಡೇಜ್.

೧೪) ಎಲಾಸ್ಟಾಪ್ಲಾಸ್ಟಿಕ್ ಅಥವ ರೆಯಾರ್ಚೇಪ್ ಇ ರೋಲು

೧೫) ಒಂದು ಅಗಲವಾದ ಚಪ್ಪಟೆಯ ಡಬ್ಬದಲ್ಲಿ ಸಂಸ್ಕರಿಸಿದ ಪಾರಪಿನ್, ಕೋಂಟ್ ಮಾಡಿದ ಗಾಜ್, (ಬೊಬ್ಬೆಗಳಿಗೆ ಬಳಸಲು.)

೧೬) ಪಾರಸಿಟಮಲ್ ಮಾತ್ರೆ ಇ ಬಾಟಲ್

೧೭) ಫರ್ಮಾಂಟ್‌ಮೀಟರ್ ಇ

೧೮) ಇ ಜೋತೆ ಅಗಲವಾದ ತುದಿಯ ಪಾರ್ಸೆಪ್, ಅನ್ನ ವಸ್ತುವಿದ್ದರೆ ತೆಗೆಯಲು

೧೯) ಅಂಟಿ ಸೆಪ್ಟೆಕ್ ಲೋಷನ್ ಒಂದು ಪ್ಲಾಸ್ಟಿಕ್ ಬಾಟಲ್

೨೦) ಹೈಡ್ರೋ ಕಾಟ್‌ಸೋನ್ ಮುಲಾಮಿನ ಒಂದು ಟ್ರೋಬ್

**ಎಟ್ಟರಿಕ್ ಕ್ರೂಮ್ :** ಬೇಕಾದ ಎಲ್ಲಾ ವಸ್ತುಗಳು ಸಾಕಷ್ಟು ಸಂಪೂರ್ಣವಾಗಿ ವ್ಯಾಪಕವಾಗಿ ವಿಜಿತಪಡಿಸಿಕೊಳ್ಳಬೇಕು. ಇಲ್ಲದಿರುವುದನ್ನು ತೆಗೆದುಕೊಂಡು ಅದರಲ್ಲಿ ಹಾಕಿದುವುದು. ಕಿಟ್‌ಗೆ ಬೀಗ ಹಾಕಬಾರದು. ಮಕ್ಕಳ ಕೃಗೆ ಸಿಗದಂತಿದಬೇಕು.

(ಬಿ) ಪ್ರಥಮ ಚಿಕಿತ್ಸೆಯ ಡಬ್ಬ (ಬಿ)

೧) ಸ್ಟ್ರಿಂಟ್ : ಲೋಹದಿಂದ ಅಳವಡಿಸಿರುವುದು, ಸ್ಟ್ರಿಂಗ್ ಸ್ಟ್ರಾಪ್, ಮರದ ಸ್ಟ್ರಿಂಟ್ ಇ ಸೆಟ್ಟು

೨) ಬ್ಯಾಂಡೇಜ್ : ಟ್ರಿಯಾಂಗ್ಲುಲರ್ ಬ್ಯಾಂಡೇಜ್ .....೧೨

ರೋಲರ್ ಬ್ಯಾಂಡೇಜ್ ಇ", ಎ", ಇ" ಒಟ್ಟು ೬

ಕಂಸ್ಪಿಕೆಟ್ ಬ್ಯಾಂಡೇಚ್

೧) ಹತ್ತಿ : ಸಣ್ಣ ರೋಲ್, ಇ ಪ್ರ್ಯಾಕೆಟ್

ಲಿಂಟ್ ಸಣ್ಣ ರೋಲ್, ಇ ಗಾಜ್

೨) ಅಂಟಿಸುವ ಪ್ಲಾಸ್ಟರ್ " / " X ಬಿ ಗಜ್ ; ಇ ಸ್ಕ್ವಾಲ್

೩) ಕತ್ತರಿ ಬೀ" ಬ್ಲಂಟ್, ಪಾಯಿಂಟೆಡ್ ..ಇ

೪) ಡಿಷಿಫ್ರದ ಅಳತೆಯ ಗ್ಲಾಸ್

೫) ಪಿತ್ತಗಳು ಇ ಪ್ರ್ಯಾಕೆಟ್

೬) ಕಿಡ್ನಿ ಟ್ರೈ ಲ"

೭) ಡ್ರೆಸಿಂಗ್ ಲ ದೊಡ್ಡದು ಇ. ಮೀಡಿಯಂ ಇ. ಇ ಸುಟ್ಟ ಗಾಯದ  
ಡ್ರೆಸಿಂಗ್ ಬೆರಳುಗಳಿಗೆ. ಪಾದ ಮತ್ತುಕ್ರೇನ್ ಡ್ರೆಸಿಂಗ್‌ಗಳು

೮) ಬಾರ್‌ಸ್ಮೋಪು

೯) ಮಸ್ತಕ, ಪೆನ್ಸಿಲ್ ಮತ್ತು ಇ ಟಾಚ್‌

೧೦) ಎಲೆಕ್ಟ್ರಿಕ್ ಟಾಚ್‌ ಸೆಲ್‌ಗಳು

೧೧) ಸಂಸ್ಕರಿಸಿ ತಯಾರಿಸಿದ ಡ್ರೆಸಿಂಗ್ : ಸಾಧಾರಣ ಅಳತೆ  
ದೊಡ್ಡ ಅಳತೆಯದು

ಒ೯) ಡ್ರೆಸಿಂಗ್, ಶೆಲ್ ಡ್ರೆಸಿಂಗ್

೧೩) ಗ್ಲೂಕೋಸ್, ಸಿಹಿ, ಸಕ್ಕರೆ ಗಡ್ಡೆ

೧೪) ಗಾಯದ ಪಟ್ಟಿ

೧೫) ಮೆಕಂಟಾರ್, ಪ್ಲಾಸ್ಟಿಕ್ ಲೀಂಟ್

೧೬) ವಾಸನೆಯ ಉಪ್ಪು

೧೭) ಇ ಕಣ್ಣಿನ ಪ್ರ್ಯಾಡ್

೧೮) ಸೆಟೆವಲಾನ್ ಇ ಟ್ರೋಬ್, ಡೆಟಾಲ್, ಇ ಬಾಟಲ್

೧೯) ಕಣ್ಣಿನ ಆಯಿಂಟ್‌ಮೆಂಟ್ ಇ ಟ್ರೋಬ್

- ೨೦) ರ ಗಾಜ್
- ೨೧) ರ ಬಾಟಲ್ ಅಸ್ಟ್ರಿನ್
- ೨೨) ಬಾಯಿಂದ ಬಾಯಿಗೆ ಕೃತಕ ಉಸಿರಾಟ ಮಾಡಿಸುವ ಪ್ಲಾಸ್ಟಿಕ್‌ನ  
ರಿಸಸಿಟೇಟರ್ ರ
- ೨೩) ಚೆಮ್ರ್‌ಕ್ಷೆ ಹಚ್ಚುವ ಮುಲಾಮು ಸಿಲ್ವರ್ ಸಲ್ಪಡಯಚೆನ್
- ೨೪) ಕೆಲ್ಲರೋಮ್‌ಸಿಟಿನ್ ಕಣ್ಣಿನ ಆಟಿಕ್‌ಹ್ಯಾಪ್‌ಗಳು

